

ປຶ້ມແບບຮຽນ ພາສາເກົາຫຼີ ທີ່ໄດ້ມາດຕະຖານ

EPS-TOPIK



ປຶ້ມຕຳລາຮຽນດ້ວຍຕົນເອງ

ສຳລັບຜູ້ທີ່ໃຊ້ພາສາລາວ

한국어 2

ພາສາເກົາຫຼີ 2

교재 길잡이 ການແນະນຳປຶ້ມຕຳລາ

이 교재는 고용허가제 한국어능력시험을 대비하는 데 도움을 주기 위해 집필된 『한국어 표준교재 개정판』을 집에서 스스로 공부할 수 있도록 개발한 책입니다. 특히 라오스 사람들이 한국어를 쉽고 재미있게 배울 수 있도록 현지의 언어 및 사회·문화적 환경에 맞추어 개발한 자가학습 교재입니다. 이러한 이유로 교재의 앞부분에는 한국어와 라오어의 차이점을 간략히 정리하여 제시하였습니다.

ປຶ້ມແບບຮຽນເຫຼັ້ມນີ້ ແມ່ນຖືກພັດທະນາຂຶ້ນມາ ເພື່ອຊ່ວຍໃນການກະກຽມການສອບເສັງ ວັດລະດັບພາສາເກົາຫຼີ ເພື່ອການຂໍອະນຸຍາດ ການຈ້າງງານ ປຶ້ມແບບຮຽນພາສາເກົາຫຼີ ມາດຕະຖານສະບັບປັບປຸງ ສາມາດຮຽນດ້ວຍຕົນເອງໄດ້. ປຶ້ມແບບຮຽນເຫຼັ້ມນີ້ເປັນປຶ້ມສຳລັບ ການຮຽນດ້ວຍຕົນເອງ ໂດຍອີງໃສ່ ພາສາທ້ອງຖິ່ນ ແລະ ສະພາບວັດທະນະທຳ-ສັງຄົມສຳລັບຄົນລາວທັງຫຼາຍ.

이 교재는 현지에 한국어 교육기관과 한국어 교사가 충분하지 않다는 점을 감안하여 참고서의 역할을 하는 친절한 교재가 되도록 애를 썼습니다. 또한 한국어를 연습할 기회가 많지 않은 현지 환경을 고려하여 익힘책의 기능을 하도록 하였으며, 나아가 EPS-TOPIK을 준비할 수 있도록 구성하였습니다. 이렇게 구성된 교재는 가상의 교사를 설정하여 학습 안내를 하도록 하였습니다. 특히 ‘한글 익히기’ 단원과 과마다 수록되어 있는 문법 항목에 대한 설명은 라오어로 녹음을 하여 제시함으로써 이해를 돕고자 하였습니다. 부록에는 어휘 목록 및 동사와 형용사의 활용표를 제시하여 편리함을 더하고자 하였습니다.

ປຶ້ມຕຳລາດັ່ງກ່າວນີ້ ແມ່ນຖືກອອກແບບ ເພື່ອໃຊ້ເປັນເອກະສານອ້າງອີງສຳລັບ ນັກຮຽນທີ່ຢູ່ປະເທດທີ່ຍັງບໍ່ທັນ ມີສະຖາບັນການສຶກສາ ແລະ ອາຈານສອນພາສາເກົາຫຼີທີ່ພຽງພໍ. ອີກປະການໜຶ່ງ ປຶ້ມຕຳລານີ້ຍັງຖືກອອກ ແບບສຳລັບສະພາບແວດລ້ອມ ທີ່ບໍ່ມີໂອກາດຈະ ເຝິກຊົມພາສາເກົາຫຼີ. ພ້ອມຍັງປະກອບມີພາກ ທີ່ເປັນການກະກຽມ ໃຫ້ແກ່ການສອບເສັງ EPS-TOPIK ນຳ. ໃນໂຄງສ້າງຂອງປຶ້ມ ແມ່ນໄດ້ມີການອອກແບບ ຄືກັບມີອາຈານແທ້ ແນະນຳໃນການຮຽນແທ້. ໂດຍສະເພາະ ໃນພາກຂອງ ‘ຮຽນຕົວອັກສອນເກົາຫຼີ’.



17 휴가 때 제주도에 다녀올 거예요
ທ່ຽວປະເທດ ຈີເຊູ ທ້າວ ຈາກ ນະຄອນຫຼວງ

이웃 나라
▶ **제주도** (제주도) - 제주도 (제주도) - 제주도 (제주도)
▶ **휴가** (휴가) - 휴가 (휴가) - 휴가 (휴가)
▶ **다녀오다** (다녀오다) - 다녀오다 (다녀오다) - 다녀오다 (다녀오다)

대화 1 **대화 1**

가: 제주도에서 휴가를 보낼 거예요. 언제쯤 떠나실 거예요?
나: 다음 주에 떠나고 싶어요. 2박 3일 정도예요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도가 어때요? 좋았어요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

01 대화 ບົດສົນທະນາ

본문의 내용을 쉽게 이해할 수 있도록 대화 앞에 대화의 상황을 설명하는 글을 제시하였습니다. 본문은 라오어로 번역하여 제시하였습니다. 학습자들이 본문을 이해하는 데 도움을 주기 위해 본문에 사용된 어휘 및 표현 중 설명이 필요하다고 생각되는 것을 골라 예문과 함께 라오어로 제시하였습니다. 본문 학습 후에는 스스로 본문에 대한 이해 정도를 측정할 수 있도록 내용 확인 문제를 제시하였습니다.

ເພື່ອເຮັດໃຫ້ຜູ້ອ່ານ ສາມາດເຂົ້າໃຈເນື້ອໃນ ຂອງບົດສົນທະນາງ່າຍຂຶ້ນ, ພວກເຮົາໄດ້ເພີ່ມຂໍ້ຄວາມ ທີ່ອະທິບາຍເຫດການ ທີ່ມີບົດສົນທະນານັ້ນໆຂຶ້ນ ແລະ ເພື່ອເຮັດໃຫ້ຜູ້ອ່ານ ສາມາດເຂົ້າໃຈເນື້ອໃນ ຂອງຂໍ້ຄວາມໃນບົດສົນທະນານັ້ນໆງ່າຍຂຶ້ນ, ພວກເຮົາໄດ້ເລືອກບາງຄຳສັບ ແລະ ສຳນວນທີ່ພວກ ເຮົາຄິດວ່າມີຄວາມສຳຄັນຢູ່ໃນບົດເລື່ອງນັ້ນ ເພື່ອອະທິບາຍ ແລະ ສະແດງໃຫ້ເຫັນເປັນພາສາລາວ; ພ້ອມດ້ວຍ ການຍົກຕົວຢ່າງປະກອບ. ຫຼັງຈາກອ່ານຂໍ້ຄວາມຈາກບົດສົນທະນາ, ຈະມີຄຳຖາມໃຫ້ ນັກຮຽນ ເພື່ອເປັນການຢືນຢັນຕື່ມ ກ່ຽວກັບສິ່ງທີ່ໄດ້ຮຽນມາ ແລະ ຍັງເຮັດໃຫ້ນັກຮຽນສາມາດ ກວດ ສອບລະດັບຄວາມເຂົ້າໃຈ ເນື້ອໃນບົດສົນທະນາໄດ້ ດ້ວຍຕົນເອງນຳອີກ.

02 어휘 ຄຳສັບ

교재에 제시된 어휘를 학습을 염두에 두고 어휘의 특성(유사한 의미군, 유의어, 반의어 등)을 고려하여 재배열한 후에 라오어와 함께 제시하였습니다. 교재에 수록된 어휘 연습 문제 외에도 여백이 허락할 경우 추가로 문제를 실었습니다.

ຄຳສັບທີ່ໃຊ້ໃນປຶ້ມຕຳລາເຫຼັ້ມນີ້ ແມ່ນໄດ້ຮັບການຮຽບຮຽງຄືນໃໝ່ໂດຍອີງໃສ່ລັກສະນະພິເສດ ຂອງຄຳສັບ (ຄວາມໝາຍທີ່ຄ້າຍຄືກັນ, ຄຳສັບ ທີ່ຄ້າຍຄືກັນ, ຄຳສັບກົງກັນຂ້າມກັນ ແລະ ອື່ນໆ) ໂດຍມີການຄິດພິຈາລະນາ ຫຼັງຈາກນັ້ນ ກໍມີພາສາລາວຢູ່ນຳ. ນອກຈາກນັ້ນຍັງມີບົດເຝິກຫັດກ່ຽວ ກັບຄຳສັບ ແລະ ການສ້າງຄຳຖາມກ່ຽວກັບກໍລະນີຕ່າງໆ.

어휘 1 **어휘 1**


가: 제주도에서 휴가를 보낼 거예요. 언제쯤 떠나실 거예요?
나: 다음 주에 떠나고 싶어요. 2박 3일 정도예요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.

▶ **가:** 제주도에서 휴가를 보낼 거예요?
▶ **나:** 네, 가겠습니다.
▶ **가:** 제주도에서 휴가를 보낼 거예요?
▶ **나:** 정말 좋았어요.
▶ **가:** 그럼요? 저도 제주도에 가 보고 싶어요.



03 문법 ໄວຍາກອນ


문법은 표로 정리하여 제시함으로써 이해를 돕고자 하였습니다. 자가 학습의 능력을 높일 수 있도록 한국어와 라오어의 대조적 정보를 제공하였습니다. 목표 문법 항목을 예문과 함께 제시한 후 기 학습한 유사 문법 항목과 비교함으로써 두 문법 항목 간의 차이점을 이해하기 쉽도록 하였습니다. 또한 본 교재에는 같은 지면에 제시되어 있는 어휘와 문법 연습 문제를 해당 항목 후 바로 연습할 수 있도록 배치하였고 연습 문제를 추가로 구성하여 학습 내용을 내재화할 수 있도록 하였습니다.

ສຳລັບພາກຂອງໄວຍາກອນ ແມ່ນໄດ້ມີການສະເໜີ ເປັນຮູບແບບຂອງຕາຕະລາງ ເພື່ອເຮັດໃຫ້ມີຄວາມເຂົ້າໃຈງ່າຍຂຶ້ນ. ເພື່ອເປັນການເພີ່ມປະສິດທິພາບ ໃນການຮຽນດ້ວຍຕົນເອງໄດ້ມີການສະໜອງຂໍ້ມູນ ເພື່ອປຽບທຽບລະຫວ່າງພາສາລາວ ແລະ ພາສາເກົາຫຼີ. ໃນພາກຂອງໄວຍາກອນ ແມ່ນຈະມີຕົວຢ່າງ ປະກອບສະເໜີ ພ້ອມທັງມີການນຳໃຊ້ໄວຍາກອນ ທີ່ກ່ຽວຂ້ອງກັນ ໃນບົດຜ່ານມາໄປດ້ວຍກັນ ເພື່ອເຮັດໃຫ້ມີຄວາມສາມາດຈື່ຈຳ ແລະ ຈຳແນກຄວາມແຕກຕ່າງງ່າຍຂຶ້ນ. ອີກອັນໜຶ່ງ ໃນປຶ້ມແບບຮຽນນີ້ ຍັງມີພາກເຝິກຫັດ ເຊິ່ງຈະປະກອບມີບັນດາຄຳສັບ ແລະ ໄວຍາກອນອັນດຽວກັບທີ່ຮຽນຜ່ານມາ ໃຫ້ເຝິກຊ້ອມໃນພາກທັດມາ ເຊິ່ງເນື້ອໃນບົດເຝິກຫັດ ກໍແມ່ນມີຄວາມກ່ຽວພັນກັບເນື້ອໃນບົດຮຽນທີ່ຜ່ານມາ.

04 활동 ກິດຈະກຳ

자가 학습의 능력을 높일 수 있도록 라오어로 번역하여 제시하였고, 활동에 대한 <내용 확인>을 통해 스스로 학습 성취 여부를 판단할 수 있도록 하였습니다. 또한 여백이 허락할 경우 <퀴즈>를 통해 학습 동기를 유발하고 학습의 흥미를 유지할 수 있도록 하였습니다.

ເພື່ອເປັນການເພີ່ມປະສິດທິພາບ ຂອງການຮຽນດ້ວຍຕົນເອງ, ພວກເຮົາໄດ້ແປຄຳສັບ ແລະ ປະໂຫຍກພາສາເກົາຫຼີ ໃຫ້ເປັນພາສາລາວ ເພື່ອເຮັດໃຫ້ນັກຮຽນທຸກຄົນ ສາມາດປະເມີນຜົນສຳເລັດຈາກການຮຽນດ້ວຍຕົນເອງ ໂດຍຜ່ານພາກກິດຈະກຳ <ພາກກວດສອບເນື້ອໃນ>. ນອກຈາກ ນີ້, ຖ້າຫາກວ່າ ມີຊ່ອງຫວ່າງ ພວກເຮົາ ກໍເພີ່ມພາກ <ບົດເຝິກຫັດເພີ່ມເຕີມ> ໄປນຳ ເພື່ອເປັນການເສີມສ້າງການຮຽນຮູ້ ແລະ ຍັງເປັນການດຶງດູດຄວາມສົນໃຈຂອງນັກຮຽນ.





05 정보 · 문화 ຂໍ້ມູນທົ່ວໄປ, ວັດທະນາທຳ


정확한 전달을 위해 정보 및 문화 내용을 라오어로 번역하여 제시하였습니다. 또한 <내용 확인> 문제를 통해 스스로 내용 이해 여부를 판단할 수 있도록 하였습니다.

ເພື່ອຖ່າຍທອດຄວາມຮູ້-ຂໍ້ມູນຂ່າວສານ ທີ່ຖືກຕ້ອງ ແລະ ໄດ້ນຳສະເໜີເນື້ອໃນ ຂອງວັດທະນະທຳ ເປັນພາສາລາວ, ອີກຢ່າງໜຶ່ງ ເພື່ອໃຫ້ສາມາດຈຳແນກ ແລະ ເຂົ້າໃຈກ່ຽວກັບ ເນື້ອໃນຄຳຖາມ ໄດ້ໃນພາກ <ກວດສອບເນື້ອໃນ> ດ້ວຍຕົນເອງໄດ້.

06 EPS-TOPIK

읽기와 듣기에서 다루고 있는 주제에 대해 간략히 라오어로 설명해 줌으로써 한국어 수준이 좀 부족하더라도 한국어를 혼자서 공부하는 데 어려움이 없도록 하고자 하였습니다. 듣기 대본을 한국어와 라오어로 제시해 줌은 물론 정답도 함께 제시해 줌으로써 학습의 효율성을 높이고자 하였습니다. 비슷한 유형의 다른 문제를 연습할 수 있도록 <확장 연습>을 제공해 줌으로써 학습 효과를 극대화하고자 하였습니다.



ໃນພາກອ່ານ ແລະ ພາກຟັງ ແມ່ນໄດ້ແຍກອອກຕ່າງໆຫາກ ພ້ອມທັງໃນແຕ່ ລະຫົວຂໍ້ແນະນຳ ແມ່ນຈະມີພາສາລາວອະທິບາຍໃຫ້ ສະນັ້ນ ຜູ້ທີ່ຄວາມສາມາດ ຂອງພາສາເກົາຫຼີ ບໍ່ທັນສູງ ກໍສາມາດຮຽນດ້ວຍຕົນເອງ ໂດຍທີ່ບໍ່ຍາກ. ເພື່ອເປັນການເພີ່ມປະສິດທິພາບໃນພາກຟັງ ໄດ້ມີເນື້ອໃນບົດຟັງທັງພາສາເກົາຫຼີ ແລະ ແປເປັນພາສາລາວ ພ້ອມທັງສະແດງໃຫ້ເຫັນຄຳຕອບທີ່ຖືກຕ້ອງ. ເພື່ອເພີ່ມປະສິດທິພາບໃນການຮຽນຂຶ້ນອີກ ຍັງປະກອບມີພາກເຝິກຫັດເພີ່ມເຕີມ ເພື່ອເຮັດໃຫ້ຜູ້ຮຽນໄດ້ມີອິດທິພາບຂຶ້ນໃນການ ເຝິກຊ້ອມກ່ຽວກັບບັນຫາ ແລະ ເນື້ອໃນບົດຮຽນທີ່ໄດ້ສະເໜີຜ່ານມານັ້ນ.



07 발음 ການອອກສຽງ

교사가 없는 상황에서 발음 연습을 하는 데에는 한계가 있습니다. 따라서 혼자 듣고 따라 읽으면서 발음 연습을 할 수 있도록 하였습니다. 모음, 자음의 발음은 물론 한국어 음운 현상에 대해서도 다루었으며 모두 31개의 항목으로 나누어 구성하였습니다.

ການເຝິກການອອກສຽງ ໂດຍທີ່ບໍ່ມີອາຈານ ຫຼື ຜູ້ແນະນຳຢູ່ນຳນັ້ນ ຖືວ່າຍັງມີຂໍ້ຈຳກັດ. ສະນັ້ນ, ພວກເຮົາໄດ້ເຮັດໃຫ້ນັກຮຽນຝັງ ແລະ ອ່ານຕາມ ເພື່ອເປັນການເຝິກການອອກສຽງ. ແນ່ນອນວ່າ ມີການອອກສຽງ ທັງພະຍັນຊະນະ ແລະ ສະຫຼະ ທັງໝົດ 31 ຕົວ ພ້ອມທັງການອອກສຽງ ໃນພາສາເກົາຫຼີອື່ນໆ ທີ່ມີໃນປື້ມເຫຼົ່ານີ້ນຳ.



08 유용한 표현 ສຳນວນທີ່ສຳຄັນ

한국 사람들이 일상생활에서 자주 사용하는 유용한 표현을 전형적인 상황 맥락에서의 대화문을 통해 번역문과 함께 곳곳에 제시하였습니다.

ບົດສົນທະນາ ທີ່ເປັນເປັນພາສາລາວ ແມ່ນໄດ້ນຳສະເໜີສະຖານທີ່ຕ່າງໆ ເຊິ່ງມີຄວາມສອດຄ່ອງ, ມີປະໂຫຍດ ແລະ ເໝາະສົມ, ຈະເປັນຄຳສັບທີ່ຄົນເກົາຫຼີ ມັກໃຊ້ເວົ້າໃນການດຳລົງຊີວິດຕົວຈິງ ຫຼື ໃນຊື່ ວິດປະຈຳວັນ.



듣기 파일 안내

ຄຳແນະນຳ
ສຳລັບ
ພາກຝັງ

Track 01 - Track 180

『한국어 표준교재』에 수록된 듣기 파일
ໄຟລັບັນທັກສຽງໃນພາກຝັງ "ປຶ້ມແບບຮຽນ ພາສາເກົາຫຼີ ທີ່ໄດ້ມາດຕະຖານ"

LaoKr 1

인사말
ການທັກທາຍ

LaoKr 2

라오어와 한국어의 공통점과 차이점
ລັກສະນະທີ່ແຕກຕ່າງ ລະຫວ່າງ ພາສາລາວ ແລະ ພາສາເກົາຫຼີ

K-1 - K-8

한글 익히기 I & II
ຮຽນຕົວອັກສອນເກົາຫຼີ I & II

G06-1 - G50-2

각 과의 문법 포인트 강의
예 G30-1 → 30과목의 문법 10에 대한 포인트 강의
ການອະທິບາຍ ໝວດໄວຍາກອນ ແຕ່ບົດທີ 1-30
ຕົວຢ່າງ G30-1 ແມ່ນໄວຍາກອນທີ່ສຳຄັນ 1 ຂອງບົດທີ 30

L-06 - L-58

각 과의 듣기 확장 연습
예 L-30 → 30과목의 듣기 확장 연습
ບົດເຝິກຫັດເພີ່ມເຕີມພາກຝັງຂອງບົດທີ 30
ຕົວຢ່າງ L-30 - ກວດຄົນບົດເຝິກຫັດພາກຝັງຂອງບົດທີ 30

P01 - P31

발음 연습
ແບບເຝິກຫັດການອອກສຽງ



일러두기	ຄຳນຳ	2
목차	ສາລະບານ	8
교재 구성표	ແບບແຜນການຮຽນ	10
등장 인물	ຕົວລະຄອນ	15
라오어와 한국어의 공통점과 차이점	ການສົມທຽບລະຫວ່າງ ພາສາລາວ ແລະ ພາສາເກົາຫຼີ	16

한국에 대한 이해 ທຳຄວາມເຂົ້າໃຈກ່ຽວກັບເກົາຫຼີ

31. 우리 고향은 서울보다 공기가 맑아요	ອາກາດຢູ່ບ້ານເກີດຂອງຂ້ອຍແມ່ນ ແຈ່ມໃສຫຼາຍກ່ວາເຊອູນ	22
32. 복날에는 삼계탕을 먹어요	ໃນມື້ທີ່ອາກາດຮ້ອນ ພວກເຮົາກິນອາຫານສຳເກັດຕັ່ງ	34
33. 송편을 만드는 체험도 할 수 있어요	ເຈົ້າສາມາດລອງເຮັດເຂົ້າໜົມ ຊິງປີຍອນ	46
34. 아기 옷을 선물하는 게 어때요?	ການໃຫ້ເສື້ອຜ້າເດັກນ້ອຍເປັນຂອງຂວັນເດ ຄິດວ່າແນວໃດ?	58
35. 한국 드라마가 재미있잖아요	ລະຄອນເກົາຫຼີກໍ່ມ່ວນ ບໍ່ແມ່ນຫວ່າ	70

직장문화 ວັດທະນະທຳບ່ອນເຮັດວຽກ

36. 단정한 모습이 좋아 보여요	ລັກສະນະປັນລະບຽບຮຽນຮ້ອຍ ແມ່ນເບິ່ງຈິບງາມດີ	82
37. 출입문을 꼭 닫읍시다	ຈົ່ງອັດປະຕູ ເວລາອອກໄປນອກ	94
38. 일할 맛이 나요	ມີຄວາມມ່ວນຊື່ນ ກັບການເຮັດວຽກ	106
39. 오늘 회식을 하자고 해요	ມື້ນີ້ ຂ້ອຍໄດ້ຮັບແຈ້ງວ່າ ພວກເຮົາຈະມີງານລ້ຽງຫ້ອງການ	118
40. 불쾌감을 느꼈다면 그건 성희롱이에요	ຖ້າຫາກວ່າຮູ້ສຶກບໍ່ເພິ່ງຜິດໃຈສະແດງວ່າ ແມ່ນການຄຸກຄາມທາງເພດ	130

직장생활 ຊີວິດການເຮັດວຽກ

41. 드라이버로 해 보세요	ຈົ່ງລອງໃຊ້ ໂຕລະບົດເບິ່ງ	142
42. 이 기계 어떻게 작동하는지 알아요?	ເຄື່ອງຈັກນີ້ ນຳໃຊ້ແນວໃດຮູ້ບໍ່?	154
43. 철근을 옮겨 놓으세요	ຈົ່ງຍ້າຍເຫຼັກເສັ້ນ	166
44. 페인트 작업을 했거든요	ເພາະວ່າ ຂ້ອຍທາສີຫາແລ້ວ	178
45. 취미를 챙겼는데요	ຂ້ອຍໄດ້ກະກຽມຈົກສິ້ນພ້ອມແລ້ວ	190



- 46. 더 신경 쓰도록 하자 202
ພວກເຮົາ ມາເອົາໃຈໃສ່ຕື່ມກັນເໝາະ
- 47. 재고를 파악하는 것이 중요해요 241
ສິ່ງສໍາຄັນທີ່ສຸດ ກໍຄືຮູ້ວ່າຈໍານວນສິນຄ້າທີ່ຄ້າຢູ່ໃນໂຮງງານ
- 48. 다치지 않도록 조심하세요 226
ຈົ່ງລະມັດລະວັງ ເພື່ອບໍ່ໃຫ້ໄດ້ຮັບບາດເຈັບ
- 49. 안전화를 안 신으면 다칠 수 있어요 238
ຖ້າເຈົ້າບໍ່ໃສ່ເກີບປ້ອງກັນຄວາມປອດໄພ ເຈົ້າອາດຈະໄດ້ຮັບບາດເຈັບ
- 50. 열심히 해 준 덕분에요 250
ມັນກໍຍ້ອນວ່າ ເຈົ້າຊ່ວຍເຮັດຢ່າງຕັ້ງໃຈ

법령 및 제도 ກົດໝາຍ ແລະ ລະບົບກົດໝາຍ

- 51. 한국에 가서 일을 하고 싶은데요 262
ຂ້ອຍຕ້ອງການໄປເຮັດວຽກຢູ່ເກົາຫຼີ
- 52. 근로 조건이 좋은 편이에요 274
ຂ້ອຍໄດ້ຮັບສະພາບເງື່ອນໄຂການເຮັດວຽກທີ່ດີ
- 53. 외국인 등록을 하러 가요 286
ໄປເຮັດບັດປະຈຳຕົວຄົນຕ່າງດ້າວ
- 54. 보험금을 신청하려고요 298
ຂ້ອຍຈະລົງທະບຽນຈ່າຍຄ່າປະກັນໄພ
- 55. 급여 명세서를 확인해 보세요 310
ຈົ່ງລອງກວດເບິ່ງ ໃບເບີກເງິນເດືອນ
- 56. 이번 여름 휴가 계획은 세웠어? 322
ສ້າງແຜນການທ່ອງທ່ຽວ ໃນຊ່ວງລະດູແລ້ງນີ້ບໍ?
- 57. 사업장을 변경하고 싶은데 334
ຂ້ອຍຕ້ອງການປ່ຽນບ່ອນເຮັດວຽກ
- 58. 체류 기간을 연장한 후에 꼭 신고해야 해 346
ຕ້ອງໄດ້ລາຍງານໃຫ້ກັບຫ້ອງການທີ່ກ່ຽວຂ້ອງ ຫຼັງຈາກ
ໄດ້ຕໍ່ໄລຍະເວລາການຝັກເຊົາ

직장생활용어 ພາສາທີ່ໃຊ້ໃນຊີວິດການເຮັດວຽກ

- 59. 산업 안전 I 358
ຄວາມປອດໄພ ທາງອຸດສາຫະກຳ I
- 60. 산업 안전 II 366
ຄວາມປອດໄພ ທາງອຸດສາຫະກຳ II

부록 ເອກະສານຊ້ອນທ້າຍ

- 어휘 색인 374
ປະມວນຄຳສັບ
- 불규칙 용언 활용표 384
ຫຼັກການນຳໃຊ້ພາສາອະປົກກະຕິ

주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
예비편 ການເປັນເອົາເຮືອນ	1	한글 익히기 I ຮຽນຕົວອັກສອນເກົາຫຼີ I				
	2	한글 익히기 II ຮຽນຕົວອັກສອນເກົາຫຼີ II				
	3	교실 한국어 ພາສາເກົາຫຼີ ທີ່ໃຊ້ໃນຫ້ອງຮຽນ				
	4	안녕하세요 ສະບາຍດີ				
	5	주말 잘 보내세요 ຂໍໃຫ້ມີຄວາມສຸກ ໃນວັນທ່ອງທ່ຽວ				
기본생활 ບັນດາການຊີວິດປະຈຳວັນ	6	저는 투안입니다 ຂ້ອຍຊື່ວ່າ ຕວນ	자기소개하기 ການແນະນຳຕົນເອງ	나라 ປະເທດ 직업 ອາຊີບ	입니다 입니까	인사 예절 ມາລະຍາດການທັກທາຍ
	7	여기가 사무실이에요 ບ່ອນນີ້ ແມ່ນຫ້ອງການ	장소 및 물건 묻고 대답하기 ການຖາມ ແລະ ຕອບກ່ຽວກັບສະ ຖານທີ່ ແລະ ວັດຖຸສິ່ງຂອງ	장소 ສະຖານທີ່ 물건 ວັດຖຸສິ່ງຂອງ	이/가 이에요/예 요	한국의 좌식 문화 ວັດທະນະທຳ ການນັ່ງພື້ນຂອງເກົາຫຼີ 생활필수품 ເຄື່ອງໃຊ້ທີ່ຈຳເປັນໃນຊີວິດ ປະຈຳວັນ (ເຄື່ອງໃຊ້ອາບນ້ຳ)
	8	12시 30분에 점심을 먹어 요 ຂ້ອຍກິນເຂົ້າທ່ຽງເວລາ 12:30	일과 시간 묻고 대답하기 ການຖາມ ແລະ ຕອບກ່ຽວກັບກິດຈະ ວັດປະຈຳວັນ	일과 ກິດຈະວັດປະຈຳວັນ 시간 ເວລາ	- 아요/어 요 에(시간)	출근 시간을 지킵시다 ໄປວຽກໃຫ້ເໝາະເໝາະເໝາະ
	9	가족이 몇 명이에요? ຄອບຄົວຂອງເຈົ້າມີຈັກຄົນ?	가족에 대해 묻고 대답하기 ການຖາມ ແລະ ຕອບກ່ຽວກັບຄອບ ຄົວ	가족 ຄອບຄົວ 외모와 성격 ຄອບຄົວ, ຮູບຮ່າງ ແລະ ມີໃສ	하고 에(장소)	높임말과 반말 ຄຳເວົ້າສູງພາບ ແລະ ຄຳເວົ້າພູມະດາ
	10	어제 도서관에서 한국어를 공부했어요 ມື້ວານ ຂ້ອຍໄດ້ຮຽນພາສາເກົາຫຼີ ຢູ່ທີ່ສະໝັດ	날짜와 장소 묻고 대답하기 ການຖາມ-ຕອບກ່ຽວກັບສະພາບອາ ກາດ ແລະ ສະຖານທີ່	날짜와 요일 ວັນທີ ແລະ ວັນ 장소와 동작 ສະຖານທີ່ ແລະ ການເຄື່ອນຍ້າຍ	- 았/였- 에서	한국의 공휴일 ວັນພັກທາງລັດຖະການຂອງເກົາຫຼີ
	11	사과 다섯 개 주세요 ເອົາໝາກເອັບປືນໃຫ້ 5 ໜ່ວຍແດ່	물품 구매하기 ການຊື້ວັດຖຸສິ່ງຂອງ	과일과 식품 ໝາກໄມ້ ແລະ ເຄື່ອງບໍລິໂພກ 화폐와 물품 구매 ເງິນ ແລະ ການຊື້ສິ່ງຂອງ	주세요 - 아/어 주세요	의류 ເສື້ອຜ້າ, ເຄື່ອງນຸ່ງຫົ່ມ
	12	병원 옆에 약국이 있어요 ຮ້ານຂາຍຢາ ຢູ່ຂ້າງໂຮງໝໍ	위치와 길 찾기 ການຊອກຫາ ທີ່ຕັ້ງ ແລະ ເສັ້ນທາງ	이동 동사 ຄຳກຳມະກ່ຽວກັບການເຄື່ອນໄຫວ 위치와 방향 ທີ່ຕັ້ງ ແລະ ທິດທາງ	- (으)세 요 (으)로	길거리 ເສັ້ນທາງ
	13	시청 앞에서 일곱 시에 만나요 ພົບກັນເວລາ 7 ໂມງ ຢູ່ຕໍ່ໜ້າສາລາ ກາງ	약속 시간과 장소를 정하기 ການສ້າງການນັດໝາຍທາງດ້ານເວລາ ແລະ ສະຖານທີ່	상태 1 ຄຳກຳມະທີ່ສະແດງສະຖານະພາບ 1 상태 2 ຄຳກຳມະທີ່ສະແດງສະຖານະພາບ 2	- 고 싶다 - (으) ㄹ까요	한국 사람들이 인사로 하는 약속 ຄົນເກົາຫຼີ ຖືວ່າການນັດໝາຍເປັນ ພາກສ່ວນໜຶ່ງຂອງການທັກທາຍ
	14	저는 비빔밥을 먹을래요 ຂ້ອຍຈະກິນບີບິມປັບ	음식 주문하기 ການສັ່ງອາຫານ	식당 ຮ້ານອາຫານ 음식의 맛 ລົດຊາດຂອງອາຫານ	- (으)ㄹ 래 요 안	음식 메뉴 ເມນູອາຫານ
	15	날씨가 맑아서 기분이 좋아요 ຍ່ອມອາກາດແຈ່ມໃສ ຂ້ອຍເລີຍອາລົມດີ	날씨와 기분 이야기하기 ການສົນທະນາກ່ຽວກັບອາກາດ ແລະ ອາລົມ	날씨와 계절 ອາກາດ ແລະ ລະດູການ 기분과 감정 ອາລົມ ແລະ ຄວາມຮູ້ສຶກ	- 네요 - 아서/어 서	한국의 사계절 4 ລະດູການ ຂອງເກົາຫຼີ
	16	시간이 있을 때 주로 테니 스를 치러 가요 ເມື່ອມີເວລາ ປົກກະຕິ ຂ້ອຍໄປຫຼິ້ນກິລາເທນນິດສ໌	취미 이야기하기 ການເວົ້າກ່ຽວກັບກິດຈະກຳໃນເວລາ ຫວ່າງ	취미 ກິດຈະກຳໃນເວລາຫວ່າງ 운동 ການອອກກຳລັງກາຍ	- (으)ㄹ 때 - (으)ㄹ 가 다	취미 활동 프로그램 ໂປຼແກຣມກິດຈະກຳໃນເວລາຫວ່າງ
	17	휴가 때 제주도에 다녀올 거예요 ໃນຊ່ວງວັນພັກ ຂ້ອຍຈະໄປເກາະເຈຈຸ	여행 경험 및 계획 이야기하기 ເວົ້າກ່ຽວກັບປະສົບການ ແລະ ແຜນ ການທ່ອງທ່ຽວ	여행지 ສະຖານທີ່ທ່ອງທ່ຽວ 여행 준비와 활동 ກິດຈະກຳ ແລະ ການກະກຽມການທ່ອງ ທ່ຽວ.	- 아/어 보다 - (으)ㄹ 거예요	한국의 관광지 ສະຖານທີ່ທ່ອງທ່ຽວຂອງເກົາຫຼີ



주제 ຫົວປົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
일상 및 여가생활 ໃນເມັດເມັດ ສະໜັບສະໜູນ ວິຊາສາດ	18	버스나 지하철을 타고 가요 ຂີ່ລົດເມ ຫຼື ລົດໄຟໃຕ້ດິນໄປ	교통수단과 소요 시간 말하기 ການໂອ້ລົມກ່ຽວກັບການຂົນສົ່ງ ແລະ ເວລາທີ່ໃຊ້	교통 ການຈໍລະຈອນ 이동 ການເດີນທາງ	(이)나, 에서 까지	대중교통 이용 방법 ວິທີການນໍາໃຊ້ລະຫວ່າງການຂົນສົ່ງ ສາທາລະນະ
	19	거기 한국가거지요? ນັ້ນແມ່ນ ເຄື່ອງເຜີນໃຈຂອງເກົາຫຼີບໍ່?	전화하기 ການໂທລະສັບ 인터넷에 대해 말하기 ການເວົ້າກ່ຽວກັບ ອິນເຕີເນັດ	전화 ການໂທລະສັບ 인터넷 ອິນເຕີເນັດ	-지요 -고	생활에 유용한 전화번호 ເປີໂທລະສັບ ທີ່ເປັນປະໂຫຍດ ໃນການດຳລົງຊີວິດ
	20	저는 설거지를 할게요 ຂ້ອຍຈະລ້າງຖ້ວຍ	집안일 부탁하기 ການຂໍຮອງ ເຮັດວຽກເຮືອນຊ່ວຍ 집안일 말하기 ການເວົ້າກ່ຽວກັບ ວຽກງານໃນເຮືອນ	청소 ທຳຄວາມສະອາດ 집안일 ວຽກເຮືອນ	- (으)르 게요 -는 것	쓰레기 종량제와 분리수거 ປະເພດຂີ້ເຫຍື້ອ ແລະ ການແຍກຂີ້ເຫຍື້ອ
	21	상 차리는 것을 도와줄까 요? ເຈົ້າຕ້ອງການໃຫ້ຊ່ວຍຈັດສະຖານທີ່ ບໍ່?	설명하기 ການອະທິບາຍ 허락 구하기 ການຂໍອະນຸຍາດ	약속 ການນັດໝາຍ 초대 ການເຊື່ອເຊີນ	-는데/ (으)ㄴ데 -(으)르 까요	집들이 선물 ຂອງຂວັນຂຶ້ນເຮືອນໃໝ່
	22	무단횡단을 하면 안 돼요 ຫ້າມຍ່າງຂ້າມທາງທີ່ເຜີດກົດຈໍລະຈອນ	금지하기 ການຫ້າມ 이유 말하기 ການອະທິບາຍເຫດຜົນ	금지 ຫ້າມ 하면 안 되는 행동 ການທີ່ບໍ່ອະນຸຍາດໃຫ້ເຮັດຜິດ ຕົກຳໄດໜຶ່ງ	-(으)면 안 되다 -(으)니까	공공장소 표지판 ບ້າຍສັນຍາລັກ ໃນສະຖານທີ່ ສາທາລະນະ
	23	어른께는 두 손으로 물건을 드려야 돼요 ເອົາເຄື່ອງໃຫ້ຜູ້ອຳວານໂສກວ່າ ແມ່ນຕ້ອງຈັບໃຫ້ດ້ວຍສອງມື	높임말 말하기 ການເວົ້າໂດຍໃຊ້ຄຳສັບສູງມາບ 조언하기 ການແນະນຳ	어휘 높임 ຄຳສັບທີ່ເວົ້າສູງມາບ 생활 예절 ມາລະຍາດໃນຊີວິດປະຈຳວັນ	-(으)시- -아야/어 야 되다/하 다	한국인들에게 나이란? ຕໍ່ກັບຄົນເກົາຫຼີ ອາຍຸມີຄວາມໝາຍ ຄືແນວໃດ?
	24	한국 영화를 보면서 공부 해요 ຂ້ອຍເບິ່ງໜັງເກົາຫຼີ ແລະ ຮຽນໄປ ຝ່ອມ	공부 방법 말하기 ການເວົ້າກ່ຽວກັບວິທີການຮຽນໜັງສື 신청 방법 설명하기 ການອະທິບາຍວິທີການສະໝັກ	공부 ການຮຽນ 교육 ການສຶກສາ	-(으)면서 -기 쉽다/ 어렵다	외국인 근로자 교육 프로그램 ໂປຣແກຣມການເຝິກອົບຮົມ ສໍາລັບແຮງງານຕ່າງດ້າວ
25	일요일마다 교회에 가요 ຂ້ອຍໄປໂບດທຸກວັນທີ່ດ	빈도 표현하기 ການສະແດງຄວາມຖີ່ຂອງຜິດຕິກຳ 소원 말하기 ການຂໍຝ່ອນ	종교 ສາສະໜາ 종교 활동 ກິດຈະກຳທາງສາສະໜາ	마다 -았으면/ 었으면 좋겠 다	종교 행사 ຜິດທາງສາສະໜາ	
건강 기 관 ອົງການຈັດ ຕັ້ງເພື່ອ ສະໜັບສະໜູນ	26	밥을 먹은 후에 이 약을 드세요 ຫຼັງຈາກກິນເຂົ້າແລ້ວ ຈົ່ງກິນຢານີ້	순서 말하기 ການເວົ້າຕາມລຳດັບ 금지하기 ການຫ້າມ	신체 ຮ່າງກາຍ 증상 ອາການຂອງພະຍາດ	-(으)ㄴ 후 에 -지 마세 요	가정 비상약 ຢາສຸກເສີນປະຈຳບ້ານ
	27	어디가 아프십니까? ເຈັບບ່ອນໃດ?	조건 말하기 ການເວົ້າກ່ຽວກັບເງື່ອນໄຂ 증상 묻고 대답하기 ການຖາມອາການ ແລະ ຕອບກ່ຽວ ກັບອາການ	병원 ໂຮງໝໍ 치료 ການຮັກສາ	-(으)면 -ㅂ/습니 까, -ㅂ/습 니다	외국인 근로자 센터 진료 안내 ຂໍ້ມູນສູນການປົນປົວຮັກສາແຮງງານ ຕ່າງປະເທດ
	28	통장을 만들려고 왔어요 ຂ້ອຍມາທີ່ນີ້ເພື່ອເປີດບັນຊີທະນາຄານ	의도 말하기 ການເວົ້າກ່ຽວກັບເຈດຕະນາ (ຄວາມຕັ້ງໃຈ) 방법 표현하기 ການເວົ້າກ່ຽວກັບວິທີການ	은행 ທະນາຄານ 은행 업무/현금인출기 ວຽກງານທະນາຄານ/ຕູ້ເອທິເອັມ	-(으)려고 -(으)면 되 다	외국인 근로자 전용 금융 서비스 ການບໍລິການ ທຸລະທາງການເງິນ ສໍາລັບແຮງງານຕ່າງດ້າວ
	29	필리핀으로 엽서를 보내고 싶은데요 ຂ້ອຍຢາກສົ່ງບັດຄວຍຝ່ອນນີ້ ໄປຝີ ລິປິນ	편지 보내기 ການສົ່ງຈົດໝາຍ .요청하기 ການຮ້ອງຂໍ	우편물 ການສົ່ງໄປສະນີ 소포/택배 ວັດສະດຸ/ການສົ່ງເຄື່ອງ	(으)로 -(으)십시 오	국제 특급 우편 서비스 ບໍລິການສົ່ງດວນລະຫວ່າງປະເທດ
	30	거기에서 태권도를 배울 수 있어요? ຢູ່ບ່ອນນີ້ ສາມາດຮຽນເທຄອນ ໂດໂດ້ບໍ່?	이용 문의하기 ການສອບຖາມການໃຊ້ບໍລິການ 교육 신청하기 ການລົງທະບຽນການເຝິກອົບຮົມ	교육 및 서비스 ການສຶກສາ ແລະ ການບໍລິການ 외국인력 지원 센터 이용 ການນໍາໃຊ້ ສູນສົ່ງເສີມສີມິແຮງງານ ຕ່າງດ້າວ	-(으)르 수 있다/없다 -(으)려면	외국인 근로자를 위한 지원 기관 ສະຖາບັນການຊ່ວຍເຫຼືອແຮງງານຕ່າງ ປະເທດ

주제 ຫົວບົດ	과 ບົດທີ່	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
한국에 대한 이해	31	우리 고향은 서울보다 공기가 맑아요 ອາກາດຢູ່ບ້ານເກີດຂອງຂ້ອຍແມ່ນ ແຈມໃສຫຼາຍກວ່າເຊອນ	날씨 표현하기 ສຳນວນກ່ຽວກັບອາກາດ 비교하기 ການປຽບທຽບ	날씨 ອາກາດ 도시의 특성 ລັກສະນະສະເພາະຂອງຕົວເມືອງ	-지만 보다	한국의 행정구역 ໜ່ວຍງານບໍລິຫານ ຕົວເມືອງຂອງ ເກົາຫຼີ
	32	복날에는 삼계탕을 먹어요 ໃນມື້ທີ່ອາກາດຮ້ອນ ພວກເຮົາກິນອາ ຫານສຳເກັດດັງ	한국의 음식 문화 알기 ຮຽນຮູ້ກ່ຽວກັບວັດທະນະທຳ ທາງດ້ານອາຫານ 조리법 설명하기 ອະທິບາຍວິທີການປຸງແຕ່ງອາ ຫານເກົາຫຼີ	계절 음식 ອາຫານປະຈຳລະດູ 재료 및 조리법 ສ່ວນປະກອບ ແລະ ວິທີການປຸງແຕ່ງ	-(으)ㄴ -아서/어 서	특별한 날 먹는 음식 ອາຫານທີ່ຮັບປະການ ໃນວັນທີ່ ສຳຄັນຕ່າງໆ
	33	송편을 만드는 체험도 할 수 있어요 ເຈົ້າສາມາດລອງເຮັດເຂົ້າໝິ່ມ ຊິງປີຍອນ	추측하기 ການຄາດເດົາ 계획 말하기 ການເວົ້າກ່ຽວກັບແຜນການ	설날 ວັນປີໃໝ່ເກົາຫຼີ 추석 ຈຸຊອກ	-겠- -는	한국의 명절 ບຸນປະເພນີຂອງເກົາຫຼີ
	34	아기 옷을 선물하는 게 어때요? ການໃຫ້ເສື້ອຜ້າເດັກນ້ອຍ ເປັນຂອງ ຂວັນເດ ຄິດວ່າແນວໃດ?	추천하기 ການແນະນຳ 순서 말하기 ການເວົ້າກ່ຽວກັບຂັ້ນຕອນ	특별한 날 ວັນພິເສດ 결혼 문화 ວັດທະນະທຳ ການແຕ່ງງານ	-는 게 어때 요 -고 나서	한국인의 경조사 ຂ່າວຮາຍ ແລະ ຂ່າວຂອງຄົນເກົາຫຼີ
	35	한국 드라마가 재미있잖 아요 ລະຄອນເກົາຫຼີ ກໍ່ມ່ວນ ບໍ່ແມ່ນຫວ່າ	이유 말하기 ການເວົ້າເຖິງສາເຫດ 추측하기 ການຄາດເດົາ	한류 ກະແສເກົາຫຼີ 경제 및 산업 ເສດຖະກິດ ແລະ ອຸດສາຫະກຳ	-잖아요 -는/(으)ㄴ 것 같다	한류 여행 ການທ່ອງທ່ຽວຕາມກະແສເກົາຫຼີ
직장 문화	36	단정한 모습이 좋아 보여요 ລັກສະນະເປັນລະບຽບຮຽນຮ້ອຍ ແມ່ນເບິ່ງຈິບງາມດີ	복장 설명하기 ການອະທິບາຍ ກ່ຽວກັບການນຸ່ງຖື 추고하기 ການໃຫ້ຄຳແນະນຳ	복장 ຊຸດເຄື່ອງນຸ່ງ 태도 ກະລະເທສະ	-아/어 보 이다 -게	작업 현장의 복장 ຊຸດເຄື່ອງນຸ່ງສຳລັບ ສະຖານທີ່ເຮັດ ວຽກ
	37	출입문을 꼭 닫으시다 ຈົ່ງອັດປະຕູ ເວລາອອກໄປນອກ	기속사 주의사항 알리기 ການແຈ້ງການກ່ຽວກັບ ກົດລະບຽບ ຂອງທີ່ຝັກ	기속사 ຫ້າມັກ 냉난방기 ເຄື່ອງທຳຄວາມເຢັນ-ຮ້ອນ	-(으)버시 다 -는 동안	한국의 주거 형태 ແບບທີ່ຢູ່ອາໄສຂອງເກົາຫຼີ
	38	일할 맛이 나요 ມີຄວາມມ່ວນຊື່ນ ກັບການເຮັດວຽກ	직장의 분위기 소개하기 ການແນະນຳບັນຍາກາດຂອງສະ ຖານທີ່ເຮັດວຽກ, 동료와의 갈등 표현하기 ການອະທິບາຍກ່ຽວກັບ ຂໍ້ຂັດແຍ່ງ ຂອງເພື່ອນຮ່ວມງານ	직장의 분위기 ບັນຍາກາດຂອງສະຖານທີ່ເຮັດວຽກ 동료와의 갈등 ຂໍ້ຂັດແຍ່ງຂອງເພື່ອນຮ່ວມງານ	-는/(으)ㄴ 편이다 -다고 하 다	직장 내에서의 호칭 ຄຳເວົ້າກ່ຽວກັບຊື່ນຳຕ່າງໆ ຢູ່ບ່ອນເຮັດວຽກ
	39	오늘 회식을 하자고 해요 ມື້ນີ້ ຂ້ອຍໄດ້ຮັບແຈ້ງວ່າ ພວກເຮົາຈະ ມີງານລ້ຽງທ້ອງງານ	회식 일정 공지하기 ການປະກາດກ່ຽວກັບວັນລ້ຽງທ້ອງງານ 새 직원 소개하 ການນຳສະເໜີ ພະນັກງານໃໝ່	회식 ງານລ້ຽງທ້ອງງານ 직장에서의 모임 ການປະຊຸມ ຢູ່ບ່ອນເຮັດວຽກ	-자고 하 다 -(으)라고 하다	한국의 회식 문화 ວັດທະນະທຳງານລ້ຽງທ້ອງງານ ຂອງເກົາຫຼີ
	40	불쾌감을 느꼈다면 그건 성희롱이에요 ຖ້າຫາກວ່າຮູ້ສຶກບໍ່ເມັງພໍໃຈສະແດງ ວ່າ ແມ່ນການຄຸກຄາມທາງເພດ	성희롱 예방 조언하기 ການແນະນຳ ກ່ຽວກັບການປ້ອງກັນ ການລ່ວງລະເມີດທາງເພດ 성추행에 대한 강의 듣기 ເຂົ້າຮ່ວມການເຝິກອົບຮົມ ປ້ອງກັນການກົດຂີ່ທາງເພດ	성희롱 ານຄຸກຄາມທາງເພດ 성희롱 대처 방법 ວິທີການປ້ອງກັນການຖືກຄຸກຄາມ ທາງເພດ	-냐고 하 다 간접화법의 축약형	성희롱의 개념과 처벌 ຄວາມໝາຍ ຂອງການຖືກຄຸກຄາມ ທາງເພດ ແລະ ການລົງໂທດ
	41	드라이버로 해 보세요 ຈົ່ງລອງໃຊ້ ໂຕລະບິດເບິ່ງ	작업 도구 제안하기 ການນຳສະເໜີ ກ່ຽວກັບເຄື່ອງມື ການເຮັດວຽກ, 작업 상황 설명하기 ການອະທິບາຍ ກ່ຽວກັບສະພາບ ການຂອງວຽກ	제조업 수공구 ເຄື່ອງມືການຜະລິດ 제조업 기계 ເຄື່ອງມືອັດສາຫະກຳ ການຜະລິດ	(으)로 -고 있다	작업에 필요한 도구 ເຄື່ອງມືທີ່ຈຳເປັນໃນການເຮັດວຽກ
	42	이 기계 어떻게 작동하는 지 알아요? ເຄື່ອງຈັກນີ້ ນຳໃຊ້ແນວໃດຮູ້ບໍ່?	기계 작동법 설명하기 ການອະທິບາຍ ກ່ຽວກັບການໃຊ້ເຄື່ອງຈັກ 작업 보고하기 ການລາຍງານໜ້າວຽກ	기계 작동 ການຄວບຄຸມເຄື່ອງຈັກ 포장 작업 ວຽກງານການຫຸ້ມຫໍ່	-는지 알 다/모르다 -(으)ㄴ 것 같다	안전한 도구 및 기계 사용법 ເຄື່ອງມືຄວາມປອດໄພ ແລະ ວິທີ ການນຳໃຊ້ເຄື່ອງຈັກ



주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນຫົວໄປ/ວັດທະນາທຳ
직장 생활 ແນວໂນມວຽກແນວເມັດ	43	철근을 옮겨 놓으세요 ຈັງຍາຍເຫຼັກເສັ້ນ	작업 지시하기 ການປະຕິບັດວຽກ 작업 확인하기 ການກວດວຽກ	건설 현장 ສະຖານທີ່ກໍ່ສ້າງ 유통업 포장 ການຫຸ້ມຫໍ່ ແລະ ການແຈກຢາຍ	- 아/어 놓다 - 지요	건설 현장의 증장비 ວັດຖຸອຸປະກອນໜັກ ຢູ່ສະຖານທີ່ກໍ່ສ້າງ
	44	페인트 작업을 했거든요 ເພາະວ່າ ຂ້ອຍທາສີຫາແລ້ວ	작업장 환경 묘사하기 ການອະທິບາຍກ່ຽວກັບສະພາບແວດ ລ່ອມໃນບ່ອນເຮັດວຽກ 정리 정돈 말하기 ເວົ້າກ່ຽວກັບການເກັບມ້ຽນ	작업장 환경 ສະພາບແວດລ່ອມ ໃນບ່ອນເຮັດວຽກ 폐기물과 정리 도구 ສິ່ງເສດເຫຼືອ ແລະ ເຄື່ອງມື	- 거든요 - 아지다/어지 다	작업 도구 정리 정돈 ການບໍລິຫານຈັດການ ເຄື່ອງມືການເຮັດວຽກ
	45	호미를 챙겼는데요 ຂ້ອຍໄດ້ກະກຽມຈົກສິ້ນພ້ອມແລ້ວ	작업 변경 요구하기 ການຮອງຂໍປ່ຽນວຽກ 작업 요청하기 ການຮອງຂວຽກເຮັດ	농업 1 ກະສິກຳ 1 농업 2 ກະສິກຳ 2	- 는데요 - 기 전에	한국 농촌의 사계절 ສີ່ລະດູການ ການຜະລິດກະສິກຳ ຂອງເກົາຫຼີ.
	46	더 신경 쓰도록 하자 ພວກເຮົາ ມາເອົາໃຈໃສ່ຕື່ມກັນເພາະ	문제 원인 찾기 ການຊອກຫາຕົ້ນເຫດຂອງບັນຫາ 해결 방안 말하기 ການເວົ້າກ່ຽວກັບມາດຕະການໃນ ການແກ້ໄຂ	축산업 ອຸດສາຫະກຳການລ້ຽງສັດ 어업 ການປະມິງ	- 도록 하다 - 게 되다	축산업과 어업 현장의 직 업 ວຽກຢູ່ສະຖານທີ່ ເຮັດວຽກຂອງອຸດ ສາຫະກຳລ້ຽງສັດ ແລະ ການປະມິງ
	47	재고를 파악하는 것이 중요해요 ສິ່ງສຳຄັນທີ່ສຸດ ກໍຄືຮູ້ວ່າຈຳນວນ ສິນຄ້າທີ່ຄ້າງຢູ່ໃນໂຮງງານ	업무 관리하기 ການບໍລິຫານ ໜ້າວຽກ 업무 실수 말하기 ການເວົ້າກ່ຽວກັບ ທຸລະກິດທີ່ຜິດພາດ	창고 관리 ການຈັດການ ສ້າງເກັບເຄື່ອງ 가구 제조 ການຜະລິດເຜີນີເຈີ	- 는 것이 중요 하다 - (으)ㄴ 것이다	직장에서의 칭찬 노하우 ການສະແດງຄວາມຍອງຍໍ-ຊົມເຊີຍ ຢູ່ບ່ອນເຮັດວຽກ
	48	다치지 않도록 조심하세요 ຈົ່ງລະມັດລະວັງ ເພື່ອບໍ່ໃຫ້ໄດ້ຮັບ ບາດເຈັບ	기계 작업 시 주의사항 ເວົ້າກ່ຽວກັບ ຂໍ້ຄວນລະວັງ ໃນເວລາເຮັດວຽກກັບເຄື່ອງຈັກ 위험 상황 대처하기 ການບໍລິຫານຈັດການ ກັບສະຖານະການ ທີ່ອັນຕະລາຍ	기계 작업 ອຸປະກອນ ໃນການເຮັດວຽກ 채해 ໄພຜິດ	- (으)ㄴ 적이 있다/없다 - 지 않도록 조 심하다	작업장 사고 ອຸບັດຕິເຫດ ຢູ່ບ່ອນເຮັດວຽກ
	49	안전화를 안 신으면 다 칠 수 있어요 ຖ້າເຈົ້າບໍ່ໃສ່ເກັບປ້ອງກັນຄວາມປອດ ໄພ ເຈົ້າອາດຈະໄດ້ຮັບບາດເຈັບ	위험 상황 예방하기 ການປ້ອງກັນ ອັນຕະລາຍ 위험 가능성 경고하기 ການເຕືອນ ກ່ຽວກັບຄວາມເປັນໄປໄດ້ ຂອງອັນຕະລາຍ	보호구 ອຸປະກອນປ້ອງກັນ ຄວາມປອດໄພ 작업장 사고 ອຸປະຕິເຫດແຮງງານ	- (으)ㄴ 수 있다 - 기 때문에	신체 기관과 보호구 ການກວດສະຊະພາບ, ອະໄວຍະວະ ແລະ ການປ້ອງກັນ
	50	열심히 해 준 덕분에요 ມັນກໍຍ້ອນວ່າ ເຈົ້າຊ່ວຍເຮັດ ຢ່າງຕັ້ງໃຈ	업무 평가하기 ການປະເມີນ ການເຮັດວຽກ 건강 말하기 ເວົ້າກ່ຽວກັບສະຊະພາບ	안전 수칙 ກົດລະບຽບ ເພື່ອຄວາມປອດໄພ 건강 증진 ການສົ່ງເສີມສະຊະພາບ	- (으)ㄴ 덕분에 - 기로 하다	건강을 위한 스트레칭 ການຍືດເສັ້ນຍືດສາຍ ເພື່ອສະຊະພາບ
주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	활동 ກິດຈະກຳ	정보/문화 ຂໍ້ມູນຫົວໄປ/ວັດທະນາທຳ
편 영 및 제 도 ເສດໝັ້ນ/ຄູ່ມື ສະໜັບສະໜູນ	51	한국에 가서 일을 하고 싶은데요 ຂ້ອຍຕ້ອງການໄປເຮັດວຽກຢູ່ເກົາຫຼີ	고용허가제에 대해 묻고 답하기 ການຖາມ- ຕອບກ່ຽວກັບ ລະບົບການອະນຸ ຍາດການຈ້າງງານ EPS-TOPIK에 대해 문의하기 ການສອບຖາມ ກ່ຽວກັບ EPS-TOPIK	고용허가제 ລະບົບການອະນຸຍາດ ການຈ້າງງານ 한국어능력시험 ການສອບເສັງວັດລະດັບ ພາສາເກົາຫຼີ	EPS - TOPIK 신청서 작성하 기 ການຂຽນ ຟອມສະໝັກ EPS- TOPIK	고용허가제 이해하기 ຄວາມເຂົ້າໃຈກ່ຽວກັບ ລະບົບການອະນຸຍາດ ການຈ້າງງານ
	52	근로 조건이 좋은 편이 예요 ຂ້ອຍໄດ້ຮັບສະພາບເງື່ອນໄຂ ການເຮັດວຽກທີ່ດີ	근로계약서 내용 문의하기 ການຖາມກ່ຽວກັບເນື້ອໃນສັນຍາ ການຈ້າງງານ 근로 계약 체결하기 ການເຊັນສັນຍາ ການເປັນແຮງງານ	근로 조건 ສະພາບເງື່ອນໄຂ ການເຮັດວຽກ 취업 절차 ຂັ້ນຕອນການຫາງານ	표준근로계약 서 작성하기 ມາດຕະຖານ ການຂຽນ ໃບສັນຍາການ ຈ້າງແຮງງານ	표준근로계약서 ມາດຕະຖານ ສັນຍາການຈ້າງງານ

등장 인물

ຕົວລະຄອນ



선생님 ອາຈານ



리한 ຣີຮັນ
ປາກົດສະຖານ



투안 ຕວນ
ຫວຽດນາມ



바루 ບາຣູ
ອິນໂດເນເຊຍ



아딧 ອາດິດ
ໄທ



카림 ຄາລິມ
ອຸດສະເບກົດສະຖານ



바트 ບັດ
ມິງໂກນ



칸 ຄານ
ກຳປູເຈຍ



타타 ຕ້າຕ້າ
ອິນໂດເນເຊຍ



이반 ອີວັນ
ອຸດສະເບກົດສະຖານ



인디카 ອິນດິກາ
ສິລັງກາ



리리 ລີລີ
ຈີນ



수피카 ຊຸຟິກາ
ໄທ



흐영 ເຮືອງ
ຫວຽດນາມ



모니카 ໂມນິກາ
ສິລັງກາ



수루 ຊຸຣູ
ຈີນ



박지훈 ພັກຈີຮຸນີ
ເກົາຫຼີ



김건우 ຄົມ ກອນອູ
ເກົາຫຼີ



이미영 ລີ ມິຍອງ
ເກົາຫຼີ



정소희 ຈອງໂຊຮີ
ເກົາຫຼີ



이민우 ລີ ມິນອູ
ເກົາຫຼີ

ການປຽບທຽບພາສາລາວກັບພາສາເກົາຫຼີ

1 ຕະກູນພາສາ

LaoKr 2

ພາສາລາວແມ່ນນອນຢູ່ໃນກຸ່ມພາສາຕະກູນໄຕ-ກະໄດ (ເປັນກຸ່ມພາສາຄຳໂດດ, ບໍ່ປ່ຽນຮູບຄຳ) ສ່ວນພາສາ ເກົາຫຼີແມ່ນນອນຢູ່ໃນກຸ່ມພາສາຕະກູນອື່ນໄຕ. ໃນພາສາລາວມີສຽງວັນນະຍຸດແຕ່ພາສາເກົາຫຼີແມ່ນບໍ່ມີສຽງວັນນະຍຸດ.

	ຕະກູນພາສາ	ພາສາໃກ້ຄຽງ
ລາວ	ຕະກູນພາສາໄຕ(ເຂດທິເບດ-ຈີນ)	ພາສາໄທ
ເກົາຫຼີ	ຕະກູນພາສາອື່ນໄຕ	ຕຸລາກີ, ອຸສເບກິສຖານ, ຄາຊັສຖານ

2 ການອອກສຽງ

① ພະຍັນຊະນະໃນພາສາລາວມີທັງໝົດ 27 ຕົວ (ລວມທັງຕົວ ສ) ເຊິ່ງປະກອບມີຄື: ສຽງອັດ (ຜິ້ວ/ບໍ່ຜິ້ວ/ສຽງອອກທາງດັງ), ສຽງຖູ (ບໍ່ກ້ອງ/ກ້ອງ/ຂ້າງລັ້ນ), ສຽງສັ່ນ, ສຽງເຄິ່ງສະຫຼະເຄິ່ງພະຍັນຊະນະ. ແຕ່ສຽງພະຍັນຊະນະໃນພາສາເກົາຫຼີແມ່ນແບ່ງອອກຕາມຄວາມແຮງຂອງລິມທີ່ທັງອອກມາຄື: ສຽງອັດ (ບໍ່ຜິ້ວກ້ອງ) ㄱ ㅋ ㆁ ㄷ ㅌ, ສຽງອັດ (ຜິ້ວ) ㄴ ㄹ ㅍ ㅊ ㅍ, ສຽງອັດ (ບໍ່ຜິ້ວບໍ່ກ້ອງ) ㄷ ㅌ ㅍ ㅊ.

② ໃນພາສາລາວມີພະຍັນຊະນະ ຕົວ ຟ [f] ສຽງຖູບໍ່ກ້ອງ(ຈຸດເກີດສຽງແມ່ນບໍລິເວນຮີບສິບລະຫວ່າງແຂ້ວເທິງກັບລຸ່ມ) ແຕ່ໃນພາສາເກົາຫຼີແມ່ນບໍ່ມີ. ນອກນີ້ ໃນພາສາລາວຍັງມີທັງພະຍັນຊະນະຕົວ ລ [l] ແລະ ຕົວ ຣ [r] ແຕ່ພາສາເກົາຫຼີມີແຕ່ຕົວດຽວ ຄື ລ [l], ເຊິ່ງວ່າພະຍັນຊະນະຕົວ ຣ [r] ໃນພາສາລາວບໍ່ສາມາດເຮັດໜ້າທີ່ເປັນຕົວສະກົດຄືກັບຕົວ ລ [l] ໃນພາສາເກົາຫຼີໄດ້. ຕົວຢ່າງ: ‘ຝູ້, ຝູ້, ຝູ້’.

ລາວ	[f], [l], [r]
ເກົາຫຼີ	[l]

③ ເພິ່ນແບ່ງສຽງສະຫຼະໃນພາສາລາວໂດຍອີງໃສ່ 3 ດ້ານຄື: ທີ່ຕັ້ງຂອງລັ້ນ (ສ່ວນປາຍລັ້ນ, ສ່ວນກົກລັ້ນ), ລະດັບອ້າຂອງປາກ (ປາກແຄບ, ແຄບແດ່, ກວ້າງ, ກວ້າງແດ່), ຮູບຊົງຂອງສິບ (ມົນ, ບໍ່ມົນ). ເຊິ່ງສະຫຼະທັງໝົດແບ່ງອອກຕາມສຽງສັ່ນສຽງຍາວ.

ລາວ	ສ - sao (ສາວ), ຊ - s'ao (ຊາວ)
ເກົາຫຼີ	ㅍ - sal (살), ㅍ - s'al (쌀)



④ ພະຍາງໃນພາສາລາວຕ້ອງປະກອບດ້ວຍສະຫລະສະເໝີ ແລະ ປະສົມກັບພະຍັນຊະນະຕົວແກນ 2 ຕົວໄດ້ ແຕ່ຕົວສະກົດຕ້ອງມີພຽງແຕ່ຕົວດຽວເທົ່ານັ້ນ. ກົງກັນຂ້າມກັບພະຍາງໃນພາສາເກົາຫລີ, ພະຍາງໜຶ່ງພະຍາງໃນພາສາເກົາຫລີແມ່ນຕ້ອງປະກອບດ້ວຍສະຫລະສະເໝີ ແລະ ຈະມີພຽງພະຍັນຊະນະຕົວແກນ ແລະ ຕົວສະກົດຕົວດຽວເທົ່ານັ້ນ.

ລາວ	ສວ - ສວາຍ [swuai], ກວ - ກວ້າງ [kwuang]
ເກົາຫຼີ	ㅍ[sum], ㅍㅍ[tum]

⑤ ສຽງຕົວສະກົດໃນພາສາລາວ ແລະ ພາສາເກົາຫລີແມ່ນມີສຽງບໍ່ກ້ອງ. ໃນທ້າຍຂອງພະຍາງທັງສອງພາສາແມ່ນຈະຜັນໄດ້ແຕ່ສຽງອັດຕະໂນມີສຽງອອກທາງດັງ ຄື ບ, ດ, ກ, ມ, ນ, ງ ເທົ່ານັ້ນ. ແຕ່ພາສາເກົາຫລີຍັງມີສຽງຕົວ [l] ທີ່ຜັນສຽງຢູ່ລິ້ນລວມທັງໝົດເປັນ 7 ຕົວ. ສ່ວນພາສາລາວບໍ່ມີຕົວສະກົດຕົວ ລ [l] ແຕ່ມີຕົວສະກົດຕົວ ຍ [y] ແລະ ຕົວ ວ [v] ລວມເປັນ 8 ຕົວ.

ລາວ	ບ, ດ, ກ, ມ, ນ, ງ, ວ, ຍ
ເກົາຫຼີ	ㄹ, ㄴ, ㄷ, ㄹ, ㅁ, ㅂ, ㅇ

⑥ ສຽງຂອງພະຍາງໃນພາສາລາວແມ່ນຈະເປັນເອກະລາດຂອງໃຜລາວບໍ່ຄືກັນກັບພາສາເກົາຫຼີ, ເຊິ່ງໃນພາສາເກົາຫຼີສຽງຂອງຕົວສະກົດໃນພະຍາງໜ້າຈະຍ້າຍໄປຢູ່ແທນທີ່ຫາກຕົວແກນຂອງພະຍາງຕໍ່ໄປຂຶ້ນຕື່ມ ດ້ວຍສຽງສະຫຼະ.

ຕົວຢ່າງ ລາວ :	ກິນເຂົ້າ [ກິນ ເຂົ້າ]	⇒	[ກິນ ເຂົ້າ]
ເກົາຫຼີ :	밥을 [ພັບ ອິລ]	⇒	바블 [ພາ ພິລ]
	먹어요 [[ມອກ ອໍ ໂຍ]	⇒	머 거 요 [ມໍ ກໍ ໂຍ]

밥을 →	[바블]
먹어요 →	[머 거요]

⑦ ເນື່ອງຈາກສຽງຂອງພະຍາງໃນພາສາລາວແມ່ນຈະເປັນເອກະລາດຂອງໃຜມັນບໍ່ຄືກັນກັບພາສາເກົາຫລີ ໃນເວລາທີ່ພະຍັນຊະນະທັງ 2 ພະຍາງມາພົບກັນ, ສຽງຂອງທັງສອງພະຍາງຈະບໍ່ປ່ຽນ. ແຕ່ໃນພາສາເກົາຫລີສຽງຂອງຕົວສະກົດໃນພະຍາງໜ້າຈະຍ້າຍໄປແທນທີ່ຂອງສຽງໃນພະຍາງຫລັງຫາກໃນພະຍາງຫລັງຂຶ້ນຕື່ມດ້ວຍສຽງສະຫລະ.

ຕົວຢ່າງ: ລາວ:	‘ຕົກນ້ຳ [똑남]	‘물에 빠지다’
	‘ຈັບມື [잡므]	‘손을 잡다’
ເກົາຫຼີ:	막내 [ມັກ ແນ]	⇒ [ມັງ ແນ] ‘ລາຫລ້າ’
	밥물 [ພັບ ມລ]	⇒ [ພໍາ ມລ] ‘ນ້ຳເຂົ້າ’

막 내 →	[망 내]
밥 물 →	[밤 물]

ການປຽບທຽບພາສາລາວກັບພາສາເກົາຫຼີ

3 ໄວຍະກອນ

3.1 ຕໍາແໜ່ງຄໍາໃນປະໂຫຍກ

① ຕໍາແໜ່ງພາກສ່ວນຫຼັກຂອງປະໂຫຍກ

ໂຄງສ້າງຂອງປະໂຫຍກໃນພາສາລາວປະກອບດ້ວຍ SVO (ຄໍາຕົວຕັ້ງ+ຄໍາກຳມະ+ຄໍາປະກອບ) ແຕ່ໃນພາສາເກົາຫຼີແມ່ນປະກອບດ້ວຍ SOV (ຄໍາຕົວຕັ້ງ+ຄໍາປະກອບ+ຄໍາກິຣິຍາ).

ລາວ	ຂ້ອຍ 나는	ດື່ມ 마신다.	ກາເຟ. 커피를
ເກົາຫຼີ	나는 ຂ້ອຍ	커피를 ກາເຟ	마신다. ດື່ມ

② ກໍລະນີຂອງຄໍາຂະຫຍາຍ, ໂດຍທົ່ວໄປແລ້ວ ໃນພາສາລາວຄໍາຄຸນນາມທີ່ໃຊ້ມາຂະຫຍາຍແມ່ນຈະຢູ່ດ້ານຫຼັງຂອງຄໍານາມ, ຄໍາຄຸນນາມສະເໝີເຊິ່ງກົງກັນຂ້າມກັນກັບພາສາເກົາຫຼີຄໍາຂະຫຍາຍຈະຢູ່ດ້ານໜ້າຂອງຄໍານາມ, ຄໍາຄຸນນາມ.


ລາວ	ຄໍານາມ	+	ຄໍາຄຸນນາມ	→	ອາຫານ ທີ່ແຊບ
ເກົາຫຼີ	ຄໍາຄຸນນາມ	+	ຄໍາຄຸນນາມ	→	맛있는 음식 ທີ່ແຊບ ອາຫານ

③ ໃນພາສາລາວແມ່ນຈະໃຊ້ຄໍາວ່າ 'ທີ່' ຫຼື 'ຕອນ/ເວລາ' ໃສ່ດ້ານໜ້າຂອງຄໍານາມສະຖານທີ່ກັບເວລາຄ້າຍຄືກັນກັບ 'at' ຫຼື 'in' ໃນພາສາອັງກິດ. ແຕ່ໃນພາສາເກົາຫຼີແມ່ນຈະຢູ່ດ້ານຫຼັງຂອງຄໍານາມສະເໝີ. ສະຫຼຸບແລ້ວ ພາສາລາວແມ່ນກຸ່ມພາສາທີ່ໃຊ້ຄໍາບຸບຜະບົດ (ຄໍາທີ່ໃຊ້ຕື່ມໜ້າຄໍານາມ) ແຕ່ໃນພາສາເກົາຫຼີແມ່ນກຸ່ມພາສາທີ່ໃຊ້ຕື່ມຫຼັງຄໍານາມ.


ລາວ	ຄໍາບຸບຜະບົດ	+	ຄໍານາມ	→	ທີ່ ເຮືອນ
ເກົາຫຼີ	ຄໍານາມ	+	ຄໍາທີ່ໃຊ້ຕື່ມຫຼັງ	→	집에서 ເຮືອນ ທີ່




④ ກໍລະນີຂອງຄຳເຊື່ອມ 'ຂອງ' ທີ່ໃຊ້ເພື່ອສະແດງຄວາມເປັນເຈົ້າຂອງ, ໃນພາສາລາວສິ່ງຂອງຈະຢູ່ດ້ານໜ້າ ແລະ ຄຳນາມທີ່ສະແດງຄວາມເປັນເຈົ້າຂອງຈະຢູ່ດ້ານຫຼັງ ເຊັ່ນວ່າ 'ກະເປົາ' ຈະຢູ່ດ້ານໜ້າ ແລະ ຄຳນາມ 'ໝູ່' ຈະຢູ່ດ້ານຫຼັງ, ແຕ່ໃນພາສາເກົາຫຼີແມ່ນກົງກັນຂ້າມກັນ.



⑤ ໃນພາສາລາວຄຳກຳມະຊ່ວຍແມ່ນຈະຢູ່ດ້ານໜ້າຂອງຄຳກຳມະໜັກຄ້າຍຄືກັນກັບພາສາອັງກິດ 'must go', 'would like to go' 'ຢາກນອນ' ແຕ່ໃນພາສາເກົາຫຼີແມ່ນກົງກັນຂ້າມກັນ, ຄຳກຳມະຊ່ວຍຈະຢູ່ດ້ານຫຼັງຂອງຄຳກຳມະໜັກ.



⑥ ປະໂຫຍກປະຕິເສດໃນພາສາລາວແມ່ນຄ້າຍຄືກັນກັບພາສາອັງກິດ ຄຳປະຕິເສດແມ່ນຈະຢູ່ແຕ່ດ້ານໜ້າ ຂອງຄຳກຳມະເຊັ່ນ: 'ຢ່າໄປ', 'ບໍ່ກິນ'. ແຕ່ໃນພາສາເກົາຫຼີຄຳປະຕິເສດແມ່ນມີຢູ່ສອງແບບຄື: ຮູບຄຳປະຕິເສດທີ່ຢູ່ດ້ານໜ້າຄຳກຳມະ ແລະ ຮູບຄຳປະຕິເສດທີ່ຢູ່ດ້ານຫຼັງຄຳກຳມະ.



ການປຽບທຽບພາສາລາວກັບພາສາເກົາຫຼີ

3.2 ໄວຍະກອນ ແລະ ຮູບແບບການໃຊ້

- ① ເວລາເອົາຄຳຕ່າງໆມາສ້າງປະໂຫຍກ, ຄຳໃນພາສາລາວຈະບໍ່ມີການປ່ຽນຮູບ, ເຖິງຈະເປັນຄຳອັນດຽວກັນກໍ່ເຮັດໜ້າທີ່ແຕກຕ່າງກັນໂດຍອີງຕາມທີ່ຕັ້ງຂອງຄຳໃນປະໂຫຍກ. ແຕ່ໃນພາສາເກົາຫຼີເປັນກຸ່ມຄຳທີ່ມີ ການປ່ຽນຮູບ ແລະ ເວລາທີ່ນຳມາໃຊ້ຮູບຮ່າງຂອງຄຳເຫຼົ່ານັ້ນຈະປ່ຽນໄປຕາມພາລະໜ້າທີ່ຂອງຄຳນັ້ນ.

ລາວ	ລາວ ເັນ ຄົນ ດີ. 그는 이다 사람 ดี.
ເກົາຫຼີ	그는 좋은 사람이다. ລາວ ດີ ຄົນເປັນ
ລາວ	ອາກາດ ດີ. 날씨 좋다
ເກົາຫຼີ	날씨가 좋다. ອາກາດ ດີ

- ② ໃນພາສາລາວແມ່ນໃຊ້ ຄຳວິເສດ 'ແລ້ວ' ຫລື ຄຳນາມທີ່ຊີ້ບອກເຖິງກາລະອະດີດໃສ່ທ້າຍປະໂຫຍກ ແຕ່ພາສາເກົາຫຼີແມ່ນມີການປ່ຽນຮູບຄຳເພື່ອຊີ້ບອກເຖິງກາລະອະດີດ.

ພາສາລາວ: ດຽວນີ້ ຂ້ອຍ ກິນ ເຂົ້າ (지금 나는 밥을 먹는다.)
ມື້ວານນີ້ ຂ້ອຍກິນເຂົ້າ (어제 나는 밥을 먹는다.)
ຂ້ອຍ ກິນ ເຂົ້າ ແລ້ວ (나는 밥을 먹었다.)

ພາສາເກົາຫຼີ: 나는 밥을 먹는다. (ກາລະປັດຈຸບັນ)
나는 밥을 먹었다. (ກາລະອະດີດ)

- ③ ຮູບແບບການກ່າວຢ່າງສຸພາບໃນພາສາລາວ

ເນື່ອງຈາກວ່າພາສາລາວເປັນພາສາບໍ່ປ່ຽນຮູບ, ເວລາທີ່ຕ້ອງການກ່າວຢ່າງສຸພາບແມ່ນຈະໃຊ້ຄຳສັບສຸພາບມາໃຊ້ແທນ, ຕ່າງຈາກພາສາເກົາຫຼີທີ່ໃຊ້ທັງຄຳສັບສຸພາບ ແລະ ປ່ຽນຮູບໃນທ້າຍປະໂຫຍກ.

ລາວ	ອາຈານ ຮັບປະທານອາຫານ
ເກົາຫຼີ	선생님께서 접수합니다



④ ຮູບແບບການຂຽນໃນພາສາລາວແມ່ນເລີ່ມຈາກນ້ອຍໄປຫາໃຫຍ່ແຕ່ພາສາເກົາຫຼີແມ່ນເລີ່ມແຕ່ໃຫຍ່ໄປຫາ ນ້ອຍ.

ລາວ	<p>ຖະໜົນສຸພານຸວົງ, ບ້ານ ອຸບມົງ ເມືອງ ສີໂຄດຕະບອງ, ນະຄອນຫຼວງວຽງຈັນ, ສປປ ລາວ.</p> <p>ເຮືອນເລກທີ < ຊື່ຖະໜົນ < ບ້ານ < ເມືອງ < ແຂວງ < ຊື່ປະເທດ</p>
ເກົາຫຼີ	<p>대한민국 울산광역시 중구 종가로 345</p> <p>ສ.ເກົາຫລີ ແຂວງອຸລຊານ ເມືອງຈິງກູ ຖະໜົນຈິງກາ ຕຶກເລກທີ 345</p> <p>나라명 > 도시 > 구 > 도로명 > 번지</p> <p>ຊື່ປະເທດ > ແຂວງ > ເມືອງ > ຊື່ຖະໜົນ > ເຮືອນເລກທີ</p>

ຮູບແບບການຂຽນວັນ ເວລາໃນພາສາລາວແມ່ນຈະຂຽນລຽງຕາມລຳດັບ ຄື 'ວັນທີ ເດືອນ ປີ' ແຕ່ພາສາເກົາຫລີແມ່ນຂຽນກົງກັນຂ້າມກັນ ຄື 'ປີ ເດືອນ ວັນທີ' ຕາມລຳດັບ.

ລາວ	<p>ວັນທີ 8 ເດືອນ 5 ປີ 2019</p> <p>ວັນທີ < ເດືອນ < ປີ</p>
ເກົາຫຼີ	<p>2019년 5월 8일</p> <p>ປີ < ເດືອນ < ວັນທີ</p>

3.3 ເພີ່ມເຕີມ

① ຕຳແໜ່ງທີ່ຕັ້ງຂອງສະຫຼະໃນພາສາລາວແມ່ນມີຢູ່ຫຼາຍບ່ອນດ້ວຍກັນຄື: ດ້ານໜ້າ, ດ້ານຫຼັງ, ດ້ານເທິງ ຫຼື ດ້ານລຸ່ມຂອງພະຍັນຊະນະຕົວແກນ. ແຕ່ສະຫຼະໃນພາສາເກົາຫຼີແມ່ນຈະຢູ່ແຕ່ດ້ານລຸ່ມ ຫຼື ດ້ານຂວາຂອງພະຍັນຊະນະຕົວແກນເທົ່ານັ້ນ.

ລາວ	ມາ, ມີ, ໝູ່, ແມ່, ເຂົ້າ
ເກົາຫຼີ	마, 모

② ໃນພາສາລາວແມ່ນຈະບໍ່ຍະວ່າງລະຫວ່າງຄຳຢູ່ໃນປະໂຫຍກຄືກັບພາສາເກົາຫຼີແຕ່ຈະຍະວ່າງ ລະຫວ່າງປະໂຫຍກໜ້າ ກັບປະໂຫຍກຫຼັງອອກຈາກກັນ. ໃນພາສາລາວກໍລະນີທີ່ຢາກຈະຍະວ່າງແມ່ນຈະໃຊ້ເຄື່ອງໝາຍ '?' ເຄື່ອງໝາຍຖາມ, '!' ເຄື່ອງໝາຍຈ້າ, '!' ເຄື່ອງໝາຍຢືມ, ໆລໆ ເປັນຕົ້ນ ມານຳໃຊ້ຄືກັນກັບພາສາເກົາຫຼີ.

학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ** ສຳນວນກ່ຽວກັບອາກາດ, ການປຽບທຽບ
- **ໄວຍາກອນ** - 지만, 보다
- **ຄຳສັບ ແລະ ສຳນວນຄຳເວົ້າ** ອາກາດ, ລັກສະນະພິເສດຂອງເມືອງ
- **ຂໍ້ມູນກ່ຽວກັບວັດທະນາທຳ** ໜ່ວຍງານບໍລິຫານ ຕົວເມືອງຂອງເກົາຫຼີ



대화 1

ບົດສົນທະນາ 1



ບາຣູ ແລະ ຈອນມິນ ກຳລັງສົນທະນາກັນໃນຂະນະ ທີ່ເບິ່ງອອກໄປທາງນອກຫ້ອງຢູ່. ທັງສອງຄົນກຳລັງສົນທະນາຫຍັງກັນຢູ່? ກ່ອນອື່ນ ຈົ່ງຝັງບົດສົນທະນາສອງຄັ້ງ ແລ້ວເວົ້າຕາມ.

바루 철민 씨, 밖을 보세요. 지금 눈이 와요. 우와, **신기해요.**
 ຈອນມິນ, ເບິ່ງໄປທາງນອກແມ້. ຕອນນີ້ ຫົມະກຳລັງຕົກ. ວ້າວ, ໜ້າອັດສະຈັນເນາະ.

철민 바루 씨는 눈을 처음 봐요?
 ບາຣູ ເຫັນຫົມະຕົກເທື່ອທຳອິດບໍ່?

바루 네, 우리 고향은 일 년 내내 더워요. 12월에도 최저기온이 20도 **정도**라서 바닷가에 가서 수영도 할 수 있어요.
 ແມ່ນແລ້ວ, ຢູ່ບ້ານເກີດຂອງຂ້ອຍ ແມ່ນອາກາດຮ້ອນໝົດປີ.

철민 정말요? 바루 씨 고향에 여행 가고 싶네요.
 ແທ້ບໍ່? ຂ້ອຍຢາກໄປທ່ຽວຢູ່ບ້ານເກີດຂອງ ບາຣູ ເດ.

바루 겨울에는 비가 많이 와서 습해요. 여행을 하려면 여름에 가세요. 기온은 **높지만** 비가 오지 않아서 여행가기 좋아요.
 ໃນລະດູໜາວ ແມ່ນມີຝົນຕົກຫຼາຍ ແລະ ມີຄວາມຊຸ່ມ. ຖ້າຢາກທ່ອງທ່ຽວ ແມ່ນຄວນໄປຊ່ວງລະດູຮ້ອນ. ເຖິງແມ່ນວ່າ ອຸນຫະພູມຈະສູງ ແຕ່ວ່າ ບໍ່ມີຝົນຕົກຈຶ່ງເຮັດໃຫ້ການທ່ອງທ່ຽວໃນຊ່ວງນີ້ແມ່ນດີ.

신기하다

ມະຫັດສະຈັນ, ປະຫຼາດໃຈ

- 외국인인데 한국 사람처럼 한국말을 하니 정말 신기해요.
- ເຖິງວ່າ ຈະເປັນຄົນຕ່າງດ້າວ ແຕ່ເວົ້າພາສາເກົາຫຼີໄດ້ຄືກັບຄົນເກົາຫຼີ ເລີຍ, ເປັນໜ້າມະຫັດສະຈັນແທ້ໆ.
- TV에서 마술을 하는 것을 봤는데 아주 신기했어요.
- ຂ້ອຍໄດ້ເບິ່ງມາຍາກິນຢູ່ໂທລະພາບ ເຊິ່ງມັນເປັນຕາມະຫັດສະຈັນແທ້ໆ.

정도

ປະມານ

- สามารถใช้คำกับ คำว่า '쯤' ได้.
- 집에서 회사까지 30분 정도 걸려요.
- ແຕ່ເຮືອນຂອງຂ້ອຍ ຫາຫ້ອງການແມ່ນໃຊ້ເວລາ 30 ນາທີ.
- 한국에서 산 지 1년 정도 됐어요.
- ຂ້ອຍອາໄສຢູ່ເກົາຫຼີເປັນເວລາປະມານ 1 ປີແລ້ວ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 두 사람은 지금 무엇을 보고 있어요? ທັງສອງຄົນ ແມ່ນກຳລັງເບິ່ງຫຍັງ?
2. 바루 씨의 고향은 날씨가 어때요? ອາກາດຢູ່ບ້ານເກີດຂອງ ບາຣູ ແມ່ນເປັນຄືແນວໃດ?

정답 1. 눈 오는 것을 보고 있어요. 2. 일 년 내내 더워요.



‘-지만’ ມັນຖືກໃຊ້ເພື່ອທ້າຍຄຳກຳມະ, ຄຳຄຸນນາມເພື່ອເຊື່ອມຕໍ່ສອງປະໂຫຍກເຂົ້າກັນເຊິ່ງເນື້ອໃນຂອງປະໂຫຍກຫຼັງກົງກັນຂ້າມກັບປະໂຫຍກໜ້າ. ໃນກໍລະນີ ຖ້າເປັນຄຳນາມເຮົາໃຊ້ ‘(이)지만’.

- 가: 수루 씨 고향의 여름 날씨는 어때요? (ອາກາດຂອງລະດູຮ້ອນຢູ່ບ້ານເກີດຊຸລຸ ເປັນແນວໃດ?)
나: 30도까지 기온이 **올라가지만** 습도가 낮아서 많이 덥지 않아요.
ອອນນະພຸມສຸງຮອດ 30 ອົງສາ ແຕ່ຍ້ອນມີຄວາມຊຸ່ມຊື່ນຕໍ່າ ເລີຍບໍ່ຮ້ອນຫຼາຍ.
- 가: 인디카 씨 고향은 서울하고 비슷해요? (ບ້ານເກີດຂອງອິນດິຄາແມ່ນຄ້າຍຄືກັນກັບຊໍອຸລບໍ?)
나: 아니요, 서울에는 사람이 **많지만** 우리 고향에는 사람이 별로 없어요.
ບໍ່, ຢູ່ຊໍອຸລມີຄົນຫລາຍ ແຕ່ຢູ່ບ້ານເກີດຂອງຂ້ອຍມີຄົນໜ້ອຍ.

대조적 정보 ການປຽບທຽບ



‘-지만/(이)지만’ ມີຄວາມໝາຍວ່າ ‘ແຕ່’ ທັງສອງແມ່ນໃຊ້ເຊື່ອມຕໍ່ສອງປະໂຫຍກທີ່ມີເນື້ອໃນກົງກັນຂ້າມກັນ. ກໍລະນີ ເປັນຄຳນາມເຮົາໃຊ້ ‘(이)지만’ ສ່ວນພາສາລາວແມ່ນຕື່ມພຽງແຕ່ຄຳວ່າ ‘ແຕ່’ ໃສ່ລະຫວ່າງກາງປະໂຫຍກໜ້າ ແລະ ປະໂຫຍກຫຼັງ, ໂດຍບໍ່ຈຳແນກວ່າຄຳເຫຼົ່ານັ້ນແມ່ນຄຳກຳມະ, ຄຳຄຸນນາມ, ຄຳນາມ ຫຼືບໍ່.



- 제 아버지는 **크지만** 어머니는 작아요. (ພໍ່ຂ້ອຍສູງ ແຕ່ແມ່ຂ້ອຍຕ້ອຍ.)
- 영어는 **재미있지만** 수학은 어려워요. (ຂ້ອຍບໍ່ເກັ່ງພາສາເກົາຫຼີ ແຕ່ມັກລະຄອນເກົາຫຼີ.)



ເຂົ້າໃຈການໃຊ້ ‘-지만’ ແລ້ວບໍ່? ສະນັ້ນ, ຈົ່ງເບິ່ງຮູບພາບ ແລ້ວຕື່ມຄຳເວົ້າທີ່ເໝາະສົມ ໃສ່ບ່ອນຫວ່າງເພື່ອເຮັດໃຫ້ບົດສົນທະນາຄົບຖ້ວນ.

2. 그림을 보고 ‘-지만’을 사용해서 대화를 완성하세요. (ຈົ່ງເບິ່ງຮູບພາບ ແລ້ວຕື່ມໃສ່ສົນທະນາໃຫ້ຄົບຖ້ວນ ໂດຍການໃຊ້ ‘-지만’.)

- 


가: 한국은 겨울에도 습해요? (ໃນລະດູໜາວ ຢູ່ເກົາຫຼີ ອາກາດກໍຊຸ່ມບໍ?)
나: 아니요, 여름에는 _____ 겨울에는 _____.
ບໍ່, ໃນລະດູຮ້ອນ ແມ່ນມີອາກາດຊຸ່ມ ແຕ່ວ່າ ໃນລະດູໜາວອາກາດບໍ່ຊຸ່ມ.
- 


가: 투안 씨 고향 날씨는 어때요? (ຕວນ, ອາກາດຢູ່ບ້ານເກີດຂອງເຈົ້າ ເປັນແນວໃດ?)
나: 낮에는 _____ 밤에는 _____.
ເຖິງວ່າອາກາດຮ້ອນ ຕອນກາງເວັນ, ແຕ່ວ່າ ຕອນກາງຄືນ ອາກາດແມ່ນເຢັນສະຍາຍ.

정답 1. 습하지만, 습하지 않아요 2. 덥지만, 시원해요



ພວກເຮົາ ລອງມາຮຽນເພີ່ມເຕີມອີກໜ້ອຍໜຶ່ງບໍ່? ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-지만’.

1. 운동화는 _____ 구두는 불편해요.
2. 오전에는 비가 _____ 지금은 안 와요.
3. 시장은 _____ 공원은 가까워요.
4. 저는 기타를 못 _____ 피아노는 칠 수 있어요.

정답 1. 편하지만 2. 왔지만 3. 멀지만 4. 치지만



대화 2 ບົດສົນທະນາ 2

Track 98



ຄານ ໄດ້ຂີ່ລົດແທັກຊີ. ລາວເວົ້າຫຍັງກັບລູກຄົນຂັບລົດແທັກຊີ? ກ່ອນອື່ນ ຈົ່ງຝັງບົດສົນທະນາສອງຄັ້ງ.

택시 기사 **어서 오세요.**
ສະບາຍດີ(ຍິນດີຕ້ອນຮັບ).

칸 **신도림으로 가 주세요.**
ໄປ ຊົນໂດຣິມເດີ.

택시 기사 **네, 알겠습니다. 그런데 어디에서
오셨어요?**
ເຈົ້າ, ເຂົ້າໃຈແລ້ວ. ແຕ່ວ່າ ເຈົ້າມາຈາກໃສ?

칸 **캄보디아에서 왔어요.**
ຂ້ອຍມາຈາກປະເທດ ກຳປູເຈຍ.

택시 기사 **아, 캄보디아요? 저도 한 번 여행을
가 봤는데 정말 좋았어요. 공기도 맑
고 시끄럽지 않고요.**
ອ່າ, ປະເທດ ກຳປູເຈຍບໍ່? ຂ້ອຍ ກໍ່ເຄີຍໄປທ່ຽວເທື່ອໜຶ່ງ
ເຊິ່ງມັນດີຫຼາຍ. ອາກາດກໍ່ແຈ້ມໃສ ແລະ ບໍ່ຝົດນັ້ນ.

칸 **네, 우리 고향은 서울보다 인기도 적
고 조용해요. 그래서 처음 서울에 왔
을 때는 사람이 너무 많아서 **깜짝 놀
랐어요.****
ເຈົ້າ, ບ້ານເກີດຂອງຂ້ອຍ ແມ່ນມີປະຊາກອນໜ້ອຍກ່ວານະ
ຄອນຫຼວງເຊອຸນ ແລະ ກໍ່ມີດຽວບ. ສະນັ້ນ, ເວລາທີ່ຂ້ອຍມານະ
ຄອນຫຼວງເຊອຸນ ເທື່ອທຳອິດກໍ່ຕົກໃຈຫຼາຍ ຍ້ອນວ່າມີຄົນຫຼາຍ.

어디에서 오셨어요?
ເຈົ້າ ມາຈາກໃສ?
· 가: 어디에서 오셨어요?
ເຈົ້າ ມາຈາກໃສ?
나: 라오스에서 왔어요.
ຂ້ອຍມາຈາກ ປະເທດລາວ.

깜짝 놀라다 ຕົກໃຈຫຼາຍ, ຕົກໃຈແຮງ
ສິ່ງປະຫຼາດໃຈ ທີ່ເກີດຂຶ້ນ ທີ່ບໍ່ເຄີຍຄາດຄິດໄວ້.
· 한국에서 일하는 친구가
한국어를 너무 잘해서 깜짝
놀랐어요.
ຍ້ອນໝູ່ຂອງຂ້ອຍ ທີ່ເຮັດວຽກຢູ່
ເກົາຫຼີ ເວົ້າພາສາເກົາຫຼີ ໄດ້ດີຫຼາຍຂ້ອຍ
ເລີຍຕົກໃຈແຮງ.
· 노이 씨가 갑자기 고향으로
돌아간다고 해서 깜짝
놀랐어요.
ນ້ອຍ ຢູ່ດຶງກັບບ້ານເກີດຂອງລາວ
ເຮັດໃຫ້ຂ້ອຍຕົກໃຈຫຼາຍ.



ຄັ້ງນີ້ ລອງສວມບົດບາດເປັນ ຄານ ແລະ ໂຊເຟີລົດແທັກຊີ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

- 1. 칸 씨는 어디에서 왔어요? ຄານ ມາຈາກໃສ?
- 2. 칸 씨의 고향은 어때요? ບ້ານເກີດຂອງ ຄານ ແມ່ນຢູ່ໃສ?

정답 1. 캄보디아에서 왔어요. 2. 서울보다 인구가 적고 조용해요.



어휘 2

ຄຳສັບ 2

도시의 특성

ລັກສະນະພິເສດ ຂອງຕົວເມືອງ



ສຳນວນທີ່ກ່ຽວຂ້ອງກັບ ຈຸດພິເສດຂອງຕົວເມືອງ ມີຫຍັງແດ່ ລອງໄປເບິ່ງນຳກັນບໍ?



인구가 많다
ປະຊາກອນຫຼາຍ



인구가 적다
ປະຊາກອນໜ້ອຍ



복잡하다
ສັບສິນ, ວຸ້ນວາຍ



한적하다
ງຽບສະຫງົບ



교통이 편리하다
ການຄົມມະນາຄົມ
ສະດວກສະບາຍ



교통이 불편하다
ການຄົມມະນາຄົມ ບໍ່ສະດວກສະບາຍ,
ການຄົມມະນາຄົມ ມີຄວາມຫຍຸ້ງຍາກ



시끄럽다
ສຽງດັງ, ຝືດນັ້ນ



조용하다
ມິດງຽບ



공기가 맑다
ອາກາດ ບອດໂປ່ງແຈ່ມໃສ



유명하다
ມີຊື່ສຽງ



친절하다
ໃຈດີ

- 출퇴근 시간에는 항상 교통이 복잡해요. ເວລາເຂົ້າ-ເລີກການ ການຄົມມະນາຄົມ ແມ່ນມີຄວາມສັບສິນວຸ້ນວາຍຕະຫຼອດ.
- 지금 살고 있는 집은 지하철역에서 가까워서 교통이 편리해요.
ບ້ານທີ່ອາໄສຢູ່ປະຈຸບັນ ແມ່ນຢູ່ໃກ້ກັບສະຖານີລົດໄຟຜ້າໃຕ້ດິນ ເຮັດໃຫ້ການຄົມມະນາຄົມ ສະດວກສະບາຍ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림에 맞는 표현을 <보기>에서 골라 넣으세요. ຈົ່ງເລືອກເອົາຄຳສັບຈາກ <ກອບ> ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)



5)



6)



7)



8)

보기

한적하다
복잡하다

시끄럽다
교통이 불편하다

인구가 적다
인구가 많다

교통이 편리하다
친절하다

정답

- 1) 인구가 많다 2) 복잡하다 3) 교통이 편리하다 4) 시끄럽다
5) 인구가 적다 6) 한적하다 7) 교통이 불편하다 8) 친절하다



‘보다’ ມັນຖືກໃຊ້ຕື່ມທ້າຍຄຳນາມ ເພື່ອນຳມາເປັນຕົວປຽບທຽບກັບຄຳນາມທາງໜ້າເຊິ່ງມີຄວາມໝາຍວ່າ ‘ກວ່າ’.

- 가: 모니카 씨의 고향은 **서울보다** 커요? บ้านเกิดของโมนิกาໃຫຍ່ກວ່າຊຸ່ລບໍ?
- 나: 아니요, **서울보다** 작아요. ບໍ່, ນ້ອຍກວ່າຊຸ່ລ.
- 가: 오늘 날씨가 참 좋네요. ມື້ນີ້ ອາກາດ(ຈິ່ງແມ່ນ)ໜາວເໝາະ.
- 나: 네, **어제보다** 기온이 내려갔어요. ແມ່ນແລ້ວ, ອຸ່ນນະພຸມຫຼຸດລົງກວ່າມື້ວານນີ້.

대조적 정보 ການປຽບທຽບ

ໃນພາສາລາວທີ່ຕັ້ງຂອງຄຳນາມທັງສອງຄຳທີ່ນຳມາປຽບທຽບແມ່ນຈະບໍ່ຄືກັນ. ໃນພາສາເກົາຫລີຄຳນາມ A ແລະ ຄຳນາມ B ຈະຢູ່ ທາງໜ້າ ‘ຄຳນາມ A ຄຳນາມ B보다 + V’ ໝົດ ແຕ່ໃນພາສາລາວຄຳນາມ A ແມ່ນຢູ່ທາງໜ້າຂອງ‘ກວ່າ’ ແລະຄຳນາມ B ຈະຢູ່ທີ່ທາງຫລັງ ‘ຄຳນາມ A + V ກວ່າ + ຄຳນາມ B’ ໂຄງສ້າງ.

A + ຄຳຄຸນນາມ + ກວ່າ + B

- 수박이 **사과보다** 커요. ໝາກໂມໃຫຍ່ກວ່າໝາກແອັບເປັນ.
- 기차가 **버스보다** 빨라요. ລົດໄຟໄວກວ່າລົດເມ.



ເຂົ້າໃຈການໃຊ້ ‘보다’ ແລ້ວບໍ່? ຈິ່ງເບິ່ງຮູບພາບ ແລ້ວຕື່ມໃສ່ບົດສິນທະນາໃຫ້ຄົບຖ້ວນ.

2. 그림을 보고 대화를 완성하세요. ຈິ່ງເບິ່ງຮູບພາບ ແລ້ວເຮັດໃຫ້ບົດສິນທະນາຄົບຖ້ວນ.

1) 고향 서울

가: 투안 씨 고향은 인구가 많아요? ຢູ່ບ້ານເກີດ ຂອງຕວນ ແມ່ນມີປະຊາກອນຫຼາຍບໍ?

나: 아니요, 서울보다 _____.

ບໍ່, ໜ້ອຍກວ່າຢູ່ ນະຄອນຫຼວງເຊອູນ.

2) 어제 오늘

가: 오늘은 날씨가 어때요? ມື້ນີ້ ອາກາດເປັນແນວໃດ?

나: 어제보다 _____.

ເຢັນສະບາຍກວ່າມື້ວານ.

정답 1) 적어요 2) 시원해요



ພວກເຮົາລອງມາຮຽນເພີ່ມຕື່ມອີກໜ້ອຍໜຶ່ງບໍ່? ຈິ່ງຕອບຄຳຖາມ ໂດຍການໃຊ້ ‘보다’.

1. 봄이 좋아요, 가을이 좋아요?
2. 라오스가 커요, 한국이 커요?
3. 백화점 물건이 비싸요, 시장 물건이 비싸요?
4. 운동을 잘해요, 노래를 잘해요?



활동 ກິດຈະກຳ

<보기>처럼 메모를 한 후에 고향을 소개해 보세요.

ຈົ່ງຈິດບັນທຶກສະຫຼຸບແລ້ວ ແນະນຳກ່ຽວກັບບ້ານເກີດຂອງຕົນເອງ ຄືດັ່ງຕົວຢ່າງ.

보기 ຕົວຢ່າງ

필리핀 보라카이 ໂບຣາຄາຍ, ຝີລິບປິນ	
최고기온 ອຸນຫະພູມສູງສຸດ	38도 38 ອົງສາ
최저기온 ອຸນຫະພູມຕໍ່າສຸດ	20도 20 ອົງສາ
습도 ຄວາມຊຸ່ມ	높다 ສູງ
특징 ລັກສະນະພິເສດ, ລັກສະນະສະເພາະ	인구가 적다 ປະຊາກອນໜ້ອຍ 조용하다 ມີດງຽບ 바다가 유명하다 ທະເລທີ່ມີຊື່ສຽງ

가: 고향이 어디예요?

ບ້ານເກີດຂອງເຈົ້າຢູ່ໃສ?

나: 제 고향은 필리핀 보라카이예요.

ບ້ານເກີດຂອງຂ້ອຍຢູ່ ໂບຣາຄາຍ ປະເທດ ຝີລິບປິນ.

가: 보라카이 날씨는 어때요?

ອາກາດຢູ່ ໂບຣາຄາຍ ເປັນແນວໃດ?

나: 서울보다 더워요. 최고기온은 38도 정도이고
최저기온은 20도 정도예요.

ຮອນກວ່າ ນະຄອນຫຼວງເຊອນ. ອຸນຫະພູມສູງສຸດ ແມ່ນປະມານ
38 ອົງສາ ແລະ ອຸນຫະພູມຕໍ່າສຸດແມ່ນປະມານ 20 ອົງສາ.

가: 습도도 높아요?

ຄວາມຊຸ່ມກໍສູງບໍ່?

나: 네, 서울보다 습도가 높아요.

ເຈົ້າ, ມີຄວາມຊຸ່ມສູງກວ່າ ນະຄອນຫຼວງເຊອນ.

가: 보라카이는 어떤 곳이에요?

ໂບຣາຄາຍແມ່ນສະຖານທີ່ແບບໃດ?

나: 제 고향은 서울보다 인구가 적고 조용해요.

그리고 바다가 유명해서 관광객이 많이 와요.

ບ້ານເກີດຂອງຂ້ອຍ ແມ່ນມີປະຊາກອນໜ້ອຍກວ່ານະຄອນ
ຫຼວງເຊອນ ແລະ ທະເລກໍມີຊື່ສຽງ ສະນັ້ນ ນັກທ່ອງທ່ຽວຈຶ່ງມາ
ທ່ຽວຫຼາຍ.

고향

최고기온	
최저기온	
습도	
특징	



한국의 행정구역

ເຂດການປົກຄອງຂອງເກົາຫຼີ

한국은 1개의 특별시(서울), 6개의 광역시(부산, 인천, 대구, 광주, 대전, 울산), 8개의 도(경기도, 강원도, 충청북도, 충청남도, 전라북도, 전라남도, 경상북도, 경상남도), 1개의 특별자치시(세종시), 1개의 특별자치도(제주도)로 이루어져 있습니다.

ປະເທດເກົາຫຼີ ປະກອບດ້ວຍ 1 ເມືອງ ພິເສດ(ນະຄອນຫຼວງເຊອູນ), ເມືອງໃຫຍ່ 6 ເມືອງ(ບູຊານ, ອິນຊອນ, ແດກູ, ກວາງຈຸ, ແດຈອນ, ອຸລຊານ), 8 ແຂວງ(ແຂວງ ກິຢອງກິ, ແຂວງ ຄັງວອນ, ແຂວງ ຈຸງຈອນເໜືອ, ແຂວງ ຈຸງຈອນໃຕ້, ແຂວງ ຈອນລາ ເໜືອ, ແຂວງ ຈອນລາໃຕ້, ແຂວງ ກິຢອງຊັງເໜືອ, ແຂວງ ກິຢອງຊັງໃຕ້), 1 ເມືອງ ປົກຄອງຕົນເອງ(ເມືອງເຊຈິງ)ແລະ 1 ແຂວງປົກ ຄອງຕົນເອງພິເສດ(ເກາະເຈຈຸ).

경기도와 인천광역시는 서울과 함께 '수도권'으로 불리는데, 이곳에는 대한민국 인구의 절반을 넘는 사람들이 살고 있습니다. 강원도는 80%가 산지이고 바다도 있어 관광객들이 많이 찾는 곳입니다. 충청도는 중부 지방과 남부 지방을 이어 주는 역할을 하는 곳으로 교통이 편리하고 과학과 행정의 중심지입니다. 전라도는 한국의 최대 쌀 생산지로 전주, 광주 등의 도시가 유명합니다. 이곳에는 맛있는 음식이 많은 것으로도 유명해 관광객들이 많이 찾습니다. 경상도는 대구, 울산, 부산 등의 광역시가 모여 있어 바다를 중심으로 공업이 많이 발달했습니다. 경주는 신라의 수도였던 곳으로 전통 문화가 많이 남아 있어 세계 문화유산으로 지정되었습니다. 한국의 대표적인 관광지인 제주도는 독특한 자연환경과 문화를 간직한 곳으로 국제 자유 도시로 지정해 한국뿐만 아니라 외국에서도 많이 찾는 관광지로 거듭나고 있습니다.

ແຂວງ ກິຢອງກິ ແລະ ເມືອງ ອິນຊອນ ແມ່ນຖືກແບ່ງຢູ່ໃນກຸ່ມ ເຂດນະຄອນຫຼວງດຽວກັບ ນະຄອນຫຼວງເຊອູນ ເຊິ່ງມີປະຊາ ກອນຫຼາຍກວ່າ ເຄິ່ງໜຶ່ງ ຂອງປະຊາກອນທັງໝົດອາໄສຢູ່ນີ້. 80%ຂອງແຂວງຄັງວອນ ເປັນເຂດພູ ແລະ ມີທັງທະເລ ຈຶ່ງເຮັດໃຫ້ມີນັກທ່ອງທ່ຽວໄປທ່ຽວ ຫຼາຍ. ແຂວງ ຈຸງຈອນ ແມ່ນເຮັດບົດບາດໃນການເຊື່ອມຕໍ່ ເຂດຕອນກາງ ແລະ ຕອນໃຕ້ຂອງເກົາຫຼີ ເຊິ່ງມີການຄົມມະນາຄົມທີ່ສະດວກສະ ບາຍ ແລະ ເປັນສູນກາງທາງວິທະຍາສາດ ແລະ ການບໍລິຫານ. ສໍາລັບ ແຂວງຈອນລາແມ່ນເປັນ ເຂດຜະລິດເຂົ້າທີ່ຫຼາຍທີ່ສຸດ, ສ່ວນຈອນຈຸ ແລະ ກວາງຈຸ ກໍເປັນເມືອງທີ່ມີຊື່ສຽງ. ຢູ່ເຂດ ນີ້ແມ່ນ ແມ່ນມີຊື່ສຽງ ດ້ານອາຫານທີ່ແຊບ ເຮັດໃຫ້ມີນັກທ່ອງທ່ຽວ ໄປທ່ຽວຫຼາຍ. ແຂວງກິຢອງຊັງ ລວມ ມີນະຄອນແດກູ, ອຸລ ຊານ ແລະ ບູຊານຢູ່ ເຊິ່ງ ເປັນເມືອງທີ່ໃກ້ກັບທະເລ ແລະ ມີການພັດ ທະນາດ້ານອຸດສະຫະກຳຫຼາຍ. ສໍາລັບເມືອງກິຢອງ ຈຸ ແມ່ນເຄີຍເປັນເມືອງຫຼວງໃນຍຸກ ຊິນລາ ເຮັດໃຫ້ ມີວັດ ທະນະທຳ ແລະ ປະເພນີຫຼິງເຫຼືອຢູ່ຫຼາຍ ແລະ ຖືກຂະໜານ ນາມ ໃຫ້ເປັນມໍລະດົກ ດ້ານວັດທະນະທຳ ຂອງໂລກ. ເກາະເຈຈຸ ແມ່ນມີຄວາມ ພິເສດດ້ານ ສະພາບແວດລ້ອມ ທີ່ເປັນທຳມະຊາດແລະ ວັດທະ ນະທຳ ເຊິ່ງມີການເປີດໃຫ້ຕ່າງ ຊາດເຂົ້າມາແບບບໍ່ໃຊ້ວິຊາກຳໄດ້ ເຮັດໃຫ້ບໍ່ມີພຽງແຕ່ຄົນເກົາຫຼີ ແຕ່ຄົນຕ່າງ ຊາດຈຳນວນຫຼາຍກໍນິຍົມໄປທ່ອງທ່ຽວ.





EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນການຝັງບົດສົນທະນາ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງຝັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

[1~3] 잘 듣고 내용과 관계있는 그림을 고르십시오.

ຈົ່ງຕັ້ງໃຈຝັງໃຫ້ດີ ແລ້ວເລືອກເອົາຮູບພາບ ທີ່ກ່ຽວຂ້ອງກັບເນື້ອໃນ.



1. ①



②



③



④



2. ①



②



③



④



3. ①



②



③



④



ຕໍ່ໄປນີ້ ເປັນການຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ. ກ່ອນຈະຝັງບົດສົນທະນາ ຈົ່ງກວດເບິ່ງເນື້ອໃນຂອງຄໍາຕອບອີກຄັ້ງໜຶ່ງກ່ອນ.

[4~5] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

- 4. ① 오늘은 덥고 습해요.
 ② 30도까지 올라갈 거예요.
 ③ 어제보다 오늘보다 추웠어요.
 ④ 기온이 높지만 바람이 많이 불어요.
- 5. ① 네, 인구가 적고 조용해요.
 ② 네, 바다가 아주 유명해요.
 ③ 아니요, 서울보다 한적해요.
 ④ 아니요, 복잡하지만 공기가 맑아요.



🎧 듣기 대본 ເນື້ອໃນບົດຝັງ

1. 남: 오늘 날씨는 어때요? ມື້ນີ້ອາກາດເປັນແນວໃດ?
 여: 건조해요. ອາກາດແຫ້ງ.
2. 여: 투안 씨 고향은 서울하고 비슷해요? ຕວນ, ບ້ານເກີດຂອງເຈົ້າ ກັບ ນະຄອນຫຼວງເຊອນ ແມ່ນຄ້າຍຄືກັນບໍ?
 남: 아니요, 서울보다 인구가 적어서 훨씬 조용해요.
ບໍ່, ມີປະຊາກອນໜ້ອຍກວ່າ ນະຄອນຫຼວງເຊອນ ຈຶ່ງເຮັດໃຫ້ມັນງຽບກ່ວາຫຼາຍ.
3. 남: 서울은 교통이 편리해서 버스나 지하철을 타면 어디든지 갈 수 있습니다.
ການຄົມມະນາຄົມຢູ່ ນະຄອນຫຼວງເຊອນ ແມ່ນມີຄວາມສະດວກສະບາຍ, ພຽງແຕ່ຂີ່ລົດເມ ຫຼື ລົດໄຟຟ້າໃຕ້ດິນ ກໍເຮັດໃຫ້ສາມາດ
 ໄປທຸກບ່ອນທີ່ຕ້ອງການໄປໄດ້.
4. 여: 오늘 최고기온은 몇 도예요? ອຸນຫະພູມສູງສຸດ ຂອງມື້ນີ້ແມ່ນຈັກອົງສາ?
5. 남: 모니카 씨 고향은 복잡해요? ໂມນິກາ, ບ້ານເກີດຂອງເຈົ້າມີຄວາມສັບສົນວ່ນວາຍບໍ?

정답 1. ② 2. ③ 3. ④ 4. ② 5. ③

확장 연습 ບົດເຝິກຫັດເຝິມເຕີມ

L-31

1. 질문을 듣고 알맞은 대답을 고르십시오. ຈົ່ງຝັງ ແລະ ເລືອກເອົາຄໍາຕອບທີ່ເໝາະສົມ.

- | | |
|------------------|-----------------|
| ① 저는 눈을 처음 봐요. | ② 따뜻하게 입어야겠어요. |
| ③ 일 년 내내 더운가 봐요. | ④ 우산을 가지고 나가세요. |

2. 대화를 듣고 질문에 알맞은 것을 고르십시오.

ຈົ່ງຝັງບົດສົນທະນາ ແລະ ເລືອກເອົາຄໍາຕອບ ທີ່ຖືກຕ້ອງກັບຄໍາຖາມ.

여자의 고향 날씨는 어떻게습니까? ອາກາດຢູ່ບ້ານເກີດ ຂອງຜູ້ຍິງຄົນນັ້ນ ແມ່ນເປັນແນວໃດ?

- | | |
|-------------|-------------|
| ① 추워요. | ② 시원해요. |
| ③ 비가 자주 와요. | ④ 눈이 많이 와요. |

🎧 확장 연습 듣기 대본 ເນື້ອໃນບົດຝັງ ບົດເຝິກຫັດເຝິມເຕີມ

1. 남: 내일은 기온이 영하로 내려갈 거예요. ມື້ອື່ນ ອຸນຫະພູມຈຸຫຼຸດລົງຕໍ່າກວ່າສູນອົງສາ.
2. 남: 모니카 씨 고향은 날씨가 어때요? ໂມນິກາ, ອາກາດຢູ່ບ້ານເກີດຂອງເຈົ້າເປັນແນວໃດ?
 여: 일 년 내내 덥고 아주 습해요. 비가 자주 내리거든요. 눈은 한국에 와서 처음 봤어요.
ອາກາດຮ້ອນ ແລະ ຊຸ່ມຕະຫຼອດປີ. ຍ້ອນວ່າມີຝົນຕົກຫຼາຍ. ຂ້ອຍມາ ເກົາຫຼີ ຈຶ່ງເຫນຫົມະ ເປັນຄັ້ງທໍາອິດ.
 남: 그래요? 제 고향은 여름에는 덥고 습하지만 겨울에는 눈이 많이 와요.
ແມ່ນບໍ່? ບ້ານເກີດຂອງຂ້ອຍ ເຖິງວ່າຈະມີອາກາດຮ້ອນ ແລະ ຊຸ່ມ ໃນລະດູແລ້ງ, ແຕ່ລະດູໜາວ ແມ່ນມີຝົນຕົກຫຼາຍ.

정답 1. ② 2. ③



4. 이 글은 무엇에 대한 글입니까? 빈칸에 맞는 빈칸을 고르십시오?

- ① 고향 음식 ② 고향 날씨 ③ 휴가 계획 ④ 여행 경험

5. 보라카이에 대한 설명으로 알맞지 않은 것을 고르십시오.

ຈິງເລືອກເອົາຄໍາຕອບ ທີ່ບໍ່ຖືກຕ້ອງກັບຄໍາອະທິບາຍກ່ຽວກັບ ໂບຣາຄາຍນັ້ນ.

- ① 제주도보다 큽니다. ② 11월에는 습도가 낮습니다.
 ③ 1월에도 수영을 할 수 있습니다. ④ 7월과 8월에는 비가 많이 옵니다.

정답 1. ② 2. ④ 3. ① 4. ② 5. ①

확장 연습 빈칸 채우기

1. 다음 글을 읽고 무엇에 대한 글인지 고르십시오.

ຈິງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄໍາຕອບວ່າ ເປັນບົດເລື່ອງກ່ຽວກັບຫຍັງ.

제 고향은 일 년 내내 춥지 않습니다. 여름에는 평균 32도로 조금 덥습니다. 겨울에는 평균 20도로 따뜻합니다.

ຢູ່ບ້ານເກີດຂອງຂ້ອຍ ແມ່ນອາກາດບໍ່ໜາວ ຕະຫຼອດປີເລີຍ. ໃນລະດູຮ້ອນ ອຸນຫະພູມສະເລ່ຍ 32 ອົງສາ ຂ້ອນຂ້າງ ຮ້ອນໜ້ອຍໜຶ່ງ. ໃນລະດູໜາວ ອຸນຫະພູມປະມານ 20 ອົງສາ ແມ່ນອົບອຸ່ນ.

- ① 기온 ② 날짜
 ③ 시간 ④ 요일

2. 다음 글을 읽고 내용과 같은 것을 고르십시오.

ຈິງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄໍາຕອບທີ່ກ່ຽວຂ້ອງກັບເນື້ອໃນ.

한국에는 사계절이 있습니다. 봄은 따뜻하고 꽃이 많이 핍니다. 여름은 덥고 습도가 높습니다. 그래서 바다에 가서 수영하는 사람이 많습니다. 가을은 바람이 상쾌합니다. 그리고 제일 아름다운 계절이라서 여행하기 좋습니다. 겨울은 날씨가 매우 춥고 눈이 많이 옵니다.

ຢູ່ເກົາຫຼີ ແມ່ນມີ 4 ລະດູ. ລະດູໃບໄມ້ປົ່ງມີອາກາດອົບອຸ່ນ ແລະ ດອກໄມ້ບານ. ລະດູຮ້ອນ ແມ່ນຮ້ອນ ແລະ ມີຄວາມຊຸ່ມສູງ. ສະນັ້ນ ມີຫຼາຍຄົນທີ່ໄປລອຍນໍ້າ ຢູ່ທະເລ. ລະດູໃບໄມ້ຫຼົ້ນ ແມ່ນມີລົມພັດເຢັນດີ ແລະ ເປັນລະດູທີ່ງາມ ທີ່ສຸດ ເຮັດໃຫ້ການທ່ອງທ່ຽວໃນ ຊ່ວງນີ້ດີ. ລະດູໜາວ ແມ່ນອາກາດໜາວຫຼາຍ ແລະ ມີຫີນະຕົກ.

- ① 한국의 계절은 날씨가 모두 같습니다.
 ② 한국에는 봄, 여름, 가을, 겨울이 있습니다.
 ③ 한국의 여름은 시원해서 사람들이 바다에 갑니다.
 ④ 한국의 겨울은 사계절 중에서 가장 아름답습니다.

정답 1. ① 2. ②

학습 안내 ຄໍາແນະນໍາ ໃນການຮຽນ

- **ຈຸດປະສົງໃນການຮຽນ** ຮຽນຮູ້ກ່ຽວກັບວັດທະນະທຳ ທາງດ້ານອາຫານ, ອະທິບາຍວິທີການປຸງແຕ່ງອາຫານເກົາຫຼີ
- **ໄວຍາກອນ** - (으)ㄴ, - 아서/어서
- **ຄໍາສັບ ແລະ ສໍານວນຄໍາເວົ້າ** ອາຫານປະຈໍາລະດູ, ສ່ວນປະກອບ ແລະ ວິທີການປຸງແຕ່ງ
- **ຂໍ້ມູນກ່ຽວກັບວັດທະນະທຳ** ອາຫານທີ່ຮັບປະທານ ໃນວັນທີ່ສໍາຄັນຕ່າງໆ

대화 1 1. ບົດສົນທະນາ 1 Track 100



ຕໍ່ໄປ ແມ່ນບົດສົນທະນາຂອງ ຣິຮັນ ກັບ ຈິຮຸນ; ກ່ອນອື່ນ ຈົ່ງຟັງບົດສົນທະນາ 2 ຄັ້ງ ແລ້ວເວົ້າຕາມ.

리한 오늘 점심 메뉴는 삼계탕이네요.
ເມນູອາຫານສວຍມື້ນີ້ ແມ່ນ “ຊໍາແກທັງ”.

지훈 리한 씨, 오늘은 복날이에요. 한국 사람들은 복날에 삼계탕을 먹어요.
ຣິຮັນ ມື້ນີ້ເປັນມື້ທີ່ໂຊກດີ, ຄົນເກົາຫຼີຈະກິນຕົ້ມ “ຊໍາແກທັງ” ໃນມື້ທີ່ໂຊກດີ.

리한 정말요? 날씨가 더운데 왜 뜨거운 삼계탕을 먹어요?
ແທ້ບໍ່? ອາກາດກໍຮ້ອນ ແຕ່ເປັນຫຍັງຈຶ່ງກິນຕົ້ມ “ຊໍາແກທັງ” ຮ້ອນໆ?

지훈 여름에 뜨거운 음식을 먹으면 몸이 따뜻해져서 더위를 이길 수 있어요.
ໃນລະດູຮ້ອນ ຖ້າເຮົາກິນອາຫານຮ້ອນໆ ຈະເຮັດໃຫ້ຮ່າງກາຍເຮົາອົບອຸ່ນ ສາມາດເອົາຊະນະຄວາມຮ້ອນໄດ້.

리한 그래요? 요즘 저도 너무 더워서 힘이 없었는데 **잘됐네요.**
ແມ່ນບໍ່? ຊວງນີ້ອາກາດຮ້ອນຫຼາຍ ຂ້ອຍຮູ້ສຶກວ່າ ບໍ່ມີແຮງປານໃດ ຊື່ນ ກໍພໍດີເລີຍເນາະ.

잘됐다 ພໍດີເລີຍ, ເຮັດດີແລ້ວ.
ໃຊ້ໃນເວລາ ທີ່ເຮົາສະແດງຄວາມດີໃຈ ແລະ ພໍໃຈເມື່ອການເຮັດວຽກໃດໜຶ່ງ ດໍາເນີນໄປດ້ວຍດີ.
· **가:** 시험에 합격해서 한국에서 일할 수 있게 됐어요. 소복이 입고서 복날에 삼계탕을 먹어요. **나:** 잘됐네요. 축하해요. **가:** 다음 달에 고향에 갔다올 거예요. 휴가를 받았거든요. **나:** 고향에 다녀온 지 오래 됐는데 잘됐네요. **가:** 다음 달에 고향에 갔다올 거예요. 휴가를 받았거든요. **나:** 고향에 다녀온 지 오래 됐는데 잘됐네요. **가:** 다음 달에 고향에 갔다올 거예요. 휴가를 받았거든요. **나:** 고향에 다녀온 지 오래 됐는데 잘됐네요.

더위 ຄວາມຮ້ອນ
ອຸນຫະພູມ ທີ່ຮ້ອນໃນຍາມຮ້ອນ.
· 한국은 8월에 더위가 가장 심해요. **더위** ຄວາມຮ້ອນ
ໃນປະເທດເກົາຫຼີ ຈະຮ້ອນຫຼາຍທີ່ສຸດ ຢູ່ໃນເດືອນ 8.
· 한국에서는 여름에 더위를 잘 견디기 위해서 뜨거운 음식을 먹어요. **더위** ຄວາມຮ້ອນ
ຢູ່ໃນປະເທດເກົາຫຼີ ມັກຈະກິນອາຫານ ຮ້ອນໆ ເພື່ອໃຫ້ທົນກັບສະພາບ ອາກາດຮ້ອນ ໃນລະດູຮ້ອນ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 두 사람은 점심에 뭘 먹어요? ສອງຄົນນີ້ໄດ້ກິນຫຍັງ ໃນຕອນສວຍ?
2. 오늘은 무슨 날이에요? ມື້ນີ້ແມ່ນວັນຫຍັງ?

정답 1. 삼계탕을 먹어요. 2. 복날이에요.



'-(으)ㄴ' ມັນຖືກໃຊ້ຕື່ມທ້າຍຄຳຄຸນນາມ, ເຮັດໜ້າທີ່ເປັນຄຳຂະຫຍາຍໃຫ້ກັບຄຳນາມທີ່ຢູ່ຫຼັງ. ກໍລະນີເປັນ '있-' ກັບ '없-' ແມ່ນໃຊ້ກັບ '-는'.

자음(ພະຍັນຊະນະ) → -은	모음(ສະຫຼະ), 자음(ພະຍັນຊະນະ) 'ㄹ' → -ㄴ
작다 → 작은	크다 → 큰

- 가: 리한 씨, 배가 많이 아파요? (ເຈົ້າ) ເຈັບທ້ອງຫຼາຍບໍ່?
나: 네, 아까 찬 것을 많이 먹어서 그런 것 같아요. (ເຈົ້າ, ເມື່ອກໍານີ້ ຂ້ອຍກິນຂອງເຢັນຫຼາຍ ເບິ່ງຄືວ່າຊິເປັນຄືແນວນັ້ນ.)
- 가: 누가 지민 씨예요? (ໃຜແມ່ນຈີມິນ?)
나: 저기 키가 작은 사람이에요. (ແມ່ນຜູ້ທີ່ຮູບຮ່າງເຕັຍ ຫ້ິນເດ.)
- 가: 이 근처에 맛있는 식당이 없어요? (ຢູ່ແຖວນີ້ ມີຮ້ານອາຫານແຊບບໍ່?)
나: 서울 식당에 가 보세요. 불고기가 아주 맛있어요. (ລອງໄປຮ້ານອາຫານຊ່ອລເບິ່ງ. ບຸລໂກກີແຊບຫລາຍ.)
- 집이 먼 곳에 있는 사람부터 출발하세요. (ອອກເດີນທາງໄປເຮືອນຄົນທີ່ຢູ່ໄກກ່ອນ.)



ເຂົ້າໃຈການໃຊ້ '-(으)ㄴ' ແລ້ວບໍ່? ສະນັ້ນ ຈົ່ງຕື່ມໃສ່ບົດສົນທະນາ ໃຫ້ຄົບຖ້ວນ ໂດຍການ ໃຊ້ສຳນວນ ຂ້າງເທິງນັ້ນ.

2. 빈칸에 맞는 표현을 <보기>에서 골라 '-(으)ㄴ'을 사용해서 대화를 완성하세요.

ຈົ່ງຕື່ມໃສ່ບົດສົນທະນາ ໃຫ້ຄົບຖ້ວນ ໂດຍການໃຊ້ '-(으)ㄴ' ແລະ ສຳນວນຈາກ < ກອບ > ເພື່ອຕື່ມໃສ່ບ່ອນຫວ່າງ.

- 1) 가: 어느 식당에 갈까요? (ຈະໄປຮ້ານອາຫານໃດ?)
나: 저기 사람이 _____ 식당에 들어가요. (ຂ້ອຍ ໄປຮ້ານອາຫານຢູ່ຜຸ້ນ ບ່ອນທີ່ມີຄົນຫຼາຍ.)
- 2) 가: 무슨 음식을 먹을까요? (ຈະກິນອາຫານຫຍັງ?)
나: 오늘은 추우니까 _____ 음식을 먹고 싶어요.
(ເພາະວ່າ ມື້ນີ້ອາກາດໜາວເຢັນ ຈົ່ງຢາກກິນອາຫານທີ່ອຸ່ນ.)
- 3) 가: 어디 아파요? (ເຈັບຢູ່ບ່ອນໃດ?)
나: 아까 _____ 음식을 먹어서 배탈이 났어요. (ກິນອາຫານ ເຢັນມື້ກໍ ກໍເລີຍເປັນທ້ອງ.)

보기

따뜻하다

차다

많다

정답 1) 많은 2) 따뜻한 3) 찬



ຮຽນຕື່ມອີກໜ້ອຍໜຶ່ງບໍ່? ຈົ່ງນຳໃຊ້ '-(으)ㄴ' ສ້າງປະໂຫຍກໃຫ້ສົມບູນ.

1. (시원하다, 물, 마시다) _____.
2. (맛있다, 불고기, 먹다) _____.
3. (친절하다, 사람, 만나다) _____.

정답 1. 시원한 물을 마세요 2. 맛있는 불고기를 먹어요 3. 친절한 사람을 만나요

유용한 표현 ສຳນວນທີ່ສຳຄັນ

꼭 쉬세요. ຈົ່ງຝັກຜ່ອນໃຫ້ຫຼາຍໆເດີ.

가: 그럼 주말 잘 보내고 월요일에 봅시다. (ຂໍໃຫ້ເປັນທ້າຍອາທິດ ທີ່ມີແຕ່ຄວາມສຸກແລ້ວ ຄ່ອຍພົບກັນວັນຈັນ.)
나: 네, 반장님. 주말 동안 꼭 쉬세요. (ເຈົ້າ, ຫົວໜ້າທ້ອງ, ທ້າຍອາທິດຝັກຜ່ອນໃຫ້ຫຼາຍໆເດີ.)



대화 2 비탄스인ທະນາ 2

Track 101



ກອນອ ກັບ ຕວນ ກຳລັງສິນທະນາກ່ຽວກັບ ດາດຊິ້ນໝູ່ສາມຊັ້ນ (ສາມກັອບຊັລ), ກ່ອນອື່ນ ຈິ່ງຟັງບົດສິນທະນາສອງຄັ້ງກ່ອນ.

건우 투안 씨, 삼겹살을 좋아해요?
ຕວນ, ເຈົ້າມັກກິນ ດາດຊິ້ນໝູ່ສາມຊັ້ນບໍ?

투안 네, 저는 한국 음식 **중에서** 삼겹살을
제일 좋아해요. 그런데 처음에는 식
탁에서 고기를 **구워서** 먹는 것이 좀
신기했어요.

ເຈົ້າ, ຕອນຢູ່ເກົາຫຼີ ຂ້ອຍ ມັກກິນ ດາດຊິ້ນໝູ່ສາມຊັ້ນ
ຫຼາຍກວ່າໝູ່, ແຕ່ໃນຕອນທຳອິດ ຂ້ອຍຄິດວ່າ ແປກໜ້ອຍໜຶ່ງ
ທີ່ດາດຊິ້ນຢູ່ເທິງໂຕະ.

건우 그래요? 한국에서는 이렇게 먹는 음
식이 많아요.

ແມ່ນບໍ? ຢູ່ໃນປະເທດເກົາຫຼີ ມີອາຫານ ທີ່ກິນແບບນີ້ຫຼາຍ.

투안 우리 나라에서는 식탁 위에서 **직접**
요리를 하지 않아요. 그래서 한국에
서 처음 고기를 먹을 때 식탁 위에 불
이 있어서 너무 무서웠어요.

ຢູ່ໃນປະເທດຂອງພວກຂ້ອຍ ຈະບໍ່ດາດຊິ້ນ ຢູ່ເທິງໂຕະ ກິນເຂົ້າ,
ສະນັ້ນ ໃນເວລາກິນຊິ້ນປັ້ງຄັ້ງທຳອິດ ຢູ່ເກົາຫຼີ ຈິ່ງຮູ້ສຶກຢ້ານຫຼາຍ
ທີ່ມີໄຟຢູ່ເທິງໂຕະກິນເຂົ້າ.

중에서 **ໜຶ່ງໃນນັ້ນ**

ເປັນຄວາມໝາຍກວມລວມເອົາທັງໝົດ ສິ່ງ
ຕ່າງໆ ທີ່ເວົ້າມາໃນປະໂຫຍກກ່ອນໜ້ານີ້.

· 저는 과일 중에서 딸기를
제일 좋아해요.

ໃນໝາກໄມ້ທັງໝົດນັ້ນ ຂ້ອຍມັກໝາກ
ສະຕໍເບີຣີກວ່າໝູ່.

· 투안 씨는 제 친구 중에서
키가 제일 커요.

ຕວນ ສູງກວ່າໝູ່ໝົດໃນໝູ່ຂອງຂ້ອຍ.

직접 **ໂດຍກົງ**

· 환전을 하려면 직접 은행에
가야 해요.

ຖ້າຈະປ່ຽນເງິນຕ້ອງໄປທະນາຄານ
ໂດຍກົງ.

· 저는 음식을 사 먹지 않고
직접 요리해서 먹어요.

ຂ້ອຍ ບໍ່ຊື້ອາຫານກິນ ຂ້ອຍແຕ່ງກິນ
ເອງໂດຍກົງ.



ຄັ້ງນີ້ ລອງສວມບົດບາດເປັນ ກອນອ ແລະ ຕວນ ແລ້ວເວົ້າຕາມບົດສິນທະນາເບິ່ງ. ໄດ້ຕັ້ງ ໃຈຝັງ ແລະ
ເວົ້າຕາມແລ້ວບໍ? ສະນັ້ນ ຈິ່ງຕອບຄຳຖາມຕໍ່ໄປນີ້.

1. 두 사람은 지금 어디에 있어요? ສອງຄົນນີ້, ດຽວນີ້ຢູ່ໃສ?

2. 투안 씨가 한국에서 제일 좋아하는 음식은 뭐예요?

ອາຫານ ທີ່ມັກທີ່ສຸດຂອງ ຕວນ ຢູ່ໃນເກົາຫຼີ ແມ່ນຫຍັງ?

정답 1. 식당에 있어요. 2. 삼겹살이에요.



ສ່ານວນທີ່ກ່ຽວຂ້ອງກັບ ສ່ວນປະກອບ ແລະ ວິທີການປຸງແຕ່ງອາຫານ ມີຫຍັງແດ່ ລອງໄປ ເບິ່ງນຳກັນບໍ?



고기
ຊີ້ນ



생선
ປາ



채소
ຜັກ



소고기
ຊີ້ນງົວ



돼지고기
ຊີ້ນໝູ



닭고기
ຊີ້ນໄກ່



양고기
ຊີ້ນແກະ



파
ຜັກບົວ



양파
ຫົວຜັກບົວໃຫຍ່



마늘
ຫົວຜັກທຽມ



감자
ມັນຝຣັ່ງ



당근
ຫົວກະລິດ



끓이다
ຕົ້ມ



삶다
ໜັ່ງ



굽다
ປັ່ງ



볶다
ຂົ້ວ



튀기다
ຈິ້ນ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 문장을 읽고 알맞은 그림을 연결하세요. ຈົ່ງອ່ານປະໂຫຍກ ແລ້ວເຊື່ອມຕໍ່ໃສ່ຮູບພາບທີ່ເໝາະສົມ.

① 감자를 튀기세요.

② 생선을 구우세요.

③ 당근을 볶으세요.

④ 돼지고기를 삶으세요.

㉠



㉡



㉢



㉣



a



b



c



d



정답 ① ㉠ d ② ㉡ c ③ ㉢ b ④ ㉣ a



활동 活动 ກິດຈະກຳ

어제 저녁에 무슨 음식을 먹었어요? <보기>처럼 이야기해 보세요.
ຕອນແລງວານນີ້ ໄດ້ກິນອາຫານຫຍັງແດ່? ຈົ່ງສົນທະນາກັນຄືກັບຕົວຢ່າງ.

보기 ຕົວຢ່າງ



가: 모니카 씨, 어제 저녁에 뭐 먹었어요?
 모니카, ㄹ래ງວານນີ້ ໄດ້ກິນຫຍັງແດ່?
나: 집에서 고기를 구워서 먹었어요.
 ໄດ້ປັ້ງຊີ້ນ ກິນຢູ່ເຮືອນ.
가: 맛있었어요?
 ແຊບບໍ່?
가: 네, 정말 맛있었어요.
 ເຈົ້າ, ແຊບແທ້ໆ.

<재료 ສ່ວນປະກອບ>



<조리법 ວິທີການປຸງແຕ່ງ>





특별한 날 먹는 음식

ອາຫານ ທີ່ຮັບປະທານ ໃນວັນທີ່ສຳຄັນຕ່າງໆ

여름철 중 가장 더운 때를 '복날'이라고 하는데 한국 사람들은 이때 삼계탕을 먹습니다. 여름에는 땀을 많이 흘려서 기운이 없는데 인삼, 밤, 마늘 같은 좋은 재료가 많이 들어간 삼계탕을 먹으면 힘이 나기 때문입니다. 여러분도 힘이 없는 여름날 삼계탕을 드셔 보세요.

ໃນລະດູຮ້ອນ ຊ່ວງທີ່ຮ້ອນທີ່ສຸດຜົນຈະເອີ້ນວ່າ: 'ບໍກຳ' (ມື້ໂຊກດີ) ຊ່ວງເວລາດັ່ງກ່າວຄົນເກົາຫຼີມັກຈະກິນຕົ້ມ ຊຳແກທັງ; ເພາະວ່າ ໃນລະຮ້ອນເທື່ອອອກຫຼາຍ ເຮັດໃຫ້ ເຮົາບໍ່ມີແຮງ ແຕ່ວ່າຖ້າກິນຕົ້ມຊຳແກທັງ ທີ່ມີສ່ວນປະກອບຂອງໂສມ, ໝາກຝາ, ຫົວຜັກທຽມແລ້ວ ຈະເຮັດໃຫ້ເຮົາມີແຮງຫຼາຍຂຶ້ນຕື່ມ; ສະນັ້ນ ບັນດາທ່ານ ກໍ່ເຊັ່ນ ດຽວກັນຖ້າຮູ້ສຶກບໍ່ມີແຮງ ໃນຍາມຮ້ອນ ລອງກິນຕົ້ມຊຳແກທັງເບິ່ງ.



한국 사람들은 생일에 무슨 음식을 먹을까요? 케이크도 먹고 맛있는 음식도 많이 먹습니다. 그런데 생일날 꼭 빠지지 않는 음식이 있습니다. 그것은 바로 미역국입니다. 미역국은 산모가 아기를 낳은 후 먹는 음식입니다. 그래서 생일에 미역국을 먹는 것은 낳아 주신 어머니의 은혜를 기억하고 감사한다는 의미가 있습니다.

ຄົນເກົາຫຼີ ຈະກິນຫຍັງ ໃນງານວັນເກີດ? ຈະກິນເຕັກ ແລະ ຈະກິນອາຫານແຊບໆ ຫຼາຍຢ່າງ ແລະ ຍັງ ມີອາຫານ ທີ່ຂາດບໍ່ໄດ້ໃນງານວັນເກີດ, ນັ້ນກໍ່ຄື ມີຢ້ອກກຸກ; ມີຢອກກຸກ ແມ່ນ ອາຫານສຳລັບແມ່ມານທີ່ກິນ ພາຍຫຼັງອອກລູກແລ້ວ. ສະນັ້ນ, ການກິນແກງມີຢ້ອກກຸກ ຈຶ່ງມີຄວາມໝາຍອີກວ່າ ການຂອບໃຈ ແລະ ການລະນຶກເຖິງ ບຸນຄຸນຂອງແມ່ຜູ້ໃຫ້ກຳເນີດ ເຮົາມາ.



함께 먹는 음식

ອາຫານ ທີ່ກິນຮ່ວມກັນ

한국에서는 밥과 국을 제외하고는 반찬이나 찌개와 같은 음식은 식탁 위에 놓고 밥을 먹는 사람들과 같이 먹습니다. 식탁 위에서 고기를 구워 먹거나 찌개를 끓여 먹을 때에는 각자의 접시에 덜어서 먹으면 됩니다.

ຢູ່ໃນປະເທດເກົາຫຼີ ນອກຈາກເຂົ້າກັບແກງແລ້ວ ຍັງມີຂອງກິນກັບເຂົ້າ ເປັນຕົ້ນແມ່ນ ແກງອ່ອມຮ້ອນໆ ມາວາງໄວ້ເທິງໂຕະກິນເຂົ້າ ແລ້ວ ຫຼາຍຄົນກິນນຳກັນ. ເວລາກິນຊິ້ນປຶ້ງແກງອ່ອມ ໃຫ້ຕັກອອກມາໃສ່ຈານ ຂອງຕົນເອງເທື່ອລະໜ້ອຍ.





EPS-TOPIK 듣기 ພາກຝັງ EPS-TOPIK



ຂໍ້ 1 ຫາ 2 ແມ່ນເປັນການບິ່ງຮູບພາບ ແລ້ວເລືອກເອົາປະໂຫຍກ ທີ່ຖືກຕ້ອງ. ຈົ່ງຝັງໃຫ້ດີແລ້ວເລືອກເອົາຄໍາຕອບ ທີ່ຖືກຕ້ອງ.

[1~2] 다음 그림을 보고 알맞은 대답을 고르십시오.

ຈົ່ງບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1. 이것은 무엇입니까? ອັນນີ້ ແມ່ນຫຍັງ?

- ①
- ②
- ③
- ④



2. 지금 무엇을 합니까? ດຽວນີ້ ເຮັດຫຍັງ?

- ①
- ②
- ③
- ④



ຕໍ່ໄປ ເປັນການຝັງບົດສົນທະນາ ແລະ ເລືອກເອົາຄໍາຕອບທີ່ເໝາະສົມສໍາລັບແຕ່ລະຄໍາຖາມ. ກ່ອນທີ່ຈະໄປຝັງບົດສົນທະນາ ຈົ່ງລອງກວດບິ່ງເນື້ອໃນຂອງຄໍາຖາມກ່ອນ.

[3~5] 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

3. 이 사람은 왜 한국 음식을 좋아합니까? ເປັນຫຍັງຄົນນີ້ ຈຶ່ງມັກອາຫານເກົາຫຼີ?

- ① 한국 음식은 시고 답니다.
- ② 한국 음식은 맵지 않습니다.
- ③ 한국 음식은 맵지만 맛있습니다.
- ④ 한국 음식은 싱겁지만 맛있습니다.

4. 무슨 음식에 대한 설명입니까? ອະທິບາຍ ກ່ຽວກັບອາຫານຫຍັງ?

- ① 불고기
- ② 비빔밥
- ③ 김치찌개
- ④ 된장찌개

5. 이 사람이 여름에 먹는 음식이 아닌 것은 무엇입니까?
ແມ່ນຫຍັງ ທີ່ບໍ່ແມ່ນອາຫານ ທີ່ກິນໃນລະດູຮອນ ຂອງຄົນຜູ້ນີ້?

- ① 냉면
- ② 삼계탕
- ③ 삼겹살
- ④ 콩국수



EPS-TOPIK ឡາກີ ພາກອ່ານ EPS-TOPIK



ຂໍ້ 1 ຫາ 2 ແມ່ນເປັນເບິ່ງຮູບພາບ ແລ້ວເລືອກເອົາປະໂຫຍກ ທີ່ຖືກຕ້ອງ. ຂໍ້ 3 ແມ່ນ ເປັນການອ່ານບົດເລື່ອງ ແລ້ວເລືອກເອົາຄຳຕອບ ທີ່ຖືກຕ້ອງກັບເນື້ອໃນບົດເລື່ອງນັ້ນ; ຈົ່ງອ່ານບົດເລື່ອງໃຫ້ດີ ແລ້ວເລືອກເອົາຄຳຕອບທີ່ເໝາະສົມ.

[1~2] 다음 그림을 보고 맞는 문장을 고르십시오. (ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.)



1.

① 식탁이 큼니다.

② 컵이 필요합니다.

③ 그릇이 많습니다.

④ 음식이 뜨겁습니다.

2.



① 당근을 볶고 있습니다.

② 계란을 삶고 있습니다.

③ 감자를 튀기고 있습니다.

④ 라면을 끓이고 있습니다.

3. 다음 질문에 답하십시오. (ຈົ່ງຕອບຄຳຖາມຕໍ່ໄປນີ້.)

한국 사람들은 식사를 할 때 밥과 함께 국이나 찌개, 그리고 여러 가지 반찬을 같이 먹어요. 이때 밥하고 국, 찌개는 숟가락으로 먹고 반찬은 젓가락으로 먹어요.

ຄົນເກົາຫຼີ ເວລາຮັບປະທານອາຫານ ຈະມີເຂົ້າກັບແກງ ຫຼື ແກງອ່ອມ ແລະ ຂອງກັບເຂົ້າອີກຫຼາຍຢ່າງ, ເວລາກິນເຂົ້າ, ແກງ ຫຼື ແກງອ່ອມ ຈະໃຊ້ບ່ວງ. ສ່ວນເວລາກິນຂອງແກ້ມອື່ນໆ ແມ່ນຈະໃຊ້ໄມ້ຖູ.

위 글의 내용과 같은 것을 고르십시오. (ຈົ່ງເລືອກຄຳ ທີ່ຄືກັບເນື້ອໃນບົດເລື່ອງ ຂ້າງເທິງນີ້.)

- ① 한국 사람들은 보통 빵과 우유를 먹어요.
- ② 한국 사람들은 국을 먹을 때 숟가락을 사용하지 않아요.
- ③ 한국 사람들은 식사할 때 숟가락과 젓가락을 모두 사용해요.
- ④ 한국 사람들은 숟가락과 젓가락을 한 손에 같이 잡고 밥을 먹어요.



ຕໍ່ໄປນີ້ ແມ່ນເປັນການອ່ານບົດເລື່ອງ ແລ້ວຕອບຄຳຖາມ. ຈົ່ງຄິດທວນຄົນບັນດາບົດຮຽນ ທີ່ໄດ້ຮຽນມາ ເພື່ອຕອບຄຳຖາມ.

[4~5] 다음 글을 읽고 물음에 답하십시오. (ຈົ່ງອ່ານບົດເລື່ອງຕໍ່ໄປນີ້ ແລ້ວຕອບຄຳຖາມ.)

<재료 ส่วนประกอบ>

김치 300g, 돼지고기 100g, 양파 1개, 파 조금, 식용유 조금

ຄົມຈີ້ 300 ກຼາມ, ຊິ້ນໝູ 100 ກຼາມ, ຫົວຜັກປົວໃຫຍ່ 1 ຫົວ, ຜັກປົວໃບ ແລະ ນ້ຳມັນຝິດ ເລັກໜ້ອຍ

<조리 방법 요리방법>

1. 김치하고 돼지고기를 적당하게 써세요. (ໃຊ້ຄົມຈີ້ ແລະ ຊິ້ນໝູໃຫ້ເໝາະສົມ.)

2. 김치하고 돼지고기를 냄비에 넣고 식용유를 조금 넣어서 볶으세요.

ເອົານ້ຳມັນຝິດ ໃສ່ໝໍ້ເລັກໜ້ອຍ ແລ້ວເອົາຄົມຈີ້ ກັບຊິ້ນໝູຂຶ້ນ.

3. 냄비에 물을 넣고 끓이세요. (ເອົານ້ຳໃສ່ແລ້ວຕົ້ມ.)

4. 물이 끓으면 양파와 파를 넣으세요. (ນ້ຳຮ້ອນແລ້ວ ໃຫ້ເອົາຫົວຜັກປົວໃຫຍ່ ແລະ ຜັກປົວໃບລົງໃສ່.)



4. 이 음식에 들어가지 않는 재료는 무엇입니까? ເມນູອາຫານນີ້ ບໍ່ໄດ້ໃສ່ສ່ວນປະກອບ ຫຍັງແດ່?



5. 읽은 내용과 같은 것을 고르십시오. ຈົ່ງເລືອກເອົາ ສິ່ງທີ່ຄືກັນກັບເນື້ອໃນຂອງບົດເລື່ອງ.

- ① 물과 김치를 같이 넣고 끓여야 돼요.
- ② 김치하고 돼지고기는 따로 볶아야 돼요.
- ③ 양파하고 파는 돼지고기하고 같이 넣어요.
- ④ 김치하고 돼지고기를 볶은 후에 물을 넣으면 돼요.

정답 1. ④ 2. ① 3. ③ 4. ③ 5. ④

확장 연습 ບົດເຝິກຫັດເຝີມເຕີມ

[1~2] 다음 글을 읽고 무엇에 대한 글인지 고르십시오.

ຈົ່ງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດເລື່ອງກ່ຽວກັບຫຍັງ.

1.

한국 사람들은 계절마다 즐겨 먹는 음식이 있습니다. 여름에는 차갑고 시원한 냉면, 콩국수, 팔빙수 등을 많이 먹습니다. 겨울에는 뜨거운 국이나 따뜻한 팔죽, 군고구마, 호떡 등을 자주 먹습니다.

ຄົນເກົາຫຼີ ຈະມີອາຫານກິນພິເສດ ໃນແຕ່ລະດູ, ໃນລະດູຮ້ອນ ອາຫານ ທີ່ເຢັນ ແລະ ເຢັນສະບາຍ ຈະມີໝີ່ເຢັນ, ນ້ຳໝາກຖົ່ວເຫຼືອງ, ກິນພັດບົງຊຸ ແລະ ອື່ນໆ. ໃນລະດູໜາວ ສ່ວນໃຫຍ່ ຈະມີກິນ ນ້ຳແກງທີ່ຮ້ອນ ຫຼືວ່າ ເຂົ້າໜົມ ໄສ່ໝາກຖົ່ວ ມັດດ່າງເຜົາ, ຂະໜົມອົບແປງບົ່ງ ແລະ ອື່ນໆ.

- ① 음식 재료 ② 계절 음식 ③ 조리 도구 ④ 조리 시기

2.

한국 사람들은 여름에 더위를 이기기 위해 삼계탕을 먹습니다. 삼계탕을 만드는 방법은 어렵지 않습니다. 먼저 냄비에 물을 붓고 닭과 마늘, 대추, 인삼 등을 넣은 후 오래 끓이면 됩니다.

ໃນລະດູຮ້ອນ ຄົນເກົາຫຼີ ເພື່ອເຮັດໃຫ້ຮ້ອນຂົ້ນອົກ ແມ່ນກິນແກງໄກ່ໃສ່ໂສມ (ສາມແກງທັງ) ວິທີເຮັດແກງໄກ່ໃສ່ໂສມ ກໍ່ບໍ່ໄດ້ຢາກ. ກ່ອນອື່ນ ແມ່ນຖອກນ້ຳໃສ່ໝີ່ ແລ້ວກໍ່ເອົາໄກ່, ກະທຽມ, ແທຈຸ້ (ໄມ່ຊະນິດໜຶ່ງເປັນຢາ), ໂສມ ແລະ ອື່ນໆ ເອົາວາງ ໃສ່ໃນໝີ່ ຫຼັງຈາກນັ້ນ ກໍ່ຕົ້ມມັນເປັນເວລາດົນນານກວ່າຈະສຸກ.

- ① 계절 소개 ② 날씨 정보 ③ 음식 주문 ④ 조리 방법

정답 1. ② 2. ④

학습 안내

คำแนะนำ ในການຮຽນ

- จุดประสงค์ในการเรียนรู้ ການຄາດເດົາ, ການເວົ້າກ່ຽວກັບການວາງແຜນ
- ไวยากรณ์ - 겠 -, - 는
- คำสັບ และ สำนวนคำເວົ້າ ວັນປີໃໝ່ເກົາຫຼີ, ຈຸຊອກ
- ຂໍ້ມູນກ່ຽວກັບວັດທະນາທຳ ບຸນປະເພນີຂອງເກົາຫຼີ



대화 1

ບົດສົນທະນາ 1



ຕໍ່ໄປ ເປັນບົດສົນທະນາລະຫວ່າງ ຣິຮັນ ແລະ ຈິຮຸນ. ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

투안 지훈 씨, 설날에 고향에 잘 다녀왔어요?
ຈິຮຸນ ເຈົ້າມ່ວນກັບ ການທີ່ໄດ້ກັບໄປຍາມບ້ານເກີດໃນຊ່ວງປີໃໝ່ບໍ່?

지훈 네, **오랜만**에 가족들을 봐서 정말 좋았어요.
리한 씨는 설날에 뭐 했어요?
ເຈົ້າ, ເປັນເວລາດົນ ຫາກໄດ້ມີໂອກາດພົບກັບຄອບຄົວ ແມ່ນຮູ້ສຶກດີ
ຫຼາຍ. ຣິຮັນ ຊ່ວງປີໃໝ່ ໄດ້ເຮັດຫຍັງ?

리한 한국 친구 집에 가서 떡국도 먹고 윷놀이도
했어요.
ຂ້ອຍ ໄດ້ໄປຍາມເຮືອນໝູ່ຄົນເກົາຫຼີ ແລ້ວກໍໄດ້ກິນ ແກງຕ່ອກ ແລະ
ໄດ້ຫຼິ້ນເຕມຍັດ (Yut) ນຳ.

지훈 재미있었겠어요.
ຄືຊິມ່ວນເນາະ.

리한 네, 정말 재미있었어요. 그리고 친구 부모님께 세배도 하고
세뱃돈도 받았어요.
ແມ່ນແລ້ວ, ມ່ວນຫຼາຍ. ພ້ອມນັ້ນ ກໍໄດ້ຂໍຂະມາຜີແມ່ໝູ່ນຳໃນປີໃໝ່ ພ້ອມທັງໄດ້ຮັບເງິນ
ຂອງຂວັນປີໃໝ່ ຈາກພວກເຂົານຳ.

지훈 우와, 정말 특별한 **경험**을 했네요. 정말 좋았겠어요.
와오. ເປັນປະສົບການ ທີ່ພິເສດແທ້ເນາະ. ເປັນຊ່ວງເວລາທີ່ດີຫຼາຍ.

오랜만 ເປັນເວລາດົນ, ດົນ
ເປັນສິ່ງທີ່ເຄີຍເກີດຂຶ້ນດົນແລ້ວ
ແລະ ເກີດຂຶ້ນອີກເປັນເທື່ອທຳອິດ
ຫຼັງຈາກເວລາຜ່ານໄປດົນນານມາແລ້ວ.
· **오랜만에** 초등학교 때 친구
를 만났어요.
ເປັນເວລາດົນຫາກໄດ້ພົບໝູ່
ຕອນສະໄໝຮຽນ ມັດທະຍົມຕອນຕົ້ນ.
· **가:** 투안 씨, **오랜만**이에요.
ຕວນ, ບໍ່ໄດ້ເຫັນດົນເນາະ.
나: 네, 2년 만에 뵈네요.
ແມ່ນແລ້ວ, ບໍ່ໄດ້ເຫັນກັນຮອດ
2 ປີແລ້ວ.

경험 ປະສົບການ

- 이 회사에서 일한 것은 저에게 좋은 경험이었어요.
ການທີ່ໄດ້ເຮັດວຽກ ຢູ່ບໍລິສັດນີ້ ແມ່ນໄດ້
ກາຍເປັນປະສົບການທີ່ດີສຳລັບຂ້ອຍ.
- 여행을 하면 많은 경험을 할 수 있어요.
ຖ້າຫາກໄດ້ທ່ອງທ່ຽວ ແມ່ນສາມາດຫາປະ
ສົບການດີໆຫຼາຍຢ່າງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 지훈 씨는 설날에 어디에 갔어요? ຈິຮຸນ ໃນຊ່ວງປີໃໝ່ເກົາຫຼີ ເຈົ້າໄດ້ໄປໃສບໍ່?
2. 리한 씨는 설날에 무엇을 했어요? ຣິຮັນ ໃນຊ່ວງປີໃໝ່ ເຈົ້າໄດ້ເຮັດຫຍັງ?

정답 1. 고향에 갔어요. 2. 한국 친구 집에 가서 떡국도 먹고 윷놀이도 했어요.



어휘 1 ຄຳສັບ 1

ຊຸດ ປີໃໝ່ ເກົາຫຼີ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ປີໃໝ່ເກົາຫຼີ. ພວກເຮົາລອງມາເບິ່ງນຳກັນວ່າ ມີຫຍັງແດ່ບໍ່?



한복을 입다
ນຸ່ງຊຸດປະຈຳຊາດເກົາຫຼີ



세배하다
ໄຫວ້, ຂໍຄະມາ



떡담을 하다
ອວຍພອນ, ໃຫ້ພອນ



떡담을 듣다
ຮັບຄຳອວຍພອນ



세뱃돈을 주다
ໃຫ້ເງິນ ຂອງຂວັນປີໃໝ່



세뱃돈을 받다
ຮັບເງິນ ຂອງຂວັນປີໃໝ່



떡국을 먹다
ກິນແກ່ງຕ່ອກ



윷놀이를 하다
ຫຼິ້ນເກມຍັດ (Yut)



ຈົ່ງຕອບຄຳຖາມ ໂດຍທີ່ບໍ່ເບິ່ງ ພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄຳເວົ້າທີ່ເໝາະສົມ.



• ㉠ 윷놀이를 하다



• ㉡ 세배하다



• ㉢ 한복을 입다



• ㉤ 세뱃돈을 받다



• ㉦ 떡국을 먹다

정답 ①㉢ ②㉤ ③㉦ ④㉡ ⑤㉠



ເຮືອງ ແລະ ຊຸຟິກາ ກຳລັງລົມກັນກ່ຽວກັບ ວັນພັກທີ່ຍາວໃນຊ່ວງຈຸຊອກ (ບນກາບໄຫວ້ ບັນພະບລດ). ທັງສອງຄົນນັ້ນ ກຳລັງລົມກັນກ່ຽວກັບ ຫຍັງແດ່? ກ່ອນອື່ນໝົດ ຈົ່ງຝັງບົດ ສິນທະນານີ້ ກ່ອນສອງຄັ້ງ.

연휴 ວັນພັກຍາວ

· 연휴에 여행 온 가족들이 많이 있어요?

ໃນຊ່ວງວັນພັກຍາວ ຫຼາຍຄອບຄົວພາກັນ ໄປທ່ອງທ່ຽວບໍ?

· 이번 주에는 금요일이 공휴일이라서 사흘 동안 연휴예요.

ພາຍໃນອາທິດນີ້ ວັນສາກົ່ແມ່ນວັນພັກລັດຖະການ ສະນັ້ນ ພວກເຮົາ ຈະມີວັນພັກຕິດຕໍ່ກັນ 3 ວັນ.

ㅎ 영 수피카 씨, 추석 연휴에 뭐 할 거예요?

ຊຸຟິກາ ຊ່ວງວັນພັກຈຸຊອກ ຈະເຮັດຫຍັງບໍ?

수피카 글세요. 아직 잘 모르겠어요.

ㅎ영 씨는요?

ຮິມ, ຍັງບໍ່ທັນຮູ້ເທື່ອ. ເຮືອງເດ?

ㅎ 영 저는 친구들과하고 경복궁에 가려고 해요. 거기에서 고향에 못 가는 사람들을 위해서 여러 가지 행사를 해요.

ຂ້ອຍມີແຜນຈະໄປ ພະລາດຊະວັງ ຄືຍອງບຸກກັບໝໍ. ຢູ່ບ່ອນນີ້ ແມ່ນໄດ້ມີກິດຈະກຳຕ່າງໆ ສຳລັບຄົນທີ່ບໍ່ໄດ້ກັບໄປຍາມບ້ານເກີດໄດ້.

수피카 그래요? 가면 뭘 할 수 있어요?

ແມ່ນບໍ່? ຖ້າໄປນັ້ນ ສາມາດເຮັດຫຍັງໄດ້ແດ່?

ㅎ 영 한국의 전통 놀이도 할 수 있고 송편을 만드는 체험도 할 수 있어요. 수피카 씨도 같이 가요.

ສາມາດຫຼິ້ນເກມພື້ນບ້ານ ຂອງເກົາຫຼີ ແລະ ທົດລອງເຮັດເຂົ້າໜົມຊິງປິຍອນ. ຊຸຟິກາ ກໍໄປນຳກັນເນາະ.

행사 ງານ, ກິດຈະກຳ

· 어린이날이 되면 어린이를 위해서 여러 가지 행사가 열려요.

ຖ້າຫາກ ແມ່ນວັນເດັກນ້ອຍ ແມ່ນໄດ້ມີການເປີດງານຫຼາຍຢ່າງ ສຳລັບເດັກນ້ອຍ.

· 지난 연말에 우리 회사에서 는 직원들을 위해서 여러 행사를 준비했어요.

ໃນງານສິ່ງທ້າຍປີທີ່ຜ່ານມາບໍລິສັດພວກເຮົາ ແມ່ນໄດ້ກະກຽມຫຼາກຫຼາຍກິດຈະກຳໃຫ້ກັບພະນັກງານ.



ຄັ້ງນີ້ ຈົ່ງລອງສະແດງບົດບາດເປັນ ຊຸຟິກາ ແລະ ເຮືອງ ແລ້ວເວົ້າຕາມບົດສິນທະນາ. ໄດ້ຕັ້ງ ໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້ລອງເບິ່ງ.

1. ㅎ영 씨는 추석에 뭘 하려고 해요? ເຮືອງ ຊ່ວງຈຸຊອກ ມີແຜນເຮັດຫຍັງບໍ?
2. 경복궁에서는 어떤 행사가 있어요? ຢູ່ພະລາດຊະວັງ ຄືຍອງບຸກກັບມີງານຫຍັງແດ່?

정답 1. 경복궁에 가려고 해요. 2. 한국의 전통 놀이를 하고 송편을 만들 수 있어요.



ສ່ຳນວນທີ່ກ່ຽວຂ້ອງກັບ ບຸນປີໃໝ່ເກົາຫຼີ ມີຫຍັງແດ່ ລອງໄປເບິ່ງນ່າກັນບໍ່?



고향에 내려가다
ໄປຍຽມຍາມ ບ້ານເກີດ



친척집에 가다
ໄປຍຽມຍາມ ເຮືອນຜົນ້ອງ



차례를 지내다
ເຮັດພິທີໄຫວ້ ບັນຜະບຸລຸດ



절하다
ໄຫວ້, ກາບໄຫວ້



성묘하다
ໄຫວ້ຫຼຸມຝັງສິບ ຂອງບັນຜະບຸລຸດ



송편을 만들다
ເຮັດເຂົ້າຫົມ ຊິງປິຍອນ
(Songpyeon)



보름달을 보다
ຊິມຜະຈັນເຕັມດວງ



소원을 빌다
ຂໍອະທິຖານ



ຈົ່ງຄິດທົບທວນເຖິງຄໍາສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄໍາຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)



5)



6)



7)



8)

- 보기**
- 차례를 지내다
 - 친척집에 가다
 - 성묘하다
 - 송편을 만들다
 - 보름달을 보다
 - 소원을 빌다
 - 절하다
 - 고향에 내려가다

정답 1) 고향에 내려가다 2) 친척집에 가다 3) 절하다 4) 송편을 만들다
5) 차례를 지내다 6) 성묘하다 7) 보름달을 보다 8) 소원을 빌다



‘-는’ ແລະເຮັດໜ້າທີ່ເປັນຄຳຂະຫຍາຍໃຫ້ຄຳນາມເຊິ່ງສະຖານະການ ຫຼື ການກະທຳນັ້ນແມ່ນເກີດຂຶ້ນໃນປັດຈຸບັນ.(ໃນກໍລະນີລົງທ້າຍດ້ວຍຕົວສະກົດຕົວ ‘ㄹ’, ຕົວ ‘ㄹ’ ຈະຫາຍໄປ. ຕົວຢ່າງ: 살다 → 사는)

- 가: 한국 사람들은 명절에 보통 뭐 해요? **ໃນຊ່ວງເທດສະການ, ປົກກະຕິຄົນເກົາຫຼີເຮັດຫຍັງ?**
나: 고향에 **내려가는** 사람이 많아요. **ຄົນທີ່ກັບເມືອບ້ານເກີດແມ່ນມີຫຼາຍ.**
- 가: 지금 듣는 노래가 뭐예요? **ເພງທີ່ເຈົ້າຝັງດຽວນີ້ ແມ່ນເພງຫຍັງ?**
나: 요즘 한국에서 **유행하는** 노래예요. **ແມ່ນເພງທີ່ຄົນເກົາຫຼີນິຍົມຝັງໃນປັດຈຸບັນ.**
- 가: 바루 씨는 무슨 일을 하세요? **ບາລູເຈົ້າເຮັດວຽກຫຍັງ?**
나: 저는 가구를 **만드는** 일을 해요. **ຂ້ອຍເປັນຊ່າງເຝີນິເຈີ.**



ເຂົ້າໃຈການໃຊ້ ‘-는’ ແລ້ວບໍ່? ສະນັ້ນ ຈົ່ງເລືອກເອົາສຳນວນ ທີ່ເໝາະສົມ ແລ້ວຕື່ມໃສ່ບົດສົນທະນາລອງເບິ່ງ.

2. 빈칸에 맞는 표현을 <보기>에서 골라 대화를 완성하세요.

ຈົ່ງເລືອກເອົາສຳນວນ ທີ່ຖືກຕ້ອງ ຈາກ < ກອບ > ຕື່ມໃສ່ຫວ່າງບົດສົນທະນາ.

- 1) 가: 안녕하세요. 저는 한국건설에 _____ 아덧입니다.
 ສະບາຍດີ, ຂ້ອຍ ແມ່ນອາດິດ ຈາກບໍລິສັດ ກໍ່ສ້າງເກົາຫຼີ.
나: 반갑습니다. **ຍິນດີທີ່ຮູ້ຈັກ.**
- 2) 가: 요즘 날씨가 참 따뜻하지요? **ປັດຈຸບັນ ສະພາບອາກາດ ແມ່ນອົບອຸ່ນ ແມ່ນບໍ່?**
나: 네, 그래서 밖에서 _____ 사람이 많네요.
 ເຈົ້າ. ຍ້ອນແນວນັ້ນ ຈົ່ງມີຄົນອອກກຳລັງກາຍ ຫຼາຍຢູ່ຂ້າງນອກ.
- 3) 가: 바루 씨는 어떤 일을 하세요? **ບາລູ ເຈົ້າເຮັດວຽກຫຍັງບໍ່?**
나: 저는 가구를 _____ 일을 해요.
 ຂ້ອຍ ເຮັດວຽກກ່ຽວກັບ ສ້າງເຝີນິເຈີ.

보기 만들다
 다니다
 운동하다

정답 1) 다니는 2) 운동하는 3) 만드는



ລອງມາຮຽນນຳກັນຕື່ມໜ້ອຍໜຶ່ງບໍ່? ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-는’.

1. 투안 씨가 회사에서 일해요. 그 회사는 시청 근처에 있어요.
_____.
2. 리한 씨가 주스를 마셔요. 그 주스는 오렌지 주스예요.
_____.

정답 1. 투안 씨가 일하는 회사는 시청 근처에 있어요.
2. 리한 씨가 마시는 주스는 오렌지 주스예요.



유용한 표현 ສຳນວນທີ່ສຳຄັນ

이건 한국말로 뭐예요? ອັນນີ້ ພາສາເກົາຫຼີແມ່ນຫຍັງ?

가: **이건 한국말로 뭐예요? ອັນນີ້ ພາສາເກົາຫຼີແມ່ນຫຍັງ?**

나: **그건 종이라고 해요. ອັນນັ້ນ ແມ່ນເວົ້າວ່າ '종이' (ເຈ້ຍ).**



활동 活动

다음을 읽고 질문에 답하세요. ຈົ່ງອ່ານບົດເລື່ອງຕໍ່ໄປນີ້ ແລ້ວຕອບຄໍາຖາມ.



지난주 금요일은 설날이었습니다. 저는 설날에 한국 친구 집에 초대를 받아서 친구의 집에 갔습니다. 친구의 할아버지와 할머니는 한복을 입고 계셨습니다. 저는 할아버지와 할머니, 친구의 부모님께 절을 했습니다.

한국에서는 설날에 어른들께 절을 하면서 새해 인사를 드리는데 이것을 ‘_____ ㉠ _____’(이)라고 합니다. 절을 한 후에 가족들이 모여서 같이 떡국을 먹었습니다. 한국에서 처음 먹어 봤는데 정말 맛있었습니다. 그리고 친구의 가족과 함께 윷놀이를 하면서 즐거운 하루를 보냈습니다.

ໃນວັນສຸກ ອາທິດທີ່ຜ່ານມາ ແມ່ນວັນປີໃໝ່ເກົາຫຼີ. ຂ້ອຍໄດ້ຮັບການເຊີນຈາກເພື່ອນເກົາຫຼີໃຫ້ໄປຍາມເຮືອນ ສະນັ້ນ ຈິ່ງຈະໄປເຮືອນໝູ່ໃນວັນປີໃໝ່ເກົາຫຼີ. ພໍ່ເຖົ້າ ແລະ ແມ່ເຖົ້າຂອງໝູ່ແມ່ນໄດ້ນຸ່ງຊຸດຮັນບົກ (ຊຸດປະຈຳຊາດເກົາຫຼີ) ຢູ່ພາຍໃນເຮືອນ. ຂ້ອຍໄດ້ຂໍຄະມາພໍ່ເຖົ້າ, ແມ່ເຖົ້າ ແລະ ພໍ່ແມ່ຂອງໝູ່ນຳ. ຢູ່ເກົາຫຼີ ໃນວັນປີໃໝ່ ໄດ້ຂໍຄະມາ ຫຼື ກາບໄຫວ້ຜູ້ອາວຸດໄສ້ ແລະ ເປັນການທັກທາຍໃນງານປີໃໝ່ ເອີ້ນວ່າ ‘_____ ㉠ _____’. ຫຼັງຈາກການຂໍຄະມາແລ້ວ (ການກາບໄຫວ້) ສະມາຊິກໃນຄອບຄົວຈະມາລວມຕົວກັນ ກິນແກ່ງຕ່ອກນຳກັນ. ຢູ່ເກົາຫຼີ ເປັນເທື່ອທຳອິດທີ່ໄດ້ລອງກິນ ແລະ ກໍ່ແຊບຫຼາຍ. ພ້ອມກັນນັ້ນ ກໍ່ຍັງໄດ້ຫຼິ້ນເກມຢັດ (Yut) ຮ່ວມກັບສະມາຊິກໃນຄອບຄົວຂອງໝູ່ ເຊິ່ງໄດ້ເປັນເວລາ ທີ່ມີຄວາມສຸກສະໜຸກສະໜານ.

1. ㉠에 들어갈 말로 알맞은 것을 고르세요. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ ‘㉠’.

- ① 덕담
- ② 세배
- ③ 성묘
- ④ 차례

2. 위의 내용과 같으면 ○, 다르면 X에 표시하세요.

ຈົ່ງໝາຍ ○ ໃສ່ສ່ຳນວນ ທີ່ຖືກຕ້ອງກັບບົດເລື່ອງ ຂ້າງເທິງນັ້ນ ແລະ ໝາຍ X ໃສ່ເນື້ອໃນ ທີ່ບໍ່ຖືກກັບບົດເລື່ອງຂ້າງເທິງນັ້ນ.

- | | | |
|---------------------------------|---|---|
| 1) 한국에서는 설날에 떡국을 먹습니다. | ○ | × |
| 2) 한국에서는 새해 인사를 할 때 절을 합니다. | ○ | × |
| 3) 이 사람은 설날에 한국 친구를 집으로 초대했습니다. | ○ | × |

정답 1. ㉠ 2. 1) ○ 2) ○ 3) X



한국의 명절

ວັນພັກຂອງເກົາຫຼີ

설날 ວັນປີໃໝ່ເກົາຫຼີ

설날은 음력 1월 1일로 한 해가 시작되는 것을 축하하면서 기념하는 날입니다. 가족들이 모여서 차례를 지내고 어른들께 세배를 합니다. 세배를 하면 어른들이 덕담을 해 주시고 세뱃돈을 주시기도 합니다. 그리고 설날에는 “새해 복 많이 받으세요.”라는 인사를 합니다.

ວັນປີໃໝ່ເກົາຫຼີ ແມ່ນເອົາຕາມ ວັນທີ 1 ເດືອນ 1 ຂອງປະຕິທິນລຸນາເປັນມື້ ທີ່ສະແດງຄວາມຍິນດີ ທີ່ໄດ້ເລີ່ມມື້ໃໝ່ຂອງປີ ພ້ອມທັງເປັນວັນ ທີ່ສະ ເຫຼີມສະຫຼອງປີໃໝ່ນຳ. ໃນມື້ນັ້ນ ສະມາຊິກໃນຄອບຄົວ ຈະຮ່ວມຕົວກັນ ໃຊ້ເວລາຢູ່ນຳກັນ ແລະ ບັນດາເດັກນ້ອຍກໍຈະເຮັດການຂໍຄວາມຜູ້ອາວຸດໂສ ແລະ ຜູ້ອາວຸດໂສກໍຈະໃຫ້ພອນ ພ້ອມກັບໃຫ້ເງິນຂອງຂວັນປີໃໝ່. ພ້ອມກັນນັ້ນ ຈະທັກທາຍກັນ ໂດຍໃຊ້ຄຳວ່າ “새해 복 많이 받으세요.”



정월대보름 ໃນມື້ພະຈັນ ເຕັມດວງ

정월대보름은 음력 1월 15일로 새해 첫 보름달이 뜨는 날입니다. 사람들은 다섯 가지 곡식으로 지은 오곡밥과 말린 나물을 요리해서 먹습니다. 그리고 땅콩이나 호두 등 껍질이 딱딱한 견과류를 먹는데, 이를 ‘부럼’이라고 합니다. 부럼을 깨 먹으면 몸에 부스럼이 생기지 않는다는 이야기가 있습니다.

ໃນມື້ພະຈັນເຕັມດວງ(Daeboreum) ແມ່ນກົງກັບວັນທີ 15 ເດືອນ 1 ຕາມປະຕິທິນລຸນາ ເຊິ່ງເປັນມື້ທຳອິດຂອງພະຈັນເຕັມດວງ. ຄົນເກົາຫຼີ ຈະກິນເຂົ້າທີ່ປະກອບ ມີພືດທີ່ເປັນເມັດຫຍ້າງລວມກັນ, ໂອກຸກປັບ ແລະ ພືດຜັກອາຫານແຫ້ງ. ພ້ອມ ນັ້ນພວກເຂົາຍັງກິນຖົ່ວດິນ, ໝາກໄມ້ທີ່ເປັນເປືອກແຂງອື່ນໆ ຫຼື ເອີ້ນວ່າ ຮອມ, ເຊິ່ງມີຄວາມເຊື່ອເວົ້າກັນວ່າ ຖ້າຫາກກິນບຸຮອມແລ້ວ ຮາງກາຍຈະແຂງແກ່ນຫຼືກເວັ້ນຈາກ ສິ່ງທີ່ບໍ່ດີ.



추석 ຈຸຊຸ່ອກ

추석은 음력 8월 15일로 ‘한가위’라고도 합니다. 추석에도 성묘를 하고 차례를 지내는데, 추석에는 갓 수확한 쌀로 쌀밥을 짓고 송편을 만들어서 먹습니다. 그리고 밤에는 보름달을 보면서 소원을 빕니다. 추석의 대표적인 놀이로는 ‘강강술래’가 있는데 이는 밤에 달 아래 여성들이 동그랗게 손을 잡고 노래를 부르면서 빙글빙글 도는 놀이입니다.

ຈຸຊຸ່ອກ(Chuseok) ຫຼື ວັນໄຫວ້ບັນພະບຸລຸດ, ແມ່ນກົງກັບວັນທີ 15 ເດືອນ 8 ໃນປະຕິທິນລຸນາ ຫຼື ເອີ້ນອີກຊື່ໜຶ່ງວ່າ ‘ຫັນກາວີ’(한가위). ໃນວັນຈຸຊຸ່ອກ ຄົນເກົາຫຼີ ຈະໄປກາຍໄຫວ້ຫຼຸມຝັງສືບຂອງບັນພະບຸລຸດ ແລ້ວສະແດງຄວາມ ເຄົາລົບ. ພ້ອມນັ້ນ ວັນຈຸຊຸ່ອກ ຄົນເກົາຫຼີ ຈະພ້ອມກັນກິນເຂົ້າໃໝ່ ແລະ ເຮັດ ເຂົ້າໜົມຊົງປີຍອນ ເພື່ອກິນໃນວັນດັ່ງກ່າວນີ້. ໃນຕອນກາງຄືນ ຈະພ້ອມ ກັນເບິ່ງພະຈັນເຕັມດວງ ແລ້ວຂໍອະທິຖານ. ຕາມທີ່ເປັນຕົວ ແທນເອກະລັກຂອງວັນ ຈຸຊຸ່ອກແມ່ນເອີ້ນວ່າ ຄັງຄັງຊຸເຣ (강강술래) ຈະຫຼິ້ນກາງແຈ້ງໃນຄືນທີ່ມີແສງເດືອນ ເຊິ່ງເປັນຕາມພື້ນເມືອງສຳລັບ ແມ່ຍິງທີ່ຈະຈັບມື້ກັນເປັນວົງມົນ.





👂 **듣기 대본** ເນື້ອໃນບົດຝັງ

1. 여: 투안 씨는 설날 연휴에 뭐 했어요? ຕວນ ວັນພັກຍາວປີໃໝ່ ເຈົ້າໄດ້ເຮັດຫຍັງບໍ່?
 남: 친구 집에 가서 어른들께 세배도 하고 떡국도 먹었어요.
ໄດ້ໄປເຮືອນໝູ່, ແລ້ວກໍໄດ້ຂໍຄະມາຜູ້ອາວຸດໂສ້ ແລະ ໄດ້ກິນແກ່ງຕ່ອກ.
2. 여: 한국 사람들은 추석에 보통 뭐 해요? ປົກກະຕິແລ້ວ ໃນວັນປີໃໝ່ ຄົນເກົາຫຼີເຮັດຫຍັງ?
 남: 고향에 내려가는 사람들이 많아요. 고향에 가서 가족들과 맛있는 음식도 먹고 차례도 지내요.
ຫຼາຍຄົນກໍກັບໄປຍາມບ້ານເກີດ. ຢູ່ທີ່ບ້ານເກີດ ກໍໄດ້ກິນອາຫານແຊບງຽງ ກັບບັນດາສະມາຊິກໃນຄອບຄົວ ແລະ ໃຊ້ເວລາທຳພິທີເຊັ່ນ ໄຫວ້ບັນພະບຸລຸດນຳກັນ.
3. 여: 명절에 가족들이 만나서 하는 놀이가 있어요?
ໃນມື້ວັນພັກນັ້ນ ໄດ້ພົບກັບສະມາຊິກ ໃນຄອບຄົວແລ້ວ ແມ່ນໄດ້ຫຼິ້ນເກມຫຍັງບໍ່?
 남: 네, 설날이나 추석 같은 명절에 가족들이 모여서 윷놀이를 해요.
ເຈົ້າ. ໃນວັນປີໃໝ່ ຫຼື ຈຸຊ່ອກ ແມ່ນຄ້າຍຄືກັນ ສະມາຊິກໃນຄອບຄົວໂຮມໂຕກັນ ແລ້ວກໍພ້ອມພາກັນຫຼິ້ນເກມຢັດ.
- 4-5. 남: 미영 씨, 이제 곧 추석인데 언제 고향에 내려가요?
ມີຍອງ ດຽວນີ້ ແມ່ນຊ່ວງວັນພັກ ຈຸຊ່ອກ ເມື່ອໃດ ເຈົ້າຈະກັບໄປຍາມບ້ານເກີດບໍ່?
 여: 이번 추석에는 고향에 안 내려갈 거예요. ຈຸຊ່ອກປີນີ້ ບໍ່ໄດ້ກັບໄປຍາມບ້ານເກີດອອກ.
 남: 왜요? 추석에도 일을 해야 돼요? ເປັນຫຍັງບໍ່? ຊ່ວງຈຸຊ່ອກ ກໍຕ້ອງໄດ້ເຮັດວຽກບໍ່?
 여: 아니요, 일은 안 하는데 고향에 가는 기차표가 없어요. ບໍ່ແມ່ນ. ບໍ່ໄດ້ເຮັດວຽກ ແຕ່ບໍ່ລິດໄຟກັບໄປບ້ານເກີດ ບໍ່ມີ.
 남: 아, 그럼 우리 추석 연휴에 만날까요? ອາ, ສະນັ້ນ ຊ່ວງວັນພັກຈຸຊ່ອກ ພວກເຮົາສາມາດພົບກັນໄດ້ບໍ່?
 여: 좋아요. 같이 영화도 보고 밥도 먹어요. ດີຄືກັນ. ໄປເບິ່ງໜັງ ແລະ ກິນເຂົ້ານຳກັນເນາະ.

정답 1. ① 2. ② 3. ④ 4. ④ 5. ④

확장 연습 ບົດເຝິກຫັດເພີ່ມເຕີມ



1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ໝາະສົມກັບຄຳຖາມ.
 다음 중 들은 내용과 같은 것은 무엇입니까? ຄຳຕອບທີ່ຖືກຕ້ອງກັບເນື້ອໃນ ທີ່ໄດ້ຝັງນັ້ນ ແມ່ນຫຍັງ?
 - ① 여자는 추석 연휴 계획을 세워 두었습니다.
 - ② 추석 연휴에 경복궁은 문을 열지 않습니다.
 - ③ 남자는 이번 추석 연휴에 고향에 가려고 합니다.
 - ④ 추석 연휴에 경복궁에서 송편을 만들 수 있습니다.

👂 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 수피카 씨, 이번 추석 연휴에는 고향에 안 간다고 했죠? ນາມ ສູພິກາ ສີ, ອີ້ນຄັ້ງ ຈຸຊ່ອກ ນີ້ ເຈົ້າໄດ້ເວົ້າວ່າ ບໍ່ກັບໄປຍາມບ້ານເກີດແມ່ນບໍ່? ສະນັ້ນ ເຈົ້າຈະເຮັດຫຍັງບໍ່?
 수피카: 글썽요. 뭘 할지 아직 잘 모르겠어요. 투안 씨는요? ຈົ່ງວ່ານີ້ລະ, ຈະເຮັດຫຍັງ ຍັງບໍ່ທັນຮູ້ເທື່ອ. ຕວນ ເດຊັນ ຈະເຮັດຫຍັງບໍ່?
 남: 저는 친구들과하고 경복궁에 구경 가려고 해요. 거기 가면 한국 전통 놀이도 하고 송편 만들기도 직접 해 볼 수 있대요.
ຂ້ອຍກັບໝູ່ວາງແຜນ ທີ່ຈະໄປທ່ຽວພະລາດຊະວັງ ຄືຍອງປົກ. ຢູ່ບ່ອນນີ້ ສາມາດຫຼິ້ນເກມພື້ນບ້ານ ຂອງເກົາຫຼີ ແລະ ຍັງສາມາດລອງເຮັດເຂົ້າໜົມ ຊຶ່ງຝະຍອນໄດ້ນຳອີກ.

정답 1. ④



EPS-TOPIK 읽기 ພາກອ່ານ EPS-TOPIK



ຂໍ້ 1 ຫາ 3 ເປັນການເລືອກເອົາສໍານວນ ທີ່ເໝາະສົມທີ່ເໝາະສົມທີ່ສຸດ ຕື່ມໃສ່ບ່ອນຫວ່າງ ຂອງບົດສົນທະນາ. ຈົ່ງເລືອກເອົາສໍານວນ ທີ່ເໝາະສົມ ຕື່ມໃສ່ຫວ່າງ.

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1.

가: 한국의 전통 옷이 한복이지요? 한복은 보통 언제 입어요?
 ຊຸດປະຈະຊາດເກົາຫຼີ ແມ່ນ ຮັນບົກບໍ່? ຊຸດຮັນບົກ ປົກກະຕິແລ້ວ ແມ່ນນຸ່ງຕອນໃດ?
나: 설날이나 추석 같은 _____에 주로 입어요.
 ປົກກະຕິແລ້ວ ແມ່ນຈະນຸ່ງໃນວັນພັກປີໃໝ່ ຫຼື ວັນພັກຈຸຊ່ອກ.

- ① 생일 ② 명절 ③ 계절 ④ 회의

2.

가: 지훈 씨는 설날 연휴에 뭐 할 거예요? ຈິຮຸນ ຊ່ວງວັນພັກປີໃໝ່ ຈະເຮັດຫຍັງບໍ່?
나: 저는 고향에 _____, ຂ້ອຍມີແຜນຈະກັບໄປຍາມບ້ານເກີດ.

- ① 다닐 거예요 ② 내려갈 거예요 ③ 돌아올 거예요 ④ 이사할 거예요

3.

가: 저는 지난 설 연휴에 친구 집에 가서 떡국도 먹고 세뱃돈도 받았어요.
 ຂ້ອຍ ໃນວັນພັກປີໃໝ່ຜ່ານມາ ແມ່ນໄດ້ໄປ ເຮືອນຂອງໝູ່ ກິນແກ່ງຕ່ອກ ແລະ ກໍໄດ້ຮັບເງິນຂອງຂວັນປີໃໝ່ນໍາ.
나: 우와, 정말 _____, 저는 집에만 있었는데 부러워요.
 ວາ, ຈົ່ງແມ່ນມ່ວນຫຼາຍເນາະ. ໜ້າເສຍດາຍ ຂ້ອຍໄດ້ຢູ່ແຕ່ເຮືອນ.

- ① 추웠었어요 ② 속상했었어요 ③ 재미있었어요 ④ 사람이 없었어요



ຕໍ່ໄປແມ່ນການອ່ານບົດເລື່ອງໜຶ່ງ ແລ້ວຕອບຄໍາຖາມສອງຂໍ້. ຈົ່ງຄິດທົບທວນບົດຮຽນ ທີ່ຮຽນ ຜ່ານມາ ແລ້ວຕອບຄໍາຖາມລອງເບິ່ງ.

[4~5] 다음 글을 읽고 물음에 답하십시오. ຈົ່ງອ່ານບົດເລື່ອງຕໍ່ໄປນີ້ ແລ້ວຕອບຄໍາຖາມ.

한국의 대표적인 명절은 설날과 추석입니다. 설날은 음력 1월 1일로 한 해의 시작을 축하하는 날입니다. 설날에는 가족이 모여 조상들께 차례를 지내고 어른들께 세배를 합니다. 그리고 떡국도 먹습니다. 추석은 음력 8월 15일로 과일과 곡식을 거둔 것을 감사하는 날입니다. 추석에는 차례를 지내고 송편을 먹습니다. 밤에는 보름달을 보고 소원도 빕니다. 추석에는 과일과 음식이 많아서 '더도 말고 덜도 말고 한가위만 같아라'라는 말도 있습니다.

ວັນພັກທີ່ເປັນເອກະລັກ ຂອງເກົາຫຼີນັ້ນ ແມ່ນບຸນປີໃໝ່ເກົາຫຼີ ແລະ ຈຸຊ່ອກ (ວັນໄຫວ້ບັນພະບຸລຸດ). ວັນປີໃໝ່ເກົາຫຼີ ແມ່ນກົງກັບວັນທີ 1 ເດືອນ 1 ຕາມປະຕິທິນລຸນາ ເຊິ່ງຖືເປັນການສະຫຼອງ ວັນເລີ່ມຕົ້ນຂອງປີ. ໃນວັນປີໃໝ່ສະມາ ຊິກໃນຄອບຄົວ ຈະເຕົ້າໂຮມ ແລະ ໃຊ້ເວລາຢູ່ນໍາກັນ ພ້ອມທັງມີການຂໍສະມາ ຜອາວຸດໂສ່ນໍາ. ນອກນັ້ນ ກໍ ຍັງມີ ການ ກິນ ແກ່ງຕ່ອກນໍາ. ສໍາລັບວັນພັກຈຸຊ່ອກ ແມ່ນກົງກັບວັນທີ 15 ເດືອນ 8 ຕາມປະຕິທິນລຸນາ ເຊິ່ງເປັນ ວັນທີ່ ເປັນການຂອບໃຈ ຕໍ່ສິ່ງເຮັດໃຫ້ສໍາເລັດ ການເກັບກຽວພືດພັນ ແລະ ໝາກໄມ້ຕ່າງໆ. ໃນວັນຈຸຊ່ອກກໍເຊັ່ນດຽວກັນ ສະມາຊິກໃນຄອບຄົວ ໃຊ້ເວລາຢູ່ຮ່ວມກັນ ແລະ ກິນເຂົ້າໜົມຊິງປີຍອນ. ໃນຍາມກາງຄືນ ກໍຊົມຜະຈົນເຕັມດວງ ແລະ ຂໍອາທິຖານ. ໃນຊ່ວງວັນຈຸຊ່ອກ ໝາກໄມ້ ແລະ ອາຫານຈະມີຫຼາຍ ຈົ່ງມີຄໍາເວົ້າທີ່ວ່າ ບໍ່ຕ້ອງຫຼາຍ ບໍ່ຕ້ອງໜ້ອຍ ເທົ່າກັບ ຮັນກາວີ (ວັນຈຸຊ່ອກ) ເທົ່ານັ້ນກໍພໍ.



4. 한 해의 시작을 축하하는 날은 언제입니까? 𑄎𑄎ໃໃ ທີ່ເປັນວັນສະຫຼອງ ໂດຍຖືເປັນວັນ ທີ່ເລີ່ມຕົ້ນຂອງປີ?

- ① 설날 ② 추석 ③ 명절 ④ 한가위

5. 𑄎은 내용과 같은 것을 고르십시오. ຈົ່ງເລືອກເອົາສໍານວນ ທີ່ຖືກຕ້ອງ ກັບເນື້ອໃນ ຂອງບົດເລື່ອງນັ້ນ.

- ① 추석은 음력 1월 1일이다. ② 설날에 송편을 만들어서 먹는다.
 ③ 설날에는 조상들께 차례를 지내지 않는다. ④ 추석에는 과일과 음식을 많이 먹을 수 있다.

정답 1. ② 2. ② 3. ③ 4. ① 5. ④

확장 연습 ບົດເຝິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ເພື່ອຕື່ມໃສ່ບ່ອນຫວ່າງ.

1. 이번 연휴 때는 고향에 다녀올 생각입니다. 싸게 파는 비행기 표가 있어서 지난주에 표를 _____ 샀습니다.
 𑄎ວັນພັກວຽກທີ່ຍາວໃນຄັ້ງນີ້ ຄິດຢາກຈະໄປຍາມບ້ານເກີດ. ຍ້ອນມີການຂາຍປີ້ຍິນຖືກ ໃນອາທິດທີ່ຜ່ານມາ ຈຶ່ງໄດ້ຊື້ລ່ວງໜ້າໄວ້.

- ① 훨씬 ② 아직
 ③ 매우 ④ 미리

2. 다음 주는 명절 연휴입니다. 연휴 때는 일을 하지 않는 공장이 _____ 우리도 쉴 수 있을 것 같습니다.
 ອາທິດໜ້າແມ່ນ ວັນພັກວຽກທີ່ຍາວ. ຊ່ວງວັນພັກວຽກຍາວ ໂຮງງານທີ່ບໍ່ໄດ້ເຮັດວຽກ ແມ່ນມີຈໍານວນຫຼາຍສະນັ້ນພວກເຮົາກໍ່ອາດຈະໄດ້ພັກຄືກັນ.

- ① 많을 때 ② 많으니까
 ③ 가까울 때 ④ 가까우니까

3. 오늘은 설날이라서 회사 사람들과 함께 사장님 댁에 인사를 드리러 갔습니다. 사장님 댁에서 떡국을 처음 _____.
 ເນື່ອງຈາກມື້ນີ້ ແມ່ນວັນປີໃໝ່ເກົາຫຼີ ຄົນຈໍານວນຫຼາຍ ໄດ້ພາກັນໄປຍາມເຮືອນຂອງຫົວໜ້າ, ຢູ່ເຮືອນຂອງຫົວໜ້າ ໄດ້ລອງກິນແກ້ງຕ່ອກເປັນຄັ້ງທໍາອິດ.

- ① 먹어 봤습니다 ② 팔면 안 됩니다
 ③ 팔아 봤습니다 ④ 먹으면 안 됩니다

정답 1. ④ 2. ② 3. ①

학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ** ການແນະນຳ, ການເວົ້າກ່ຽວກັບຂັ້ນຕອນ
- **ໄວຍາກອນ** -는 게 어때요, -고 나서
- **ຄຳສັບ ແລະ ສຳນວນຄຳເວົ້າ** ວັນພິເສດ, ວັດທະນະທຳ ການແຕ່ງງານ
- **ຂໍ້ມູນກ່ຽວກັບວັດທະນາທຳ** ຂ່າວຮ້າຍ ແລະ ຂ່າວຂອງຄົນເກົາຫຼີ

대화 1 ບົດສົນທະນາ 1 Track 106



ຕໍ່ໄປນີ້ ແມ່ນບົດສົນທະນາລະຫວ່າງ ໂມນິກາ ແລະ ໂຊຮິ. ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

모니카 소희 씨도 이번 주말에 순영 씨의 아기 돌잔치에 가요?

ວັນທ້າຍອາທິດນີ້, ໂຊຮິ ກໍຈະໄປງານວັນເກີດຄົບຮອບ 1 ປີ ຂອງລູກ ຊຸນຢອງ ຄືກັນບໍ່?

소희 네, 저도 갈 거예요.
ເຈົ້າ, ຂ້ອຍກໍຈະໄປຄືກັນ.

모니카 돌잔치에 가면 뭐 해요?

ຖ້າໄປງານວັດເກີດ ຄົບຮອບ 1 ປີ ແມ່ນເຮັດຫຍັງ?

소희 가족과 친구들이 아기의 첫 **번째** 생일을 축하하고 밥도 먹어요.

ທາງຄອບຄົວ ແລະ ໝູ່ຄຳຈະໄປສະແດງຄວາມຍິນດີ ກັບງານວັນເກີດຄົບຮອບໜຶ່ງປີ ຂອງເດັກນ້ອຍແລ້ວ ກໍກິນເຂົ້າຮ່ວມກັນ.

모니카 그런데 아기한테 무슨 **선물**을 하는 게 좋아요?

ແຕ່ວ່າ ເຮົາຈະເອົາຫຍັງ ເປັນຂອງຂວັນ ໃຫ້ເດັກນ້ອຍຈິ່ງຈະດີບໍ່?

소희 아기 옷이나 인형을 많이 선물해요. 저는 인형을 샀으나 **까 모니카 씨는 옷을 선물하는 게 어때요?**

ຄົນສວນຫຼາຍກໍມັກເອົາ ຕາກກະຕາ ຫຼື ເສື້ອຜ້າເດັກນ້ອຍ ໃຫ້ເປັນຂອງຂວັນ. ຂ້ອຍໄດ້ຊື້ຕາກກະຕາແລ້ວ ໂມນິກາ ກໍໃຫ້ເສື້ອຜ້າເດັກນ້ອຍເປັນ ຂອງຂວັນເດ, ຄິດວ່າແນວໃດ?

모니카 그게 좋겠네요. 고마워요.

ອັນນັ້ນ ກໍດີຄືກັນ. ຂອບໃຈເດີ້.

번째
ໃຊ້ໃນເວລາ ທີ່ນັບເລກທີ, ລຳດັບຂອງວຽກ, ລະດັບຂັ້ນ ແລະ ອື່ນໆ.

- 다음 달 첫 번째 토요일에 만나요.
- 明年第一次的韩国访问是这周。
- 한국 방문은 이번이 두 번째예요.

ຂ້ອຍ ມາຢ້ຽມຢາມ ປະເທດເກົາຫຼີ ເທື່ອນີ້ເປັນເທື່ອທີສອງ.

선물 **ຂອງຂວັນ**

- 모니카 씨의 생일 선물로 꽃을 준비했어요.
- 我为妈妈的生日准备了花。
- 어린이날에 제 조카에게 장난감 선물을 할 거예요.
- 在儿童节我要给侄子准备玩具礼物。



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이번 주말은 무슨 날이에요? ວັນທ້າຍອາທິດນີ້ ແມ່ນວັນທີຫຍັງ?
2. 두 사람은 무슨 선물을 준비할 거예요? ທັງສອງຄົນ ຈະກຽມຂອງຂວັນຫຍັງ?

정답 1. 순영 씨의 아기 돌잔치예요. 2. 인형과 옷을 준비할 거예요.



어휘 1 ຄຳສັບ 1

특별한 날 ວັນພິເສດ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ວັນພິເສດ ຂອງເກົາຫຼີ. ພວກເຮົາລອງມາ ເບິ່ງນຳກັນ ວ່າ ມີຫຍັງແດ່?



생일
ວັນເກີດ



백일
ວັນຄົບຮອບ 100 ວັນ



돌
ວັນຄົບຮອບວັນເກີດໜຶ່ງປີ



집들이
ຂຶ້ນເຮືອນໃໝ່



어버이날
ວັນພໍ່



스승의 날
ວັນຄູ



어린이날
ວັນເດັກນ້ອຍ



결혼기념일
ວັນຄົບຮອບ ແຕ່ງງານ



환갑
ວັນຄົບຮອບ ວັນເກີດ
60 ປີ



칠순
ວັນຄົບຮອບ ວັນເກີດ
70 ປີ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.

①



②



③



④



⑤



㉠

생일

㉡

돌

㉢

어버이날

㉣

결혼기념일

㉤

집들이

정답 ①㉡ ②㉠ ③㉣ ④㉤ ⑤㉠



‘-는 게 어때요’ ມັນໃຊ້ຕື່ມທ້າຍຄຳກຳມະເພື່ອແນະນຳ ຫຼື ຊັກຊວນໃຫ້ຄູ່ສົນທະນາລົງມືກະທຳໃນສິ່ງນັ້ນ.

- 가: 주말에 친구 집들이가 있는데 무슨 선물이 좋을까요?
ທ້າຍອາທິດນີ້, ໝູ່ຂ້ອຍຈະຂຶ້ນເຮືອນໃໝ່ (ຂ້ອຍ) ຄວນເອົາຂອງຂວັນຫຍັງໃຫ້ລາວດີ?
- 나: 세제나 휴지를 사는 게 어때요? ຊື້ແຜ້ບ ຫຼື ເຈ້ຍອະນາໄມໃຫ້.(ເຈົ້າຄິດວ່າແນວໃດ?)
- 가: 지금 밥을 먹을까요? ພວກເຮົາຈະກິນເຂົ້າດຽວນີ້ເລີຍບໍ່?
- 나: 영화를 본 후에 밥을 먹는 게 어때요? ເບິ່ງໜັງແລ້ວຈຶ່ງກິນເຂົ້າເນາະ? (ເຈົ້າຄິດວ່າແນວໃດ?)

대조적 정보 ການປຽບທຽບ

ໃນພາສາເກົາຫຼີເວລາສະໜິຄວາມຄິດເຫັນແມ່ນມັກຈະໃຊ້ໃນຮູບແບບນຳສະໜິແລ້ວຈຶ່ງຖາມຄວາມຄິດເຫັນຂອງອີກ ຝ່າຍໜຶ່ງ ແຕ່ ໃນພາສາລາວແມ່ນມັກໃຊ້ໃນຮູບແບບແນະນຳໄປໂດຍກົງເລີຍ.


- 다음에는 우리 집에서 **모이는 게 어때요?** ເທື່ອໜ້າ ມາຊຸມນຸມກັນຢູ່ເຮືອນຂ້ອຍເນາະ, ເຈົ້າວ່າເປັນແນວໃດ?
- 일찍 밥을 **먹는 게 어때요?** ກິນເຂົ້າແຕ່ເວັ້ນໆບໍ່?




ເຂົ້າໃຈການໃຊ້ ‘-는 게 어때요?’ ແລ້ວບໍ່? ສະນັ້ນ, ຈຶ່ງນຳໃຊ້ສຳນວນນີ້ ເພື່ອຕື່ມໃສ່ບົດ ສົນທະນາ ໃຫ້ຄົບຖ້ວນ.

2. 그림을 보고 ‘-는 게 어때요?’를 사용해서 대화를 완성하세요.

ຈຶ່ງເບິ່ງຮູບພາບແລ້ວໃຊ້ ‘-는 게 어때요?’ ເພື່ອເຮັດໃຫ້ບົດສົນທະນາ ໃຫ້ຄົບຖ້ວນ.

1)  가: 수진 씨가 집들이를 하는데 무슨 선물을 하면 좋을까요?
ຊູຈິນ ຈະຈັດງານຂຶ້ນບ້ານໃໝ່, ຂ້ອຍຄວນຈະເອົາ ຂອງຂວັນແບບໃດໃຫ້ຈຶ່ງຈະດີ?
나: _____?

2)  가: 다음 주 토요일이 모니카 씨 생일인데 뭘 살까요?
ວັນເສົາອາທິດໜ້າ ແມ່ນວັນເກີດຂອງໂມນິກາ, ຂ້ອຍ ຄວນຊື້ຫຍັງໃຫ້ດີ?
나: _____?

정답 1) 휴지를 선물하는 게 어때요 2) 티셔츠를 선물하는 게 어때요



ລອງຮຽນເພີ່ມເຕີມ ອີກໜ້ອຍໜຶ່ງບໍ່? ຈຶ່ງຕື່ມໃສ່ປະໂຫຍກ ໃຫ້ຄົບຖ້ວນໂດຍການໃຊ້ ‘-는 게 어때요?’.

- | | |
|-------------------------------------|---|
| 1. 가: 목이 좀 아파요.
나: 따뜻한 물을 _____? | 2. 가: 주말에 어디로 여행을 갈까요?
나: 제주도에 _____? |
| 3. 가: 어디에서 만날까요?
나: 시내에서 _____? | 4. 가: 저는 공포 영화를 싫어해요.
나: 그럼, 다른 영화를 _____? |

정답 1. 마시는 게 어때요 2. 가는 게 어때요 3. 만나는 게 어때요 4. 보는 게 어때요



대화 2 ບົດສົນທະນາ 2

Track 107



ມີຍອງ ແລະ ລີລີ ກຳລັງສົນທະນາກັນກ່ຽວກັບ ຜົນແຕ່ງງານ ຂອງເກົາຫຼີ. ທັງສອງຄົນກຳລັງລົມຫຍັງກັນ? ກ່ອນອື່ນ, ຈົ່ງຝັງບົດສົນທະນາສອງຄັ້ງ.

참 ຫຼາຍ/ແທ້

- 오늘은 날씨가 참 좋네요. ອາກາດ ມື້ນີ້ແມ່ນດີແທ້ໆ.
- 투안 씨는 일을 참 잘해요. ຕວນ ເຮັດວຽກໄດ້ດີຫຼາຍ.

미영 신랑하고 수진 씨가 **참 잘 어울리지요?**
ຊຸຈິນ ແລະ ເຈົ້າບ່າວຄືເໝາະສົມກັນຫຼາຍແມ່ນບໍ່?

리리 네, 정말 잘 어울려요. 그런데 한국에서
는 결혼할 때 **한복**을 안 입어요?
ແມ່ນ, ເໝາະສົມກັນແທ້ໆ. ແຕ່ວ່າ ຢູ່ເກົາຫຼີ, ເວລາແຕ່ງງານ
ບໍ່ນຸ່ງຊຸດ ຮັນບົກບໍ່?

미영 결혼식이 **끝나고 나서** **폐백**을 드리는데
그때 **한복**을 입어요.
ຫຼັງຈາກເລີກ ງານແຕ່ງງານແລ້ວ ໃນເວລາທີ່ເຮັດຜົນ ແພແບັກ
ໃນເວລານັ້ນຈຶ່ງໃສ່ຊຸດຮັນບົກ.

리리 **폐백**이 뭐예요?
ແພແບັກ ແມ່ນຫຍັງ?

미영 결혼할 때 신랑 부모님과 친척들께
하는 인사예요.
ໃນເວລາແຕ່ງງານ ແມ່ນປະເພນີ ການທັກທາຍ ແລະ ເຄົາລົບ
ພໍ່ແມ່ເຈົ້າບ່າວ ແລະ ບັນດາຍາດຜີ້ນ້ອງ.

리리 아, 그렇군요. 한국의 전통 **혼례**도 보고
싶어요.
ອ່າ, ແມ່ນແນວນັ້ນເນາະ. ຂ້ອຍ ຢາກເຫັນຜົນການແຕ່ງ
ງານຕາມປະເພນີເກົາຫຼີນຳ.

어울리다 ເຂົ້າກັນ/ເໝາະສົມ

- 가: 민수 씨하고 미영 씨가
결혼한다면서요?
ຂ້ອຍໄດ້ຍິນວ່າ ມິນຊຸ ແລະ
ມີຍອງ ຈະແຕ່ງງານກັນບໍ່?
- 나: 네, 저도 들었어요.
두 사람이 정말 잘
어울리는 것 같아요.
ແມ່ນແລ້ວ, ຂ້ອຍກໍໄດ້ຍິນຄືກັນ.
ທັງສອງຄົນເບິ່ງຄືເໝາະສົມ
ກັນຫຼາຍ.



ຄັ້ງນີ້ ລອງສວມບົດບາດເປັນ ລີລີ ແລະ ມີຍອງ ແລ້ວເວົ້າຕາມບົດສົນທະນາເບິ່ງ. ໄດ້ຕັ້ງ ໃຈຝັງ ແລະ ເວົ້າ
ຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 미영 씨와 리리 씨는 지금 어디에 있어요? ຕອນນີ້ ມີຍອງ ແລະ ລີລີ ແມ່ນຢູ່ໃສ?
2. 폐백이 뭐예요? ແພແບັກ ແມ່ນຫຍັງ?

정답 1. 결혼식장에 있어요. 2. 신부가 신랑 부모님과 친척들께 하는 인사예요.



ສໍານວນທີ່ກ່ຽວຂ້ອງກັບ ວັດທະນະທຳການແຕ່ງງານມີຫຍັງແດ່ ລອງໄປເບິ່ງນຳກັນບໍ?




결혼식

ມິທີແຕ່ງງານ/ງານແຕ່ງງານ



청첩장

ບັດເຊີນໄປງານແຕ່ງງານ



축의금

ເງິນໃສ່ຊອງ
(ສໍາລັບສະແດງຄວາມຍິນດີ)



신랑

ເຈົ້າບາວ



신부

ເຈົ້າສາວ



주례

ມິທີການ/ຜູ້ດຳເນີນ ມິທີແຕ່ງງານ



하객

ແຂກ/ຜູ້ຖືກເຊີນ



사진 촬영을 하다

ຖ່າຍຮູບຝາບ



피로연을 하다

ງານລ້ຽງຫຼັງງານແຕ່ງງານ



폐백을 드리다


'ການຈັດມິທີແພ້ແບັກ
(ເພື່ອທຳຄວາມເຄົາລົບ
ຄອບຄົວຝ່າຍເຈົ້າບາວ)





ຈົ່ງຄິດທົບທວນຄຳສັບ ທີ່ຮຽນມາຂ້າງເທິງນັ້ນ ອີກເທື່ອໜຶ່ງ ແລ້ວຕອບຄຳຖາມລອງເບິ່ງບໍ?


1. 그림에 맞는 표현을 <보기>에서 골라 문장을 완성하세요.


ຈົ່ງເລືອກສໍານວນ ທີ່ຖືກຕ້ອງກັບຮູບຝາບຈາກ <ກອບ> ແລ້ວຕົ້ມໃສ່ປະໂຫຍກ ໃຫ້ຄົບຖ້ວນ.

1)  제 한국 친구한테서 _____ 을 받았어요.

2)  그래서 저는 지난주 토요일에 친구의 _____ 에 갔어요.

3)  선물 대신 _____ 을 준비했어요.

4)  결혼식이 시작되고 먼저 _____ 이 입장했어요.

5)  그리고 _____ 가 입장했는데 정말 아름다웠어요.

보기

- 결혼식
- 청첩장
- 신부
- 축의금
- 신랑

정답 1) 청첩장 2) 결혼식
3) 축의금 4) 신랑
5) 신부

‘-고 나서’ ມັນໃຊ້ຕື່ມທ້າຍຄຳກຳມະເພື່ອຊີ້ບອກວ່າ ພາຍຫຼັງມີການກະທຳນັ້ນເກີດຂຶ້ນກໍຈະພາໃຫ້ເກີດມີສະພາບການໃດໜຶ່ງ ຫຼື ການກະທຳອື່ນເກີດຂຶ້ນຕາມມາ.

- 가: 미영 씨, 언제 밥 먹을 거예요? 미영, เมื่อใดเจ้าจะกินข้าว?
- 나: 이 일을 **끝내고 나서** 먹으러 갈 거예요. 结束后就吃完饭。
- 가: 모니카 씨, 당근하고 양파는 어떻게 할까요? โมนิกา, 胡萝卜跟土豆怎么处理?
- 나: 고기를 **삶고 나서** 볶으세요. 煮完肉就炒。



ເຂົ້າໃຈການໃຊ້ ‘-고 나서’ ແລ້ວບໍ່? ສະນັ້ນ ຈົ່ງນຳໃຊ້ສຳນວນນີ້ ເພື່ອຕື່ມໃສ່ບົດສົນທະນາໃຫ້ຄົບຖ້ວນ.

2. 그림을 보고 ‘-고 나서’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາ ໃຫ້ຄົບຖ້ວນ ໂດຍການໃຊ້ ‘-고 나서’.

1)



가: 언제 폐백을 드려요? 什么时候会敬茶?

나: _____ 폐백을 드려요.

2)



가: 언제 밥 먹으러 갈까요? 什么时候会去吃饭?

나: _____ 갑시다.

정답 1) 결혼식을 하고 나서 2) 사진을 찍고 나서



ລອງຮຽນເພີ່ມເຕີມ ອີກໜ້ອຍໜຶ່ງບໍ່? ຈົ່ງຕື່ມໃສ່ປະໂຫຍກ ໃຫ້ຄົບຖ້ວນໂດຍການໃຊ້ ‘-고 나서’.

1. 아침을 _____.

2. 장을 _____.

정답 1. 먹고 나서 회사에 가요 2. 보고 나서 요리해요



활동 ກິດຈະກຳ

<보기>처럼 이야기해 보세요. ລອງເຮັດບົດສົນທະນາ ຄືດັ່ງຕົວຢ່າງ.

보기 ຕົວຢ່າງ

다음 주 토요일 ວັນເສົາອາທິດໜ້າ



수진 씨 아기 돌
ວັນຄົບຮອບ ວັນເກີດ 1 ປີ
ຂອງລູກ ຊຸຈິນ

가: 다음 주 토요일이 수진 씨 아기 돌인데 무슨 선물을 하면 좋을까요?

ວັນເສົາອາທິດໜ້າ ແມ່ນວັນຄົບຮອບວັນເກີດ 1 ປີ ຂອງລູກ ຊຸຈິນ, ຂ້ອຍ
ຄວນຈະເອົາຫຍັງ ໃຫ້ເປັນຂອງຂວັນ ວັນເກີດດີ?

나: 아기 옷을 선물하는 게 어때요?

ເອົາເສື້ອຜ້າເດັກນ້ອຍ ໃຫ້ເປັນຂອງຂວັນເດ, ຄິດວ່າແນວໃດ?

1)

5월 15일



스승의 날

2)

내일



친구 생일

3)

다음 주 일요일



친구 결혼식

4)

이번 주 토요일



반장님 집들이



유용한 표현 ສໍານວນທີ່ສໍາຄັນ

일할 맛이 나요. ຂ້ອຍຮູ້ສຶກຢາກເຮັດວຽກ.(ຄວາມຮູ້ສຶກດຸໝັ່ນ ຢາກເຮັດວຽກ)

가: 상여금을 받아서 기분이 좋네요. ຂ້ອຍຮູ້ສຶກດີຫຼາຍ ຫຼັງຈາກໄດ້ຮັບເງິນໂບນັສ.

나: 맞아요, **일할 맛이 나요.** ແມ່ນແລ້ວ, ຂ້ອຍຮູ້ສຶກ ຢາກເຮັດວຽກເລີຍ.



한국인의 경조사

ງານທາງຄອບຄົວ ຂອງຄົນເກົາຫຼີ

돌 วันຄົບຮອບວັນເກີດ 1 ປີ

아기가 태어난 후 1년이 되면 돌잔치를 합니다. 아기의 부모는 친척과 친구들을 초대해서 같이 밥을 먹는데 이때 '돌잡이'를 합니다. '돌잡이'는 아기의 미래를 알아보기 위해 여러 가지 물건을 놓고 아기가 잡게 하는 것입니다.

ຫຼັງຈາກທີ່ເດັກເກີດມາໄດ້ 1 ປີ ກໍຈະມີການຈັດງານສະຫຼອງ ວັນຄົບຮອບວັນເກີດ 1 ປີ. ພໍ່ແມ່ ຂອງເດັກ ຈະຊົມຍາດຜິ້ນ້ອງ ແລະ ໝູ່ ເພື່ອມາກິນເຂົ້າຮ່ວມກັນ ແລະ ໃນເວລານີ້ ກໍຈະມີ '돌잡이'. '돌잡이' ແມ່ນເຮັດເພື່ອໃຫ້ຮູ້ອະນາຄົດ ຂອງເດັກນ້ອຍວ່າຈະເປັນແນວໃດ ໂດຍຈະມີການໃສ່ສິ່ງຂອງ ຫຼາກຫຼາຍລົງໄປ ແລ້ວເອົາໃຫ້ເດັກນ້ອຍຈັບ.



결혼 ງານແຕ່ງງານ

한국인의 결혼식에는 전통 혼례와 현대적인 결혼식이 있는데 요즘은 결혼식장이나 호텔에서 현대적인 결혼식을 많이 합니다. 그렇지만 전통적인 모습도 많이 남아 있는데, 결혼식이 끝나고 나서 신랑 부모님과 친척들께 드리는 인사인 폐백이 대표적입니다.

ໃນງານແຕ່ງງານ ຂອງຄົນເກົາຫຼີ ແມ່ນມີທັງພິທີ ທາງປະເພນີ ແລະ ພິທີແບບສະໄໝໃໝ່ ເຊິ່ງປະຈຸບັນ ກໍຈະມີການຈັດງານແຕ່ງງານແບບສະໄໝໃໝ່ ຢູ່ໂຮງແຮມ ຫຼື ສະຖານທີ່ຈັດງານແຕ່ງງານຕ່າງໆ ເປັນສ່ວນຫຼາຍ. ເຖິງແນວໃດກໍຕາມ, ພິທີ ແຕ່ງງານທາງປະເພນີ ກໍຍັງຫຼົງເຫຼືອຢູ່ ເຊິ່ງວ່າຫຼັງຈາກຈົບງານແຕ່ງແບບສະໄໝໃໝ່ ແລ້ວ ກໍຈະມີພິທີການຄຳນັບ ພໍ່ແມ່ ແລະ ຍາດຜິ້ນ້ອງ ຂອງເຈົ້າບ່າວເປັນຕົ້ນ.



제사 ພິທີໄຫວ່ ບັນພະບຸລຸດ

어른이 돌아가시면 매년 돌아가신 날에 가족들이 모여 제사를 지냅니다. 요즘은 많이 간소화 되었으나 제사상에는 전, 나물, 과일, 고기 등 정성스럽게 만든 음식들을 올립니다. 명절 아침에 드리는 제사는 차례라고 합니다.

ເມື່ອມີຄົນໃນຄອບຄົວ ທີ່ລ່ວງລັບໄປແລ້ວ, ໃນວັນຄົບຮອບການເສຍຊີວິດ ຂອງແຕ່ລະປີ ຄົນໃນຄອບຄົວກໍຈະມາເຕົ້າໂຮມກັນ ເພື່ອເຮັດພິທີກາຍໄຫວ່ ບັນພະບຸລຸດ. ປະຈຸບັນ ເຖິງວ່າພິທີການ ຈະເຮັດແບບລຽບງ່າຍຂຶ້ນ ກ່ວາເມື່ອກ່ອນແລ້ວ ແຕ່ໃນເວລາໄຫວ່ບັນພະບຸລຸດ ກໍຍັງມີການກະກຽມອາຫານໄຫວ່ຕ່າງໆ ເຊັ່ນ ອາຫານຈີນ, ຜັກ, ໝາກໄມ້ ແລະ ຊີ້ນເປັນຕົ້ນ. ສຳລັບ ວິທີໄຫວ່ບັນພະບຸລຸດ ໃນຕອນເຊົ້າ ຂອງວັນພັກສຳຄັນຕ່າງໆ ເຊັ່ນ ວັນປີໃໝ່ ແມ່ນເອີ້ນວ່າ '차례'.



장례 ງານສົບ

장례식장에 갈 때에는 검은색 옷을 입고 갑니다. 장례식장에서는 돌아가신 분에 대한 묵념을 하거나 절을 하고 돌아가신 분의 가족들에게 인사를 합니다. 보통 한국에서는 돌아가신 날로부터 3일이나 5일 동안 장을 치릅니다.

ໃນເວລາໄປງານສົບ ແມ່ນໃຫ້ນຸ່ງຊຸດດຳໄປ. ໃນເວລາໄປສະຖານທີ່ ຈັດງານສົບ ແມ່ນຈະມີການກົມຄຳນັບສົບ ແບບງຽບງ່າ ແລ້ວກໍທັກທາຍຄອບຄົວ ຂອງຜູ້ທີ່ລ່ວງ ລັບໄປນັ້ນນຳ. ປົກກະຕິແລ້ວ ຢູ່ເກົາຫຼີ ຈະມີການຈັດງານສົບ ເປັນເວລາ 3-5 ວັນ ນັບແຕ່ວັນທີ່ເສຍຊີວິດໄປ.





📖 듣기 대본 ເນື້ອໃນບົດຝັງ

1. 여: 지훈 씨, 정말 멋있네요. 결혼 축하해요. ຈິຮຸນ, ເຈົ້າຫຼີ່ຫຼາຍ. ຍິນດີນຳສຳລັບງານແຕ່ງງານເດີ້.
2. 남: 다음 주 토요일이 친구 생일인데 무슨 선물을 하면 좋을까요?
ວັນເສົາໜ້າ ຈະແມ່ນວັນເກີດຂອງໝູ່, ຂ້ອຍ ຄວນຈະເອົາຂອງຂ້ວນແບບໃດໃຫ້ຈິ່ງຈະດີ?
3. 여: 건우 씨, 한국에서는 돌잔치 때 뭐 해요?
ກອນອຸ, ຢູ່ເກົາຫຼີ ວັນຄົບຮອບວັນເກີດ 1 ປີ ແມ່ນເຈົ້າເຮັດຫຍັງ?
- 4-5.
 여: 소식 들었어요? 현석 씨 아버지가 돌아가셨어요.
ເຈົ້າໄດ້ຍິນຂ່າວບໍ່? ຝ່ອງ ຮິຢອນຊ່ອກ ເສຍແລ້ວ.
 남: 정말이요? 현석 씨가 많이 힘들겠네요. ແທ້ບໍ່? ຮິຢອນຊ່ອກ ຄືຈະເສົ້າເນາະ.
 여: 오늘 저녁에 리한 씨하고 가 보려고 하는데 같이 갈래요?
ແລງມື້ນີ້ ຂ້ອຍ ແລະ ຮິຮັນ ຈະໄປລອງເບິ່ງ, ໄປນຳກັນບໍ່?
 남: 네, 오늘 저녁에 같이 가요. ເຈົ້າ. ໄປນຳກັນຕອນແລງນີ້ເນາະ.
 여: 그런데 장례식장에 갈 때는 까만색 옷을 입고 가야 돼요.
ແຕ່ວ່າ ເວລາທີ່ໄປງານສົບ ແມ່ນເຮົາຕ້ອງໃສ່ຊຸດດຳໄປ.
 남: 그럼 집에 가서 까만색 옷을 입고 올게요. ສະນັ້ນ, ຂ້ອຍຈະກັບໄປບ້ານ ແລ້ວນຸ່ງເຄື່ອງສີດຳມາກ່ອນ.

정답 1. ① 2. ② 3. ④ 4. ③ 5. ②

📖 확장 연습 ບົດເຝິກຫັດເພີ່ມເຕີມ

L-34

1. 대화를 듣고 질문에 알맞은 것을 고르십시오. ຈິ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 여자가 이사를 하려고 하는 이유는 무엇입니까? ຍ້ອນເຫດຜົນໃດ ຜູ້ຍິງຈິ່ງຈະຍ້າຍເຮືອນ?
- | | |
|-------------|----------------|
| ① 교통이 불편해서 | ② 방이 좁고 불편해서 |
| ③ 주변이 시끄러워서 | ④ 공기가 깨끗하지 않아서 |

📖 확장 연습 듣기 대본 ເນື້ອໃນບົດຝັງ ບົດເຝິກຫັດເພີ່ມເຕີມ

1. 여: 다음 주에 지하철역 근처로 이사를 가려고 해요. ອາທິດໜ້າ ຂ້ອຍຈະຍ້າຍເຮືອນໄປໃກ້ກັບ ສະຖານີລົດໄຟໃຕ້ດິນ.
 남: 왜요? 지금 기숙사가 좋지 않아요? 방도 크고 깨끗하잖아요.
ເປັນຫຍັງ? ດຽວນີ້ ຢູ່ຫໍ້ພັກບໍ່ດີບໍ່? ຫ້ອງກໍໃຫຍ່ ແລະ ສະອາດດີ ບໍ່ແມ່ນບໍ່.
 여: 기숙사가 편하고 좋은데 대중교통을 이용하기가 너무 불편해요.
ຫໍ້ພັກແມ່ນດີ ແລະ ສະດວກສະບາຍ, ແຕ່ວ່າ ການໃຊ້ລົດຂົນສົ່ງ ສາທາລະນະ ແມ່ນບໍ່ສະດວກຫຼາຍ.
 남: 맞아요. 지하철역 근처로 이사하면 교통은 편리하겠네요.
ແມ່ນ. ຖ້າຍ້າຍເຮືອນໄປໃກ້ກັບ ສະຖານີລົດໄຟໃຕ້ດິນ, ການໃຊ້ລົດຂົນສົ່ງສາທາລະນະ ຄືຈະສະດວກຫຼາຍ.

정답 1. ①



EPS-TOPIK 읽기 ພາກອ່ານ EPS-TOPIK



ຂໍ້ 1 ຫາ 3 ເປັນການເລືອກເອົາສໍານວນ ທີ່ເໝາະສົມທີ່ເໝາະສົມທີ່ສຸດ ຕື່ມໃສ່ບ່ອນຫວ່າງ ຂອງບົດສົນທະນາ. ຈົ່ງເລືອກເອົາສໍານວນ ທີ່ເໝາະສົມ ຕື່ມໃສ່ຫວ່າງ.

[1~3] 빈칸에 들어갈 가장 알맞은 것을 고르십시오. ຈົ່ງເລືອກຄໍາຕອບ ທີ່ຖືກຕ້ອງທີ່ສຸດ ຕື່ມໃສ່ບ່ອນຫວ່າງ.

1. 한국에서는 아기의 첫 번째 생일을 _____(이)라고 합니다. 이를 기념하기 위해 가족과 친척들이 모여 같이 밥을 먹고 축하를 해 줍니다.
ຍູ່ເກົາຫຼີ ແມ່ນເອີ້ນງານວັນຄົບຮອບວັນເກີດ 1 ປີວ່າ *Dol*. ເພື່ອເປັນການສະແດງ ຄວາມຍິນດີໃນວັນດັ່ງກ່າວນີ້, ຄອບຄົວ ແລະ ຍາດຜູ້ນອງ ກໍຈະເຕົ້າໂຮມກັນ ເພື່ອກິນເຂົ້າຮ່ວມກັນ ແລ້ວກໍສະແດງຄວາມຍິນດີ.

- ① 돌 ② 백일 ③ 집들이 ④ 결혼기념일

2. 가: 진영 씨 소식 들었어요? 진영 씨가 다음 달에 결혼해요.
ໄດ້ຍິນຂ່າວຂອງ ຈິນຍອງບໍ່? ຈິນຍອງ ຈະແຕ່ງງານ ເດືອນໜ້າ.
나: 네, 저도 어제 _____을 받았어요. 남자 친구를 사귀 지 얼마 안 됐는데 벌써 결혼을 한다니 깜짝 놀랐어요.
ເຈົ້າ, ຂ້ອຍກໍໄດ້ຮັບ ບັດເຊີນໄປງານແຕ່ງງານ ມື້ວານນີ້. ລາວຫາກໍຄົບກັບແຜນ ໄດ້ບໍ່ດົນປານໃດ ແລ້ວກໍຈະ ແຕ່ງງານແລ້ວ, ຂ້ອຍເອງກໍຕົກໃຈ.

- ① 선물 ② 피로연 ③ 청첩장 ④ 축의금

3. 한국의 결혼은 전통 혼례와 서양식 결혼식이 있습니다. 요즘에는 보통 웨딩드레스를 입고 서양식 결혼식을 많이 하지만 전통 혼례의 풍습도 아직 남아 있습니다. 결혼식이 끝난 후에 신랑 부모님과 친척들에게 인사를 드리는데 이것을 _____(이)라고 합니다.
ງານແຕ່ງງານຍູ່ເກົາຫຼີ ແມ່ນມີທັງພິທີແຕ່ງງານ ແບບປະເພນີດັ້ງເດີມ ແລະ ພິທີແບບຕາເວັນຕົກ. ປັດຈຸບັນ ເຖິງວ່າ ຈະມີການນຸ່ງຊຸດ ແຕ່ງງານແບບທົ່ວໄປ ແລະ ເຮັດພິທີ ແບບຕາເວັນຕົກກັນຫຼາຍ ແຕ່ການປະຕິບັດຕາມ ພິທີແຕ່ງງານ ແບບປະເພນີດັ້ງເດີມ ກໍຍັງມີຢູ່. ນັ້ນກໍຄື ເວລາຫຼັງຈາກຈົບພິທີແຕ່ງງານແລ້ວ ກໍຈະມີການຄໍານັບຄອບຄົວ ແລະ ຍາດຜູ້ ນອງເຈົ້າບ່າວ ທີ່ເອີ້ນວ່າ ແພແບັກ.

- ① 함 ② 맞선 ③ 폐백 ④ 상견례



ຕໍ່ໄປ ແມ່ນການອ່ານບົດເລື່ອງໜຶ່ງ ແລ້ວຕອບຄໍາຖາມສອງຂໍ້. ຈົ່ງຄິດທົບທວນບົດຮຽນ ທີ່ຮຽນຜ່ານມາ ແລ້ວຕອບຄໍາຖາມລອງເບິ່ງ.

[4~5] 다음 글을 읽고 물음에 답하십시오. ຈົ່ງອ່ານບົດເລື່ອງ ດັ່ງຕໍ່ໄປນີ້ ແລ້ວຕອບຄໍາຖາມ.

새로운 집에 이사를 가면 가족이나 친구를 초대해서 _____을/를 합니다. 초대를 받아서 갈 때에는 선물을 사 가는데 보통 휴지나 세제를 많이 선물합니다. 휴지는 일이 잘 되라는 의미가 있고 세제는 빨리 부자가 되라는 의미가 있습니다. 요즘은 부부가 함께 쓸 수 있는 커피 잔이나 화분같은 것을 선물하기도 합니다.

ຖ້າຍ້າຍໄປເຮືອນໃໝ່ແລ້ວ ແມ່ນຈະມີການເຊີນຄອບຄົວ ແລະ ໝູ່ເພື່ອນໄປ ງານຂຶ້ນເຮືອນໃໝ່. ໃນເວລາທີ່ໄດ້ຮັບເຊີນ ແລະ ຈະໄປງານຂຶ້ນເຮືອນໃໝ່ນັ້ນ, ໂດຍປົກກະຕິຈະມີການໃຫ້ ເຈ້ຍອະນາໄມ ຫຼື ແຜ່ປ ເປັນຂອງຂວັນ. ສໍາລັບ ເຈ້ຍອະນາໄມ ແມ່ນ ໝາຍເຖິງ ການອວຍພອນ ໃຫ້ວຽກງານມີຄວາມລາບລື້ນ, ສ່ວນ ແຜ່ປ ແມ່ນມີຄວາມໝາຍວ່າ ໃຫ້ກາຍເປັນເສດຖີໄວໆ. ປະຈຸບັນ ກໍຍັງມີການໃຫ້ສິ່ງທີ່ ຄູ່ຜົວເມຍສາມາດໃຊ້ໄດ້ນຳກັນ ເຊັ່ນ ຈອກກາເຟ ຫຼື ໂຖດອກໄມ້.



4. 빈칸에 들어갈 말로 알맞은 것을 고르십시오. *ຈົ່ງເລືອກຄຳຕອບທີ່ຖືກຕ້ອງ ຕື່ມໃສ່ບ່ອນຫວ່າງ.*
- ① 돌잔치 ② 집들이 ③ 결혼식 ④ 생일 파티
5. 세제를 선물하는 것은 어떤 의미입니까?
ການໃຫ້ແຜ່ປເປັນຂອງຂວັນ ມີຄວາມໝາຍວ່າແນວໃດ?
- ① 일이 잘 되기를 바랍니다. ② 건강하게 살기를 바랍니다.
③ 빨리 부자가 되기를 바랍니다. ④ 새 집에서 오래 살기를 바랍니다.

정답 1. ① 2. ③ 3. ③ 4. ② 5. ③

확장 연습 *ບົດເຝິກຫັດເພີ່ມເຕີມ*

- [1~3] 다음 글을 읽고 무엇에 대한 글인지 고르십시오.
ຈົ່ງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດເລື່ອງກ່ຽວກັບຫຍັງ.
- 1.
- 매년 5월 8일은 부모님의 은혜에 감사하는 날입니다. 자녀들이 부모님에게 꽃을 달아드리고 감사의 마음을 전합니다.
ວັນທີ 8 ເດືອນ 5 ຂອງທຸກໆປີ ແມ່ນວັນທີ່ສະແດງຄວາມຮູ້ບຸນຄຸນ ພໍ່ແມ່. ລູກທັງຫຼາຍ ແມ່ນເອົາດອກໄມ້ໃຫ້ພໍ່ແມ່ ແລະ ສະແດງຄວາມຂອບໃຈ.
- ① 어린이날 ② 어버이날 ③ 스승의 날 ④ 국군의 날
- 2.
- 한국 사람의 집에 들어갈 때는 신발을 벗고 들어가야 합니다. 또 집에 들어가면 먼저 집안 어른께 인사를 드려야 합니다.
ເວລາທີ່ຈະເຂົ້າເຮືອນຄົນເກົາຫຼີ ແມ່ຕ້ອງປົດເກີບກ່ອນເຂົ້າໄປ. ນອກຈາກນີ້, ຖ້າເຂົ້າໄປໃນເຮືອນແລ້ວ ສິ່ງທຳອິດທີ່ ຕ້ອງເຮັດຄື ການຫັກທາຍຜູ້ໃຫຍ່.
- ① 방문 예절 ② 언어 예절 ③ 직장 예절 ④ 식사 예절
- 3.
- 저는 회사에서 오전 9시부터 오후 6시까지 일합니다. 12시부터 1시까지는 점심시간입니다. 일이 많을 때에는 저녁 9시까지 야근을 할 때도 있습니다.
ຂ້ອຍເຮັດວຽກຢູ່ບໍລິສັດແຕ່ເວລາ 9 ໂມງເຊົ້າ ເຖິງ 6 ໂມງແລງ. 12 ໂມງ ຫາ 1 ໂມງສວຍ ແມ່ນເວລາຝັກກິນ ອາຫານທ່ຽງ. ເວລາທີ່ມີວຽກຫຼາຍ, ກໍມີເວລາທີ່ຕ້ອງເຮັດວຽກລ່ວງເວລາຕອນຄ່ຳຈົນຮອດ 9 ໂມງ.
- ① 퇴근 시간 ② 회의 시간 ③ 근무 시간 ④ 출근 시간

정답 1. ② 2. ① 3. ③

학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ ການເວົ້າເຖິງສາເຫດ, ການຄາດເດົາ
- ໄວຍາກອນ - 잘아요, -는/(으)ㄴ 것 같다
- ຄຳສັບ ແລະ ສຳນວນຄຳເວົ້າ ກະແສເກົາຫຼີ, ເສດຖະກິດ ແລະ ອຸດສາຫະກຳ
- ຂໍ້ມູນກ່ຽວກັບວັດທະນາທຳ ການທ່ອງທ່ຽວຕາມກະແສເກົາຫຼີ



대화 1

ບົດສົນທະນາ 1



ຕໍ່ໄປ ແມ່ນບົດສົນທະນາຂອງ ສຸພິກາ ກັບ ເຮືອງ, ກ່ອນອື່ນຈົ່ງຟັງບົດສົນທະນາ 2 ຄັ້ງກ່ອນ ແລະ ເວົ້າຕາມຫຼັງບົດສົນທະນາ.

수피카 지금 드라마가 시작돼요. 흐엉 씨, 빨리 오세요.
ຕອນນີ້ ລະຄອນເລີ່ມສ່າຍແລ້ວ, ເຮືອງ ມາໄວໆແດ່.

흐 엉 오, 김수현 씨 정말 멋있지 않아요?
우리 고향 친구들도 아주 좋아해요.
ໂອ, ຄົມຊຸຮັອນ ໂຄດຫຼໍ່ເລີຍບໍ່ແມ່ນຫວ່າ? ໝູ່ລັ້ນດຽວກັນ ຢູ່ບ້ານຜຸ້ນກໍ່ມັກຫຼາຍໆ.

수피카 흐엉 씨 고향에서도 한국 드라마가
인기가 있어요?

ເຮືອງ ຢູ່ບ້ານເຈົ້າຜຸ້ນ ກໍ່ນິຍົມກັນເບິ່ງລະຄອນເກົາຫຼີບໍ່?

흐 엉 그럼요. 한국 드라마가 재미있잖아요.
수피카 씨는 한국 연예인 중에 누구를 제일
좋아해요?
ແນ່ນອນຢູ່ແລ້ວ, ລະຄອນເກົາຫຼີ ກໍ່ມ່ວນບໍ່ແມ່ນຫວ່າ, ສຸພິກາ ໃນຕາລາເກົາຫຼີ ເຈົ້າມັກໃຜຫຼາຍທີ່ສຸດ?

수피카 저는 빅뱅을 제일 좋아해요. 멋있잖아요.
ຂ້ອຍມັກບິກແບັງຫຼາຍທີ່ສຸດ, ຫຼໍ່ເດບໍ່ແມ່ນບໍ່.

-지 않아요?

ຄຳກຳມະ + ບໍ່ແມ່ນບໍ່?

ໃຊ້ໃນເມື່ອເວລາ ບອກຄົນອື່ນ ຮຽກຮ້ອງກັບ ສິ່ງໃດສິ່ງໜຶ່ງ ທີ່ຕົນເອງກຳລັງຄິດຢູ່ ອອກ ມາໃຫ້ຊັດເຈນ.

· 가: 이 드라마 참 재미있지 않아요?

ໜຶ່ງເລື່ອງນີ້ ມ່ວນແທ້ໆບໍ່ແມ່ນບໍ່?

나: 네, 재미있어요.

ແມ່ນແລ້ວ, ມ່ວນ.

· 가: 김치찌개가 맵지 않아요?

ແກງອອມຄົມຈີ ເຜັດບໍ່ແມ່ນບໍ່?

나: 아니요, 안 맵어요.

ບໍ່, ບໍ່ເຜັດ.

인기

- 민수 씨는 여자들에게 인기가 많아요.
ມົນຊຸ ເປັນທີ່ນິຍົມ ຂອງບັນດາສາວ ໆຫຼາຍຄົນ.
- 이 영화는 남자보다 여자에게 더 인기가 있어요.
ໜຶ່ງເລື່ອງນີ້ ແມ່ຍິງນິຍົມຫຼາຍກວ່າ ຜູ້ຊາຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 두 사람은 무엇을 보고 있어요? ສອງຄົນນີ້ ກຳລັງເບິ່ງຫຍັງຢູ່?
2. 수피카 씨는 한국 연예인 중에 누구를 제일 좋아해요?
ສຸພິກາ, ມັກຕາລາເກົາຫຼີຄົນໃດ ຫຼາຍກວ່າໝູ່?

정답 1. 드라마를 보고 있어요. 2. 빅뱅을 제일 좋아해요.



ອະຫິ 1 ຄຳສັບ 1

ຫຼຸ ກະແສເກົາຫຼີ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ກະແສເກົາຫຼີ. ພວກເຮົາລອງມາເບິ່ງນຳກັນວ່າ ມີຫຍັງແດ່?

ເກີພັບ(K-pop)
ເຄ-ປັອບ(K-pop)



ດຣາມາ
ລະຄອນ



ເຍະນະຟຣອກຣາມ
ລາຍການ ບັນເທີງຕ່າງໆ



ເຍົວ
ໜັງເລື່ອງ



ເຍົວຟຣອກຣາມ
ລາຍການດົນຕີ



ເກສຸ
ນັກຮ້ອງ



ເຍົວເບາຸ
ນັກສະແດງ







າຍໄດ
ເນັດໄອດັ້



ຈົ່ງຕອບຄຳຖາມ ໂດຍທີ່ບໍ່ເບິ່ງ ພາກສ່ວນຄຳສັບຂ້າງເທິງນັ້ນ.

1. ກຼົມ ບອກ ອາລັມ ມາລ ຍະເກຼ້າເສຍ. ຈົ່ງເບິ່ງຮຸບພາບ ແລ້ວຂົດເຊື່ອມຕໍ່ໃສ່ ຄຳເວົ້າທີ່ເໝາະສົມ.

①		②		③		④	
	•		•		•		•
	•		•		•		•
㉠	ເຍົວ	㉡	ເຍົວ ຟຣອກຣາມ	㉢	ດຣາມາ	㉣	ເຍະນະຟຣອກຣາມ

ເປັດຕະໂນ ① ㉠ ② ㉡ ③ ㉢ ④ ㉣



대화 2 ບົດສົນທະນາ 2

Track 110



ຮິຣັນ ກັບ ຕວນກຳລັງລົມກັນ ກ່ຽວກັບໂທລະສັບ ຢູ່ໃນປະເທດເກົາຫຼີ; ສອງຄົນນີ້ກຳລັງ ລົມຫຍັງກັນຢູ່? ຈົ່ງຟັງບົດສົນທະນາກ່ອນ 2 ຄັ້ງ.

리한 투안 씨, 스마트폰 **새로** 샀어요?
ຕວນ, ເຈົ້າຊື້ໂທລະສັບ ສະມາດໂຟນໃໝ່ບໍ່?

투안 네, 삼성전자에서 나온 신제품이에요.
ເຈົ້າ, ແມ່ນລຸ້ນອອກມາໃໝ່ ຂອງບໍລິສັດຊຳຊຸງ.

리한 저도 휴대폰을 바꿔야 되는데 그거
어때요?
ຂ້ອຍ ກໍຈະຕ້ອງປ່ຽນໂທລະສັບຄືກັນ ແຕ່ວ່າ
ອັນເຈົ້າໃຊ້ເປັນແນວໃດ?

투안 화면도 크고 편리한 기능도 **많은 것**
같아요.
ໜ້າຈໍກໍໃຫຍ່ ຄືຈະມີຝັງຊັ້ນ ໃຊ້ສະບາຍຫຼາຍຢ່າງ.

리한 한번 봐도 돼요?
ໃຫ້ຂ້ອຍເບິ່ງ ກໍໄດ້ບໍ່?

투안 네, 요즘 한국 휴대폰이 우리 나라에도
많이 수입되는 것 같아요. 제 친구들도
많이 써요.
ໄດ້, ໃນປະຈຸບັນປະເທດ ຂອງພວກຂ້ອຍ ກໍໜ້າຈະນຳ
ເຂົ້າສະມາດໂຟນ ມາແຕ່ເກົາຫຼີ, ໝູ່ຂອງຂ້ອຍກໍໃຊ້ຫຼາຍ ຄືກັນ.

리한 휴대폰이 한국의 **대표적인** 수출품이
잖아요.
ໂທລະສັບ ແມ່ນຕົວແທນສິນຄ້າ ທີ່ສົ່ງອອກຂອງເກົາຫຼີເດ.

새로 ໃໝ່

- ① ອັນໃໝ່ ທີ່ຕ່າງຈາກເກົາ ຫຼື ສິ່ງໃໝ່
- ② ສິ່ງທຳອິດ ທີ່ບໍ່ເຄີຍມີມາກ່ອນ

- 컴퓨터가 고장이 나서 새로 컴퓨터를 샀어요.
ຄອມພິວເຕີເພ ກໍເລີຍໄດ້ຊື້ຄອມພິວເຕີໃໝ່.
- 이 집은 새로 지어서 깨끗해요.
ເຮືອນນີ້ ສ້າງໃໝ່ກໍເລີຍສະອາດດີ.

대표적인
ຕ່າງໜ້າໃຫ້, ເປັນ ຕົວແທນໃຫ້.

ເປັນສິ່ງທີ່ບົ່ງບອກເຖິງ ເຄື່ອງໝາຍ, ຄຸນລັກສະນະ ຂອງຜາກສ່ວນ ຫຼື ກຸ່ມໃດໜຶ່ງ.

- 한국의 대표적인 관광지는 제주도예요.
ເກາະເຈຈຸ ເປັນຕົວແທນ ຂອງສະຖານທີ່ທ່ອງທ່ຽວ ໃນປະເທດເກົາຫຼີ.
- 비빔밥은 한국의 대표적인 음식이에요.
ບີບິມບັບ ເປັນຕົວແທນອາຫານ ຂອງເກົາຫຼີ.



ຄັ້ງນີ້ ລອງສວມບົດບາດເປັນ ຮິຣັນ ແລະ ຕວນ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨가 새로 산 물건은 어때요? ຕວນ ເຄື່ອງທີ່ຊື້ໃໝ່ເປັນແນວໃດ?
2. 한국의 대표적인 수출품은 뭐예요? ຕົວແທນສິນຄ້າ ສົ່ງອອກຂອງເກົາຫຼີ ແມ່ນຫຍັງ?

정답 1. 화면도 크고 기능도 많아요. 2. 휴대폰이에요.



ສ່ວນທີ່ກ່ຽວຂ້ອງກັບເສດຖະກິດ ແລະ ທຸລະກິດ ມີຫຍັງແຕ່ ລອງໄປເບິ່ງນຳກັນບໍ?



수출하다
ສົ່ງອອກ



수입하다
ນຳເຂົ້າ



수출품
ສິນຄ້າສົ່ງອອກ



수입품
ສິນຄ້ານຳເຂົ້າ



선진국
ປະເທດ ທີ່ພັດທະນາແລ້ວ



개발도상국
ປະເທດ ກຳລັງພັດທະນາ



무역
ການຄ້າ



경제 발전
ການພັດທະນາ ເສດຖະກິດ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림에 맞는 표현을 <보기>에서 골라 넣으세요.
ຈົ່ງເລືອກເອົາຄຳສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.

1)

4)

2)

5)

3)

6)

- 보기** 수출하다 선진국 수입품 개발도상국 수출품 수입하다

정답 1) 수출하다 2) 수출품 3) 선진국 4) 수입하다 5) 수입품 6) 개발도상국



‘-는/(으)ㄴ 것 같다’ ມັນຖືກໃຊ້ຕື່ມທ້າຍຄຳກຳມະເຊີງໃຊ້ໃນເວລາຄາດຄະເນເຖິງສະພາບການ ຫຼື ເລື່ອງລາວໃນປັດຈຸບັນ ຫຼື ໃນເວລາ ຢາກສະແດງຄວາມຄິດເຫັນຂອງຕົນເອງຢ່າງນັ້ນມນວນ.

동사(ຄຳກຳມະ) 있다/없다 → -는 것 같다	형용사(ຄຳຄຸນນາມ)		명사(ຄຳນາມ) → 인 것 같다
	자음(ພະຍັນຊະນະ) → -은 것 같다	모음(ສະຫຼະ) → -ㄴ 것 같다	
가다 → 가는 것 같다 먹다 → 먹는 것 같다 있다 → 있는 것 같다	크다 → 큰 것 같다 작다 → 작은 것 같다		학생 → 학생인 것 같다 의사 → 의사인 것 같다

- 사람들이 우산을 쓰고 있어요. 밖에 비가 **오는 것 같아요**. ຢູ່ນອກຝົນຄືຊິຕົກ. ຄົນພາກັນກັງຄັນຮົ່ມຢູ່.
- 가: 모니카 씨, 화장품을 사야 하는데 어떤 게 좋아요? **모니카**, **ຂ້ອຍຕ້ອງຊື້ເຄື່ອງສຳອາງ ຈະຊື້ອັນໃດດີ?**
나: 이거 한번 써 보세요. **싸고 좋은 것 같아요**. **ໃຊ້ອັນນີ້ລອງເບິ່ງ**. ລາຄາກໍຖືກຄືຊິໃຊ້ດີ.



ເຂົ້າໃຈການໃຊ້ ‘-는/(으)ㄴ 것 같다’ ແລ້ວບໍ່? ຕໍ່ໄປຈຶ່ງອ່ານບົດສົນທະນາແລ້ວ ເລືອກເອົາຄຳທີ່ຖືກຕ້ອງ.

2. 대화를 읽고 맞는 대답을 고르세요. ຈົ່ງອ່ານບົດສົນທະນາ ແລ້ວເລືອກເອົາຄຳຕອບ ທີ່ຖືກຕ້ອງ.

1) 가: 모니카 씨는 항상 주말에 친구들을 만나요. **ນາງ ໂມນິກາ, ໄປພົບໝູ່ ໃນທ້າຍອາທິດເລື້ອຍໆ.**
나: _____.

- ① 친구가 아주 많은 것 같아요
- ② 친구가 한 명도 없는 것 같아요

2) 가: 방가 씨가 한국어 실력이 많이 늘었어요. **ຄວາມສາມາດ ພາສາເກົາຫຼີ ຂອງ ບັງກາ ເກັ່ງຂຶ້ນຫຼາຍ.**
나: _____.

- ① 요즘 한국어 공부를 안 하는 것 같아요
- ② 요즘 한국어를 열심히 공부하는 것 같아요

정답 1) ① 2) ②



유용한 표현 ສຳນວນທີ່ສຳຄັນ

눈코 뜰 새 없이 바빠요. ຫຍັງຈົນ ມີນຫຸມືນຕາບໍ່ໄດ້.

가: 요즘도 일이 많아요? **ຊ່ວງນີ້ ວຽກກໍຫຼາຍບໍ່?**

나: 네, **눈코 뜰 새 없이 바빠요.** ຫຍັງຈົນວ່າມີນຫຸມືນຕາບໍ່ໄດ້.



활동 **ກິດຈະກຳ**

한류 열풍과 수출의 관계에 대한 신문 기사입니다. 잘 읽고 질문에 답하세요.

ບົດຂ່າວກ່ຽວກັບ ການສົ່ງອອກສິນຄ້າ ແລະ ກະແສເກົາຫຼີ ກຳລັງມາແຮງ, ຈຶ່ງອ່ານ ແລ້ວຕອບຄຳຖາມໃຫ້ດີ.

NEWS TIMES

화장품 수출과 한류 열풍

LG경제연구원이 발표한 보고서에 따르면 한국 문화에 관심이 높을수록 화장품, 의류, 음료, 전자제품, 자동차 등의 상품의 수출이 늘어나는 것으로 나타났다. 미국의 경우 한류에 대한 인터넷 검색이 많아질수록 화장품의 수출도 크게 증가한 것을 알 수 있다. 또한 드라마에 나온 한류 스타들이 화장품 모델을 하면서 수출도 크게 늘었다. 특히 중국과 아시아 지역에서는 최근 5년간 매년 30%씩 꾸준히 수출이 증가한 것으로 나타났다.

미국

(천달러)

한류검색량

화장품 수출

2004 2007 2010 2013

검색량은 K-pop과 드라마 검색량의 합(분기별 추이)

ການສົ່ງອອກສິນຄ້າ ເຄື່ອງສຳອາງ ແລະ ກະແສເກົາຫຼີ ກຳລັງມາແຮງ

ອີງຕາມບົດລາຍງານ ຂອງສູນຄົ້ນຄວ້າ ທາງດ້ານເສດຖະກິດ LG ໃຫ້ຮູ້ວ່າ ຖ້າຫາກຄວາມສົນໃຈ ວັດທະນະທຳເກົາຫຼີສູງຂຶ້ນ ໄປເທົ່າໃດຈະເຮັດໃຫ້ເພີ່ມປະລິມານ ການສົ່ງອອກ ເຄື່ອງສຳອາງ, ເຄື່ອງນຸ່ງ, ເຄື່ອງດື່ມ, ເຄື່ອງໃຊ້ໄຟຟ້າ ແລະ ລົດໃຫຍ່ ຕ່າງໆ ເພີ່ມຂຶ້ນຫຼາຍເທົ່ານັ້ນ. ຢູ່ໃນປະເທດສະຫະລັດອາເມລິກາ ການຄົ້ນຫາຂໍ້ມູນ ກ່ຽວກັບກະແສເກົາຫຼີ ຫຼາຍຂຶ້ນ ເທົ່າໃດ ການສົ່ງອອກສິນຄ້າເຄື່ອງສຳອາງ ກໍຍັງເພີ່ມຫຼາຍຂຶ້ນເທົ່ານັ້ນ ແລະ ອີກຢ່າງໜຶ່ງ ເມື່ອຄາລາທີ່ຕິດກະແສຫຼາຍ ເປັນທັງພີເຊັນ ເຕີໃຫ້ເຄື່ອງສຳອາງ ຕາມລະຄອນຕ່າງໆ ກໍເຮັດໃຫ້ການສົ່ງອອກ ເພີ່ມຂຶ້ນເຊັ່ນດຽວກັນ. ພິເສດຢູ່ໃນປະເທດຈີນ ແລະ ບັນດາປະເທດ ອາຊີໃນຊ່ວງ 5 ປີນີ້ ເຫັນວ່າເປີເຊັນ ການສົ່ງອອກໄດ້ສືບຕໍ່ເພີ່ມຂຶ້ນ ປີລະ 30 ເປີເຊັນ.

1. 읽은 내용과 같으면 ○, 다르면 X에 표시하세요.

ຖ້າຫາກຄືກັບເນື້ອໃນບົດເລື່ອງ ທີ່ອ່ານນັ້ນ ໃຫ້ໝາຍ O ໃສ່, ຖ້າຫາກບໍ່ແມ່ນ ໃຫ້ໝາຍ X ໃສ່.

- 1) 중국과 아시아에서는 최근 화장품 수출이 줄어들고 있다. ○ ×
- 2) 한국 문화에 대한 관심 때문에化妆품을 사는 사람들이 늘었다. ○ ×
- 3) 수출이 늘어난 것은 한류 스타들이 화장품 모델을 하고 있기 때문이다. ○ ×

정답 1) X 2) O 3) O



한류 여행

ການທ່ອງທ່ຽວຕາມກະແສເກົາຫຼີ

한류 열풍으로 인해 한국으로 여행을 오는 외국인 관광객의 수도 늘어났습니다. 2000년대 초반에 방영된 <겨울연가>가 큰 사랑을 받고 일본과 중국으로 수출되면서 <겨울연가>의 촬영지인 '남이섬'은 이제 아시아의 여행지가 되었고 최근에 방영된 <별에서 온 그대>가 중국에서 큰 인기를 끌면서 드라마 촬영지인 거제도, 인천, 가평 등의 여행지가 새로운 관광명소로 떠올랐습니다. 관광지 외에 주인공이 커피를 마시던 카페나 치킨과 맥주를 먹던 치킨 전문점 등을 여행 코스로 한 '별그대 테마 여행' 상품도 등장했습니다.

ເນື່ອງຈາກກະແສນິຍົມ ຂອງເກົາຫຼີຈຶ່ງໄດ້ເຮັດໃຫ້ ຈຳນວນນັກທ່ອງທ່ຽວຕ່າງປະເທດ ເຂົ້າມາທ່ຽວໃນປະເທດເກົາຫຼີ ຫຼາຍຂຶ້ນ, ໃນຕົ້ນປີ 2000 ໄດ້ເປີດສາຍລະຄອນເລື່ອງ <겨울연가 <ຄອນຢອນກາ> ເຊິ່ງໄດ້ຮັບຄວາມນິຍົມຢ່າງຫຼວງຫຼາຍ ແລະ ໄດ້ສົ່ງອອກໄປສາຍ ຢູ່ປະເທດຈີນ ແລະ ຍີ່ປຸ່ນ; ສະຖານການຖ່າຍລະຄອນ ເກາະນາມີ ໃນປະຈຸບັນໄດ້ກາຍເປັນແຫຼ່ງທ່ອງທ່ຽວ ຂອງອາຊີ ແລະ ໃນຕອນນີ້ ໄດ້ເປີດສາຍລະຄອນເລື່ອງ <별에서 온 그대 <ກະເຣສ໌ ອນກີເຕ> ເຊິ່ງໄດ້ດຶງດູດຄວາມສົນໃຈຫຼາຍ ໃນປະເທດຈີນ ແລະ ສະຖານທີ່ ຖ່າຍລະຄອນ ເກາະແຈໂດ, ອິນຊອນ, ຄາຟຢອງ ແລະ ອື່ນໆ ໄດ້ກາຍເປັນສີ່ ໂຄສະນາຂອງສະຖານທີ່ທ່ອງທ່ຽວແຫ່ງໃໝ່ ນອກ ຈາກສະຖານທີ່ທ່ອງທ່ຽວແລ້ວຍັງມີ ຮ້ານກາເຟ, ຮ້ານໄກ່ອິບ, ຮ້ານເຫຼົ້າ ທີ່ດາລານັກສະແດງເຄີຍກິນໃນໜັງເລື່ອງ ໄດ້ກາຍເປັນສິນຄ້າ ແລະ ພາບຫຼັກ ຂອງແຫຼ່ງທ່ອງທ່ຽວທີ່ໂດງດັງເກີດຂຶ້ນມາເລື້ອຍໆ.

해외 한류 팬들은 한류 스타들을 보면서 그들이 입고 나오는 옷이나 화장품, 가방, 휴대폰 등에 큰 관심을 보여 한국 백화점이나 동대문, 명동 등을 찾는 외국인 관광객도 많아졌습니다. 여행사들은 드라마나 영화 촬영지를 볼 수 있는 여행 상품을 선보이거나 K-pop 스타 공연을 볼 수 있는 여행 상품을 내놓는 등 다양한 상품을 개발하고 있습니다.

ບັນດາແຜນຄຣັບ ຂອງກະແສເກົາຫຼີ ໃນຕ່າງປະເທດ ແມ່ນໄດ້ຮັບຄວາມນິຍົມຫຼາຍ ໃນຮູບແບບການແຕ່ງຕົວຂອງດາ ລາຕ່າງໆ ເປັນຕົ້ນແມ່ນ ເຄື່ອງນຸ່ງທີ່ເຂົາເຈົ້ານຸ່ງ ອອກມາສະແດງ ຫຼື ເຄື່ອງສຳອາງທີ່ໃຊ້, ກະເປົາ, ສະມາດໂຟນ ແລະ ອື່ນໆ ເຊິ່ງຈະເຫັນ ໄດ້ຈາກຈຳນວນນັກທ່ອງທ່ຽວຕ່າງປະເທດ ທີ່ເຂົ້າມາຊອກຊື້ເຄື່ອງ ໃນຮ້ານສັບຜະສົນຄ້າ, ຮ້ານດົງແທມນ, ມຽງດົງ ແລະ ອື່ນໆໄດ້ເພີ່ມຂຶ້ນເລື້ອຍໆ, ບັນດາບໍລິສັດນຳທ່ຽວ ກໍໄດ້ພັດທະນາໂປຣມແກຣມ ທີ່ມີ ການທ່ອງທ່ຽວໄປຕາມສະຖານທີ່ ຖ່າຍລະຄອນ ຫຼື ໜັງເລື່ອງ ຫຼື ໃນສະຖານທີ່ທີ່ສາມາດຊົມການສະແດງຂອງດາລາ ເຄປໂອບ (K-pop) ແລະ ຮູບແບບຕ່າງໆ ຂຶ້ນກັບຄວາມມັກຂອງນັກທ່ອງທ່ຽວ.



학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ ການອະທິບາຍ ກ່ຽວກັບການນຸ່ງຖື, ການໃຫ້ຄຳແນະນຳ
- ໄວຍາກອນ - 아/어 보이다, - 게
- ຄຳສັບ ແລະ ສຳນວນຄຳເວົ້າ ຊຸດເຄື່ອງນຸ່ງ, ກະລະເທສະ
- ຂໍ້ມູນກ່ຽວກັບວັດທະນາທຳ ຊຸດເຄື່ອງນຸ່ງສຳລັບ ສະຖານທີ່ເຮັດວຽກ

대화 1 ບົດສົນທະນາ 1 Track 112



ຕວນ ແລະ ຣິຮັນ ກຳລັງລົມກັນກ່ຽວກັບ ຊຸດປະຈຳບ່ອນເຮັດວຽກໃໝ່. ກ່ອນອື່ນ ຈົ່ງຟັງບົດສົນທະນາກ່ອນສອງຄັ້ງ ແລ້ວເວົ້າຕາມ.

투안 리한 씨, 새 작업복이 잘 어울리네요.
 ຣິຮັນ ຊຸດເຮັດວຽກໃໝ່ເຂົ້າກັນດີແທ້.

리한 그래요? 저는 지퍼를 목까지 올려야 해서
 ຈຸ່ມ ບໍ່ດີແທ້, ທູອານ ສີເປັນ ກະລຸນາເຮັດວຽກໃໝ່ເຂົ້າກັນດີແທ້.
 ແມ່ນບໍ່? ຂ້ອຍຕ້ອງໄດ້ໃສ່ຊິບຈົນຈຳຮອດຄໍ
 ຂ້ອນຂ້າງບໍ່ສະບາຍປານໃດ. ຕວນເດ ພໍໃຊ້ໄດ້ບໍ່?

투안 좀 그렇기는 한데, 이렇게 해야 작업할 때
 ຈຸ່ມ ກະລຸນາເຮັດວຽກໃໝ່ເຂົ້າກັນດີແທ້, ນັ້ນແມ່ນ ຈຸ່ມ ບໍ່ດີແທ້, ທູອານ ສີເປັນ ກະລຸນາເຮັດວຽກໃໝ່ເຂົ້າກັນດີແທ້.
 ອ່ານ ຈຸ່ມ ບໍ່ດີແທ້, ທູອານ ສີເປັນ ກະລຸນາເຮັດວຽກໃໝ່ເຂົ້າກັນດີແທ້.
 ດີແທ້ແທ້, ທູອານ ສີເປັນ ກະລຸນາເຮັດວຽກໃໝ່ເຂົ້າກັນດີແທ້.

반장 투안 씨 말이 맞아요. 그리고 지금 두 사람
 ທູອານ ສີ ກໍ່ເວົ້າຖືກຕ້ອງແທ້. ແລະ ນັ້ນ ທູອານ ສີ ແລະ ຣິຮັນ ກໍ່ເປັນລະ
 ຄວາມຄວາມດວນຫັນລະ. ດຽວນີ້ ສອງຄົນກໍ່ເປັນລະ
 ບຽບຮຽບຮ້ອຍດີ. ເລີ່ມຕົ້ນອາດຈະບໍ່ສະບາຍປານໃດ
 ແຕ່ເມື່ອ ມັນລົງແລ້ວຄືຈະໃສ່ໄດ້ດີຢູ່.

-아/어지다
ເມື່ອເຊື່ອມຕໍ່ກັບຄຳຄຸນນາມແລ້ວ
ມັນຈະກາຍເປັນຄຳສະແດງອາການ
ຂອງຄຳແທນນາມ.

- 친구들을 만나서 기분이 좋아졌어요.
ໄດ້ພົບໝູ່ຫຼາຍຄົນ ອາລົມກໍ່ດີຂຶ້ນ.
- 날씨가 점점 추워지니까 감기 조심하세요.
ຍ້ອນສະພາບອາກາດໜາວລົງເລື້ອຍໆ
ຈຶ່ງລະມັດລະວັງໄຂ້ຫວັດແດ່.

그렇기는 한데 ຖືກຕ້ອງແລ້ວ ແຕ່...
ໃຊ້ໃນກໍລະນີທີ່ຍອມຮັບຮູ້ເນື້ອໃນທາງເບື້ອງໜ້າ
ແຕ່ທາງກົງທ້າຍສະແດງຄວາມຕ້ອງອີກ.

· 가: 이 운동화가 정말 예쁘네요.
ເຕີບອອກກຳລັງກາຍອັນນີ້ ຈັ່ງແມ່ນ
ງາມຫຼາຍ.
나: 그렇기는 한데, 너무 비싸서 못 사요.
ຖືກຕ້ອງແລ້ວແຕ່ ລາຄາແພງຫຼາຍ
ຊື້ບໍ່ໄດ້ອອກ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່?

1. 투안 씨와 리한 씨는 무슨 옷을 입고 있어요?
2. 리한 씨는 왜 새 작업복을 불편해 해요?

정답 1. 새 작업복을 입고 있어요. 2. 지퍼를 목까지 올려야 해서요.



어휘 1 คำสับ 1

복장 ชุด (เสื้อผ้า, ชุด)



ຢູ່ບ່ອນເຮັດວຽກ ແມ່ນຕ້ອງໄດ້ໃສ່ຊຸດເຄື່ອງນຸ່ງແນວໃດ?



작업복
ຊຸດເຮັດວຽກ



유니폼
ເຄື່ອງແບບ

- 작업장에서는 **작업복**을 입어야 해요.
ຢູ່ບ່ອນເຮັດວຽກ ຕ້ອງໄດ້ໃສ່ເຄື່ອງນຸ່ງເຮັດວຽກ.



단정하다
ເປັນລະບຽບຮຽບຮ້ອຍ



깔끔하다
ເປັນລະບຽບຈົບງາມ

- 유니폼을 입으니까 단정해 보여요.
ຍ້ອນໃສ່ເຄື່ອງແບບ ເບິ່ງເປັນລະບຽບດີ.

- 직장에서는 **단정하고 깔끔한** 옷차림을 해야 해요.
ຢູ່ບ່ອນເຮັດວຽກ ຕ້ອງນຸ່ງເຄື່ອງເປັນລະບຽບ ແລະ ຈົບງາມ.



단추를
잠그다
ໃສ່ກະດູມ



단추를
풀다
ແກ້ກະດູມ



지퍼를
올리다
ຮິດຊິບຂຶ້ນ



지퍼를
내리다
ຮິດຊິບລົງ



넥타이를
매다
ມັດກາລະວັດ






넥타이를
풀다
ແກ້ກາລະວັດ



ຈົ່ງຕອບຄໍາຖາມ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄໍາເວົ້າທີ່ເໝາະສົມ.



㉠ 넥타이를 풀다

㉡ 지퍼를 내리다

㉢ 넥타이를 매다

㉣ 단추를 풀다

㉤ 단추를 잠그다

정답 ①㉡ ②㉢ ③㉣ ④㉤ ⑤㉠



‘-아/어 보이다’ ມັນຖືກໃຊ້ຕື່ມທ້າຍຄຳຄຸນນາມເພື່ອຊີ້ບອກເຖິງການປະເມີນພິຈາລະນາ ຫຼື ການຄາດຄະເນກ່ຽວກັບສິ່ງໃດໜຶ່ງ.

ㅏ, ㅑ → -아 보이다	ㅓ, ㅕ, ㅣ → -어 보이다	하다 → 해 보이다
작다 → 작아 보이다	맛있다 → 맛있어 보이다	불편하다 → 불편해 보이다

- 가: 노이 씨, 아주 **바빠 보여요**. ນ້ອຍ ຄືຊື່ຫຍັງ.
 나: 네, 오늘 일 좀 많아요. ແມ່ນ, ມື້ນີ້ວຽກ (ຂ້ອນຂ້າງ) ຫຼາຍ.
- 가: 이 빵 좀 드셔 보세요. 제가 만들었어요. ເຈົ້າກິນເຂົ້າຈີ້ກ້ອນນີ້ລອງເບິ່ງ. ຂ້ອຍເຮັດ (ເອງ).
 나: 정말 **맛있어 보여요**. ຈິ່ງແມ່ນເປັນຕາແຊບ.
- 가: 좀 **불편해 보이는데** 괜찮아요? ເບິ່ງຊຶ່ງຄືຊື່ອີດອັດ, (ບໍ່ແມ່ນເນັກໄທ) ຮັດໂພດບໍ່?
 나: 넥타이를 풀어야겠어요. ເບິ່ງຊຶ່ງຄືຊື່ໄດ້ແກ້ກາລະຫວັດອອກ.

ນອກຈາກນີ້ ຄຳຄຸນນາມບາງຕົວກໍໃຊ້ກັບ ‘-게 보이다’ ໄດ້ ໂດຍບໍ່ໄດ້ມີຂໍ້ແຕກຕ່າງຫຍັງກັນຫຼາຍ.

- 그 옷을 입으니까 **날씬해 보여요**. ນຸ່ງເສື້ອຜົນນີ້ແລ້ວ ເບິ່ງຄືຈ່ອຍນ້.
 (= 그 옷을 입으니까 **날씬하게 보여요**.) (ນຸ່ງເສື້ອຜົນນີ້ແລ້ວເຮັດໃຫ້ເບິ່ງຄືຈ່ອຍນ້.)



ເຂົ້າໃຈການໃຊ້ ‘-아/어 보이다’ ແລ້ວບໍ່? ສະນັ້ນ ຈິ່ງນຳໃຊ້ສຳນວນຂ້າງເທິງນັ້ນແລ້ວຕື່ມໃສ່ບົດສົນທະນາຕໍ່ໄປນີ້ໃຫ້ສົມບູນ.

2. ‘-아/어 보이다’를 사용해서 대화를 완성하세요.

ຈິ່ງນຳໃຊ້ ‘-아/어 보이다’ ເພື່ອຕື່ມໃສ່ບົດສົນທະນານີ້ໃຫ້ສົມບູນ.

1) 가: 리한 씨, 단추를 좀 푸는 게 어때요? _____ . [답답하다 ອິດອັດ]
ຮີຮັນ ແກ້ກະຄຸມອອກໜ້ອຍໜຶ່ງ ເປັນແນວໃດ? ເບິ່ງຄືວ່າອິດອັດແທ້.

나: 그래요? 전 별로 불편하지 않아요. 괜찮아요.
ແມ່ນບໍ່? ຂ້ອຍກໍບໍ່ຮູ້ສຶກວ່າ ບໍ່ສະດວກສະບາຍ. ບໍ່ເປັນຫຍັງດອກ.

2) 가: 넥타이를 매니까 아주 _____ . [단정하다 ເປັນລະບຽບ]
ຍ້ອນມັດກາລະວັດ ເບິ່ງຄືວ່າເປັນລະບຽບດີ.

나: 그래요? 감사합니다.
ແມ່ນບໍ່? ຂອບໃຈ.

3) 가: 지훈 씨가 오늘 _____ . [피곤하다 ເມື່ອຍ]
ຈີຮຸນ ມື້ນີ້ ເບິ່ງຄືເມື່ອຍແທ້.

나: 어제 늦게까지 일을 해서 그런 것 같아요.
ຍ້ອນມື້ວານີ້ ເຮັດວຽກຈົນເດີກຄືຊື່ແມ່ນຫັ້ນລະ.

정답 1) 답답해 보여요 2) 단정해 보여요 3) 피곤해 보여요



유용한 표현 ສຳນວນທີ່ສຳຄັນ

한잔할까요? ເຈົ້າຢາກຕື່ມເຫຼົ້າບໍ່?

가: 오늘 저녁에 **한잔할까요?** ມື້ນີ້ຕອນແລງ **ໄປຕື່ມກັນບໍ່?**

나: 좋아요. 어디에서 만날까요? ດີຄືກັນ. ຈະພົບກັນຢູ່ໃສບໍ່?



대화 2 비탄스인ທະນາ 2

Track 113



ຫົວໜ້າໂຮງງານກຳລັງ ໃຫ້ຄຳແນະນຳເຕືອນແກ່ ຣິຮັນ. ຫົວໜ້າໂຮງງານ ໄດ້ເວົ້າແນວ ໃດຕໍ່ກັບຣິຮັນ? ກ່ອນອື່ນ ຈົ່ງຝັງບົດສົນທະນາ ກ່ອນສອງຄັ້ງ.

공장장 리한 씨, 잠깐 나 좀 봐요.
ຣິຮັນ, ມາພົບຂ້ອຍໜ້ອຍໜຶ່ງເດີ.

리 한 네? 무슨 일이신데요?
ເຈົ້າ, ມີວຽກຫຍັງບໍ່?

공장장 리한 씨, 요즘 일이 많아서 힘든 건 알겠어요. **그래도** 기계를 발로 툭툭 차고, 작업장에서 **크게** 떠드는 건 정말 예의가 없는 행동**이잖아요**.

ຣິຮັນ, ປັດຈຸບັນ ຂ້ອຍຮູ້ວ່າ ຍ້ອນວຽກຫຼາຍ ເຈົ້າກໍລຳບາກ ຫຼາຍ. ເຖິງແນວໃດກໍຕາມ ການທີ່ເຕະເຄື່ອງຈັກ ແລະ ເວົ້າສຽງດັງ ຢູ່ບ່ອນເຮັດວຽກ ເປັນພິດຕິກຳ ທີ່ບໍ່ເໝາະສົມປານໃດ ຢູ່ບ່ອນເຮັດວຽກ.

리 한 죄송해요. 저도 모르게 짜증이 나서 그랬어요.
ຂໍໂທດ. ຂ້ອຍຮູ້ສຶກນ້ອຍໃຈ ຈົ່ງສະແດງພິດຕິກຳແນວນັ້ນ ອອກມາ.

공장장 요즘 다들 그럴 거예요. 서로 조금씩만 배려합시다.
ດຽວນີ້ ຄົນອື່ນໆ ກໍອາດຈະຮູ້ສຶກຄືກັນ.

그래도
ເຖິງແນວໃດກໍຕາມ.
· 이 책은 너무 비싸요. 그래도 한국어 공부를 하려면 꼭 필요한 책이에요. **ປຶ້ມນີ້ ແມ່ນແພງຫຼາຍ. ເຖິງແນວໃດກໍຕາມ ຖ້າຫາກຍັງຮຽນພາສາເກົາຫຼີ ແມ່ນເປັນປຶ້ມທີ່ຈຳເປັນ.**
· 피곤하고 힘들어요. 그래도 오늘까지 일을 끝내야 해요. **ເມື່ອຍ ແລະ ຍາກເຖິງແນວໃດກໍ ຕາມຮອດມື້ນີ້ຕ້ອງເຮັດວຽກໃຫ້ສຳເລັດ.**

-잡아요
ໃຊ້ເພື່ອເປັນການກວດຄົ້ນ ຫຼື ດັດແປງ ເຊິ່ງເປັນສະຖານະການ ທີ່ທາງສອງຝ່າຍຮັບຮູ້.
· 가: 리한 씨는 언제 고향에서 돌아와요?
ຣິຮັນ ເມື່ອໃດ ຈະກັບມາແຕ່ບ້ານເກີດ?
나: 내일 오잖아요. **ຄືໄດ້ບອກວ່າ ມື້ອື່ນກໍກັບມາແລ້ວ.**
· 가: 왜 이렇게 길이 복잡해요?
ເປັນຫຍັງ ເສັ້ນທາງຄືມາສັບສົນ ຄືແນວນີ້ບໍ່?
나: 지금 퇴근 시간이잖아요. **ດຽວນີ້ ເປັນຊ່ວງເວລາທີ່ເລີກວຽກບໍ່ແມ່ນຫວາ.**



ເທື່ອນີ້ ຈົ່ງສະແດງບົດບາດ ເປັນຫົວໜ້າໂຮງງານ ແລະ ຣິຮັນ ແລ້ວເວົ້າຕາມ. ໄດ້ຕັ້ງໃຈຝັງ ແລະ ເວົ້າຕາມ ແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

- 1. 리한 씨는 무슨 행동을 했어요? ຣິຮັນ ແມ່ນໄດ້ສະແດງພິດຕິກຳ ຫຍັງອອກມາ?
- 2. 리한 씨는 왜 이런 행동을 했어요? ເປັນຫຍັງ ຣິຮັນ ຈົ່ງສະແດງພິດຕິກຳ ແນວນັ້ນອອກມາ?

정답 1. 기계를 발로 툭툭 차고, 작업장에서 크게 떠들었어요. 2. 짜증이 나서 그랬어요.



ສະຖານທີ່ສາທາລະນະ ຫຼື ບ່ອນເຮັດວຽກ ເມື່ອຄົນເຮົາລົມກັນ ແມ່ນຕ້ອງເຮັດແນວໃດ? ຄຳສັບກ່ຽວກັບ ການປະພຶດ ແລະ ກ່ຽວຂ້ອງ ພວກເຮົາລອງໄປຊອກຮູ້ນຳກັນວ່າ ມີຫຍັງແດ່ບໍ່?



예의가 있다
ມີມາລະຍາດ



예의가 없다
ບໍ່ມີມາລະຍາດ



반말을 하다
ເວົ້າບໍ່ສຸພາບ



존댓말을 하다
ເວົ້າສຸພາບ



존중하다
ເຄົາລົບ



배려하다
ປະພຶດຢ່າງເໝາະສົມ



칭찬하다
ຍ້ອງຍໍຊົມເຊີຍ



함부로 하다
ປະພຶດໂດຍບໍ່ຄິດ ຮອບຄອບ



피해를 주다
ສ້າງຄວາມເສຍຫາຍ



불쾌하다
ອາລົມເສຍ



무시하다
ປະຕິເສດ, ບໍ່ສົນໃຈ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 빈칸에 맞는 표현을 <보기>에서 골라 문장을 완성하세요.

ຈົ່ງຕື່ມຫວ່າງປະໂຫຍກຕໍ່ໄປນີ້ ໃຫ້ຄົບຖ້ວນ ດ້ວຍສຳນວນທີ່ຖືກຕ້ອງຈາກ <ກອບ>.

[직장에서 지켜야 할 것]

- 1) 직장에서 일이 많을 때는 서로 _____ 주세요.
- 2) 신입 사원에게도 반말 말고 _____ 주세요.
- 3) 동료의 의견을 _____ 주세요.
- 4) 일을 할 때는 옆 사람에게 _____ 마세요.
- 5) 다른 사람의 물건을 _____ 안 돼요.

보기

존중하다 피해를 주다 함부로 하다 존댓말을 하다 배려하다

정답 1) 배려해 2) 존댓말을 해 3) 존중해 4) 피해를 주지 5) 함부로 하면



활동 **ກິດຈະກຳ**

직장 예절에 관한 O, X 퀴즈입니다. 잘 읽고 질문에 답하세요.

ເປັນຄຳທວາຍ O, X ກ່ຽວກັບມາລະຍາດການເຮັດວຽກ. ຈົ່ງຕັ້ງໃຈອ່ານໃຫ້ດີ ແລ້ວຕອບຄຳຖາມຕໍ່ໄປນີ້.

1. ມັດຖິນ O, ທຳອື່ນ X ເປັນຕົ້ນ. ຖ້າຫາກຖືກຕ້ອງ ຈົ່ງໝາຍ O, ແຕ່ຖ້າຫາກຜິດ ຈົ່ງໝາຍ X.

- | | | |
|--|-----------------------|--------------------------|
| 1. 직장에서는 단정하고 깔끔하게 옷을 입어야 합니다.
ຢູ່ບ່ອນເຮັດວຽກ ຕ້ອງໄດ້ນຸ່ງເຄື່ອງເປັນລະບຽບ ແລະ ຈົບງາມ. | <input type="radio"/> | <input type="checkbox"/> |
| 2. 작업을 할 때는 작업복의 단추를 풀어야 합니다.
ເວລາປະຕິບັດໜ້າທີ່ວຽກງານ ຕ້ອງໄດ້ແກ້ກະດຸມເສື້ອຊຸດເຮັດວຽກອອກ. | <input type="radio"/> | <input type="checkbox"/> |
| 3. 작업장에서는 신발끈을 묶었는지 확인하는 것이 좋습니다.
ໃນບ່ອນເຮັດວຽກ ການກວດເບິ່ງສາຍເກີບວ່າມັດດີແລ້ວນັ້ນ ເປັນສິ່ງທີ່ດີ. | <input type="radio"/> | <input type="checkbox"/> |
| 4. 예의가 있다는 것은 다른 사람을 배려하는 것입니다.
ການມີມາລະຍາດ ແມ່ນການທີ່ພິຈາລະນາ ອື່ນໃດເໝາະສົມ ໃນການປະພຶດຕໍ່ຄົນອື່ນ. | <input type="radio"/> | <input type="checkbox"/> |
| 5. 일할 때는 다른 사람을 무시하는 것이 좋습니다.
ເວລາເຮັດວຽກ ການທີ່ບໍ່ສົນ ກັບຄົນອື່ນ ແມ່ນດີ. | <input type="radio"/> | <input type="checkbox"/> |
| 6.윗사람에게는 존댓말을 해야 합니다.
ຕ້ອງໃຊ້ຄຳເວົ້າຊັ້ນສູງ ຫຼື ສຸພາບຕໍ່ກັບຜູ້ອາຍຸສູງກວ່າ. | <input type="radio"/> | <input type="checkbox"/> |
| 7. 친한 동료와는 반말을 해도 됩니다.
ສຳລັບເພື່ອນຮ່ວມງານ ທີ່ສະໜິດ ໃຊ້ຄຳເວົ້າທີ່ບໍ່ສຸພາບ ກໍໄດ້. | <input type="radio"/> | <input type="checkbox"/> |
| 8. 아랫사람에게도 예의있게 행동해야 합니다.
ຕ້ອງໄດ້ປະພຶດ ຢ່າງມີມາລະຍາດຕໍ່ກັບທຸກຄົນ ລວມທັງຜູ້ທີ່ຢູ່ໃຕ້ ການບໍລິຫານຂອງຕົນ. | <input type="radio"/> | <input type="checkbox"/> |
| 9. 친한 동료에게 함부로 해도 됩니다.
ປະພຶດແບບ ບໍ່ຄິດຢ່າງຮອບຄອບ ຕໍ່ກັບເພື່ອນຮ່ວມງານ ທີ່ສະໜິດໄດ້. | <input type="radio"/> | <input type="checkbox"/> |
| 10. 다른 사람을 불쾌하게 하는 행동은 하지 말아야 합니다.
ຕ້ອງຫຼີກຫຼ່ຽງສະແດງພຶດຕິກຳ ທີ່ເຮັດໃຫ້ຄົນອື່ນອາລົມເສຍ. | <input type="radio"/> | <input type="checkbox"/> |

정답 1. O 2. X 3. O 4. O 5. X 6. O 7. O 8. O 9. X 10. O

2. 정답을 보고, 여러분의 점수를 계산해 보세요. 문제 당 1점이에요.

ຈົ່ງກວດເບິ່ງຄຳຕອບ ແລ້ວຈົ່ງຄິດໄລ່ລວມຄະແນນເບິ່ງ. ແຕ່ລະຄຳຕອບແມ່ນເທົ່າກັບ 1 ຄະແນນ.

나의 점수 ຄະແນນຂອງຂ້ອຍ	
---------------------------	--

3. 여러분은 어떤 사람이예요? 알아보세요. **ແຕ່ລະຄົນນັ້ນ ຈະເປັນຄົນແນວໃດ? ລອງໄປເບິ່ງນຳກັນ.**

8점 이상 8 ຄະແນນ		직장에서의 예절을 잘 알고 있군요! ແມ່ນສາມາດຮູ້ດີ ກ່ຽວກັບມາລະຍາດ ໃນບ່ອນເຮັດວຽກ.
4-7점 ຄະແນນ 4-7		직장 예절에 대해 조금 더 생각해 보세요. ຈົ່ງລອງຄິ້ນຄິດຕື່ມອີກ ກ່ຽວກັບມາລະຍາດ ໃນບ່ອນເຮັດວຽກ.
3점 이하 3 ຄະແນນລົງມາ		직장 예절에 대해 다시 공부하세요. ຈົ່ງຮຽນຮູ້ຄືນ ກ່ຽວກັບມາລະຍາດ ໃນບ່ອນເຮັດວຽກ.



작업 현장의 복장

ການນຸ່ງຖື ຢູ່ບ່ອນເຮັດວຽກ



ນອນ
ອຸດສະຫະກຳ ກະສິກຳ



ເຮືອ
ການປະມົງ



ເຮືອນ(ອນຊັບ)
ອຸດສະຫະກຳ ການຜະລິດ
(ການເຊື້ອມຈອດ)



ເຮືອນ(ມິລິງ ຈັບ)
ອຸດສະຫະກຳ ການຜະລິດ
(ການຕັດຊ່ອຍ)



ເຮືອນ
ວຽກການກໍ່ສ້າງ



ອຸດສະຫະກຳ(ຜະລິດ ຜະລິດ)
ອຸດສະຫະກຳ ການຂົນສົ່ງ
(ຫຸ້ມຫໍ່ຜະລິດຕະພັນ)





👂 **듣기 대본** ເນື້ອໃນບົດຝັງ

1. ① 여: 작업복을 입었네요. ນຸ່ງເຄື່ອງແບບເຮັດວຽກເນາະ.
 ② 여: 작업을 시작했네요. ເລີ່ມເຮັດວຽກແລ້ວເນາະ.
 ③ 여: 작업을 하고 있네요. ກຳລັງເຮັດວຽກເນາະ.
 ④ 여: 작업장에 들어갔네요. ໄປເຮັດວຽກແລ້ວເນາະ.
2. ① 남: 단추를 잠그고 있어요. ກຳລັງໃສ່ກະດຸມ.
 ② 남: 지퍼를 올리고 있어요. ກຳລັງຮີດຊີບ.
 ③ 남: 유니폼을 입고 있어요. ກຳລັງນຸ່ງເຄື່ອງແບບ.
 ④ 남: 넥타이를 매고 있어요. ກຳລັງມັດກາລະວັດ.
3. 여: 잠깐만요. 작업을 할 때는 작업복의 지퍼를 꼭 올려야 해요.
ດຽວກ່ອນ. ໃນເວລາເຮັດວຽກ ຕ້ອງຮີດຊີບ ເຄື່ອງແບບເຮັດວຽກຂຶ້ນ.
4. 남: 그렇게 크게 이야기하면 다른 사람들에게 피해를 줄 수 있어요.
ຖ້າຫາກເວົ້າສຽງດັງ ຄືແນວນັ້ນ ສາມາດລົບກວນຄົນອື່ນໄດ້.
5. 여: 투안 씨, 왜 작업복 단추를 안 잠갔어요?
ຕວນ ເປັນຫຍັງຈຶ່ງບໍ່ໃສ່ກະດຸມ ເຄື່ອງແບບເຮັດວຽກບໍ່?
 남: 너무 더워서 좀 풀었어요. ຮ້ອນຫຼາຍ ຈຶ່ງແກ້ກະດຸມອອກໜ້ອຍໜຶ່ງ.
 여: 더워도 작업복 단추를 풀면 안 돼요. 그러면 위험하니까 얼른 잠그세요.
ເຖິງແມ່ນວ່າຮ້ອນ ແກ້ກະດຸມເຄື່ອງເຮັດວຽກອອກ ແມ່ນບໍ່ໄດ້. ຍ້ອນວ່າມັນອັນຕະລາຍ, ຈຶ່ງໃສ່ກະດຸມຄືນແດ່.

정답 1. ① 2. ④ 3. ① 4. ③ 5. ④

확장 연습 ບົດເຝິກຫັດເຝິມເຕີມ

👂 L-36

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 다음 중 들은 내용과 같은 것은 무엇입니까? ຄຳຕອບທີ່ຖືກຕ້ອງກັບເນື້ອໃນ ທີ່ໄດ້ຝັງນັ້ນ ແມ່ນຫຍັງ?
 - ① 남자는 새 작업복이 불편합니다.
 - ② 남자는 작업복 사이즈가 맞지 않습니다.
 - ③ 여자의 작업복에는 지퍼가 달려 있습니다.
 - ④ 여자는 작업복을 입지 않고 일하고 있습니다.

👂 **확장 연습 듣기 대본** ເນື້ອໃນບົດຝັງ ບົດເຝິກຫັດເຝິມເຕີມ

1. 남: 흐영 씨, 새 작업복이 잘 어울리네요. ເຮືອງ ຊຸດເຮັດວຽກໃໝ່ ເບິ່ງເຂົ້າກັນດີເນາະ.
 여: 그래요? 리한 씨도 잘 어울려요. 그런데 이번 작업복은 지퍼를 목까지 올려야 해서 저는 좀 불편해요.
ແມ່ນບໍ່? ຣີຮັນ ກໍຄືກັນ ເຂົ້າກັນດີ. ແຕ່ວ່າ ຊຸດເຮັດວຽກເໜືອນີ້ ຕ້ອງໄດ້ຫົດຊີບຮອດຄໍ ສະນັ້ນ ຂ້ອຍຮູ້ສຶກອົດອັດ.
 남: 혹시 흐영 씨한테 작은 거 아니에요? 더 큰 걸로 바꿔서 입어 보세요.
ບາງທີ ສຳລັບເຮືອງມັນບໍ່ນ້ອຍບໍ່? ລອງປ່ຽນເອົາໂຕໃຫຍ່ກວ່ານັ້ນ ມານຸ່ງເບິ່ງ.

정답 1. ③





EPS-TOPIK 읽기 ພາກອ່ານ EPS-TOPIK



ຂໍ້ 1 ຫາ 2 ເປັນການຊອກຫາສໍານວນທີ່ເໝາະສົມ ແລະ ຖືກຕ້ອງກັບຮູບພາບ. ຈົ່ງຄິດທົບ ທວນບັນດາຄໍາສັບທີ່ໄດ້ຮຽນກ່ອນໜ້ານັ້ນ ເພື່ອແກ້ບັນຫາເຫຼົ່ານີ້.

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1. 

① 단추를 풀고 있습니다.	② 넥타이를 풀고 있습니다.
③ 신발끈을 묶고 있습니다.	④ 지퍼를 내리고 있습니다.
2. 

① 반말을 합니다.	② 크게 말합니다.
③ 천천히 말합니다.	④ 존댓말을 합니다.



ຕໍ່ໄປ ແມ່ນບັນຫາກ່ຽວກັບ ການນຸ່ງຖືຍ່ອນເຮັດວຽກ ແລະ ສໍານວນທີ່ກ່ຽວຂ້ອງ. ຈົ່ງຄິດທົບທວນເບິ່ງເນື້ອໃນບົດຮຽນ ທີ່ໄດ້ຮຽນຜ່ານມາ ເພື່ອແກ້ບັນຫາເຫຼົ່ານີ້.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

직장에서는 항상 _____ 옷을 입어야 합니다.
ໃນບ່ອນເຮັດວຽກ ຕ້ອງນຸ່ງຖືໃຫ້ເປັນລະບຽບຮຽບຮ້ອຍສະເໝີ.

① 단정하게	② 불쾌하게	③ 조용하게	④ 재미있게
--------	--------	--------	--------
4.

작업복을 입을 때는 지퍼를 목까지 _____ 합니다.
ເວລານຸ່ງເຄື່ອງແບບເຮັດວຽກ ຕ້ອງຮີດຊີບຂຶ້ນໃຫ້ຈໍາຮອດຄໍ.

① 묶어야	② 올려야	③ 입어야	④ 풀어야
-------	-------	-------	-------
5. 다음 글을 읽고 물음에 답하십시오. ຈົ່ງອ່ານບົດເລື່ອງຕໍ່ໄປນີ້ ແລ້ວຕອບຄໍາຖາມ.

직장 생활을 할 때는 단정한 옷차림을 해야 합니다. 사무직은 양복이나 정장을 입고 넥타이를 맵니다. 생산직에서도 근무복이나 작업복을 입고 점퍼의 지퍼는 꼭 올립니다. 단정하고 깔끔한 옷차림은 가장 기본적인 직장 예절입니다.

ໃນຊີວິດການເຮັດວຽກນັ້ນ ຕ້ອງໄດ້ນຸ່ງເຄື່ອງເຮັດວຽກ ທີ່ເປັນລະບຽບຮຽບຮ້ອຍ. ໃນບ່ອນເຮັດວຽກເປັນຫ້ອງການອາດຈະນຸ່ງຊຸດແວັດ ແລະ ມັດກາລະວັດ. ບ່ອນເຮັດວຽກທີ່ເປັນການຜະລິດ ຕ້ອງໄດ້ນຸ່ງເຄື່ອງແບບເຮັດວຽກ ຫຼື ເຄື່ອງເຮັດວຽກສະເພາະ ແລ້ວຕ້ອງຮີດຊີບເຄື່ອງນຸ່ງນັ້ນນໍາ. ການນຸ່ງເຄື່ອງແບບ ທີ່ເປັນລະບຽບຮຽບຮ້ອຍ ແລະ ຈົບງາມ ເປັນມາລະຍາດຂັ້ນຜູ້ນຖານທີ່ສຸດຂອງບ່ອນເຮັດວຽກ.

- 글의 내용과 맞지 않는 것은 무엇입니까? ສິ່ງທີ່ບໍ່ຖືກກັບເນື້ອໃນບົດເລື່ອງນີ້ແມ່ນຫຍັງ?
- | | |
|------------------------|----------------------------|
| ① 옷차림은 직장 예절입니다. | ② 단정한 옷차림을 해야 합니다. |
| ③ 생산직 직원은 정장을 주로 입습니다. | ④ 사무직 직원은 양복을 입고 넥타이를 맵니다. |

정답 1. ② 2. ④ 3. ① 4. ② 5. ③



확장 연습 ບົດເລິກຫັດເຝິມເຕີມ

1. 다음 표지를 맞게 설명한 것을 고르십시오. ຈົ່ງເລືອກເອົາຄຳອະທິບາຍທີ່ຖືກຕ້ອງ ກັບສຳນວນຕໍ່ໄປນີ້.



- ① 손으로 만지면 안 됩니다.
- ② 쓰레기를 버리면 안 됩니다.
- ③ 손을 깨끗이 씻어야 합니다.
- ④ 안전장갑을 착용해야 합니다.

[2~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

2. 근무 시간에 외출을 해야 하는 경우가 있습니다. 그럴 때는 반드시 상사에게 허락을 받고 _____ 합니다.

ເວລາເຮັດວຽກ ໃນກໍລະນີ ຕ້ອງໄດ້ອອກໄປວຽກຂ້າງນອກກໍມີເຊັ່ນດຽວກັນ. ແຕ່ແນວໃດກໍຕາມ ກໍຕ້ອງໄດ້ຮັບຄຳອະນຸຍາດ ຈາກຫົວໜ້າກ່ອນ ອອກໄປວຽກນອກ.

- ① 보내야
- ② 나가야
- ③ 들어와야
- ④ 기다려야

3. 단정하고 깔끔한 옷차림은 직장 예절의 기본입니다. 공장에서는 작업복을 _____ 점퍼의 지퍼는 꼭 올려야 합니다.

ການນຸ່ງຖື ເປັນລະບຽບຮຽບຮ້ອຍ ແລະ ສະອາດຈົບງາມ ແມ່ນມາລະຍາດ ທີ່ເປັນພື້ນຖານ ຂອງບ່ອນເຮັດວຽກ. ຢູ່ໃນໂຮງງານ ຕ້ອງໄດ້ນຸ່ງເຄື່ອງແບບຂອງບ່ອນເຮັດວຽກ ແລະ ຕ້ອງໄດ້ຫົດຊີບຂຶ້ນ.

- ① 사고
- ② 들고
- ③ 입고
- ④ 보고

정답 1. ④ 2. ② 3. ③



발음 ການອອກສຽງ

P-15

ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນກໍລະນີທີ່ ພະຍັນຊະນະທີ່ລົງທ້າຍ ຫຼື ລົງທ້າຍດ້ວຍພະຍັນຊະນະຊ້ອນ ແລ້ວຕາມດ້ວຍສະຫຼະແມ່ນ ຈະອອກສຽງຕາມພະຍັນຊະນະລົງທ້າຍ ຂອງພະຍາງທັງໝົດ ແລະ ຖ້າພະຍັນຊະນະທີ່ຕາມຫຼັງ ຫາກ ເປັນສະຫຼະ ແມ່ນຈະຍ້າຍການອອກສຽງໃນພະຍາງຕໍ່ໆໄປ.

- (1) 앓아요, 닭에, 값이
- (2) 짧아서, 읽어요, 넓어요
- (3) 시장은 물건 값이 싸요.
- (4) 한국어 책을 읽어요.

학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ** ການແຈ້ງການກ່ຽວກັບ ກົດລະບຽບຂອງຫໍພັກ
- **ໄວຍາກອນ** -(으)ㅁ시다, -는 동안
- **ຄຳສັບ ແລະ ສຳນວນຄຳເວົ້າ** ຫໍພັກ, ເຄື່ອງທຳຄວາມເຢັນ-ຮ້ອນ
- **ຂໍ້ມູນກ່ຽວກັບວັດທະນາທຳ** ແບບທີ່ຢູ່ອາໄສຂອງເກົາຫຼີ



대화 1

ບົດສົນທະນາ 1



ຕໍ່ໄປນີ້ແມ່ນ ກົດລະບຽບການນຳໃຊ້ຫໍພັກ. ກ່ອນອື່ນ ຈົ່ງຟັງເນື້ອໃນສອງຄັ້ງ ແລ້ວເວົ້າຕາມ.

<기숙사 생활 규칙>

ກົດລະບຽບ ການນຳໃຊ້ຫໍພັກ

다음 기숙사 규칙을 잘 지켜 주세요.

ຈົ່ງຮັກສາກົດລະບຽບ ຫໍພັກໃຫ້ດີ.

1. 방을 깨끗하게 **청소**합니다.
ຈົ່ງທຳຄວາມສະອາດຫ້ອງໃຫ້ສະອາດ.
2. 복도나 계단을 깨끗하게 **사용**합니다.
ຈົ່ງຮັກສາຂັ້ນໄດ້ ແລະ ລະບຽງໃຫ້ສະອາດ.
3. 세탁실과 샤워실을 사용한 후에는 잘 **정리**합니다.
ຈົ່ງຮັກສາຫ້ອງຊັກເຄື່ອງ ແລະ ຫ້ອງອາບນ້ຳ ໃຫ້ສະອາດຫຼັງຈາກໃຊ້ແລ້ວ.
4. 큰 소리로 떠들지 **맙**시다.
ຫ້າມໃຊ້ສຽງດັງ.
5. 기숙사에 **외부인**을 **데리고 오지** 맙시다.
ຫ້າມເອົາຄົນນອກ ເຂົ້າມາໃນຫໍພັກ.
6. 방에서 조리 기구를 **사용**하지 맙시다.
ຫ້າມແຕ່ງກິນ ຢູ່ໃນຫ້ອງ.
7. **외출**할 때는 **출입문**을 꼭 **닫**읍시다.
ຈົ່ງອັດປະຕູ ເຂົ້າ-ອອກ ເວລາອອກໄປນອກ.
8. 기숙사 시설물이 파손되면 **즉시** 관리인에게 **보고**합니다.
ຖ້າສິ່ງອຳນວຍຄວາມສະດວກ ຢູ່ຫໍພັກເປ່ເຜ, ຕ້ອງລາຍງານໃຫ້ຜູ້ດູແລທັນທີ.

데리고 오다/데려오다

ເອົາມານຳ/ພາມາ

- 내일 생일 파티에 친구를 데리고 와도 돼요?
ງານວັນເກີດມື້ອື່ນ, ຂ້ອຍເອົາໝູ່ມານຳກໍໄດ້ບໍ່?
- 교실에 강아지를 데리고 오면 안 돼요.
ຫ້າມເອົາໝາເຂົ້າມາ ໃນຫ້ອງຮຽນ.

즉시

ທັນທີ/ທັນໃດ/ໃນທັນໃດ

- 공항에 도착하면 즉시 저한테 연락해 주세요.
ຖ້າມາຮອດ ສະໜາມບິນແລ້ວ ໃຫ້ໂທຫາຂ້ອຍເລີຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 기숙사에 외부인을 데리고 와도 돼요? ເອົາຄົນນອກ ເຂົ້າມາໃນຫໍພັກກໍໄດ້ບໍ່?
2. 기숙사 시설물이 파손되면 누구에게 보고해요?
ຖ້າສິ່ງອຳນວຍຄວາມສະດວກ ຢູ່ຫໍພັກເປ່ເຜ, ຕ້ອງລາຍງານໃຫ້ໃຜ?

정답 1. 아니요, 외부인을 데리고 오면 안 돼요. 2. 관리인에게 보고해요.



어휘 1 ຄຳສັບ 1


기숙사 ຫໍຝັກ



ພວກເຮົາມາລອງເບິ່ງວ່າ ສິ່ງອຳນວຍຄວາມສະດວກຢູ່ຫໍຝັກ ແມ່ນມີຫຍັງແດ່?



방
ຫອງ



복도
ທາງຍ່າງ



계단
ຄັນໄດ



출입문
ປະຕູເຂົ້າ-ອອກ

- 기숙사 방 안에는 침대와 책상이 있어요. ຢູ່ຫ້ອງໃນຫໍຝັກ ແມ່ນມີຕຽງນອນ ແລະ ໂຕະ.
- 복도에서 큰 소리로 떠들면 안 돼요. ຫ້າມໃຊ້ສຽງດັງ ຢູ່ທາງຍ່າງ.



세탁실
ຫ້ອງຊັກເຄື່ອງ



샤워실
ຫ້ອງອາບນ້ຳ



룸메이트
ເພື່ອນຮ່ວມຫ້ອງ



관리인


- 세탁실에서 옷을 빨 수 있어요. ສາມາດຊັກເຄື່ອງໄດ້ ຢູ່ຫ້ອງຊັກເຄື່ອງ.
- 샤워실을 깨끗하게 사용하세요. ຈົ່ງໃຊ້ຫ້ອງອາບນ້ຳ ຢ່າງສະອາດ.



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ <ກອບ> ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



보기

- 방
- 복도
- 계단
- 출입문
- 세탁실
- 샤워실

정답 1) 방 2) 세탁실 3) 계단 4) 출입문 5) 복도 6) 샤워실



'-(으)ㅁㅁㅁ' ມັນຖືກໃຊ້ຕື່ມທ້າຍຄຳກຳມະເພື່ອ ຮ້ອງຂໍ ຫຼື ສະເໜີໃຫ້ຄູ່ສົນທະນາທີ່ມີອາຍຸນ້ອຍກວ່າ ຫຼື ຄົນທີ່ມີສະຖານະພາບໃກ້ຄຽງກັນລົງມື້ກະທຳສິ່ງໃດໜຶ່ງ. ບໍ່ຄວນໃຊ້ກັບຜູ້ທີ່ອາວຸໂສກວ່າ ເພາະຈະເປັນການເສຍມາລະຍາດ.

자음(ພະຍັນຊະນະ) → -ㅁㅁㅁ	모음(ສະຫຼະ), 자음(ພະຍັນຊະນະ) 'ㄹ' → -ㅁㅁㅁ
먹다 → 먹ㅁㅁㅁ	하다 → 합ㅁㅁㅁ
달다 → 달ㅁㅁㅁ	가다 → 갑ㅁㅁㅁ
	만들다 → 만듭ㅁㅁㅁ

- 가: 버스가 안 오네요. 택시를 탈까요? ㄹㅁㅁㅁㅁㅁㅁ. ㄱㅁㅁㅁㅁㅁㅁㅁㅁ?
- 나: 아니요, 조금 더 기다립ㅁㅁㅁ. ㅁ, ㅁㅁㅁㅁㅁㅁㅁㅁㅁㅁㅁㅁ.
- 가: 기숙사 대청소 언제 할까요? ㄹㅁㅁㅁㅁㅁㅁㅁㅁㅁㅁ?
- 나: 이번 주말에 쉬니까 이번 주에 합ㅁㅁㅁ. ㅁㅁㅁㅁㅁㅁㅁㅁ ㄱㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁ.
- 외출할 때는 출입문을 꼭 닫ㅁㅁㅁㅁ. ㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁㅁ.



ເຂົ້າໃຈການໃຊ້ '-(으)ㅁㅁㅁ' ແລ້ວບໍ່? ສະນັ້ນ, ຈົ່ງອ່ານປະໂຫຍກດັ່ງຕໍ່ໄປນີ້ ແລ້ວຕອບວ່າ ຂໍ້ໃດຖືກຕ້ອງ ຫຼື ຜິດ.

2. 문장을 읽고 맞으면 ○, 틀리면 ×에 표시하세요.

ຈົ່ງອ່ານປະໂຫຍກ ແລ້ວໝາຍ ○ ໃສ່ປະໂຫຍກທີ່ຖືກ ແລະ × ໃສ່ປະໂຫຍກທີ່ຜິດ.

- 1) 복도에 물건을 두지 맙ㅁㅁㅁ. ○ ×
- 2) 오늘 계단을 청소하려고 합ㅁㅁㅁ. ○ ×
- 3) 제가 먼저 샤워실을 사용합ㅁㅁㅁ. ○ ×
- 4) 기숙사에 친구를 데리고 오지 맙ㅁㅁㅁ. ○ ×
- 5) 시설물이 파손되면 관리인에게 이야기합ㅁㅁㅁ. ○ ×

정답 1) ○ 2) × 3) × 4) ○ 5) ○



유용한 표현 ㅁㅁㅁㅁㅁㅁㅁㅁ

한턱내세요. ㄹㅁㅁㅁㅁㅁ.

가: 반장님, 승진 축하해요. 한턱내세요. ㅁㅁㅁㅁㅁㅁㅁㅁ, ㅁㅁㅁㅁㅁㅁㅁㅁㅁㅁㅁㅁ. ㄹㅁㅁㅁㅁㅁ.

나: 고마워요, 그렇게요. ㅁㅁㅁㅁ, ㅁㅁㅁㅁㅁㅁㅁ.



대화 2 ບົດສົນທະນາ 2

Track 116



ຮິຣັນ ກຳລັງຖາມ ຜູ້ດູແລ ວ່າສາມມາດໃຊ້ ເຄື່ອງທຳຄວາມຮ້ອນໄຟຟ້າໄດ້ບໍ່? ກ່ອນອື່ນ, ຈົ່ງຟັງບົດສົນທະນາສອງຄັ້ງ.

리 한 아저씨, 휴게실이 좀 추운데 전기난로를 켜도 돼요?

ລຽ, ຢູ່ຫ້ອງນັ່ງຫຼິ້ນ ແມ່ນຂ້ອນຂ້າງໜາວ, ເປີດເຄື່ອງທຳຄວາມຮ້ອນໄຟຟ້າໄດ້ບໍ່?

관리인 그럼요. 켜도 되죠. 휴게실에 있는 동안 잘 사용하고 나갈 때는 꼭 스위치를 끄고 플러그도 뽑아 놓으세요.

ແນ່ນອນ. ເປີດກໍໄດ້ຕົວະ. ເປີດໃຊ້ເວລາທີ່ຢູ່ຫ້ອງນັ່ງຫຼິ້ນ ແລະ ເວລາທີ່ຈະອອກໄປກໍປິດສະຫວິດ ແລະ ຖອດສາຍ ໄຟຟ້າ.

리 한 네, 그럴게요. 제이, 저 걱정돼요.

관리인 지난번에는 아무도 없는데 난로가 켜 있어서 깜짝 놀랐어요.

ມັນນັ້ນ ແມ່ນບໍ່ມີໃຜ ແຕ່ວ່າ ເຄື່ອງທຳຄວາມຮ້ອນຍັງເປີດຢູ່, ຂ້ອຍກໍຕົກໃຈ.

리 한 그래요? 큰일 날 뻔했네요. 제가 다른 친구들한테도 신경 쓰라고 얘기할게요.

ແມ່ນບໍ່? ເກືອບເກີດເລື່ອງໃຫຍ່ແລ້ວນໍ? ຂ້ອຍກໍຈະບອກໝູ່ວ່າ ໃຫ້ເອົາໃຈໃສ່ນຳກັນ.

신경(을) 쓰다 ເອົາໃຈໃສ່

ການຄິດຢ່າງຮອບຄອບ ແມ່ນແຕ່ກັບສິ່ງເລັກໆນ້ອຍໆ.

· 가: 외출할 때는 전기난로를 꼭 끄세요.

ຈົ່ງປິດເຄື່ອງທຳຄວາມຮ້ອນເວລາຈະອອກໄປນອກ.

나: 네, 신경 쓸게요.

ເຈົ້າ, ຂ້ອຍຈະເອົາໃຈໃສ່ເລື່ອງນັ້ນ.

· 면접을 볼 때는 옷차림에 신경 써야 해요.

ເວລາໄປເສັງສຳພາດ, ເອົາຕ້ອງເອົາໃຈໃສ່ການນຸ່ງຖື.

-(으)ㄹ 뻔했다 ເກືອບ

ແມ່ນຄຳທີ່ສະແດງເຖິງເຫດການ ຫຼື ສິ່ງໃດໜຶ່ງທີ່ເບິ່ງຄືວ່າ ຈະເກີດຂຶ້ນ ແລ້ວກໍບໍ່ໄດ້ເກີດຂຶ້ນ.

· 늦잠을 자서 회사에 지각할 뻔했어요.

ຂ້ອຍເກືອບໄປບໍລິສັດຊ້າ ຍ້ອນວ່າຕື່ນສວຍ.

· 아침에 버스를 놓칠 뻔했어요.

ຂ້ອຍເກືອບໄປ ບໍ່ທັນລົດເມມື້ເຊົ້ານີ້.



ຄັ້ງນີ້ ລອງສວມບົດບາດເປັນ ຮິຣັນ ແລະ ຜູ້ດູແລ ແລ້ວເວົ້າຕາມບົດສົນທະນາເບິ່ງ. ໄດ້ຕັ້ງ ໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 휴게실 전기난로를 켜도 돼요?
ເປີດເຄື່ອງທຳຄວາມຮ້ອນໄຟຟ້າ ຢູ່ຫ້ອງນັ່ງຫຼິ້ນກໍໄດ້ບໍ່?
2. 휴게실에서 나갈 때는 전기난로를 어떻게 해야 해요?
ເວລາຈະອອກຈາກຫ້ອງນັ່ງຫຼິ້ນ, ຕ້ອງເຮັດແນວໃດ ກັບເຄື່ອງທຳຄວາມຮ້ອນໄຟຟ້າ?

정답 1. 네, 켜도 돼요. 2. 스위치를 끄고 플러그를 뽑아 놓아야 해요.



ລອງ​ມາ​ເບິ່ງ​ວ່າ ປະ​ເພດ​ຂອງ​ຕ້ອງ​ກ​ກ​ກ​ກ​ເ​ຢັນ-ຮ້ອນ ວ່າ​ມີ​ຫຍັງ​ແດ່?



냉방
ຕ້ອງ​ກ​ກ​ກ​ກ​ເ​ຢັນ



에어컨
ແອ




선풍기
ຝັດ​ລົມ



난방
ຕ້ອງ​ກ​ກ​ກ​ກ​ຮ້ອນ



전기난로
ຕ້ອງ​ກ​ກ​ກ​ກ​ຮ້ອນ​ໄຟ​ຝ້າ



전기장판
ຜ້າ​ຫິມ​ໄຟ​ຝ້າ



스위치를 켜다
ເປີດ​ສະ​ຫວິດ



스위치를 끄다
ປິດ​ສະ​ຫວິດ



플러그를 꽂다
ສຽບ​ປັກ​ໄຟ




플러그를 뽑다
ຖອດ​ປັກ​ໄຟ



ຈົ່ງ​ຄິດ​ທົບ​ທວນ​ເຖິງ​ຄຳ​ສັບ ທີ່​ຮຽນ​ມາ​ຂ້າງ​ເທິງ​ອີກ​ຄັ້ງ​ໜຶ່ງ ແລ້ວ​ຕອບ​ຄຳ​ຖາມ​ລອງ​ເບິ່ງ​ບໍ່?

1. 그림에 맞는 표현을 <보기>에서 골라 넣으세요.
ຈົ່ງ​ເລືອກ​ເອົາ​ຄຳ​ສັບ​ຈາກ <ກອບ > ຕື່ມ​ໃສ່​ບ່ອນ​ຫວ່າງ ທີ່​ຖືກ​ຕ້ອງ​ກັບ​ຮູບ​ພາບ.



보기

- 에어컨
- 선풍기
- 전기난로
- 스위치
- 플러그

정답 1) 에어컨 2) 스위치 3) 플러그 4) 선풍기 5) 전기난로



‘-는 동안’ ມັນຖືກໃຊ້ຕື່ມທ້າຍຄຳກຳມະເຜີ້ອຊື່ບອກຊ່ວງເວລາທີ່ສະພາບການ ຫຼື ການກະທຳໃດໜຶ່ງດຳເນີນໄປຢ່າງຕໍ່ເນື່ອງ. ນອກນີ້ ເຮົາຍັງ ໃຊ້ໃນຮູບແບບ ‘-는 동안에’ ດ້ວຍການຕື່ມ ‘-에’ ໃສ່ທ້າຍ. ປະທານຂອງປະໂຫຍກໜ້າ ແລະ ຫຼັງບໍ່ຄືກັນກໍສາມາດໃຊ້ໄດ້. ນອກນີ້ ເຮົາຍັງສາມາດໃຊ້ກັບຄຳນາມທີ່ຊື່ບອກເວລາໄດ້ ‘ຄຳນາມ + 동안’.

- 가: 노이 씨를 기다리는 동안 같이 커피를 마실까요? ໃນຊ່ວງເວລາທີ່ລໍຖ້າພໍ່ນ້ອຍ ພວກເຮົາໄປດື່ມກາເຟນຳກັນບໍ່?
나: 그럼시다. ຕົກລົງ.
- 가: 냉방을 하는 동안 창문을 열면 안 돼요. ໃນຊ່ວງເວລາທີ່ປັບອຸນຫະພູມໃຫ້ມັນເຢັນ, ບໍ່ຕ້ອງເປີດປະຕູປ່ອງຢ້ຽມເດີ.
나: 지금 창문을 닫을게요. ຂ້ອຍຈະອັດປະຕູດຽວນີ້.
- 가: 밖에 나가 있는 동안에 전기장판을 꼭 끄세요. ໃນຊ່ວງເວລາທີ່ອອກໄປນອກ ຕ້ອງມອດໄຟຜ້າໃຫ້ຮຽບຮ້ອຍ.
나: 네, 알겠습니다. ເຈົ້າ, ເຂົ້າໃຈແລ້ວ.



비교해 보세요. **ຈົ່ງປຽບທຽບລອງເບິ່ງ**

✓ **ລະຫວ່າງ ‘-는 동안’ ກັບ ‘-(으)ㄹ 때’**

‘-는 동안’ ກັບ ‘-(으)ㄹ 때’ ທັງສອງຮູບນີ້ ແມ່ນຊື່ບອກເຖິງເວລາທີ່ຕົວປະທານຂອງປະໂຫຍກໜ້າໄດ້ມີການກະທຳໃດໜຶ່ງລົງໄປ ມັນໄດ້ເຮັດໃຫ້ເກີດມີການກະທຳອື່ນໃນປະໂຫຍກຫຼັງ. ‘-는 동안’ ບໍ່ສາມາດໄປກັບຄຳຄຸນນາມ; ແຕ່ ‘-(으)ㄹ 때’ ແມ່ນໄປກັບຄຳຄຸນນາມໄດ້. ນອກນີ້ ‘-는 동안’ ຍັງຊື່ບອກເຖິງຊ່ວງເວລາທັງໝົດທີ່ເກີດມີການກະທຳນັ້ນໆ ແຕ່ ‘-(으)ㄹ 때’ ໄດ້ຊື່ບອກທັງຊ່ວງເວລາທັງໝົດ ແລະ ຊ່ວງເວລາໃດໜຶ່ງທີ່ເກີດມີການກະທຳ.

- 힘드는 동안에는 쉬세요.(X)
- **힘들 때는** 쉬세요.(O)



ເຂົ້າໃຈການໃຊ້ ‘-는 동안’ ແລ້ວບໍ່? ສະນັ້ນ, ຈົ່ງອ່ານບົດສົນທະນາ ແລ້ວເລືອກເອົາຄຳຕອບທີ່ຖືກຕ້ອງ.

2. 대화를 읽고 맞는 대답을 고르세요. **ຈົ່ງອ່ານບົດສົນທະນາ ແລ້ວເລືອກເອົາຄຳຕອບ ທີ່ຖືກຕ້ອງ.**

1)

가: 선풍기를 켜고 자면 안 돼요. **ເຈົ້າບໍ່ຄວນເປີດຜັດລົມປະໄວ້ແລ້ວນອນ.**

나: _____.

- ① 네, 다 사용하면 스위치를 꼭 끄세요 ② 네, 자는 동안에는 사용하지 않을게요

2)

가: 전기장판 좀 빌려줄 수 있어요? **ເຈົ້າສາມາດໃຫ້ຂ້ອຍ ຢືມຜ້າຫົ່ມໄຟຜ້າໄດ້ບໍ່?**

나: _____.

- ① 그럼요. 제가 고향에 있는 동안 빌려줬어요 ② 그럼요. 제가 고향에 가 있는 동안 사용하세요

정답 1) ② 2) ②



활동 ກິດຈະກຳ

휴게실에 있는 공지문입니다. 잘 읽고 질문에 답하세요.

ອັນນີ້ ແມ່ນການແຈ້ງປະກາດຢູ່ຫ້ອງນັ່ງຫຼີ້ນ. ຈົ່ງອ່ານໃຫ້ດີ ແລ້ວຕອບຄຳຖາມ.


<휴게실을 사용하는 동안 꼭 지켜 주세요.>
ຈົ່ງຮັກສາລະບຽບ ໃນເວລາທີ່ໃຊ້ຫ້ອງນັ່ງຫຼີ້ນ.

1. 휴게실은 공공장소입니다. 다른 사람을 배려합니다.
ຫ້ອງນັ່ງຫຼີ້ນ ແມ່ນຜູ້ທີ່ຂອງສ່ວນລວມ. ກະລຸນາຄິດເຖິງຜູ້ອື່ນນຳ.
2. 휴게실은 금연 구역입니다. 담배는 흡연실에서 피웁시다.
ຫ້ອງນັ່ງຫຼີ້ນ ແມ່ນເຂດຫ້າມສຸບຢາ. ຈົ່ງສຸບຢາໃນຫ້ອງສຸບຢາ.
3. 휴게실은 식당이 아닙니다. 냄새나는 음식물은 식당에서 드세요.
ຫ້ອງນັ່ງຫຼີ້ນ ບໍ່ແມ່ນໂຮງອາຫານ. ຈົ່ງກິນອາຫານທີ່ມີກິ່ນຢູ່ໂຮງອາຫານ.
4. 휴게실에서 나갈 때 아무도 없으면 플러그를 뽑고 나갑시다.
ຈົ່ງຖອດຝັກສຽບ ເວລາທີ່ຈະອອກຈາກຫ້ອງນັ່ງຫຼີ້ນ ແລະ ບໍ່ມີຄົນຢູ່.

이용 시간: 오전 10시~오후 10시
ເວລາ ນຳໃຊ້: 10ໂມງເຊົ້າ ~ 10ໂມງແລງ

1. 휴게실의 규칙을 잘 지킨 사람을 모두 고르십시오.

ຈົ່ງເລືອກເອົາຄົນ ທີ່ປະຕິບັດຖືກກົດລະບຽບ ຂອງຫ້ອງນັ່ງຫຼີ້ນທັງໝົດ.



정답 1. ②, ③



한국의 주거 형태

ຮູບແບບ ທີ່ຢູ່ອາໄສ ຂອງເກົາຫຼີ

아파트 **ອະພາດເມັ້ນ**

한 건물 안에 여러 가구가 독립적으로 살 수 있도록 지은 빌딩형 공동 주택입니다.

ແມ່ນປະເພດ ທີ່ຢູ່ອາໄສໜຶ່ງ ເຊິ່ງເປັນຕົກອາຄານໜຶ່ງ ທີ່ສ້າງຂຶ້ນເພື່ອເຮັດໃຫ້ຫຼາຍໆ ຄອບຄົວສາມາດຢູ່ຮ່ວມກັນຢ່າງເປັນອິດສະຫຼະໄດ້.



주택 **ເຮືອນ**

주택은 크게 단독 주택과 공동 주택이 있습니다. 단독 주택은 한 세대가 단독으로 사용하는 구조로 된 주택입니다. 공동주택은 각 세대가 하나의 건축물 안에서 생활을 할 수 있는 구조로 된 주택입니다.

ເຮືອນສາມາດແບ່ງອອກເປັນ 2 ປະເພດ ຄື: ເຮືອນດ່ຽວ ແລະ ເຮືອນລວມ. ສໍາລັບເຮືອນດ່ຽວແມ່ນເຮືອນສໍາລັບຄອບຄົວດ່ຽວ ທີ່ແຍກອອກຈາກເຮືອນຫຼັງອື່ນ, ສ່ວນເຮືອນລວມແມ່ນປະເພດທີ່ຢູ່ອາໄສທີ່ຫຼາຍຄອບຄົວ ແຕ່ລະຄອບຄົວ ແມ່ນ ອາໄສຢູ່ຕົກ ຫຼື ບ້ານຫຼັງດຽວກັນ.



원룸 **ຫ້ອງດ່ຽວ**

방 하나에 생활에 필요한 최소한의 설비를 갖춘 집입니다.

ແມ່ນຫ້ອງໜຶ່ງ ທີ່ປະກອບໄປດ້ວຍ ສິ່ງອໍານວຍຄວາມສະດວກ ທີ່ຈໍາເປັນຂັ້ນ ພື້ນຖານ.



고시원 **ໂກຊິວອນ**

싸게 방을 얻어 생활할 수 있는 건물입니다. 화장실, 부엌 등을 공동으로 사용합니다.

ແມ່ນຫ້ອງທີ່ສາມາດຫາໄດ້ ໃນລາຄາຖືກ ເຊິ່ງມີ ຫ້ອງນໍ້າ, ເຮືອນຄົວ ແລະ ອື່ນໆ ທີ່ໃຊ້ຮ່ວມກັນ.





EPS-TOPIK 듣기 ພາກຝັງ EPS-TOPIK



ຂໍ້ 1 ຫາ 2 ແມ່ນການຝັງ ແລ້ວເລືອກເອົາຮູບພາບ ທີ່ກ່ຽວຂ້ອງ. ກ່ອນອື່ນ ຈົ່ງກວດເບິ່ງ ຮູບພາບກ່ອນຝັງ.

[1~2] 잘 듣고 내용과 관계있는 그림을 고르십시오.

ຈົ່ງຕັ້ງໃຈຝັງໃຫ້ດີ ແລ້ວເລືອກເອົາຮູບພາບ ທີ່ກ່ຽວຂ້ອງກັບເນື້ອໃນ.



1. ①



②



③



④



2. ①



②



③



④



ຂໍ້ 3 ແມ່ນການຝັງບົດສົນທະນາ ແລ້ວເລືອກເອົາຄໍາຕອບ ທີ່ຖືກຕ້ອງ. ຂໍ້ 4 ແລະ 5 ແມ່ນການຝັງການປະກາດ ແຈ້ງການ ແລ້ວເລືອກເອົາຄໍາຕອບທີ່ຖືກຕ້ອງ. ກ່ອນອື່ນ ຈົ່ງກວດເບິ່ງຄໍາຕອບກ່ອນຝັງ.

3. 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

지금 무슨 문제가 있습니까? (ດຽວນີ້ ແມ່ນມີບັນຫາຫຍັງ?)

- ① 관리인과 싸웠습니다. ② 선풍기가 없어졌습니다.
- ③ 에어컨이 고장 났습니다. ④ 휴게실에 에어컨이 없습니다.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາບົດໜຶ່ງ ແລ້ວຕອບຄໍາຖາມ 2 ຂໍ້.

4. 이 기숙사의 휴게실은 몇 시까지 이용할 수 있습니까?

ເຮົາສາມາດນໍາໃຊ້ຫ້ອງນັ່ງຫຼິ້ນ ຂອງຫໍຝັກນີ້ໄດ້ຮອດຈັກໂມງ?

- ① 밤 8시 ② 밤 10시
- ③ 밤 11시 ④ 밤 12시

5. 이 기숙사의 규칙을 지키지 않은 사람은 누구입니까? (ຜູ້ໃດທີ່ບໍ່ຮັກສາກົດລະບຽບ ຂອງຫໍຝັກນີ້?)

- ① 흡연실에서 담배를 피운 지훈 ② 기숙사에 고향 친구를 초대할 건우
- ③ 기숙사 방에서 김밥을 먹은 투안 ④ 기숙사 휴게실에서 커피를 마신 모니카



EPS-TOPIK 읽기 ພາກອ່ານ EPS-TOPIK



ຂໍ້ 1 ຫາ 2 ແມ່ນການເບິ່ງຮູບພາບແລ້ວເລືອກເອົາຄຳສັບ ຫຼື ປະໂຫຍກທີ່ເໝາະສົມ. ຈົ່ງຄິດທົບທວນເຖິງສ່ວນທີ່ໄດ້ຮຽນຜ່ານມາ ແລ້ວລອງຕອບຄຳຖາມ.

[1~2] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄຳສັບ ຫຼື ປະໂຫຍກທີ່ຖືກຕ້ອງ.

1.



- ① 에어컨 ② 세탁기
- ③ 냉장고 ④ 선풍기

2.



- ① 스위치를 켜고 있습니다.
- ② 스위치를 끄고 있습니다.
- ③ 플러그를 꽂고 있습니다.
- ④ 플러그를 뽑고 있습니다.



ຂໍ້ 3 ແລະ 4 ແມ່ນການຊອກຫາຄຳສັບ ທີ່ເໝາະສົມ ເພື່ອຕື່ມໃສ່ບົດສົນທະນາ. ຂໍ້ 5 ແມ່ນການອ່ານບົດເລື່ອງແລ້ວເລືອກເອົາຄຳຕອບທີ່ເໝາະສົມ. ຈົ່ງຄິດທົບທວນເຖິງຄຳສັບ ແລະ ໄວຍາກອນ ທີ່ໄດ້ຮຽນຜ່ານມາ ແລ້ວລອງຕອບຄຳຖາມ.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

가: 에어컨은 언제부터 사용할 수 있어요? ເຮົາສາມາດ ໃຊ້ແອ ນັບແຕ່ເມື່ອໃດເປັນຕົ້ນໄປ?

나: 에어컨 같은 _____ 시설은 6월 말부터 사용할 수 있어요.

ສິ່ງອ່ານວຍຄວາມສະດວກເຊັ່ນ ເຄື່ອງທຳຄວາມເຢັນ ແມ່ນສາມາດໃຊ້ໄດ້ນັບແຕ່ ເດືອນ 6 ເປັນຕົ້ນໄປ.

- ① 난방 ② 냉방 ③ 선풍기 ④ 전기장판

4.

가: 주말에 같이 계단을 청소할까요? ວັນທ້າຍອາທິດນີ້ ເຮົາເຮັດອະນາໄມຄັນໄດນຳກັນບໍ?

나: 네, 그래요. 같이 _____ . ເຈົ້າ, ເອົາແບບນັ້ນເນາະ. ເຮົາເຮັດອະນາໄມນຳກັນ.

- ① 청소합니다 ② 청소합시다 ③ 청소했습니다 ④ 청소해야 합니다

5. 다음 글을 읽고 물음에 답하십시오. ຈົ່ງອ່ານບົດເລື່ອງຕໍ່ໄປນີ້ ແລ້ວຕອບຄຳຖາມ.

기숙사는 여러 사람이 함께 생활하는 곳입니다. 그러니까 서로 예의를 지키고 다른 사람에게 피해를 주지 않아야 합니다. 늦은 시간에 시끄럽게 떠들지 마십시오. 그리고 시설도 깨끗하게 사용해야 합니다. 샤워실과 세탁실은 항상 깨끗하게 관리하십시오.

ຫ້ຝັກແມ່ນສະຖານທີ່ ທີ່ຄົນຫຼາຍຄົນອາໄສຢູ່ຮ່ວມກັນ. ສະນັ້ນ, ພວກເຮົາຕ້ອງຮັກສາມາລະຍາດ ການຢູ່ຮ່ວມກັນ ແລະ ບໍ່ສ້າງຄວາມເດືອດຮ້ອນໃຫ້ແກ່ຜູ້ອື່ນ. ຫ້າມໃຊ້ສຽງດັງໃນເວລາກາງຄືນ ແລະ ຕ້ອງນຳໃຊ້ສິ່ງອ່ານວຍຄວາມ ສະດວກຕ່າງໆ ຢ່າງສະອາດ. ຕ້ອງຮັກສາດູແລ ໃຫ້ຫ້ອງອາບນ້ຳ ແລະ ຫ້ອງຊັກເຄື່ອງໃຫ້ສະອາດ.

글의 내용과 맞지 않는 것은 무엇입니까? ສິ່ງທີ່ບໍ່ຖືກຕ້ອງກັບເນື້ອໃນ ບົດເລື່ອງແມ່ນຫຍັງ?

- ① 서로 배려해야 합니다. ② 시설을 아껴 써야 합니다.
- ③ 시끄럽게 떠들면 안 됩니다. ④ 샤워실은 관리인이 청소합니다.

정답 1. ① 2. ② 3. ② 4. ② 5. ④

학습 안내 ຄຳແນະນຳ ໃນການຮຽນ

- **ຈຸດປະສົງໃນການຮຽນ** ການແນະນຳບັນຍາກາດຂອງສະຖານທີ່ເຮັດວຽກ, ການອະທິບາຍກ່ຽວກັບ ຂໍ້ຂັດແຍ້ງ ຂອງເຜື່ອນຮ່ວມງານ
- **ໄວຍາກອນ** -는/(으)ㄴ 편이다, -다고 하다
- **ຄຳສັບ ແລະ ສຳນວນຄຳເວົ້າ** ບັນຍາກາດ ຂອງສະຖານທີ່ເຮັດວຽກ, ຂໍ້ຂັດແຍ້ງຂອງເຜື່ອນຮ່ວມງານ
- **ຂໍ້ມູນກ່ຽວກັບວັດທະນາທຳ** ຄຳເວົ້າກ່ຽວກັບຊັ້ນຕຳແໜ່ງ ຢູ່ບ່ອນເຮັດວຽກ

대화 1 비디오툀나 1 Track 118



ບາຣູ ກັບ ຣີຮັນ ກຳລັງສົນທະນາກ່ຽວກັບ ບັນຍາກາດຂອງບໍລິສັດ.

바루 리한 씨 회사는 분위기가 어때요?
 ຣີຮັນ ບັນຍາກາດ ຂອງບໍລິສັດເປັນແນວໃດ?

리한 동료들끼리 서로 위해 주니까 항상 즐겁게 일하는 편이에요.

ຂ້ອນຂ້າງມ່ວນຊື່ນ ກັບການເຮັດວຽກ ຢ່າຕະຫຼອດ ເພາະວ່າ ບັນດາເຜື່ອນຮ່ວມງານ ໃຫ້ການຊ່ວຍເຫຼືອເຊິ່ງກັນແລະກັນ.

바루 회사 분위기도 자유로운 편이에요?
 ບັນຍາກາດ ຂອງບໍລິສັດ ກໍຂ້ອນຂ້າງເປັນອິດສະຫຼະບໍ່?

리한 글썸요. 규율은 좀 엄격한데요, 윗사람들이 아랫사람을 많이 배려해 줘서 일하기는 편해요.

ບໍ່ແນ່ໃຈ, ລະບຽບການເຮັດວຽກມີຄວາມເຂັ້ມງວດແຕ່ວ່າ ຜູ້ມີຕຳແໜ່ງ ສູງກໍໃຫ້ກຽດລຽນນ້ອງ ສະນັ້ນ ການເຮັດວຽກຂ້ອນຂ້າງສະບາຍ.

바루 정말 부러워요. 그러면 훨씬 일할 맛이 나겠어요.
 ອິດສາແທ້ເດ, ຖ້າເປັນແນວນັ້ນ, ລົດຊາດການເຮັດວຽກຄືຊີວິດເລີຍ

리한 맞아요. 회사 오는 게 즐거우니까 일도 더 잘돼요.
 ຖືກຕ້ອງແລ້ວ, ເພາະວ່າ ເຂົ້າມາໃນບໍລິສັດແລ້ວ ມີຄວາມເບີກບານ ເຮັດວຽກກໍໄດ້ດີ.

끼리 ດຽວກັນ
 · 오랜만에 고향 친구들끼리 노래방에 갔어요.
 ດົນໆ ຈິ່ງໄດ້ໄປຮ້ອງ ຄຳສາອີເກະກັບໝູ່ໂທ ບ້ານດຽວກັນ.

맛이 나다 ມີຄວາມມ່ວນຊື່ນກັບ
 ມັກວຽກໃດວຽກໜຶ່ງ ຫຼື ມີຄວາມມ່ວນຊື່ນກັບວຽກນັ້ນ.
 · 수업 분위기가 좋으니까 요즘 공부할 맛이 나요.
 ເພາະວ່າ ບັນຍາກາດໃນການຮຽນດີ ສະນັ້ນ ຈິ່ງຄວາມມ່ວນຊື່ນ ກັບການຮຽນໃນຊ່ວງນີ້.
 · 가족들이 맛있게 먹어 주니까 요즘은 요리할 맛이 나네요.
 ເພາະວ່າ ໄດ້ແຕ່ງອາຫານແຊບໃຫ້ ຄອບຄົວກິນ ສະນັ້ນ ຈິ່ງມ່ວນຊື່ນ ກັບການແຕ່ງກິນຢູ່ໃນຊ່ວງນີ້.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 리한 씨의 회사 분위기가 어때요? ບັນຍາກາດ ໃນບໍລິສັດ ຂອງຣີຮັນເປັນແນວໃດ?
2. 바루 씨는 왜 리한 씨를 부러워해요? ເປັນຫຍັງ ບາຣູ ຈິ່ງອິດສາ ຣີຮັນ?

정답 1. 동료들끼리 서로 위해 주니까 즐겁게 일하는 편이에요. 2. 리한 씨의 회사 분위기가 좋아서요.



‘-는/(으)ㄴ 편이다’ ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ ເພື່ອຊີ້ບອກວ່າແທນທີ່ຈະເນັ້ນເພື່ອຊອກຫາຂໍ້ເທັດຈິງ, ໃຫ້ຊີ້ບອກວ່າມັນລວມຢູ່ ຫຼື ມີຄວາມໃກ້ຄຽງໃນດ້ານໃດໃສ່ແທນ.

동사(ຄຳກຳມະ)	형용사(ຄຳຄຸນນາມ)	
-는 편이다	자음(ພະຍັນຊະນະ) → -은 편이다	모음(ສະຫຼະ) 자음(ພະຍັນຊະນະ) ‘ㄹ’ → -ㄴ 편이다
많이 먹다 → 많이 먹는 편이다 자주 가다 → 자주 가는 편이다 잘 만들다 → 잘 만드는 편이다	좋다 → 좋은 편이다	크다 → 큰 편이다 멀다 → 먼 편이다

ສ່ວນຫຼາຍຕໍ່ໜ້າຂອງຄຳກຳມະມັກຈະມີຄຳວິເສດ ເຊັ່ນ ‘잘, 잘못, 많이, 자주’ ເຫຼົ່ານີ້ເປັນຕົ້ນ.

- 가: 비빔밥을 좋아하세요? (ເຈົ້າມັກບິບິມປັບບໍ?)
나: 네, 자주 **먹는 편이에요.** (ເຈົ້າ, ຂ້ອຍມັກ ກິນເລື້ອຍໆ.)
- 가: 지훈 씨 일하는 곳은 어때요? (ບ່ອນເຮັດວຽກຂອງຈິຮຸນເປັນແນວໃດ?)
나: 분위기가 **좋은 편이에요.** (ບັນຍາກາດຂ້ອນຂ້າງດີ.)
- 한국의 여름 날씨는 비가 오고 **더운 편이에요.** (ຢູ່ເກົາຫຼີລະດູຮ້ອນຂ້ອນຂ້າງມີຝົນ ແລະ ຮ້ອນ.)



ເຂົ້າໃຈການໃຊ້ ‘-는/(으)ㄴ 편이다’ ແລ້ວບໍ່? ຈົ່ງຕື່ມໃສ່ບົດສົນທະນາ ໃຫ້ຄົບຖ້ວນຄືດັ່ງຕົວຢ່າງ.

2. ‘-는/(으)ㄴ 편이다’를 사용해서 <보기>처럼 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-는/(으)ㄴ 편이다’ ຄືດັ່ງຕົວຢ່າງ.

보기



가: 직장 분위기가 어때요? (ບັນຍາກາດ ໃນທີ່ເຮັດວຽກ ເປັນແນວໃດ?)

나: 자유로운 편이에요. (ສະບາຍມີອິດສະຫຼະດີ.)

1)



2)



3)



4)



정답 1) 분위기가 나쁜 2) 서로 위해주는 3) 규율이 엄격한 4) 분위기가 좋은



유용한 표현 ສຳນວນທີ່ສຳຄັນ

손발이 잘 맞아요. (ເຂົ້າຂາກັນດີ.)

가: 두안 씨 팀은 항상 분위기가 좋은 것 같아요. (ທີມງານຂອງ ຕວນ, ຄືວ່າມີບັນຍາກາດດີຢູ່ເລື້ອຍໆ.)

나: 네, 팀원들끼리 **손발이 잘 맞아요.** (ແມ່ນແລ້ວ, ທີມງານດຽວກັນແຮງເຂົ້າຂາກັນດີ.)



대화 2 ບົດສົນທະນາ 2

Track 119



ຈິຣນ ກຳລັງຖາມ ຕວນ ກ່ຽວກັບເລື່ອງທີ່ຜິດຖຽງກັບ ບາຣູ, ກ່ອນອື່ນ ຈົ່ງຟັງບົດສົນທະນາສອງຄັ້ງ ແລ້ວເວົ້າຕາມຫຼັງ.

지 훈 투안 씨, 조금 전에 바루 씨하고 왜 싸운 거예요?

ຕວນ, ມື້ກື້ນີ້ເປັນຫຍັງ ຈົ່ງຜິດກັບ ບາຣູ?

투 안 별일 아니에요. 바루 씨가 제 말에 대답을 하도 안 해서 저를 무시하는 줄 알았어요. 그런데 기계 소리 때문에 못 들었다고 하더라고요.

ບໍ່ມີເລື່ອງຫຍັງ, ບາຣູ ບໍ່ຕອບຄວາມຂ້ອຍຈັກຄວາມ ຂ້ອຍເລີຍຄິດວ່າ ລາວຕັ້ງເຮັດບໍ່ສິນໃຈຂ້ອຍ ແຕ່ລາວເວົ້າວ່າ ບໍ່ໄດ້ຍິນ ຍ້ອນສຽງຈັກດັງໂຜດ.

지 훈 아, 그럼 서로 오해한 거네요. 이젠 화해했 지요?

ໂອຍ, ຄັນຊື່ນກໍເປັນການເຂົ້າໃຈຜິດກັນຊຶ່ງ, ແຕ່ດຽວນີ້ ປັບຄວາມເຂົ້າໃຈກັນແລ້ວບໍ່?

투 안 그럼요. 저도 사과했고, 바루 씨도 미안하다고 했어요.

ແນ່ນອນຢ່າແລ້ວ, ຂ້ອຍ ກໍໄດ້ຂໍໂທດແລ້ວ, ບາຣູ ກໍໄດ້ວ່າ ຂໍໂທດເຊັ່ນກັນ.

지 훈 잘했어요. 동료끼리 잘 지내야지요.

ດີແລ້ວ, ເພື່ອນຮ່ວມງານດຽວກັນ ຕ້ອງມີຄວາມປອງດອງກັນ.

하도 ສຸດງ
ໃຊ້ເນັ້ນໜັກຄຳເວົ້າ ທີ່ຮຸນແຮງ ຫຼື ຫຼວງຫຼາຍ.
· 하도 바빠서 밥 먹을 시간도 없다.
ຫຍຸ້ງສຸດງ ບໍ່ມີເວລາຮອດກິນເຂົ້າ.

-더라고요 ແທ້ໂອ
ເປັນຄຳທີ່ໃຊ້ບອກຄູ່ສົນທະນາ ກ່ຽວກັບສິ່ງທີ່ຕົນເອງ ມີປະສົບ ການມາກ່ອນ ໃນອະດີດ ແລະ ຍັງເປັນຄວາມຈິງຢູ່ໃນປະຈຸບັນ.
· 한국 음식이 참 맛있다고 하더라고요.
ອາຫານເກົາຫຼີ ແຊບແທ້ໂອ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 바루 씨는 왜 투안 씨의 말을 못 들었어요? ບາຣູ ເປັນຫຍັງ ຄິດບໍ່ໄດ້ຍິນຄຳເວົ້າ ຂອງຕວນ?
2. 투안 씨와 바루 씨는 서로 화해했어요? ຕວນກັບ ບາຣູໄດ້ປັບຄວາມເຂົ້າໃຈກັນແລ້ວບໍ່?

정답 1. 기계 소리 때문에 못 들었어요. 2. 네, 두 사람은 서로 화해했어요.

Tip 간접화법 ການເວົ້າຊ້ຳຄືນ

간접화법은 다른 사람의 말을 옮겨 말할 때 사용하는 화법으로 문장의 종결 유형에 따라서 다르게 실현된다. 옮겨 말하는 문장이 평서문일 때는 '-다고 하다'를, 명령문일 때는 '-(으)라고 하다'를, 의문문일 때는 '-냐고 하다'를, 청유문일 때는 '-자고 하다'를 사용한다.

ການເວົ້າຊ້ຳຄືນ ເປັນວິທີການເວົ້າ ໃນເວລາເອົາຄຳເວົ້າ ຂອງຄົນອື່ນມາເວົ້າຄືນ ເຊິ່ງມັນຈະແຕກຕ່າງກັບ ປະໂຫຍກເດີມຕາມຊະນິດ ຫຼື ປະເພດ ຂອງປະໂຫຍກນັ້ນ, ເວລາຈະເວົ້າປ່ຽນແທນ ປະໂຫຍກບອກເລົ່າ ຈະໃຊ້ກັບ '-다고 하다'; ປະໂຫຍກຄຳສັ່ງຈະໃຊ້ກັບ '-(으)라고 하다'; ປະໂຫຍກຄຳຖາມ ຈະໃຊ້ກັບ '-냐고 하다' ແລະ ປະໂຫຍກຊັກຊວນ ຈະໃຊ້ກັບ '-자고 하다'.



어휘 2 คำสลับ 2

동료와의 갈등 ການຂັດແຍ່ງກັບ ເພື່ອຮ່ວມງານ



ຄຳສັບ ທີ່ກ່ຽວຂ້ອງກັບ ການຄັດແຍ່ງ ກັບເພື່ອຮ່ວມງານ ໃນສະຖານທີ່ເຮັດວຽກມີແບບໃດແດ່ ພວກເຮົາ ໄປຮຽນຮູ້ນຳກັນເລີຍບໍ່?



때리다
ຕີບ



맞다
ຖືກ



욕을 하다
ປ່ອຍດ່າ



짜증을 내다
ງູດງູດ



화가 나다
ໃຈຮ້າຍ



화를 내다
ຮ້າຍ



싸움을 하다
ຕີກັນ



말다툼을 하다
ຖຽງກັນ

- 장난이 심한 동생 때문에 화가 났어요. 그래서 동생에게 화를 냈어요.


ໃຈຮ້າຍ ຍ້ອນນ້ອງຢອກຮຸນແຮງເກີນໄປ, ສະນັ້ນ ຈຶ່ງຮ້າຍໃຫ້ນ້ອງ.

- 친구끼리 서로 싸움을 하면 안 돼요. դաເປັນໝູ່ດຽວກັນ ແລ້ວຕີກັນບໍ່ໄດ້.

- 사소한 일 때문에 말다툼을 했어요. ຜິດຖຽງກັນ ຍ້ອນເລື່ອງໄຮ່ສາສະ.



오해하다
ເຂົ້າໃຈຜິດ



오해를 풀다
ປັບຄວາມເຂົ້າໃຈ



사과하다
ຂໍໂທດ



화해하다
ຄືນຕີກັນ

- 엄마는 내가 꽃병을 깬다고 오해했지만 곧 오해를 풀었어요.

ແມ່ເຂົ້າໃຈຜິດວ່າ ຂ້ອຍເຮັດໂຖດອກໄມ້ແຕກ ແຕ່ແມ່ ກໍຄົງໄດ້ເຂົ້າໃຈໃນເວລາຕໍ່ມາ.

- 친구에게 미안하다고 사과하고 우리는 서로 화해했어요.

ຂ້ອຍ ເວົ້າຂໍໂທດກັບໝູ່ ແລະ ພວກເຮົາຄືນຕີກັນແລ້ວ.



ຈຶ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 빈칸에 맞는 표현을 골라 대화를 완성하세요.

ຈຶ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການເລືອກສຳນວນທີ່ຖືກຕ້ອງ ຕື່ມໃສ່ບ່ອນຫວ່າງ.

1)

가: 둘이 왜 싸운 거예요? ເປັນຫຍັງສອງຄົນຈຶ່ງຜິດກັນ?

나: 제 잘못이에요. 제가 바로 씨 말을 _____, ຂ້ອຍຜິດເອງ, ຂ້ອຍເຂົ້າໃຈຜິດບາຣູເອງ.

① 오해했어요

② 오해를 풀었어요

2)

가: 지훈 씨하고 싸웠어요? ເຈົ້າໄດ້ຕີ ຈິຮຸນບໍ່?

나: 자꾸 저를 무시하는 것 같아서 참다가 _____.

ຄືວ່າຢາກເຮັດໃສ່ຂ້ອຍຢູ່ຕະຫຼອດ ອິດບໍ່ໄດ້ກໍໃຈຮ້າຍ.

① 화를 냈어요

② 화해했어요

정답 1) ① 2) ①



‘-다고 하다’ ມັນໃຊ້ໃນເວລາທີ່ເອົາຄຳເວົ້າຂອງຜູ້ອື່ນມາເວົ້າອີກເທື່ອໜຶ່ງ. ກໍລະນີເປັນປະໂຫຍກບອກເລົ່າແມ່ນໃຊ້ ‘-다고 하다’, ກາລະອະດີດແມ່ນໃຊ້ ‘-았/었다고 하다’, ແລະ ກາລະອະນາຄົດເຮົາໃຊ້ ‘ຄຳຄຸນນາມ/ຄຳກຳມະ -(으)ㄴ 거라고 하다’.

동사(ຄຳກຳມະ)	형용사(ຄຳຄຸນນາມ)	명사(ຄຳນາມ)	
-ㄴ/는다고 하다	-다고 하다	자음(ພະຍັນຊະນະ) → 이라고 하다	모음(ສະຫຼະ) → 라고 하다
가다 → 간다고 하다 먹다 → 먹는다고 하다	바쁘다 → 바쁘다고 하다 많다 → 많다고 하다	학생 → 학생이라고 하다 가수 → 가수라고 하다	

- 이 사람이 한국에서 가장 인기 있는 **가수라고 해요**. ເຂົາເຈົ້າເວົ້າວ່າ ຜູ້ນີ້ເປັນນັກຮ້ອງທີ່ໂດ່ງດັງທີ່ສຸດໃນເກົາຫຼີ.
- 가: 투안 씨는 이제 고향에 돌아가는 거예요? **오**는 **ຈະ**ກັບບ້ານເກີດບໍ?
나: 네, 다음 달에 고향으로 **간다고 해요**. ເຈົ້າ, ລາວເວົ້າວ່າ ລາວຈະກັບບ້ານເກີດເດືອນໜ້າ.
- 가: 요즘 공장이 좀 바빠진 것 같아요. **ຊ່ວງນີ້** ຢູ່ໂຮງງານຄືຊື່ຫຍັງຫຼາຍ.
나: 네, 주문이 늘어서 일이 좀 **많다고 해요**. ແມ່ນແລ້ວ. ໄດ້ຍິນວ່າ (ລູກຄ້າ) ສິ່ງຂອງຜິ້ມ ວຽກກໍເລີຍຫຼາຍຂຶ້ນ.



ເຂົ້າໃຈການໃຊ້ ‘-다고 하다’ ແລ້ວບໍ? ຈົ່ງຕື່ມໃສ່ປະໂຫຍກໃຫ້ຄົບຖ້ວນຄືດັ່ງຕົວຢ່າງ.


2. ‘-다고 하다’를 사용해서 <보기>처럼 대화를 완성하세요.


ຈົ່ງຕື່ມໃສ່ບົດສົນທະນາ ໃຫ້ຄົບຖ້ວນ ໂດຍການໃຊ້ ‘-다고 하다’ ຄືດັ່ງຕົວຢ່າງ.


보기




투안 씨가 수피카 씨하고 말다툼을 하다. **ຕວນ ຜິດຖຽງກັບ ສຸຝິກາ.**
투안 씨가 수피카 씨하고 말다툼을 했다고 해요.
ລາວເວົ້າວ່າ ຕວນ ກັບ ສຸຝິກາ ຜິດຖຽງກັນ.

1)  투안 씨가 이반 씨하고 화해하다

2)  수피카 씨가 투안 씨를 때리다

3)  이반 씨가 수피카 씨에게 사과하다

4)  투안 씨가 이반 씨하고 싸움을 하다

정답 1) 투안 씨가 이반 씨하고 화해했다고 해요. 2) 수피카 씨가 투안 씨를 때렸다고 해요.
 3) 이반 씨가 수피카 씨에게 사과했다고 해요. 4) 투안 씨가 이반 씨하고 싸움을 했다고 해요.



활동 **ກິດຈະກຳ**


직장 분위기에 대한 글입니다. 잘 읽고 질문에 답하세요.
ບົດເລື່ອງກ່ຽວກັບ ບັນຍາກາດໃນສະຖານທີ່ເຮັດວຽກ, ຈຶ່ງອ່ານໃຫ້ດີ ແລ້ວຕອບຄຳຖາມ.

NEWS TIMES

신바람 나는 직장 분위기 만들기

인주시가 활기찬 직장 분위기를 만들기 위해 직원들을 대상으로 다양한 행사를 마련하여 주위의 관심을 모으고 있다. 인주시는 '생일 케이크 선물하기', '동료와 함께 커피 한 잔과 같은 행사를 통해 직원들이 출근하고 싶은 직장이 되도록 노력하고 있다. 가을에는 '야구장 가기', '영화 보기' 등과 같이 많은 직원들이 함께 할 수 있는 행사를 준비하고 있다. 인주시의 김민수 시장은 직장 분위기도 이제는 윗사람이 주도하던 엄격한 분위기에서

직원들이 행복해 할 수 있는 분위기로 바뀌어야 한다고 말했다.



ການສ້າງບັນຍາກາດ ໃນສະຖານທີ່ເຮັດວຽກໃໝ່ໃຫ້ສົດຊື່ນ

ເພື່ອຈະສ້າງສະພາບແວດລ້ອມ ໃນການເຮັດວຽກໃຫ້ສົດໃສ ຢູ່ໃນເມືອງ ອິນຈຸ ໃນປະຈຸບັນ ກຳລັງເກັບລວບລວມຄວາມສົນໃຈ ໃນກິດຈະກຳຕ່າງໆ ໃຫ້ແກ່ບັນດາພະນັກງານ ເຊິ່ງກຳລັງພະຍາຍາມ ເຮັດໃຫ້ມັນກາຍເປັນສະຖານທີ່ ຕ້ອງການເຂົ້າມາ ເຮັດວຽກ ໂດຍຜ່ານກິດຈະກຳຕ່າງໆ; ເປັນຕົ້ນແມ່ນ ກິດຈະກຳການໃຫ້ຂອງຂວັນເຄັກ ວັນເກີດ ເມືອງ ອິນຈຸ; ກິດຈະກຳການ ນັ່ງກິນກາເຟຮ່ວມກັນ ຂອງພະນັກງານ. ຍັງໄດ້ກະກຽມກິດຈະກຳ ທີ່ບັນດາພະນັກງານຫຼາຍຄົນ ສາມາດເຂົ້າຮ່ວມໄດ້ ເຊັ່ນ: ໃນລະດູໃບໄມ້ຫຼົ່ນ "ໄປເບິ່ງການແຂ່ງຂັນກິລາເບສບອນ" ຫຼື ເບິ່ງໜັງເລື່ອງຕ່າງໆ ເຊິ່ງ ທ່ານ ຄົມມິນຊຸ ເຈົ້າເມືອງ ອິນຈຸ ຍັງໄດ້ເວົ້າຕື່ມວ່າ: ຕັ້ງແຕ່ນີ້ຕໍ່ໄປ ພວກເຮົາຕ້ອງປ່ຽນສະພາບແວດລ້ອມ ທີ່ບັນດາພະນັກງານ ມີແຕ່ຄວາມສຸກ ແທນທີ່ສະ ພາບແວດລ້ອມ ທີ່ມີແຕ່ຫົວໜ້າສັງການຢ່າງເຂັ້ມງວດ ຄືດັ່ງທີ່ຜ່ານມາ.


1. 다음 중 인주시의 신바람 나는 직장 문화 이벤트가 아닌 것은 무엇입니까?

ຕໍ່ໄປນີ້ ແມ່ນຫຍັງ ທີ່ບໍ່ແມ່ນກິດຈະກຳ ທາງວັດທະນະທຳ ການເຮັດວຽກໃໝ່ໆ ຂອງ ເມືອງ ອິນຈຸ?

①



②



③



④



정답 1. ③



직장 내에서의 호칭

ຊື່ນຳແໜ່ງຢູ່ໃນບ່ອນເຮັດວຽກ

회사에서는 사람들을 부를 때 직책에 '-님'을 붙이세요. 예를 들면 '사장님, 부장님, 과장님, 대리님, 주임님, 반장님' 이렇게 부르면 됩니다.

ຈິ່ງຕື່ມ '-ນັມ' ໃສ່ຕຳແໜ່ງໃນເວລາຮ້ອງຄົນຢູ່ໃນບໍລິສັດ, ຕົວຢ່າງ ການຮ້ອງຊື່ງໃນຕຳແໜ່ງຕ່າງເຊັ່ນ: ທ່ານ ຫົວໜ້າ, ທ່ານຮອງຫົວໜ້າ, ທ່ານຫົວໜ້າພະແນກ, ທ່ານຫົວໜ້າສາຂາ, ທ່ານຫົວໜ້າຈຸ, ທ່ານຫົວໜ້າຫ້ອງ.



동료나 비슷한 직급의 사람 부를 때 이름에 '씨'를 붙이세요. 예를 들면 '투안 씨', '지훈 씨' 이렇게 부르면 됩니다. '씨'를 붙일 때는 성을 붙이지 않아도 됩니다.

ເວລາຮ້ອງຊື່ຄົນເພື່ອນຮ່ວມງານທີ່ຢູ່ໃນຕຳແໜ່ງດຽວກັນໃຫ້ຕື່ມ 'ສີ' ໃສ່ຫຼັງຊື່ ຕົວຢ່າງ: ຕວນ ສີ; ຈິຮຸນ ສີ; ເວລາຕື່ມ ສີ ໃສ່ກັບຊື່ແລ້ວບໍ່ຈຳເປັນເອີ້ນຮອດນາມສະກຸນກໍາໄດ້.



그러나 직장 밖에서는 개인적으로 친한 사람에게는 '형', '누나'와 같은 호칭을 사용하여 친근함을 표기하기도 합니다.

ແຕ່ວ່າຢູ່ນອກສະຖານທີ່ບ່ອນເຮັດວຽກ ມັກຈະຮ້ອງວ່າ "ອ້າຍ" ຫຼື "ເອື້ອຍ" ກັບຄົນທີ່ສະໜິດແລະຍັງເປັນລັກສະນະທີ່ເປັນກັນເອງ ຫຼື ເປັນມິດທີ່ດີອີກດ້ວຍ.



갈등 해결 방법

서로 다르다는 것을 인정하세요. '상대가 틀려서'가 아니라 '서로 다르기' 때문이에요.
ໃຫ້ເຂົ້າໃຈວ່າ ແຕ່ລະຄົນແມ່ນແຕກຕ່າງກັນ. ບໍ່ແມ່ນຝ່າຍກົງກັນກັນຂ້າມຜິດ ແຕ່ຍ້ອນວ່າແຕ່ລະຄົນມີຄວາມແຕກຕ່າງກັນ.



이야기를 잘 들어 주세요. 상대방의 생각, 감정, 상황 등에 대해 정확히 이해하면 갈등의 원인을 찾을 수 있어요.

ຈິ່ງຟັງສົນທະນາໃຫ້ດີ, ຖ້າເຂົ້າໃຈລະອຽດກ່ຽວກັບ ສະຖານະການ, ຄວາມຮູ້ສຶກ, ຄວາມຄິດ ຂອງຄູ່ກໍລະນີ ແລ້ວຈະສາມາດຊອກຫາສາເຫດ ຂອງຄວາມຂັດແຍ້ງໄດ້.



자신의 입장 상황, 가치관 등에 대해 상대방에게 적극적으로 공개하고 정확히 알리기 위해 노력하세요.

ຈິ່ງພະຍາຍາມເຮັດໃຫ້ຝ່າຍກົງກັນຂ້າມຮູ້ ກ່ຽວກັບຄວາມສຳຄັນ ຫຼື ສະຖານະການ ຂອງຕົນອອກມາຢ່າງລະອຽດ ສຸດກົກສຸດປາຍ.



부탁이나 거절을 할 때는 '미안합니다만', '죄송합니다만' 등의 용어로 시작하는 것이 좋아요.
ເວລາຈະຂໍຮ້ອງ ຫຼື ເວລາຈະປະຕິເສດໃຫ້ໃຊ້ຄຳເວົ້າທີ່ວ່າ: ຂໍໂທດ; ຂໍໂທດດີ ຂຶ້ນຕົ້ນກ່ອນ ຈະເປັນການດີກວ່າ.



화가 나면 숫자를 1부터 10까지 세어 보세요. 화를 참지 못하면 나중에 후회하는 일이 생길 거예요.
ຖ້າຢາກຮ້າຍໃຫ້ນັບເລກ ແຕ່ 1 ເຖິງ 10 ລອງເບິ່ງ; ຖ້າອິດຮ້າຍບໍ່ໄດ້ ມັນຈະເກີດບັນຫາ ທີ່ເສຍໃຈມາພາຍຫຼັງ.





EPS-TOPIK 듣기 ພາກຝັງ EPS-TOPIK



ຄໍາຖາມຂໍ້ 1 ຫາ 2 ແມ່ນເປັນການເບິ່ງຮູບ ແລ້ວເລືອກຄໍາຕອບ ທີ່ເໝາະສົມກັບຄໍາຖາມ. ກ່ອນການຝັງ ຈົ່ງກວດກາເບິ່ງຄໍາຖາມກ່ອນ.

[1~2] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1. 이 사람은 누구입니까? ຄົນນີ້ແມ່ນໃຜ?

- ①
- ②
- ③
- ④



2. 이 사람은 지금 무엇을 하고 있습니까? ດຽວນີ້, ຄົນນີ້ ກໍາລັງເຮັດຫຍັງ?

- ①
- ②
- ③
- ④



ຄໍາຖາມຂໍ້ 3 ແລະ 4 ແມ່ນໃຫ້ເລືອກເອົາຄໍາເວົ້າຕໍ່ໄປ ທີ່ເໝາະສົມ. ສ່ວນ ຂໍ້ 5 ແມ່ນເປັນການຝັງບົດສົນທະນາ ແລ້ວເລືອກເອົາຮູບພາບ ທີ່ເໝາະສົມ. ກ່ອນການຝັງ ຈົ່ງກວດເບິ່ງເນື້ອໃນ ຄໍາຕອບອີກຄັ້ງໜຶ່ງກ່ອນ.

[3~4] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບທີ່ເໝາະສົມ.

- | | |
|---------------------|----------------------|
| 3. ① 그건 오해예요. | ② 벌써 화해했어요. |
| ③ 오해가 풀려서 다행이에요. | ④ 빨리 화해했으면 좋겠어요. |
| 4. ① 네, 규율이 좀 엄격해요. | ② 네, 서로 위해 주는 편이에요. |
| ③ 상사가 좀 무서운 편이에요. | ④ 분위기가 자유로운 편은 아니에요. |

5. 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

남자의 회사의 분위기는 어떻습니까?
ບັນຍາກາດໃນບໍລິສັດ ຂອງຜູ້ຊາຍຄົນນັ້ນ ເປັນແນວໃດ?





EPS-TOPIK ឡາກີ ພາກອ່ານ EPS-TOPIK



ຂໍ້ 1 ຫາ 2 ແມ່ນເປັນການເບິ່ງຮູບພາບ ແລ້ວເລືອກເອົາຄຳສັບ ທີ່ເໝາະສົມ. ຈົ່ງຄິດທວນຄົນເບິ່ງຄຳສັບທີ່ໄດ້ຮຽນຜ່ານມາ ແລ້ວຕອບຄຳຖາມ.

[1~2] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄຳສັບ ຫຼື ປະໂຫຍກທີ່ຖືກຕ້ອງ.



1. ① 상사 ② 부하
③ 동료 ④ 친구



- ① 때리고 있습니다.
② 사과를 하고 있습니다.
③ 말다툼을 하고 있습니다.
④ 다른 사람에게 맞고 있습니다.



ຂໍ້ 3 ແລະ 4 ແມ່ນໃຫ້ເລືອກເອົາຄຳສັບ ທີ່ເໝາະສົມ. ສ່ວນ ຂໍ້ 5 ແມ່ນອ່ານບົດເລື່ອງ ແລ້ວໃຫ້ເລືອກເອົາຄຳຕອບ ທີ່ເໝາະສົມກັບຄຳຖາມ.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3. 여: 아직도 수미 씨에게 화가 났어요? ຍັງຢາກຮ້າຍໃຫ້ ຊຸມີ ຢູ່ບໍ່?
남: 아니요, 벌써 _____ . ບໍ່, ຄືນດີກັນແລ້ວ.

- ① 오해했어요 ② 화해했어요 ③ 짜증을 냈어요 ④ 싸움을 했어요

4. 남: 수미 씨 직장은 규율이 엄격한 편이에요? ຊຸມີ, ລະບຽບຂອງບ່ອນເຮັດວຽກ ຂ້ອນຂ້າງເຂັ້ມງວດບໍ່?
여: 아니요, 좀 _____ . 그래서 출퇴근 시간이 따로 없어요.
ບໍ່, ຂ້ອນຂ້າງເປັນອິດສະຫຼະ, ດັ່ງນັ້ນ ຈິ່ງບໍ່ມີການກຳນົດເວລາເຂົ້າວຽກ-ເລີກວຽກໄວ້ເລີຍ.

- ① 나빠요 ② 엄격해요 ③ 위해줘요 ④ 자유로워요

5. 다음 질문에 답하십시오. ຈົ່ງຕອບຄຳຖາມຕໍ່ໄປນີ້.

좋은 직장 분위기를 만들기 위해서는 모든 사람의 노력이 필요합니다. 직장에서는 서로에게 웃는 얼굴로 이야기하는 게 좋습니다. 그리고 서로를 배려하는 마음을 갖는다면 화내는 일이 없어질 것입니다. _____ ① _____ 전에 상대방의 마음을 한 번 더 생각하는 것도 즐거운 직장을 만드는 방법입니다.

ເພື່ອເປັນການສ້າງບັນຍາກາດ ໃນສະຖານທີ່ການຮັດວຽກ ໃຫ້ດີຂຶ້ນ ທຸກຄົນຈິ່ງຈຳເປັນຕ້ອງໄດ້ ມີຄວາມພະຍາຍາມ, ການໂອ້ລົມກັນ ໃນບ່ອນເຮັດວຽກ ດ້ວຍໃບໜ້າທີ່ຍິ້ມແຍ້ມແຈ່ມໃສ່ ແມ່ນຈະດີຫຼາຍ; ຖ້າທຸກຄົນມີຈິດໃຈທີ່ໃຫ້ກຽດ ເຊິ່ງກັນແລະກັນແລ້ວ ຈະບໍ່ມີເລື່ອງທີ່ຈະຢາກຮ້າຍເກີດຂຶ້ນໄດ້ ① ກ່ອນທີ່ຈະຮ້າຍຕ້ອງຄິດເຖິງ ຈິດໃຈຂອງຝ່າຍກົງກັນ ຂ້າມຕື່ມກ່ອນ ສິ່ງຕ່າງໆເຫຼົ່ານັ້ນ ເປັນວິທີທີ່ຈະສ້າງບັນຍາກາດມ່ວນຊື່ນ ໃນບ່ອນເຮັດວຽກນັ້ນເອງ.

①에 들어갈 알맞은 말을 고르십시오. ຈົ່ງເລືອກເອົາຄຳທີ່ຖືກຕ້ອງ ຕື່ມໃສ່ບ່ອນຫວ່າງ ①.

- ① 웃기 ② 화내기 ③ 배려하기 ④ 오해하기

정답 1. ① 2. ③ 3. ② 4. ④ 5. ②

학습 안내

คำแนะนำ ในການຮຽນ

- **จุดประสงค์ในการเรียน** ການປະກາດກ່ຽວກັບ ວັນເວລາງານລ້ຽງທ້ອງການ, ການນຳສະເໜີພະນັກງານໃໝ່
- **ไวยากรณ์** - 자고 하다, -(으)라고 하다
- **คำศัพท์ และ สำนวนคำพูด** ງານລ້ຽງທ້ອງການ, ການປະຊຸມ ຢູ່ບ່ອນເຮັດວຽກ
- **ຂໍ້ມູນກ່ຽວກັບວັດທະນາທຳ** ວັດທະນາທຳງານລ້ຽງທ້ອງການຂອງເກົາຫຼີ

대화 1 비드린대화 1



ຫົວໜ້າໂຮງງານ ກຳລັງປະກາດກ່ຽວກັບວັນເວລາງານລ້ຽງ ຂອງບໍລິສັດ ໃຫ້ກັບບັນດາພະນັກງານ. ກ່ອນອື່ນ ຈົ່ງຝັງບິດສິນທະນາ ກ່ອນສອງຄັ້ງ ແລ້ວເວົ້າຕາມ.

공장장 여러분, 이번 주 금요일 저녁에 **회식하자고 한 거** 모두 기억하시지요? 한 명도 **빠짐없이** 참석하는 겁니다!

ສະບາຍດີທຸກຄົນ, ໃນວັນສຸກຂອງອາທິດນີ້ ຕອນແລງ ຈະມີງານລ້ຽງ ຂອງບໍລິສັດ ທຸກຄົນຍັງຈຶ່ງແມ່ນບໍ່? ພວກເຮົາ ຄວນເຂົ້າຮ່ວມໝົດທຸກຄົນ.

모니카 설마 오늘도 삼겹살은 아니지요? ມີນີ້ກໍແມ່ນບຶງຊິ້ນສາມຊັ້ນ ອີກແມ່ນບໍ່?

공장장 다들 좋아하는 것 같아서 이번에도 삼겹살집으로 정했는데, 별로예요?

ຍ້ອນທຸກໆຄົນມັກ ເທື່ອນີ້ ກໍໄດ້ເລືອກເອົາ ຮ້ານບາບີຄົວຊິ້ນສາມຊັ້ນ, ບໍ່ມີໃຜຕີທີ່ບໍ່ມັກ?

모니카 아니요, 그런 건 아니에요. 대신 2차는 치킨 먹으러 가요. 날도 더운데 시원한 맥주에 치킨 좋잖아요.

ບໍ່, ບໍ່ແມ່ນແນວນັ້ນ. ຮອບທີສອງ ແມ່ນໄປກິນໄກ່ແທນເອົາ. ອາກາດ ຮ້ອນແນວນີ້ ກິນເບຍເຢັນໆກັບຊິ້ນໄກ່ ແມ່ນດີບໍ່ແມ່ນຫວາ.

공장장 당연하지요. 좋습니다. 그럼 1차는 삼겹살, 2차는 치맥입니다. 오늘 **배 터지게 먹어** 봅시다.

ແນ່ນອນວ່າ ມັນດີ. ສະນັ້ນ ຮອບທີ 1 ແມ່ນກິນຊິ້ນສາມຊັ້ນ. ຮອບທີ 2 ແມ່ນກິນຊິ້ນໄກ່ແກ້ມເບຍ. ມີນີ້ ຈົ່ງກິນໃຫ້ອື່ມໆເນາະ.

모니카 네, **모처럼** 포식하겠네요.

ເຈົ້າ, ຈະກິນໃຫ້ຫຼາຍໆ ພາຍຫຼັງທີ່ລໍຖ້າມາດົນ.

빠짐없이
ບໍ່ມີຂໍ້ຍົກເວັ້ນ, ທັງໝົດ.
· 여행에 가져갈 준비물을 빠짐없이 챙겼다.
ຂ້ອຍ ໄດ້ກະກຽມມ້ຽນເຄື່ອງ ສຳລັບ ການທ່ອງທ່ຽວທັງໝົດ ແລ້ວ.

모처럼
ເປັນຄັ້ງທຳອິດ ພາຍຫຼັງທີ່ຖ້າມາດົນ.
· 모처럼 가족과 외식을 하려고 해요.
ເປັນເທື່ອທຳອິດທີ່ຈະໄດ້ໄປກິນເຂົ້າຢູ່ນອກບ້ານກັບຄອບຄົວ.

배 터지게 먹다
ກິນໃຫ້ອື່ມໆ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이번 주 금요일에 어디에서 회식을 해요? ໃນວັນສຸກ ອາທິດນີ້ ຈະມີງານລ້ຽງທ້ອງການຢູ່ໃສ?
2. 회식 2차는 무엇을 먹으러 가요? ໃນຮອບທີ 2 ຂອງງານລ້ຽງ ຈະໄປກິນຫຍັງ?

정답 1. 삼겹살집에서 회식을 해요. 2. 맥주에 치킨을 먹으러 가요.



어휘 1 คำสับ 1

회식 ງານລ້ຽງຫ້ອງການ



ງານລ້ຽງຫ້ອງການ ຫຼື ງານລ້ຽງບໍລິສັດໝາຍຄວາມວ່າ ອອກໄປຮັບປະທານອາຫານ ແລະ ດື່ມເຫຼົ້າກັບ ເພື່ອນຮ່ວມງານ. ສະນັ້ນ ພວກເຮົາໄປຮຽນຮູ້ກ່ຽວກັບ ງານລ້ຽງຫ້ອງການ ແລະ ຄຳສັບທີ່ກ່ຽວຂ້ອງນຳ ກັນລອງເບິ່ງບໍ?



회식을 하다
ຈັດງານລ້ຽງຫ້ອງການ



참석하다
ເຂົ້າຮ່ວມ



빠지다
ບໍ່ເຂົ້າຮ່ວມ



한턱내다
ດູ່ແລ (ການຢູ່ກິນ), ຈ່າຍໃຫ້.



한잔하다
ດື່ມ



2차에 가다
ໄປຕໍ່ຮອບ 2



술을 받다
ຮັບການເຍັນເຫຼົ້າ



건배하다
ຕຸບຈອກ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 대화를 읽고 맞는 그림을 <보기>에서 고르세요.

ຈົ່ງອ່ານບົດສົນທະນາ ແລ້ວເລືອກເອົາຮູບພາບຈາກ < ກອບ > ທີ່ຖືກຕ້ອງກັບບົດສົນທະນານັ້ນ.

보기

가: 리한 씨, 오늘 보너스 받았다면서요?
ຮິ້ນ ໄດ້ຍິນວ່າ ມື້ນີ້ໄດ້ຮັບໂບນັດສ໌ບໍ?

나: 네, 갑자기 부자가 된 것 같아요. 제가 오늘은
한턱낼게요.
ແມ່ນແລ້ວ. ຄ້າຍວ່າກາຍເປັນເສດຖີທັນທີເລີຍ.
ມື້ນີ້ ຂ້ອຍຈະຈ່າຍລ້ຽງເຈົ້າເດີ.



그림 ①

1) 가: 오늘 승진하신 김 부장님 축하드립니다.
나: 감사합니다. 자, 우리 다 같이 건배합시다. 그림

2) 가: 리한 씨, 제 술 한 잔 받으세요.
나: 어이쿠, 감사합니다. 그림

보기

①



②



③



④



정답 1) ② 2) ③



‘-자고 하다’ ມັນໃຊ້ໃນເວລາທີ່ເອົາຄຳເວົ້າຂອງຜູ້ອື່ນມາເວົ້າອີກເທື່ອໜຶ່ງ. ໃນປະໂຫຍກຊັກຊວນ ເຮົາໃຊ້ ‘-자고 하다’ ໂດຍບໍ່ຈຳແນກວ່າ ທາງຫຼັງຂອງຄຳກຳມະມິຕົວສະກົດ ຫຼືບໍ່.

- 가: 지훈 씨가 뭐라고 해요? (ຈີຮຸນ ເວົ້າ(ວ່າ)ຫຍັງ?)
나: 오늘 같이 **운동하자고 해요.** (ລາວຊວນວ່າ ມື້ນີ້ ໄປອອກກຳລັງກາຍນຳກັນ.)
- 가: 이번 주말에 어디로 갈까요? (ທ້າຍອາທິດນີ້(ພວກເຮົາ)ຈະໄປໃສ?)
나: 날씨가 좋으니깐 같이 등산을 **가자고 하는데요.** (ອາກາດດີ ເລີຍ(ຢາກ)ຊວນໄປປີນພູນຳກັນ.)
- 가: 오늘 퇴근하고 약속 있어요? (ມື້ນີ້ ຫຼັງເລີກການເຈົ້າມີນັດບໍ?)
나: 노이 씨가 영화를 **보자고 하는데** 같이 갈래요? (ນ້ອຍຊວນໄປເບິ່ງໜັງ, ໄປນຳກັນບໍ?)



ເຂົ້າໃຈການໃຊ້ ‘-자고 하다’ ແລ້ວບໍ? ສະນັ້ນ ຈົ່ງລອງປ່ຽນປະໂຫຍກຕໍ່ໄປນີ້ ເປັນປະໂຫຍກທາງອ້ອມ ຄືດັ່ງຕົວຢ່າງເບິ່ງ.

1. 대화를 읽고 맞는 그림을 <보기>에서 고르세요.

ຈົ່ງຕື່ມໃສ່ປະໂຫຍກໃຫ້ສົມບູນ ໂດຍການໃຊ້ ‘-자고 하다’ ຄືດັ່ງຕົວຢ່າງ.

보기



이따가 만나요.

지훈 씨가 이따가 만나자고 해요. (ຈີຮຸນ ບອກຂ້ອຍວ່າ ຈັກໜ້ອຍພົບກັບລາວ.)

1)



술을 마셔요.

지훈 씨가 _____.

2)



같이 저녁을 먹어요.

지훈 씨가 _____.

3)



다음 주에 회식을 해요.

지훈 씨가 _____.

4)



2차로 노래방에 가요.

지훈 씨가 _____.

정답 1) 술을 마시자고 해요 2) 같이 저녁을 먹자고 해요
3) 다음 주에 회식을 하자고 해요 4) 2차로 노래방에 가자고 해요



유용한 표현 **ສຳນວນທີ່ສຳຄັນ**

바람 좀 쐬고 올게요. (ຂ້ອຍຈະອອກໄປຕາກອາກາດຢູ່ຂ້າງນອກ.)

가: 어디 가요? (ໄປໃສບໍ?)

나: **바람 좀 쐬고 올게요.** (ເມື່ອນີ້ ມາກາດເຮັດຫົວ ຊຶ່ງອອກໄປຕາກອາກາດຢູ່ຂ້າງນອກ.)



대화 2 비드신ທະນາ 2

Track 122



ຫົວໜ້າໂຮງງານ ກຳລັງນຳສະເໜີ ບັນດາພະນັກງານໃໝ່. ກ່ອນອື່ນ ຈົ່ງຝັງບິດສິນທະນາ ກ່ອນສອງຄັ້ງ ແລ້ວເວົ້າຕາມ.

공장장 자, 여기 좀 잠깐 보세요. 소개할 사람이 있는데, 타타 씨예요. 다음 달부터 같이 일하게 됐어요.
ຈົ່ງມາເບິ່ງທາງນີ້ກ່ອນທກຄົນ. ຈະມີຄົນແນະນຳມາໃຫ້ຮູ້ຈັກ. ລາວຊື່ວ່າ ຕ້າຕ້າ. ເດືອນໜ້າເປັນຕົ້ນໄປ ຈະເຮັດວຽກຮ່ວມ ກັບພວກເຮົາ.

타 타 안녕하세요. 타타 이스모노입니다. 타타라고 불러주세요.
ສະບາຍດີ. ຂ້ອຍແມ່ນ ຕ້າຕ້າ ອິສໂມໂນ. ຈົ່ງເອີ້ນ ຕ້າຕ້າກໍໄດ້.

지 혼 타타 씨, 환영합니다. 공장장님, 새 식구도 **생기고**, 요즘 날씨도 좋은데 단합 대회라도 한번 **하는 게** 어떨까요?
ຍິນດີຕ້ອນຮັບ ຕ້າຕ້າ. ໃນເມື່ອພວກເຮົາຮັບສະມາຊິກໃໝ່ ແລະ ປັດຈຸບັນ ອາກາດກໍດີ ພວກເຮົາເຕົ້າລວມກັນ ເປັນແນວໃດ? ຫົວ ໜ້າ.

공장장 그럴까요? 좋아요. 다른 분들은 어떠세요?
ເອົາແນວນັ້ນບໍ່? ດີໆ. ຄົນອື່ນໆເດ ຄິດແນວໃດ?

모 두 좋습니다.
ດີຄືກັນ.

공장장 그럼, 다음 주에 일 끝나면 오랜만에 한번 뭉칩시다.
ສະນັ້ນ ອາທິດໜ້າ ຖ້າເຮັດວຽກແລ້ວ ກໍລວມກັນເທື່ອໜຶ່ງ.

-는 게 어떨까요?
ກ່ຽວກັບ.....ເປັນແນວໃດບໍ່?

ແມ່ນໃນກໍລະນີ ທີ່ເປັນການຂໍຄຳ ແນະນຳຈາກຄົນອື່ນ.

- 주말에 날씨가 좋으면 가까운 곳으로 여행을 가는 게 어떨까요?
ໃນທ້າຍອາທິດຖ້າຫາກອາ ກາດດີ ພວກເຮົາໄປທ່ຽວ ແຖວໃກ້ໆນີ້ ເປັນແນວໃດບໍ່?

생기다 ປະກົດຂຶ້ນ, ເກີດຂຶ້ນໃໝ່
ໝາຍເຖິງສິ່ງ ທີ່ເກີດຂຶ້ນໃໝ່.

- 회사 앞에 치킨집이 새로 생겼어요.
ຮ້ານປັ້ງໄກ່ ຫາກໍສ້າງຂຶ້ນໃໝ່ ຢູ່ໜ້າບໍລິສັດ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 공장장이 소개하는 사람은 누구예요? ຜູ້ທີ່ຫົວໜ້າໂຮງງານ ແນະນຳນັ້ນ ແມ່ນໃຜ?
2. 언제 단합 대회를 해요? ເມື່ອໃດ ທີ່ຈະເຕົ້າລວມໜ່ວຍງານກັນ?

정답 1. 다음 달부터 같이 일하게 될 새 직원이에요. 2. 다음 주에 일이 끝나면 해요.

Tip -아/어 달라고 하다, -아/어 주라고 하다

동사 '주다'는 목적어를 받는 대상에 따라 간접화법에서 사용되는 동사가 달라진다. 목적어를 받는 대상이 화자 자신인 경우 '-아/어 달라고 하다'를 사용한다.

ຄຳກຳມະ '주다' ແມ່ນການໃຫ້ ໂດຍອີງຕາມຈຸດປະສົງຂອງ ປະທານຂອງປະໂຫຍກ ໂດຍໃຊ້ປ່ຽນຄຳກຳມະ ໃນປະໂຫຍກ ໂດຍທາງອ້ອມ. ໃນກໍລະນີຂອງ '-아/어 달라고 하다' ແມ່ນປະທານ ຂອງປະໂຫຍກກະທຳ ໂດຍອີງຈຸດປະສົງ ຂອງຕົວກຳ ປະໂຫຍກ.

- 1) 영수: 점심 좀 사주세요.
ຈົ່ງຊື້ເຂົ້າສວຍ ມາໃຫ້ແດ່.
민수: 뭐라고 했어요?
영수: 점심 좀 사달라고 했어요.
2) 수지: 사장님이 이거 민수 씨에게 가져다주라고 하셨어요.
민수: 네, 고마워요.



어휘 2 คำสั 2

직장에서의 모임 ກອງປະຊຸມທ້ອງການ



ຢ່ອນເຮັດວຽກ ມີກອງປະຊຸມອັນໃດແດ່? ລອງໄປຮຽນຮູ້ກ່ຽວກັບ ກອງປະຊຸມທ້ອງການ ແລະ ຄຳສັບ ທີ່ກ່ຽວຂ້ອງເບິ່ງບໍ່?



환영하다

ຍິນດີຕ້ອນຮັບ, ຕ້ອນຮັບ



환송하다

ລາກອນ, ບອກລາ



축하하다

ສະແດງຄວາມຍິນດີ



친해지다

ໃກ້ສິດ, ເປັນໝົດ



단합대회

ການຕົ້າລວມ, ການຮ່ວມຊຸມນຸມ



등산 대회

ງານກິດຈະກຳໄຕ່ຜູ



야유회

ກິນເຂົ້າປ່າ



체육대회

ງານກິດຈະກຳກິລາ

- 신입사원을 환영하는 파티가 있어요. ມີງານລ້ຽງ ຕ້ອນຮັບພະນັກງານໃໝ່.
- 카림 씨를 환송하려고 공항에 갔어요. ໄປສະໜາມບິນ ເພື່ອອຳລາ ຄາຣິມ.
- 김부장님, 승진을 축하합니다. ຫົວໜ້າພະແນກ ຄິມ, ຂໍສະແດງຄວາມຍິນດີນຳ ທີ່ໄດ້ເລື່ອນຊັ້ນ.
- 우리는 회식 자리에서 친해지게 되었어요. ພວກເຮົາ ສະໜິດກັນຕັ້ງແຕ່ ງານລ້ຽງຂອງບໍລິສັດ.



ຈິ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림을 보고 대화를 완성하세요. ຈິ່ງເບິ່ງຮູບພາບ ແລ້ວເຮັດໃຫ້ບົດສົນທະນາຄົບຖ້ວນ.



가: 리한 씨, 승진 _____.
 1) ຣິຮັນ ສະແດງຄວາມຍິນດີນຳ ທີ່ໄດ້ເລື່ອນຕຳແໜ່ງ.
 나: 네, 감사합니다. 제,ຂອບໃຈເດີ.



가: 오늘 저녁에 회식이 있어요? ມື້ນີ້ ຕອນແລງ ມີງານລ້ຽງທ້ອງການບໍ່?
 2) ນາ: 네, 새로 온 리한 씨를 _____ 자리예요.
 ເຈົ້າ, ເປັນງານລ້ຽງຕ້ອນຮັບ ຣິຮັນ ທີ່ມາໃໝ່.



가: 어제 단합 대회 재미있었어요?
 3) ມື້ວານ ງານກິດຈະກຳຊຸມນຸມ ມ່ວນບໍ່?
 나: 네, 회사 사람들하고 회사가 아닌 곳에서 만나니까 더 _____ 것 같아요.
 ເຈົ້າ, ເປັນການພົບປະກັນ ລະຫວ່າງ ຄົນພາຍໃນບໍລິສັດ ແລະ ນອກບໍລິສັດອາດ ເຮັດໃຫ້ພວກເຮົາສະໜິດກັນ.

정답 1) 축하해요 2) 환영하는 3) 친해진



'-(으)라고 하다' ມັນໃຊ້ໃນເວລາທີ່ເອົາຄຳເວົ້າຂອງຜູ້ອື່ນມາເວົ້າອີກເທື່ອໜຶ່ງ. ໃນກໍລະນີເປັນປະໂຫຍກຄຳສັ່ງແມ່ນໃຊ້ '-(으)라고 하다'.

자음(ພະຍັນຊະນະ) → -(으)라고 하다	모음(ສະຫຼະ), 자음(ພະຍັນຊະນະ) 'ㄹ' → -라고 하다
읽다 → 읽으라고 한다	사다 → 사라고 한다 만들다 → 만들라고 한다

- 가: 공장장님이 뭐라고 하세요? **ຫົວໜ້າໂຮງງານ ລາວເວົ້າຫຍັງ?**
나: 오늘 모두 회식에 **참석하라고 하세요.** **ລາວບອກວ່າ ມື້ນີ້ໃຫ້ເຂົ້າຮ່ວມງານລ້ຽງບໍລິສັດໝົດທຸກຄົນເດີ.**
- 가: 사장님께서 아직 안 오셨네요. **ທ່ານປະທານຍັງບໍ່ທັນມາເທື່ອ.**
나: 네, 조금 늦으실 것 같아요. **우리 먼저 먹으라고 하세요.**
ແມ່ນແລ້ວ. ຄືຊິມາຊ້າໜ້ອຍໜຶ່ງ. ລາວບອກວ່າ ໃຫ້ກິນກ່ອນໂລດ.
- 가: 어렵지 않았어요? **ບໍ່ຍາກບໍ່?**
나: 조금 어려워서 **한국인 친구한테 도와 달라고 했어요.** **ຍາກໜ້ອຍໜຶ່ງ ກໍເລີຍຫາໃຫ້ໝູ່ຄົນເກົາຫຼີຊ່ວຍ.**



ເຂົ້າໃຈການໃຊ້ '-(으)라고 하다' ແລ້ວບໍ່? ຈົ່ງປຽນປະໂຫຍກຕໍ່ໄປນີ້ ເປັນປະໂຫຍກທາງອ້ອມຄືດັ່ງຕົວຢ່າງ.

2. '-(으)라고 하다'를 사용해서 <보기>처럼 문장을 완성하세요.

ຈົ່ງເຮັດໃຫ້ປະໂຫຍກສົມບູ ຄືດັ່ງຕົວຢ່າງ ໂດຍການໃຊ້ '-(으)라고 하다'.

보기



이때가 전화하세요.

지훈 씨가 이때 전화하라고 했어요.
ຈີຮຸນ ໄດ້ເວົ້າວ່າ ຈັກໜ້ອຍຈະໂທລະສັບຫາ.

1)



먼저 가세요.

지훈 씨가 _____.

2)



늦지 마세요.

지훈 씨가 _____.

3)



두꺼운 옷을 입으세요.

지훈 씨가 _____.

4)



여기에 받으세요.

지훈 씨가 _____.

정답 1) 먼저 가라고 해요 2) 늦지 말라고 해요 3) 두꺼운 옷을 입으라고 해요 4) 여기에 받으라고 해요



유용한 표현 **ສຳນວນທີ່ສຳຄັນ**

손 좀 봐야 할 것 같아요. **ຄິດວ່າ ຈະຕ້ອງໄດ້ແປງ.**

가: 에어컨을 켜도 별로 시원하지 않네요. **ເຖິງແມ່ນວ່າ ເປີດແອແລ້ວ ກໍຍັງບໍ່ເຢັນປານໃດເລີຍ.**

나: 네, **손을 좀 봐야 할 것 같아요.** **ແມ່ນແລ້ວ, ຄິດວ່າ ຈະຕ້ອງໄດ້ແປງ.**



활동 ກິດຈະກຳ

회식을 알리는 글입니다. 잘 읽고 질문에 답하세요.

ເປັນບົດເລື່ອງກ່ຽວກັບ ການແຈ້ງງານລ້ຽງທ້ອງການ. ຈົ່ງຕັ້ງໃຈອ່ານ ແລ້ວຕອບຄຳຖາມ.

〈한국 상사 회식 안내〉

ການແຈ້ງກ່ຽວກັບ ງານລ້ຽງຂອງປະທານບໍລິສັດເກົາຫຼີ

김민수 씨 승진 축하 겸 단합대회입니다.

한 사람도 빠지지 말고 참석해 주세요.

ເປັນງານໂຮມຊຸມນຸມ ເພື່ອສະແດງຄວາມຍິນດີກັບ ທ່ານ ຄົມມິນຊຸ ທີ່ໄດ້ຮັບການເລື່ອນຕຳ ແໜ່ງ. ຂໍໃຫ້ເຂົ້າຮ່ວມໝົດທຸກຄົນ ຈົ່ງຢ່າມີໃຜຂາດ.

장소: 한국 식당

ສະຖານທີ່: ຮ້ານອາຫານເກົາຫຼີ

시간: 3월 25일 (목) 오후 6시

ເວລາ: ວັນທີ 25 ເດືອນ 3 (ວັນພະຫັດ) ຕອນແລງເວລາ 6 ໂມງ.


전화번호: 02-400-5000

ເບີໂທລະສັບ: 02-400-5000


1. 동료에게 회식을 안내하는 문자를 고르세요.

ຈົ່ງເລືອກເອົາຂໍ້ຄວາມ ເພື່ອສົ່ງຂ່າວຫາ ເພື່ອນຮ່ວມງານກ່ຽວກັບ ງານລ້ຽງທ້ອງການ.


①




②



③



④



정답 1. ③



한국의 회식 문화

ວັດທະນະທຳ ງານລ້ຽງຫ້ອງການຂອງເກົາຫຼີ

회식 ງານລ້ຽງຫ້ອງການ

한국의 회식 문화는 단순히 동료들과 함께 술과 음식을 즐기는 것을 넘어 직장생활의 연장선상으로 인식되는 특별한 자리입니다.

ວັດທະນະທຳ ງານລ້ຽງຫ້ອງການ ຂອງເກົາຫຼີ ບໍ່ແມ່ນເປັນພຽງແຕ່ງານລ້ຽງ ກິນເຂົ້າ ແລະ ດື່ມເຫຼົ້າກັບບັນດາເພື່ອນຮ່ວມງານເທົ່ານັ້ນ.

회식은 한국 특유의 조직 문화로, 회사 직원들의 관계에 긍정적인 영향을 끼치는 요소로 여겨지고 있습니다.

ງານລ້ຽງຫ້ອງການ ເປັນເອກະລັກພິເສດ ທາງວັດທະນະທຳ ຂອງການເຮັດວຽກ ແລະ ມັນຍັງເປັນການສ້າງໂອກາດ ໃຫ້ສາຍພົວພັນລະຫວ່າງພະນັກງານດີຂຶ້ນ ແລະ ສະໜິດສະໜົມຫຼາຍຂຶ້ນ.



술자리 예절 ມາລະຍາດໃນການດື່ມເຫຼົ້າ

회식에 가면 보통 식사만 하는 것이 아니라 술자리도 마련됩니다. 마시는 술의 종류는 보통 소주, 맥주 혹은 한국 고유의 술인 막걸리입니다. 종교적인 문제로 술을 마시지 않는다면 이를 미리 사람들에게 알려 양해를 구하는 것이 좋습니다. 혹시 술을 마시지 않는데 잔에 받았을 경우, 그냥 내려놓지 말고 가볍게 입에 댄 후 테이블에 내려놓으면 됩니다.

ຖ້າຫາກເຈົ້າເຂົ້າຮ່ວມ ງານລ້ຽງຫ້ອງການ ປົກກະຕິແລ້ວ ຈະບໍ່ມີພຽງແຕ່ກິນອາຫານເທົ່ານັ້ນ ຍັງຈະມີການດື່ມເຫຼົ້ານຳ. ປົກກະຕິເຫຼົ່າ ທີ່ດື່ມຈະປະກອບມີ ເຫຼົ້າໂຊຈຸ, ເບຍ ແລະ ເຫຼົ້າໝັກໂຄລີ. ຖ້າຫາກຄົນໃດໜຶ່ງ ທີ່ບໍ່ສາມາດດື່ມເຫຼົ້າໄດ້ ດ້ວຍເຫດຜົນທາງສາສະໜາ ແມ່ນຕ້ອງໄດ້ແຈ້ງທາງຄົນກ່ອນໜ້ານັ້ນ ແມ່ນເປັນການດີ. ບາງຄັ້ງ ບໍ່ສາມາດດື່ມເຫຼົ້າໄດ້ ແຕ່ກໍລະນີທີ່ໄດ້ຮັບຈອກເຫຼົ້າ ກໍຂໍແນະນຳໃຫ້ຖືຈອກຕຳຈອກພໍໃຫ້ຖືກປາກແລ້ວຈຶ່ງຄ່ອຍວາງຈອກລົງກໍໄດ້.

술을 받거나 따를 때 다음과 같이 하세요.

ຈົ່ງພ້ອມກັນປະຕິບັດ ໃນເມື່ອເວລາຮັບຈອກເຫຼົ້າ ແລະ ເຍັນເຫຼົ້າ.

상사에게 술을 따를 때
ເມື່ອເຍັນເຫຼົ້າ ໃຫ້ກັບຜູ້ຕຳແໜ່ງສູງ ຫຼື
ອາວຸໂສກວ່າ



두 손으로 따릅니다.
ໃຊ້ສອງມືເຍັນ.

상사에게 술을 받을 때
ເມື່ອຮັບການເຍັນເຫຼົ້າ ຈາກຜູ້ຕຳແໜ່ງສູງ ຫຼື
ອາວຸໂສກວ່າ



두 손으로 받습니다.
ໃຊ້ສອງມື ຮັບການເຍັນເຫຼົ້າ.

상사 앞에서 술을 마실 때
ເມື່ອດື່ມເຫຼົ້າຢູ່ຕໍ່ໜ້າ ຜູ້ທີ່ຕຳແໜ່ງສູງ ຫຼື
ອາວຸໂສກວ່າ



고개를 상사 반대쪽으로 돌립니다.
ແມ່ນຕ້ອງຫຼັງໄປເບື້ອງກົງກັນຂ້າມ
ກັບຜູ້ທີ່ມີຕຳແໜ່ງສູງ ຫຼື ອາວຸໂສກວ່າ.



EPS-TOPIK 듣기 ພາກຝັງ EPS-TOPIK



ແຕ່ຂໍ້ 1 ຫາ 2 ແມ່ນເປັນການເບິ່ງຮູບພາບແລ້ວ ເລືອກເອົາຄໍາຕອບ ທີ່ເໝາະສົມກັບຄໍາຖາມ. ກ່ອນທີ່ຈະຝັງບົດສົນທະນາ ຈົ່ງທໍາຄວາມເຂົ້າໃຈກ່ຽວກັບຄໍາຖາມ ແລະ ຮູບເສຍກ່ອນ.

[1~2] 다음 그림을 보고 알맞은 대답을 고르십시오.
ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1. 오늘 뭐 해요? ມື້ນີ້ ເຮັດຫຍັງ?

- ①
- ②
- ③
- ④



2. 이 사람은 지금 무엇을 하고 있습니까?
ບຸກຄົນດັ່ງກ່າວນີ້ ດຽວນີ້ກໍາລັງເຮັດຫຍັງ?

- ①
- ②
- ③
- ④



ຂໍ້ 3 ແລະ 4 ແມ່ນເປັນການເລືອກເອົາສໍານວນ ທີ່ເໝາະສົມເຊື່ອມຕໍ່ໃສ່ກັນ. ສໍາລັບ ຂໍ້ 5 ແມ່ນເປັນການຝັງບົດສົນທະນາ ແລ້ວເລືອກເອົາຮູບພາບ ທີ່ເໝາະສົມກັບບົດສົນທະນານັ້ນ. ກ່ອນການຝັງບົດສົນທະນາ ຈົ່ງກວດກາຮູບພາບ ແລະ ເນື້ອໃນຂອງຄໍາຕອບໃຫ້ດີກ່ອນ.

[3~4] 질문을 듣고 알맞은 대답을 고르십시오.
ຈົ່ງຝັງຄໍາຖາມ ແລ້ວເລືອກຄໍາຕອບທີ່ເໝາະສົມ.

- | | |
|---|---|
| <p>3. ① 아니요, 모두 참석하라고 했어요.
③ 아니요, 이제 2차에 간다고 했어요.</p> | <p>② 네, 회식을 할 거라고 했어요.
④ 네, 민수 씨가 한턱낸다고 했어요.</p> |
| <p>4. ① 네, 그래서 오늘 환송회를 할 거예요.
③ 네, 그래서 오늘 환영 파티를 할 거예요.</p> | <p>② 네, 그래서 오늘 체육대회를 해요.
④ 네, 그래서 오늘 생일 파티를 해요.</p> |

5. 이야기를 듣고 질문에 알맞은 대답을 고르십시오.
ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

두 사람은 무엇에 대해서 이야기하고 있습니까? ທັງສອງຄົນນີ້ ແມ່ນກໍາລັງສົນທະນາກັນ ກ່ຽວກັບເລື່ອງຫຍັງ?





📖 듣기 대본 ເນື້ອໃນບົດຝັງ

1. ① 남: 등산을 해요. ໄຕ່ຝູ່.
 ② 남: 2차에 가요. ໄປຕໍ່ຮອບສອງ.
 ③ 남: 회식을 해요. ເຮັດງານລ້ຽງຫ້ອງການ.
 ④ 남: 수영을 해요. ລອຍນ້ຳ.
2. ① 여: 술을 마시고 있습니다. ກຳລັງດື່ມເຫຼົ້າ.
 ② 여: 2차에 가고 있습니다. ກຳລັງໄປຕໍ່ຮອບສອງ.
 ③ 여: 건배를 하고 있습니다. ກຳລັງຕຳຈອກ.
 ④ 여: 노래를 부르고 있습니다. ກຳລັງຮ້ອງເພງ.
3. 남: 회식이 끝난 거예요? ງານລ້ຽງຫ້ອງການ ສິ້ນສຸດແລ້ວບໍ່?
4. 여: 오늘 새로운 직원이 왔다고 들었어요. ມື້ນີ້ໄດ້ຍິນວ່າ ມີພະນັກງານໃໝ່ມາ.
5. 남: 어제 단합대회는 어땠어요? ມື້ວານ ການຕົ້າລວມເປັນແນວໃດ?
 여: 좋았어요. 동료들과 같이 얘기를 많이 했어요. ດີ. ໄດ້ມີໂອກາດຫຼາຍລົມກັບ ບັນດາເພື່ອນຮ່ວມງານ.
 남: 동료들과 많이 친해졌을 것 같아요. ຄືຊິໄດ້ໃກ້ສິດ ກັບບັນດາເພື່ອນຮ່ວມຫຼາຍເນາະ.

정답 1. ① 2. ③ 3. ③ 4. ③ 5. ④

확장 연습 ບົດເຝິກຫັດເພີ່ມເຕີມ

L-39

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 남자는 내일 무엇을 하려고 합니까? ຜູ້ຊາຍຄົນນັ້ນ ມື້ອື່ນ ມີແຜນຈະເຮັດຫຍັງບໍ່?
 ① 한턱내려고 합니다. ② 야근을 하려고 합니다.
 ③ 작업을 끝내려고 합니다. ④ 동료를 축하해 주려고 합니다.

📖 확장 연습 듣기 대본 ເນື້ອໃນບົດຝັງ ບົດເຝິກຫັດເພີ່ມເຕີມ

1. 여: 바트 씨, 대리로 승진한 거 축하해요. ບັດ ຂໍສະແດງຄວາມຍິນດີນຳ ທີ່ໄດ້ເລື່ອນຕຳແໜ່ງເປັນຮອງຫົວໜ້າ.
 남: 고마워요. 이게 모두 여러분이 도와준 덕분이예요. ນາຍົກ ກໍແມ່ນຍ້ອນການຊ່ວຍເຫຼືອຂອງໝົດທຸກຄົນ. ມື້ອື່ນ ຈະລ້ຽງໝົດທຸກຄົນ ຈົ່ງໄປກິນອາຫານແນວແຊບໆ ນຳກັນ.
 여: 와, 정말요? 내일은 야근이 없으니까 작업 끝나면 바로 퇴근할 수 있어요.
 오! ແມ່ນແທ້ບໍ່? ເນື້ອງຈາກມື້ອື່ນ ບໍ່ໄດ້ເຮັດວຽກພາກກາງຄືນ ຫຼັງຈາກວຽກສຳເລັດແລ້ວ ສາມາດເລີກວຽກໄດ້ເລີຍ.

정답 1. ①



EPS-TOPIK 읽기 ພາກອ່ານ EPS-TOPIK



ຂໍ້ 1 ຫາ 2 ແມ່ນເບິ່ງຮູບ ແລ້ວໃຫ້ຄວາມໝາຍວ່າແມ່ນຫຍັງ. ຈົ່ງຄິດທົບທວນບັນດາຄຳສັບ ທີ່ຮຽນມາ ເພື່ອແກ້ໄຂບັນຫາເຫຼົ່ານີ້.

[1~2] 다음 그림을 보고 맞는 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

1.



- ① 회식입니다.
- ② 등산입니다.
- ③ 소풍입니다.
- ④ 체육대회입니다.

2.



- ① 환영하는 자리예요.
- ② 환송하는 자리예요.
- ③ 축하하는 자리예요.
- ④ 친해지는 자리예요.



ສຳລັບຂໍ້ 3 ແລະ 4 ເປັນການເລືອກເອົາຄຳສັບທີ່ຖືກຕ້ອງ. ສຳລັບຂໍ້ 5 ແມ່ນເປັນການຊອກຫາຫົວຂໍ້ຂອງບົດເລື່ອງ. ຈົ່ງຄິດທົບທວນກ່ຽວກັບບັນດາຄຳສັບ ແລະ ໄວຍາກອນທີ່ຮຽນຜ່ານມາ ເພື່ອແກ້ໄຂບັນຫາເຫຼົ່ານີ້.

[3~4] 빈칸에 들어갈 가장 알맞은 것을 고르십시오.

ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

가: 오늘 회식을 한다고 해요? ได้ยินว่า มั๊น ເຮັດງານລ້ຽງຫ້ອງການບໍ?

나: 네, 한사람도 빠짐없이 _____ 했어요. ເຈົ້າ. ບໍ່ມີໃຜຂາດ, ໄດ້ເຂົ້າຮ່ວມໝົດທຸກຄົນ.

- ① 빠지라고
- ② 마시라고
- ③ 참석하라고
- ④ 축하하라고

4.

가: 리한 씨가 이제 고향으로 돌아간다고 해요. ᄇᆞᆫ ຄືໄດ້ຍິນວ່າ ຫາກັບມາແຕ່ບ້ານເກີດບໍ?

나: 그래요? 그럼 곧 _____ 파티를 해야겠네요. ແມ່ນບໍ? ສະນັ້ນ ຕ້ອງໄດ້ເຮັດງານລ້ຽງຕ້ອນຮັບໄດ້ນີ້.

- ① 생일
- ② 승진
- ③ 환송
- ④ 환영

5. 다음 질문에 답하십시오. ຈົ່ງຕອບຄຳຖາມຕໍ່ໄປນີ້.

보통 회식이라고 하면 삼겹살을 먹고, 술을 마시는 것을 생각하기 쉽습니다. 하지만 요즘은 술자리 대신 같이 공연을 관람하거나 운동을 하면서 단합을 도모하기도 합니다. 술이 없는 회식 문화가 더 많은 직원의 참여를 유도하고 있습니다.

ປົກກະຕິແລ້ວ ຖ້າຫາກໄດ້ຍິນວ່າ ຈະມີງານລ້ຽງຫ້ອງການແລ້ວ ຈະມີແນວຄິດວ່າ ຈະຕ້ອງກິນຊີ້ນໝສາມຊັ້ນ ແລະ ດື່ມເຫຼົ້າ. ແຕ່ວ່າ ໃນປັດຈຸບັນນີ້ ແທນງານລ້ຽງ ກໍຍັງມີຝ່ອມກັນໄປເບິ່ງການສະແດງ ຫຼື ອອກກຳລັງກາຍ. ພາຍຫຼັງອອກກຳລັງກາຍ ຫຼື ເບິ່ງການສະແດງແລ້ວ ກໍຕົ້າລວມກັນ. ວັດທະນາທຳງານລ້ຽງ ທີ່ບໍ່ມີການດື່ມເຫຼົ້າ ແມ່ນຈະມີຜະນັກງານ ສົນໃຈເຂົ້າຮ່ວມຫຼາຍກວ່າ.

글의 주제로 알맞은 것은 무엇입니까? ຫົວຂໍ້ທີ່ເໝາະສົມຂອງບົດເລື່ອງ ແມ່ນຫຍັງ?

- ① 회식 문화가 바뀌고 있습니다.
- ② 보통 회식에서는 술을 마십니다.
- ③ 회식에서 공연을 보기도 합니다.
- ④ 회식에 모든 직원이 참여해야 합니다.

정답 1. ④ 2. ① 3. ③ 4. ③ 5. ①

학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ການແນະນຳ ກ່ຽວກັບການປ້ອງກັນ ການລ່ວງລະເມີດທາງເພດ, ເຂົ້າຮ່ວມການເຝິກອົບຮົມ ປ້ອງກັນການກົດຂີ່ທາງເພດ
- **ໄວຍາກອນ** - 냐고 하다, 간접화법의 축약형
- **ຄຳສັບ ແລະ ສຳນວນຄຳເວົ້າ** ການຄຸກຄາມທາງເພດ, ວິທີການປ້ອງກັນ ການຖືກຄຸກຄາມທາງເພດ
- **ຂໍ້ມູນກ່ຽວກັບວັດທະນາທຳ** ຄວາມໝາຍ ຂອງການຖືກຄຸກຄາມທາງເພດ ແລະ ການລົງໂທດ

대화 1 ບົດສົນທະນາ 1



ມິນອ ກຳລັງໃຫ້ຄຳແນະນຳກ່ຽວກັບ ການປະພຶດຂອງ ຄານ ຢູ່. ທັງສອງຄົນກຳລັງລົມຫຍັງກັນ, ກ່ອນອື່ນ ຈິ່ງຟັງບົດສົນທະນາ ກ່ອນສອງຄັ້ງ ແລ້ວເວົ້າຕາມ.

그러게 ຂ້ອຍ ກໍຄິດແບບນັ້ນຄືກັນ
ເປັນຄຳທີ່ໃຊ້ ໃນເວລາທີ່ສະແດງເຖິງການ
ເຫັນດີ ເຫັນພ້ອມ ກັບຄຳເວົ້າຂອງຝ່າຍ
ກົງກັນຂ້າມ.
· 가: 이 음식 맛이 좀 이상해
 ອາຫານນີ້ ລົດຊາດແປກໆ.
나: 그러게. 날씨가 더워서
 상한것 같아.
 ຂ້ອຍ ກໍຄິດແບບນັ້ນຄືກັນ.
 ເບິ່ງຄືວ່າມັນບຸດ ຍ້ອນວ່າ
 ອາກາດຮອນ.

-다면 ຖ້າຫາກວ່າ
ເປັນຄຳເວົ້າທີ່ສະແດງເຖິງ ການຄາດເດົາ ຫຼື
ການຄາດຄະເນ ສະຖານະການ ຫຼື ຄວາມ
ຈິງໃດໜຶ່ງ.
· 가: 내일 시험이 너무 걱정
 이에요.
 ຂ້ອຍ ກັງວົນນຳການເສັ້ງມື້ອື່ນຫຼາຍ.
나: 열심히 공부했다면 좋은
 결과가 있을 거예요.
 ຖ້າຫາກວ່າ ໄດ້ຕັ້ງໃຈຮຽນແລ້ວ,
 ຜົນກໍຈະອອກມາດີຢູ່ດອກ.

민 우 칸, 아까 지은 씨 표정이 많이 안 좋더라.
 ຄານ, ມື້ກໍ່ ສີໜ້າຂອງ ຈິອິນ ແມ່ນເບິ່ງບໍ່ດີເລີຍໃດ້ທັນ.

칸 **그러게** 말이야. 친하다고 생각해서 한 애긴데 지은 씨가
 화를 내서 나도 깜짝 놀랐어.
 ຂ້ອຍກໍຄິດແບບນັ້ນແຫຼະ. ຍ້ອນຄິດວ່າສະໜິດກັນ ກໍເລີຍເວົ້າແບບນັ້ນໄປ ແຕ່ວ່າ ຈິອິນ ກໍໃຈຮ້າຍ,
 ຂ້ອຍເອງກໍຕົກໃຈຄືກັນ.

민 우 그런데, 농담이라도 상대방이 불쾌감이나 수치심을
 느꼈다면 성희롱이 될 수 있다고 들었어.
 ເຖິງຢ່າງໃດກໍຕາມ, ຂ້ອຍໄດ້ຍິນມາວ່າ ເຖິງຈະແມ່ນການເວົ້າຫຼິ້ນກໍຕາມ, ແຕ່ຖ້າຫາກເຮັດໃຫ້ຝ່າຍ
 ກົງກັນຂ້າມຮູ້ສຶກ ບໍ່ເພິ່ງພໍໃຈ ຫຼື ຮູ້ສຶກອັບອາຍ ກໍສາມາດເປັນການຄຸກ ຄາມທາງເພດໄດ້ຄືກັນ.

칸 정말? 그런 의도는 아니었는데…….
 ແມ່ນແທ້ບໍ່? ແຕ່ວ່າຂ້ອຍບໍ່ໄດ້ເຈຕະນາແບບນັ້ນ…….

민 우 나는 칸을 잘 아니까 괜찮지만 다른 사람들은 오해할 수
 있어. 성적 농담은 아주 예민한 문제잖아.
 ຍ້ອນຂ້ອຍຮູ້ຈັກ ຄານ ດີ ກໍເລີຍບໍ່ເປັນຫຍັງ, ແຕ່ສຳລັບຄົນອື່ນ ກໍອາດຈະເຂົ້າໃຈຜິດໄດ້.
 ການເວົ້າຕະຫຼົກ ໃນທາງລາມົກ ແມ່ນເປັນເລື່ອງ ທີ່ອ່ອນໄຫວ, ບໍ່ແມ່ນບໍ່?

칸 앞으로는 정말 조심해야겠다.
 ຕໍ່ໄປ ຂ້ອຍ ຕ້ອງລະວັງໃຫ້ຫຼາຍແລ້ວ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 지은 씨는 왜 칸 씨에게 화를 냈어요? ເປັນຫຍັງ ຈິອິນ ຈິ່ງຮ້າຍ ຄານ?

정답 1. 칸 씨가 성적 농담을 했기 때문이에요.



어휘 1 คำสับ 1

성희롱 ການຄຸກຄາມທາງເພດ



ພວກເຮົາ ລອງມາເບິ່ງວ່າ ຄຳສັບທີ່ກ່ຽວກັບ ການຄຸກຄາມທາງເພດ ແມ່ນມີແນວໃດແດ່ບໍ່?



불쾌감

ຄວາມຮູ້ສຶກ ບໍ່ເພິ່ງພໍໃຈ/
ບໍ່ດີໃຈ



수치심

ຄວາມຮູ້ສຶກ ອັບອາຍ



거부감

ຄວາມຮູ້ສຶກ ປະຕິເສດ/
ຄວາມຮູ້ສຶກບໍ່ມັກ



성적 농담

ການເວົ້າຕະຫຼົກ
ໃນທາງລາມົກ



신체 접촉

ການຈັບເນື້ອ ຕ່ອງໂຕ



음담패설

ການສະແດງຄວາມຄິດເຫັນ
ແບບລາມົກ



음란물

ສື່ລາມົກອະນາຈານ



동영상

ວິດີໂອ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.

①



•

㉠

신체 접촉

②



•

㉡

음담패설

③



•

㉢

음란물

정답

①㉡ ②㉢ ③㉠



ມັນໃຊ້ໃນເວລາທີ່ເອົາຄໍາເວົ້າຂອງຜູ້ອື່ນມາເວົ້າອີກເທື່ອໜຶ່ງ. ໃນກໍລະນີເປັນປະໂຫຍກຄໍາຖາມແມ່ນໃຊ້ ‘-냐고 하다’.

동사(ຄຳກຳມະ)	형용사(ຄຳຄຸນນາມ)	명사(ຄຳນາມ)
-느냐고 하다	자음(ພະຍັນຊະນະ) → -으냐고 하다 모음(ສະຫຼະ) → -냐고 하다	자음(ພະຍັນຊະນະ) → 이냐고 하다 모음(ສະຫຼະ) → 냐고 하다
오다 → 오느냐고 하다 먹다 → 먹느냐고 하다	좋다 → 좋으냐고 하다 바쁘다 → 바쁘냐고 하다	학생 → 학생이냐고 하다 친구 → 친구냐고 하다

- 리한 씨가 나한테 몇 시에 회사에 **오느냐고 했어요**. **ລິຮັນ**ໄດ້ຖາມຂ້ອຍວ່າ **ຈະມາບໍລິສັດຈັກໂມງ?**
- 민우 씨가 칸 씨에게 왜 기분이 **좋으냐고 했어요**. **ມິນອຸ**ໄດ້ຖາມ ທ້າວ ຄັນວ່າ **ເປັນຫຍັງ ຄືອາລົມດີແທ້?**
- 가: **회식은 재미있었어요?** ງານລ້ຽງບໍລິສັດມ່ວນບໍ່?
나: 네, 그런데 노이 씨 어디 **갔느냐고 하는** 사람들이 많았어요.
ມ່ວນ, ແຕ່ວ່າ ຜູ້ໃດກໍຖາມວ່າ **ນ້ອຍ(ໄດ້)ໄປໃສ?**
- 가: 어제 회식 때 기분 나빴지요? ຕອນງານລ້ຽງບໍລິສັດມື້ວານນີ້, ເຈົ້າອາລົມບໍ່ດີບໍ່?
나: 네, 그 일을 친구에게 이야기했는데, 성희롱이 **아니냐고 하던데요**.
ແມ່ນແລ້ວ, ຂ້ອຍອາລົມບໍ່ດີ. ຂ້ອຍເວົ້າເລື່ອງນັ້ນສູ່ລາວຝັງ, ລາວກໍ (ໄດ້) ຖາມຂ້ອຍວ່າ **ບໍ່ແມ່ນເວົ້າເລື່ອງລາມົກບໍ່?**

ໃນພາສາເວົ້າແມ່ນມັກຈະໃຊ້ ‘-느냐고’, ‘-냐고’.



ເຂົ້າໃຈການໃຊ້ ‘-냐고 하다’ ແລ້ວບໍ່? ສະນັ້ນ, ຈົ່ງປຸງປະໂຫຍກໃຫ້ການເປັນປະໂຫຍກລາຍງານ ຄືດັ່ງຕົວຢ່າງ.

2. ‘-냐고 하다’를 사용해서 <보기>처럼 문장을 완성하세요.

ຈົ່ງຕື່ມໃສ່ປະໂຫຍກໃຫ້ຄົບຖ້ວນ ຄືດັ່ງຕົວຢ່າງ ໂດຍການໃຊ້ ‘-냐고 하다’.

보기



거부감이 들었어요?

상담센터에서 거부감이 들었느냐고 물어봤어요.
ສູນໃຫ້ຄຳປຶກສາໄດ້ຖາມຂ້ອຍວ່າ ຂ້ອຍໄດ້ມີຄວາມຮູ້ສຶກບໍ່ມັກຫຍັງບໍ່.

1)



불쾌감을 느꼈어요?

상담센터에서 _____.

2)



음담패설을 자주 해요?

상담센터에서 _____.

3)



성적 농담을 했어요?

상담센터에서 _____.

4)



사무실에서 음란물을 봐요?

상담센터에서 _____.

정답

- 1) 불쾌감을 느꼈느냐고 물어봤어요
- 2) 음담패설을 자주 하느냐고 물어봤어요
- 3) 성적 농담을 했느냐고 물어봤어요
- 4) 사무실에서 음란물을 보느냐고 물어봤어요



ຜູ້ບັນຍາຍກຳລັງເວົ້າກ່ຽວກັບ ການຄຸກຄາມທາງເພດ ແລະ ຄວາມຮຸນແຮງທາງເພດ ທີ່ເກີດຂຶ້ນຢູ່ໃນບ່ອນເຮັດວຽກ. ພວກເຂົາກຳລັງເວົ້າກ່ຽວກັບຫຍັງ, ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

강연자 직장 내에는 발생하는 성희롱은 대부분 직장 동료를 가족처럼 대하는 태도에서 시작합니다. 이러한 관계 속에서 너무 편하게 이야기를 **하거나** 신체 접촉을 하게 되면, 이것이 성범죄로 이어지는 경우가 많죠. 그리고 상대방의 행동 때문에 불쾌한 감정이 생겼을 때는 이것을 분명하게 표현해야 합니다. 또한 성희롱이나 성폭력을 당했을 때는 사건을 정확하게 기록해 두고 증거를 확보하는 게 좋습니다. 우리 모두가 성범죄의 피해자도, 가해자도 될 수 있다는 사실, 반드시 **기억하시기 바랍니다.**

-거나 ຫຼື ແມ່ນສະແດງເຖິງການສາມາດ ທີ່ຈະ ເລືອກລະຫວ່າງ ສິ່ງທີ່ເວົ້າຢູ່ທາງໜ້າ ຫຼື ທາງຫຼັງໄດ້.
· 주말에 시간이 있으면 책을 읽거나 영화를 봅니다.
 在周末的时候，如果有时间的话，我会看书或者看电影。
 我会看一会儿书，或者看一会儿电影。

-기 바라다 -ຫວັງວ່າ
ໃຊ້ໃນເວລາ ທີ່ຄາດຫວັງວ່າສິ່ງ ໃດສິ່ງໜຶ່ງ ຈະເປັນໄປຕາມທີ່ຄິດ ຫຼື ຫວັງໄວ້.
· 올해에는 꼭 취직하기를 바랍니다.
 今年一定要找到工作。
 今年一定要找到工作。

ຜູ້ບັນຍາຍ: ໂດຍສ່ວນຫຼາຍ ການຄຸກຄາມທາງເພດ ທີ່ເກີດຂຶ້ນຢູ່ໃນບ່ອນເຮັດວຽກ ແມ່ນເລີ່ມມາຈາກ ແນວຄວາມຄິດ ທີ່ວ່າເພື່ອນຮ່ວມງານ ແມ່ນຄືກັບຄອບຄົວ. ໃນການພົວພັນແບບນີ້ເຮັດໃຫ້ມີການເວົ້າຈາກທີ່ເປັນກັນເອງ ຫຼື ມີການຈັບເນື້ອຕ້ອງໂຕທີ່ກາຍເປັນຄວາມຜິດຖານການລະເມີດທາງເພດ ໃນຫຼາຍກໍລະນີ ແລະ ໃນເວລາທີ່ ການປະພຶດຂອງຝ່າຍ ກົງກັນຂ້າມ ເຮັດໃຫ້ເກີດຄວາມບໍ່ເພິ່ງພໍໃຈ ແມ່ນຕ້ອງເວົ້າ ອອກມາໃຫ້ຊັດເຈນ. ນອກຈາກນີ້, ໃນເວລາທີ່ຖືກຄຸກຄາມທາງເພດ ແລະ ໄດ້ຮັບຄວາມຮຸນແຮງທາງເພດ, ຕ້ອງມີການບັນທຶກເຫດການ ໄວ້ຢ່າງແນ່ນອນ ແລະ ເກັບຫຼັກ ຖານໄວ້ແມ່ນຈະເປັນການດີ. ຂ້າພະເຈົ້າກໍຫວັງວ່າ ທ່ານຄົນ ຈະຈື່ໄວ້ວ່າ ພວກເຮົາທ່ານຄົນສາມາດເປັນທັງຜູ້ກະທຳ ແລະ ຜູ້ຖືກກະທຳ ໃນການລ່ວງລະເມີດທາງເພດໄດ້.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 강연자는 무엇에 대해 이야기하고 있어요? ຜູ້ບັນຍາຍແມ່ນກຳລັງເວົ້າກ່ຽວກັບຫຍັງ?
2. 성희롱이나 성폭력을 당했을 때는 어떻게 하면 좋을까요?
 在什么时候被性骚扰或性暴力侵害时，应该怎么做才好?
 在什么时候被性骚扰或性暴力侵害时，应该怎么做才好?

정답 1. 직장 내에서 발생하는 성범죄에 대해 이야기하고 있어요. 2. 사건을 정확하게 기록해 두고 증거를 확보하는 게 좋아요.



ເຮົາລອງມາເບິ່ງວ່າສ່ຳນວນ ທີ່ກ່ຽວກັບວິທີການປ້ອງກັນ ການຖືກຄຸກຄາມທາງເພດ ມີຫຍັງແດ່?



성범죄
ການລະເມີດທາງເພດ



가해자
ຜູ້ກະທຳ/ໃຈດ



피해자
ຜູ້ຖືກກະທຳ/ຈຳເລີຍ



증거
ຫຼັກຖານ



증인
ພະຍານ



의사를 표현하다
ການສະແດງ ເຈດຈຳນົງ ຫຼື
ທັດສະນະຄະຕິ



신고하다
ລາຍງານ, ແຈ້ງ



강요하다
ບັງຄັບ



요구하다
ຮ້ອງຂໍ/ຮຽກຮ້ອງ



불이익을 주다
ເຮັດໃຫ້ເສຍປະໂຫຍດ

- 원하지 않는 일에는 분명하게 의사를 표현하세요.
ກະລຸນາສະແດງເຈດຈຳນົງ ຫຼື ທັດສະນະຄະຕິ ຢ່າງຊັດເຈນ ຕໍ່ສິ່ງທີ່ຕົນບໍ່ມັກ.
- 집에 도둑이 들어서 112에 신고했어요.
ມີໂຈນເຂົ້າບ້ານ, ຂ້ອຍເລີຍແຈ້ງໄປທີ່ເບີ 112.
- 놀기만 좋아하는 아이에게 공부하라고 강요해도 소용없어요.
ການບັງຄັບໃຫ້ເດັກ ທີ່ມັກແຕ່ການຫຼິ້ນ ໃຫ້ຮຽນຫຍັງສື່ ແມ່ນບໍ່ມີຄວາມໝາຍຫຍັງ.
- 일하다가 사고를 당하면 회사에 보상금을 요구할 수 있어요.
ຖ້າຫາກເກີດອຸບັດຕິເຫດ ໃນຂະນະເຮັດວຽກ ແມ່ນສາມາດຮຽກຮ້ອງຄ່າເສຍຫາຍ ຈາກບໍລິສັດໄດ້.
- 승진할 때 외국인이라고 해서 불이익을 주면 안 돼요.
ໃນເວລາ ທີ່ເລື່ອນຕຳແໜ່ງ ເຖິງວ່າເປັນຄົນຕ່າງດ້າວ ກໍຕ້ອງໄດ້ຮັບຜົນປະໂຫຍດຄືກັນ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.



㉠

강요하다



㉡

신고하다



㉢

의사를 표현하다

정답 ①㉢ ②㉡ ③㉠



ຮູບແບບການຫຍໍ້ປະໂຫຍກອ້ອມ, ປະໂຫຍກອ້ອມແມ່ນປະໂຫຍກທີ່ຜູ້ເວົ້າເອົາຄຳເວົ້າຂອງຜູ້ອື່ນມາເວົ້າອີກເທື່ອໜຶ່ງໃນຮູບແບບປະໂຫຍກຕ່າງໆ ຄື ‘-다고 하다’, ‘-(으)라고 하다’, ‘-자고 하다’, ‘-냐고 하다’ ເຊິ່ງຄຳຫຍໍ້ຂອງແຕ່ລະຮູບປະໂຫຍກແມ່ນ ‘-대요’, ‘-(으)래요’, ‘-재요’, ‘-내요’.


- 가: 오늘 저녁에 모두 다 **참석한대요?** ມື້ນີ້ຕອນແລງ ທຸກຄົນບອກວ່າ ຈະເຂົ້າຮ່ວມໝົດບໍ່?
나: 김 과장님은 일이 있어서 못 **오신대요.** ຫົວໜ້າຄົມເວົ້າວ່າ ມີວຽກຊົມາບໍ່ໄດ້.
- 가: 수루 씨가 **뭐래요?** ຊຸລູເວົ້າວ່າແນວໃດ?
나: 상담센터에 가서 상담을 받을 **거래요.** ລາວວ່າຈະໄປປຶກສາກັບສູນບໍລິການໃຫ້ຄຳປຶກສາ.
- 가: 과장님께서 뭐라고 말씀하셨어요? ຫົວໜ້າຄົມເວົ້າວ່າແນວໃດ?
나: 이번 주말에 단합 대회를 **하재요.** ເພິ່ນຊວນເຂົ້າຮ່ວມກອງປະຊຸມໃຫຍ່ໃນທ້າຍອາທິດນີ້.
- 가: 상담센터에서 뭐라고 해요? ສູນບໍລິການໃຫ້ຄຳປຶກສາເພິ່ນວ່າແນວໃດ?
나: 증거나 증인이 **있내요.** ເພິ່ນຖາມວ່າ ມີຫຼັກຖານຜະຍານບໍ່?



ເຂົ້າໃຈການໃຊ້ ຮູບແບບຫຍໍ້ຂອງປະໂຫຍກທາງອ້ອມ(ປະໂຫຍກລາຍງານ) ແລ້ວບໍ່? ສະນັ້ນ, ຈົ່ງເຮັດໃຫ້ປະໂຫຍກຄົບຖ້ວນຄືດັ່ງຕົວຢ່າງ.

2. 간접화법 축약형을 사용해서 <보기>처럼 문장을 완성하세요.

ຈົ່ງນຳໃຊ້ ຮູບແບບຫຍໍ້ຂອງປະໂຫຍກລາຍງານ ແລ້ວເຮັດໃຫ້ປະໂຫຍກຄົບຖ້ວນຄືດັ່ງຕົວຢ່າງ.

보기  오늘 회식이 있어요. 지훈 씨가 오늘 회식이 있대요.
ເຈຣຸນ ເວົ້າວ່າ ມື້ນີ້ ຈະມີງານລ້ຽງຫ້ອງການ.

- 1)  내일 휴가를 쓸 거예요. 지훈 씨가 _____.
- 2)  같이 저녁을 먹읍시다. 지훈 씨가 _____.
- 3)  내일 좀 일찍 나오세요. 지훈 씨가 _____.
- 4)  어디서 한국어를 배웠어요? 지훈 씨가 _____.

정답 1) 내일 휴가를 쓸 거래요 2) 같이 저녁을 먹재요
3) 내일 좀 일찍 나오래요 4) 어디에서 한국어를 배웠내요



유용한 표현 **ສໍາຄັນທີ່ສໍາຄັນ**

곧 드릴게요. ຂ້ອຍຈະເອົາມາໃຫ້ດຽວນີ້.

가: 여기요. 국수 아직 안 나왔어요. **ຂໍໂທດເດີ.** ຂ້ອຍສັ່ງກຸກຊື່ງຍັງບໍ່ທັນໄດ້ເທື່ອ.

나: 죄송합니다. **곧 드릴게요.** **ຂໍໂທດເດີ. ຈະເອົາມາໃຫ້ດຽວນີ້ເລີຍ.**



활동 **활동** **ກິດຈະກຳ**

성희롱에 관한 O, X 퀴즈입니다. 잘 읽고 질문에 답하세요.

ເປັນຄຳຖາມສັ້ນ ໂດຍການໝາຍ O, X ໃສ່ສິ່ງທີ່ກ່ຽວຂ້ອງ ກັບການຄຸກຄາມທາງເພດ. ຈົ່ງອ່ານໃຫ້ດີ ແລ້ວຕອບຄຳຖາມ.

1. 맞다고 생각하면 ○, 틀리다고 생각하면 ×에 표시하세요.

ຖ້າຄິດວ່າຖືກ ໃຫ້ໝາຍ O, ຖ້າຄິດວ່າຜິດ ໃຫ້ໝາຍ X.

1) 성희롱은 개인적인 문제이므로 개인적으로 해결해야 합니다. ການຄຸກຄາມທາງເພດ ເປັນບັນຫາສ່ວນບຸກຄົນ, ສະນັ້ນ ຕ້ອງໄດ້ຮັບການແກ້ໄຂໂດຍບຸກຄົນ.	○	×
2) 가해자가 성희롱을 할 생각이 있었는지가 중요한 기준입니다. ຜູ້ກະທຳ ແມ່ນມີເຈຕະນາຄຸກຄາມທາງເພດ ຫຼືບໍ່; ນັ້ນແມ່ນເປັນພື້ນຖານທີ່ສຳຄັນ.	○	×
3) 성희롱에는 남녀를 차별하는 말과 행동도 포함됩니다. ໃນການຄຸກຄາມທາງເພດ ແມ່ນລວມເຖິງ ຄຳເວົ້າກ່ຽວກັບການແບ່ງແຍກ ຍິງ-ຊາຍ ແລະ ລວມທັງການປະພຶດ.	○	×
4) 피해자가 싫다고 이야기하지 않으면 성희롱이 아닙니다. ຖ້າຜູ້ຖືກກະທຳ ບໍ່ເວົ້າວ່າບໍ່ມັກ, ສະແດງວ່າ ບໍ່ແມ່ນການຄຸກຄາມທາງເພດ.	○	×

2. 위의 퀴즈의 답과 이에 대한 설명을 확인해 보세요.

ຈົ່ງກວດເບິ່ງ ການອະທິບາຍຄຳຕອບ ຂອງຄຳຖາມຂ້າງເທິງ.

1) ×
 性희롱은 단순한 성적 욕구에 기초한 행위가 아닙니다. 성희롱은 직장 내의 상하 관계와 관련된 행위로, 업무와 관련하여 성적인 언어나 행동 등으로 불이익을 주거나 성적 수치심을 유발하는 행위입니다. 따라서 성희롱은 더 이상 개인의 문제가 아닌 사회문제로 생각해야 합니다.
 ການຄຸກຄາມທາງເພດ ບໍ່ແມ່ນພຽງແຕ່ການການປະພຶດທີ່ສະແດງເຖິງ ຄວາມຕ້ອງການທາງເພດເທົ່ານັ້ນ. ການຄຸກຄາມທາງເພດ ແມ່ນ ການ ຜິວຜັນແບບຫົວໜ້າລຳນ້ອງ ຢູ່ບ່ອນເຮັດວຽກ ໂດຍມີການ ປະພຶດ, ໂດຍການ ໃຊ້ຄຳເວົ້າແບບລາມິກ ຫຼື ການກະທຳ ໃນເວລາທີ່ເຮັດວຽກ; ເຊິ່ງເຮັດໃຫ້ອີກຝ່າຍໜຶ່ງ ເສຍປະໂຫຍດ ຫຼື ເກີດຄວາມອັບອາຍ. ສະນັ້ນ ການຄຸກຄາມທາງເພດ ຈຶ່ງບໍ່ ແມ່ນບັນ ຫາສ່ວນຕົວ ແລະ ຕ້ອງຄິດວ່າ ນີ້ແມ່ນບັນຫາ ທາງສັງຄົມ.

2) ×
 성희롱인지 아닌지를 판단하는 기준 가운데 가장 중요한 것은 피해자가 어떤 영향을 받았는가 하는 것입니다. 성적인 농담이나 음담패설이 직장생활의 활력 소라고 생각하고 행동이나 말을 하는 것이 상대방에게 성적 수치심이나 불쾌감을 줄 수 있습니다.
 ການທີ່ຈະຕັດສິນວ່າສິ່ງນັ້ນ ແມ່ນການຄຸກຄາມທາງເພດ ຫຼື ບໍ່ນັ້ນ, ສິ່ງທີ່ສຳຄັນທີ່ສຸດ ແມ່ນການເບິ່ງວ່າ ສິ່ງນັ້ນເກີດຜົນກະທົບແນວໃດ ຕໍ່ຜູ້ຖືກກະທຳ. ການເວົ້າຕະຫຼົກ ໃນທາງລາມິກ ຫຼື ການສະແດງ ຄວາມຄິດເຫັນແບບລາມິກ ທີ່ຄິດວ່າເປັນການສ້າງບັນຍາກາດ ໃນ ເວລາເຮັດ ວຽກ ແລ້ວມີການ ເວົ້າ ຫຼື ການກະທຳແບບນັ້ນ, ມັນກໍສາມາດເຮັດໃຫ້ຜູ້ອື່ນ ຮູ້ສຶກບໍ່ມັກ ຫຼື ບໍ່ພໍໃຈກໍເປັນໄດ້.

3) ○
 남자와 여자를 차별하는 행동과 말이 상대방에게 불쾌감을 느끼게 했다면 그것도 성희롱입니다. 예를 들어 “여자들은 모를 거야.” 라든가 “남자가 뭘 알겠어?” 등의 말을 듣고 상대방이 기분 나빴다면 성희롱이 됩니다.
 ຄຳເວົ້າ ຫຼື ການກະທຳ ແບບມີການແບ່ງແຍກເພດຍິງຊາຍ ເຊິ່ງເຮັດ ໃຫ້ຜູ້ອື່ນຮູ້ສຶກບໍ່ເພິ່ງພໍໃຈ ກໍຖືວ່າ ເປັນການຄຸກຄາມທາງເພດ ເຊັ່ນດຽວກັນ. ຕົວຢ່າງ: ການເວົ້າວ່າ "ຜູ້ຍິງບໍ່ຮູ້ດ້ອກ." ຫຼື "ຜູ້ຊາຍຊື່ຮູ້ ຫຍັງ?" ແລະ ອື່ນໆ. ຖ້າວ່າ ຜູ້ທີ່ຟັງ ແລ້ວຮູ້ສຶກອາລົມບໍ່ດີ ກໍເປັນການ ຄຸກຄາມທາງເພດ.

4) ×
 피해자가 싫다고 정확하게 표현하지 않았어도 그것이 실제로 원하지 않는 행동이었다는 것을 피해자의 말이나 상황을 보고 판단할 수 있습니다. 따라서 명시적인 거부 의사 표현이 성희롱인지 아닌지를 판단하는 기준이 되지는 않습니다.
 ເຖິງແມ່ນວ່າ ຜູ້ຖືກກະທຳບໍ່ໄດ້ເວົ້າ ຍ່າງຊັດເຈນວ່າບໍ່ມັກ, ແຕ່ສາມາດ ຕັດສິນໄດ້ ໂດຍການເບິ່ງໃນຕົວຈິງຜ່ານ ຄຳເວົ້າ ຫຼື ພຶດຕິກຳ ຂອງຜູ້ຖືກກະທຳວ່າ ແມ່ນສິ່ງທີ່ບໍ່ຕ້ອງການໄດ້. ສະນັ້ນ, ການສະແດງອອກ ທີ່ຊັດເຈນ ທີ່ສະແດງເຖິງການປະຕິເສດ ໂດຍຜູ້ຖືກກະທຳ ຈຶ່ງບໍ່ສາມາດເອົາມາເປັນບັນທັດຖານ ໃນການຕັດ ສິນວ່ານັ້ນ ແມ່ນການຄຸກຄາມທາງເພດ ຫຼື ບໍ່ໄດ້.




성희롱의 개념과 처벌

ຄວາມໝາຍ ຂອງການຖືກຄຸກຄາມທາງເພດ ແລະ ການລົງໂທດ


직장 내 성희롱은 사업주, 상급자 또는 근로자가 직장 내 지위를 이용하거나 업무와 관련하여 다른 근로자에게 성적 언동 등으로 성적 굴욕감 또는 혐오감을 느끼게 하거나 성적 언동 그 밖의 요구 등에 대한 불응을 이유로 고용 상 불이익을 주는 것을 말합니다.(남녀고용평등법 제2조 제2항)

ການຄຸກຄາມທາງເພດ ຢູ່ສະຖານທີ່ ໃນບ່ອນເຮັດວຽກ ໝາຍເຖິງເວລາທີ່ ເຈົ້າຂອງກິດຈະການ, ຫົວໜ້າ, ຫຼື ເພື່ອນຮ່ວມງານ ໃຊ້ຕໍາແໜ່ງ, ສິດອໍານາດຂອງຕົນ ຫຼື ສິ່ງທີ່ກ່ຽວກັບວຽກງານ ເຮັດໃຫ້ຜູ້ທີ່ເຮັດວຽກ ນໍາຮໍສຶກອັບອາຍ ຫຼື ຄຽດຊັງ ໂດຍທາງວາຈາ ຫຼື ການຄຸກຄາມ ທາງຮ່າງກາຍ; ເຊິ່ງການຮອງທາງ ຫຼື ການທີ່ບໍ່ປະຕິບັດຕາມການຮອງຂໍ້ນັ້ນ ຈະສົ່ງຜົນໃຫ້ມີການເສຍຜົນປະໂຫຍດ ທາງວຽກງານຕໍ່ຜູ້ຖືກກະທໍາ. (ກົດໝາຍ ເພື່ອຄວາມສະເໝີພາບ ໃນການຈ້າງງານ ຍິງ-ຊາຍ, ມາດຕາ 2, ຂໍ້ 3)

직장 내 성희롱의 개념 **ຄວາມໝາຍຂອງການຄຸກຄາມທາງເພດ ຢູ່ບ່ອນເຮັດວຽກ**



성희롱 가해자의 처벌 **ການລົງໂທດຕໍ່ຜູ້ທີ່ກະທໍາ ການຄຸກຄາມທາງເພດ**



경고, 견책, 정직, 감봉, 해고 등 징계
ມາດຕະການການໃສ່ລະບຽບ, ການຕັກເຕືອນ, ການກ່າວວ່າຕັກເຕືອນ, ການຜັກງານ, ການຕັດເງິນ ແລະ ອື່ນໆ

행정적 책임(과태료 등), 민사 책임(손해배상) 발생
ຄວາມຮັບຜິດຊອບ ທາງບໍລິຫານ (ເສຍຄ່າປັບໃໝ, ອື່ນໆ), ຄວາມຮັບຜິດຊອບທາງແພ່ງ (ຈ່າຍຄ່າເສຍຫາຍ)

도덕적 비난과 명예 손상
ການກ່າວວິຈານ ທາງສິນລະທໍາ ແລະ ການທໍາລາຍຊື່ສຽງ



EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນເປັນການເບິ່ງຮູບພາບ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງກວດເບິ່ງ ເນື້ອໃນຂອງຄໍາຖາມກ່ອນຝັງ.

[1~3] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບ ທີ່ເໝາະສົມ.



1.



이 사람은 누구입니까? ຄົນຜູ້ນີ້ແມ່ນໃຜ?

- ①
- ②
- ③
- ④

2.



이 사람은 지금 무엇을 하고 있습니까?

ຕອນນີ້ ຄົນຜູ້ນີ້ ແມ່ນກໍາລັງເຮັດຫຍັງຢູ່?

- ①
- ②
- ③
- ④

3.



이 사람은 지금 무엇을 하고 있습니까?

ຕອນນີ້ ຄົນຜູ້ນີ້ ແມ່ນກໍາລັງເຮັດຫຍັງຢູ່?

- ①
- ②
- ③
- ④



ຂໍ້ 4 ແລະ 5 ແມ່ນການຝັງບົດສົນທະນາໜຶ່ງບົດ ແລ້ວຕອບຄໍາຖາມ. ຈົ່ງກວດເບິ່ງເນື້ອໃນ ຂອງຄໍາຖາມ ແລະ ຄໍາຕອບ ກ່ອນທີ່ຈະຝັງ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 남자는 무엇에 대해서 이야기하고 있습니까? ຜູ້ຊາຍກໍາລັງເວົ້າກ່ຽວກັບຫຍັງ?

- ① 성희롱의 종류
- ② 성희롱의 처벌
- ③ 성희롱의 신고 방법
- ④ 성희롱의 대처 방법

5. 남자가 증거로 이야기하지 않은 것은 무엇입니까?

ສິ່ງທີ່ຜູ້ຊາຍ ບໍ່ໄດ້ເວົ້າວ່າເປັນຫຼັກຖານ ແມ່ນຫຍັງ?

- ① 사진
- ② 편지
- ③ 녹음
- ④ 날짜



EPS-TOPIK 읽기 ພາກອ່ານ EPS-TOPIK



ຂໍ້ 1 ຫາ 2 ແມ່ນການເບິ່ງຮູບພາບ ແລ້ວເລືອກເອົາສໍານວນທີ່ຖືກຕ້ອງ. ຈົ່ງຄິດທົບທວນເຖິງຄໍາສັບທີ່ຮຽນມາແລ້ວລອງຕອບຄໍາຖາມ.

[1~2] 다음 그림을 보고 맞는 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1.



- ① 증인입니다.
- ② 증거입니다.
- ③ 가해자입니다.
- ④ 피해자입니다.

2.



- ① 경찰에 신고하고 있습니다.
- ② 성적 언동을 하고 있습니다.
- ③ 자신의 의사를 표현하고 있습니다.
- ④ 부하 직원에게 불이익을 주고 있습니다.



ຂໍ້ 3 ແລະ 4 ແມ່ນການຊອກຫາຄໍາສັບ ເພື່ອຕື່ມໃສ່ບົດສົນທະນາ. ຂໍ້ 5 ແມ່ນການອ່ານບົດ ເລື່ອງແລ້ວເລືອກເອົາຄໍາຕອບທີ່ຖືກຕ້ອງ.

[3~5] 빈칸에 알맞은 것은 무엇입니까? ຄໍາຕອບ ທີ່ເໝາະສົມທີ່ສຸດ ແມ່ນຫຍັງ?

3.

가: 신체 접촉이나 성적 언동 등의 행동으로 상대방을 불쾌하게 하는 건 큰 잘못이지요?
ການເຮັດໃຫ້ຜູ້ອື່ນຮູ້ສຶກບໍ່ພໍໃຈ ໂດຍການຈັບເນື້ອຕ້ອງໂຕ ຫຼື ການເວົ້າ/ການກະທໍາລາມົກ ແລະ ອື່ນໆ ແມ່ນຄວາມຜິດໜັກ, ແມ່ນບໍ່?

나: 그럼요, 그건 _____에 해당하는 행동이에요.
ແນ່ນອນ, ນັ້ນແມ່ນ ໝາຍເຖິງການກະທໍາ ທີ່ກ່ຽວກັບການລະເມີດທາງເພດ.

- ① 성범죄 ② 경범죄 ③ 교통 위반 ④ 불법 체류

4.

가: 수루 씨, 제 옆에 앉으세요.
ຊຸ, ກະລຸນາ ນັ່ງທາງຂ້າງຂ້ອຍ.

나: 민수 씨, 이런 거 _____ 직장 내 성희롱에 해당하는 거 알지요?
ມົນຊຸ, ຖ້າບັງຄັບ ໃຫ້ເຮັດແບບນີ້, ແມ່ນໝາຍເຖິງການຄຸກຄາມທາງເພດ ໃນບ່ອນເຮັດວຽກ ກໍຮູ້ຢູ່, ແມ່ນບໍ່?

- ① 강요하면 ② 신청하면 ③ 신고하면 ④ 표현하면



5. 다음 질문에 답하십시오. **ຈົງຕອບຄໍາຖາມຕໍ່ໄປນີ້.**

직장 내 성희롱은 직장 상사가 직장 내 지위를 이용하거나 업무와 관련하여 다른 근로자에게 성적 언동 등으로 수치심 또는 불쾌감을 느끼게 하는 것입니다. 그리고 성적 언동 등의 요구를 들어주지 않는다는 이유로 고용상 ㉠ 을/를 주는 것을 말합니다.

ການຄຸກຄາມທາງເພດ ໃນບ່ອນເຮັດວຽກ ແມ່ນການທີ່ຫົວໜ້າ ໃຊ້ໜ້າທີ່ຕໍາແໜ່ງ ຫຼື ສິ່ງທີ່ກ່ຽວຂ້ອງ ກັບວຽກງານ ເຊິ່ງເຮັດໃຫ້ຜະ ນັກງານຜູ້ອື່ນ ຮູ້ສຶກບໍ່ພໍໃຈ ຫຼື ບໍ່ມັກ ໂດຍການໃຊ້ວ່າຈາ ຫຼື ການກະທຳລາມົກ. ແລະ ຍັງໝາຍເຖິງ ການໃຫ້ ㉠ເສຍຜົນປະໂຫຍດ ໃນການຈ້າງງານ ຍ້ອນເຫດຜົນວ່າ ຜູ້ນັ້ນ ບໍ່ຝັງການຮ້ອງຂໍທາງຄໍາເວົ້າ ຫຼື ການກະທຳ ລາມົກນັ້ນ.

㉠에 들어갈 알맞은 말을 고르십시오. **ຈົງເລືອກເອົາຄໍາຕອບ ທີ່ຖືກຕ້ອງທີ່ສຸດຕື່ມໃສ່ບ່ອນຫວ່າງ ㉠.**

- ① 책임 ② 증거 ③ 불이익 ④ 불쾌감

정답 1. ② 2. ③ 3. ① 4. ① 5. ③

확장 연습 ບົດເລິກຫັດເພີ່ມເຕີມ

[1~2] 다음 글을 읽고 무엇에 대한 글인지 고르십시오.

ຈົງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄໍາຕອບວ່າ ເປັນບົດເລື່ອງກ່ຽວກັບຫຍັງ.

1.

저는 한국어 수업을 듣기 전에 집에서 혼자 공부합니다. 문법과 단어를 미리 공부하고 수업을 들으면 선생님 말씀을 잘 이해할 수 있습니다.

ກ່ອນທີ່ ຂ້ອຍຈະມາຮຽນພາສາເກົາຫຼີ ຢູ່ຫ້ອງຮຽນ, ຂ້ອຍໄດ້ຮຽນດ້ວຍຕົນເອງຢູ່ເຮືອນແລ້ວ. ຖ້າຮຽນໄວຍາກອນ ແລະ ຄໍາສັບກ່ອນ ແລ້ວຈຶ່ງມາຫ້ອງຮຽນ ແມ່ນຈະສາມາດເຂົ້າໃຈຄໍາອະທິບາຍຂອງອາຈານໄດ້ດີ.

- ① 숙제 ② 예약 ③ 복습 ④ 예습

2.

점심시간에 동료와 함께 식당에 갔습니다. 저는 김치찌개를 시키고 동료는 된장찌개를 시켜 먹었습니다.

ຂ້ອຍໄດ້ໄປຮ້ານອາຫານ ກັບເພື່ອນຮ່ວມງານ ໃນເວລາພັກທ່ຽງ. ຂ້ອຍສັ່ງ ແກງກິມຈິ ແລະ ເພື່ອນຮ່ວມງານ ແມ່ນໄດ້ສັ່ງແກງແທນ ຈຶ່ງມາກິນ.

- ① 식당 예약 ② 음식 주문 ③ 식당 위치 ④ 음식 소개

발음 ການອອກສຽງ **P-19**

ຈົງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີ ເວລາທີ່ມີຜະຍັນຊະນະ 2 ຕົວຕິດກັນ ຈະມີການອອກສຽງທີ່ຫຼາກຫຼາຍ. ກໍລະນີຂອງ 'ສຽງກັ້ນ + ສຽງ ຈາກດັງ', 'ສຽງກັ້ນ' ຈະປ່ຽນເປັນການອອກສຽງ 'ສຽງຈາກດັງ'. ໃນເວລານີ້ ແມ່ນຈະບໍ່ມີການປ່ຽນທີ່ຕັ້ງຂອງການອອກສຽງ.

- (1) 막내, 국민, 국물, 밥맛 (2) 꽃만, 있는, 먹는, 달는
(3) 작년에 무엇을 했어요? (4) 운동 후에는 밥맛이 좋아요.

정답 1. ④ 2. ②

학습 안내

ຄຳແນະນຳ ໃນການຮຽນ

- ▣ **ຈຸດປະສົງໃນການຮຽນ** ການນຳສະເໜີ ກ່ຽວກັບເຄື່ອງມືການເຮັດວຽກ, ການອະທິບາຍສະພາບການເຮັດວຽກ
- ▣ **ໄວຍາກອນ** (으)로, -고 있다
- ▣ **ຄຳສັບ ແລະ ສຳນວນຄຳເວົ້າ** ເຄື່ອງມືການຜະລິດ, ເຄື່ອງຈັກການຜະລິດ
- ▣ **ຂໍ້ມູນກ່ຽວກັບວັດທະນາທຳ** ເຄື່ອງມືທີ່ຈຳເປັນໃນການເຮັດວຽກ



대화 1 ບົດສົນທະນາ 1



ບາຣູ ກັບ ມິນຊຸ ກຳລັງສົນທະນາກັນ; ກ່ອນອື່ນຈິ່ງຝັງບົດສົນທະນາສອງຄັ້ງ ແລ້ວເວົ້າຕາມ.

아무리

- 아무리 전화해도 전화를 안 받아요.
ໂທແນວໃດ ກໍບໍ່ຮັບໂທລະສັບ.
- 아무리 피곤해도 오늘 이 보고서를 다 쓰고 자려고 해요.
ເມື່ອຍແນວໃດ ມື້ນີ້ກໍຕ້ອງຂຽນບົດລາຍງານໃຫ້ແລ້ວຈິ່ງຈະນອນ.

바루 망치가 **아무리** 찾아도 없네. 민수 씨, 망치 못 봤어요?
ຊອກຫາຄອນຕິແນວໃດ ກໍບໍ່ເຫັນ, ມິນຊຸ ບໍ່ເຫັນຄອນຕິບໍ່?

민수 공구함에 있을 거예요. 찾아보세요.
ຄືຈະຢູ່ໃນຖົງເຄື່ອງມື, ລອງຊອກເບິ່ງເດີ.

바루 공구함에 **없어서요** 못을 좀 박아야 하는데…….
ຢູ່ໃນຖົງເຄື່ອງມື ກໍບໍ່ມີ, ວ່າຈະຕອກຕະປູຈັກໜ່ອຍ ແຕ່…

민수 어디 좀 봐요. 그거 나사못이네요. 나사못이라면 드라이버로 해 보세요. 그게 더 편할 거예요.
자, 여기요.
ຢູ່ໃສເບິ່ງດູ, ອັນນັ້ນ ແມ່ນຕະປູກຽວ, ຖ້າແມ່ນຕະປູກຽວ ໃຫ້ໃຊ້ ໂຕລະບົດ, ໃຊ້ມັນຈະສະດວກສະບາຍກວ່າ, ເອົາ, ຢູ່ນີ້ເດີ.

바루 어, 고마워요.
ໄອ, ຂອບໃຈເດີ.

민수 다 쓰면 공구함에 잘 넣으세요.
ຖ້າໃຊ້ແລ້ວ ໃຫ້ເອົາໄວ້ຖົງເຄື່ອງມືເດີ.

-아서/어서요 ແລ້ວກໍ/ເພາະວ່າ
ເປັນຄຳທີ່ໃຊ້ເຊື່ອມປະໂຫຍກ ທີ່ເວົ້າເຖິງສາເຫດຕ່າງໆ ແລະ ໃຊ້ '-아서/어서' ໃນທ້າຍປະໂຫຍກ.

- 이것 좀 같이 들어 주실래요?
너무 무거워서요.
ຊ່ວຍຍົກສິ່ງນີ້ນຳກັນໄດ້ບໍ່? ເພາະວ່າມັນໜັກໄປດ.
- 가: 왜 아이스크림을 안 먹어요?
 ເປັນຫຍັງ ເຈົ້າຄິບໍ່ກິນກະແລ້ມ?
나: 배가 아파서요.
 ເພາະວ່າ ກິນແລ້ວເຈັບທ້ອງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 바루 씨는 뭘 찾고 있어요? ບາຣູ ກຳລັງຊອກຫຍັງຢູ່?
2. 민수 씨는 바루 씨에게 무엇을 주었어요? ມິນຊຸ, ໄດ້ເອົາຫຍັງໃຫ້ແກ່ ບາຣູ?

정답 1. 망치를 찾고 있어요. 2. 드라이버를 주었어요.



ເອກະສານ 1 ຄຳສັບ 1

ເຮັດວຽກ ນຸກກຸ ເຄື່ອງມືການຜະລິດ



ມີເຄື່ອງມືການຜະລິດ ມີອັນໃດແດ່ ລອງໄປກວດກາເບິ່ງບໍ່?



ເປັນຈີ
ຄືມ



ນີເປີ
ຄືມຕັດ



ຟລາຍີເອີ
ຄືມລັອກ



ດຣາຍີເບີ
ໂຕລະບົດ



ກູດາ, ກູບຸລີດາ
ຕີງ, ໂຄ່ງ



ເຊດາດາ
ຕັດຕື້ມ



ກູບຸລີດາ, ຜິດາ
ໂຄ່ງ, ມາຍອອກ



ບັດາ
ຕອກ



ເຊນກີ ດຣີລ
ສະວານໄຟຟ້າ



ທຸມ
ເລື້ອຍ



ມາງຈີ
ຄອນຕີ



ສະປາເນີ
ກະແຈປາກ



ຜູດາ
ເຈາະ



ຈາຣາດາ
ຕັດ




ດູດຣີດາ, ບັດາ
ທັບ, ຕອກ



ຈູອີດາ, ຟູດາ
ໄຂ, ແກ້



ມຸດ/ນາສາມຸດ
ຕະປຸ, ຕະປຸກຽວ



ບອລຕ໌/ນຸດ
ໂບລອງ/ນ້ອດ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. ສາລິນ ບອກ ອາລາຕ໌ ມາລ໌ ເຢນເຊລາເສຍ. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.

①



•

•

㉗

ດຣາຍີເບີ

•

•

㉘

ຜິດາ

②



•

•

㉙

ຟລາຍີເອີ

•

•

㉚

ຈູອີດາ

③



•

•

㉛

ທຸມ

•

•

㉜

ຈາຣາດາ

④



•

•

㉝

ສະປາເນີ

•

•

㉞

ຜູດາ

⑤



•

•

㉟

ເຊນກີ ດຣີລ

•

•

㊱

ບັດາ

ເຊດາ ① ㉙, ㉛ ② ㉞, ㉚ ③ ㉙, ㉜ ④ ㉙, ㉞ ⑤ ㉗, ㉟



ມັນໃຊ້ປະສົມກັບຄຳນາມເພື່ອຊີ້ບອກວິທີ, ທິດທາງໃນການກະທຳເລື່ອງໃດໜຶ່ງ, ນອກນີ້ຍັງຊີ້ບອກເຖິງວັດສະດຸອຸປະກອນທີ່ນຳມາໃຊ້ນຳອີກ.

자음(ພະຍັນຊະນະ) + 으	모음(ສະຫຼະ), 자음(ພະຍັນຊະນະ) 'ㄹ' + 로
톱으로	망치로, 드릴로

- 이 책상은 **나무로** 만들었어요. ໂຕະໜ່ວຍນີ້ເຮັດດ້ວຍໄມ້.
- **배로** 보내면 요금이 싸요. ຖ້າສົ່ງໄປທາງເຮືອລາຄາຈະຖືກ.
- 가: 그건 **톱으로** 자르면 안 돼요. ອັນນັ້ນໃຊ້ເລື່ອຍຕັດບໍ່ໄດ້.
- 나: 그럼 **월로** 잘라요? ຄັນຊັ້ນ, ຕັດດ້ວຍຫຍັງ?



비교해 보세요. ຈົ່ງປຽບທຽບລອງເບິ່ງ

✓ ລະຫວ່າງ '(으)로' ທີ່ໃຊ້ກັບອຸປະກອນ ກັບ '(으)로' ທີ່ໃຊ້ຊີ້ບອກທິດທາງ, ຈຸດມຸ່ງໝາຍ.

ກໍລະນີ '(으)로' ປະສົມກັບຄຳນາມບອກສະຖານທີ່ແມ່ນໃຊ້ຊີ້ບອກເຖິງທິດທາງ ຫລື ຈຸດມຸ່ງ ໝາຍທີ່ຕັ້ງໃຈ, ແຕ່ຖ້າປະສົມກັບຄຳນາມທີ່ເປັນຮູບປະທຳແມ່ນໃຊ້ຊີ້ບອກເຖິງວັດສະດຸອຸປະກອນ, ວິທີທາງ, ທິດທາງ.


- 일이 끝나면 식당 **으로** 오세요. ຖ້າແລ້ວວຽກໃຫ້ເຈົ້າມາຮ້ານອາຫານເດີ.
- 손가락 **으로** 밥을 먹어요. ກິນເຂົ້າດ້ວຍບ່ວງ.



ເຂົ້າໃຈການໃຊ້ '(으)로' ແລ້ວບໍ່? ຈົ່ງຕື່ມໃສ່ບົດສິນທະນາ ໃຫ້ຄົບຖ້ວນ ໂດຍການເລືອກເອົາ ຄຳຕອບທີ່ຖືກຕ້ອງກັບຄຳຖາມ.

2. 그림을 보고 맞는 대답을 고르세요. ຈົ່ງເລືອກຄຳຕອບໃຫ້ຖືກຕ້ອງກັບຮູບ.

1)



가: 철사는 무엇으로 끊으면 될까요? ໃຊ້ຫຍັງຕັດສາຍລວດ?

나: _____ . ໃຊ້ຄົມຕັດເດີ.

① 펜치로 끊으세요

② 망치로 끊으세요

2)



가: 전선은 니퍼로 자르면 돼요? ຕັດສາຍໄຟດ້ວຍຄົມຕັດໄດ້ບໍ່?

나: _____ . ໄດ້, ໃຊ້ຄົມຕັດ ຕັດເດີ.

① 네, 니퍼로 자르세요

② 네, 톱으로 자르세요

정답 1) ① 2) ①



ລອງຮຽນເພີ່ມຕື່ມຈັກໜ້ອຍບໍ່? ຈົ່ງຕື່ມໃສ່ບົດສິນທະນາ ໃຫ້ຄົບຖ້ວນ ໂດຍການໃຊ້ '(으)로'.

1.



가: 못을 박아야 하는데 월로 박으면 돼요? ຖ້າຈະຕອກຕະປູ ເຮົາໃຊ້ຫຍັງຕອກ?

나: _____ 박으세요. ຕອກດ້ວຍຄ້ອນຕີເດີ.

2.



가: 이 나무를 월로 자를까요? ຈະໃຊ້ຫຍັງຕັດໄມ້ນີ້?

나: _____ 자르세요. ຕັດດ້ວຍເລື່ອຍເດີ.

정답 1. 망치로 2. 톱으로



대화 2 ບົດສົນທະນາ 2

Track 128



ຕວນ ກັບ ຫົວໜ້າໂຮງງານ ກຳລັງສົນທະນາກັນ, ເຂົາເຈົ້າສົນທະນາຫຍັງກັນ ກ່ອນອື່ນ ຈຶ່ງຝັງບົດສົນທະນາສອງຄັ້ງ ແລ້ວຄ່ອນເວົ້າຕາມ.

투 안 공장장님, 일찍 오셨네요.
ທ່ານຫົວໜ້າໂຮງງານ, ມາຮອດເຊົ້າແທ້ນີ້.

공장장 네, 거래처에서 생각보다 일이 빨리 끝나
서요. **새로** 들어온 전기 절단기는 문제없
어요?

ແມ່ນແລ້ວ, ເພາະວ່າ ລົມວຽກກັບລູກຄ້າ ແລ້ວໄວກວ່າທີ່ຄິດ.
ຈັກຕັດເຫຼັກໄຟຟ້າ ທີ່ຊື່ເຂົ້າມາໃໝ່ ບໍ່ມີບັນຫາຫຍັງບໍ່?

투 안 네, 아주 잘돼요. 전에 쓰던 것보다 **훨씬**
부드럽고요.
ເຈົ້າ, ໃຊ້ດີຂະໜາດ, ການໃຊ້ນັ້ນມາກວ່າ ເຄື່ອງກ່ອນຫຼາຍເທົ່າ.

공장장 그래도 위험하니까 조심해서 사용하세
요. 아, 그런데 투안 씨, 괜찮으면 리한
씨한테 용접봉 좀 가져다주세요. 아까부
터 찾고 있었어요.

ແນວໃດມັນ ກໍອັນຕະລາຍ ໃຫ້ໃຊ້ລະວັງແດ່ເດີ. ໂອ, ຕວນ
ຖ້າບໍ່ເປັນຫຍັງ ຫາເອົາລວດເຊື່ອມໄປໃຫ້ ຣີຮັນ ແດ່ເດີ. ລາວ
ຊອກຫາຕັ້ງແຕ່ກໍ່ຝັນ.

투 안 그래요? 지금 작업장에서 용접을 **하고**
있지요? 제가 얼른 가 볼게요.

ແມ່ນບໍ່? ດຽວນີ້ກຳລັງຈອດເຫຼັກ ຢູ່ບ່ອນເຮັດວຽກຫັ້ນບໍ່?
ຂ້ອຍ ຈະໄປເບິ່ງດຽວນີ້ກ່ອນ.

새로 ໃໝ່
· 새로 산 차가 멋있네요.
ລົດທີ່ຊື້ໃໝ່ງາມເນາະ.
· 이번에 집을 새로 샀어요.
ເທື່ອນີ້ ໄດ້ຊື້ເຮືອນໃໝ່ແລ້ວ.

훨씬 ຫຼາຍເທົ່າ
· 이반 씨의 한국어 실력이
훨씬 좋아졌어요.
ຄວາມສາມາດ ພາສາເກົາຫຼີຂອງ
ອິບັນ ດີຂຶ້ນຫຼາຍເທົ່າ.
· 형이 나보다 훨씬 키가 커요.
ລວງສູງຂອງອາຍສູງກວ່າຂ້ອຍຫຼາຍ ເທົ່າ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 리한 씨는 무엇을 찾고 있었어요? ຣີຮັນ ກຳລັງຊອກຫາຫຍັງ?
2. 공장에 새로 들어온 공구가 뭐예요? ເຄື່ອງມື ທີ່ເຂົ້າມາໃໝ່ຢູ່ໃນໂຮງງານ ແມ່ນຫຍັງແດ່?

정답 1. 용접봉을 찾고 있었어요. 2. 전기 절단기예요.



ເຄື່ອງຈັກ ທີ່ໃຊ້ເຂົ້າໃນການຜະລິດມີຫຍັງແດ່ ເຮົາໄປຮຽນຮູ້ນຳກັນເລີຍບໍ່?



전기 절단기
ຈັກຕັດເຫຼັກໄຟຟ້າ



에어 콤프레서
ຈັກບ້ຳລົມ



전기 용접기
ຕູ້ເຊື່ອມໄຟຟ້າ



가스 용접기
ເຄື່ອງເຊື່ອມດ້ວຍແກັດ



용접봉
ທູບຈອດ



밴딩기
ເຄື່ອງລິດ ອັດຕະໂນມັດ



호이스트
ໂສ້ຍົກ



컨트롤 패널
ກະດານຄວບຄຸມ



핸드카
ລໍ່ລາກ



전선 릴
ກໍ່ປັກສຽບ

- 전기 절단기를 사용할 때에는 안전에 주의하세요. ຈົ່ງໃສ່ໃຈເລື່ອງຄວາມປອດໄພ ໃນເວລາໃຊ້ຈັກຕັດເຫຼັກໄຟຟ້າ.
- 핸드카는 무거운 물건을 옮길 때 편리해요. ໃຊ້ລໍ່ລາກສະດວກສະບາຍ ໃນເວລາຍ້າຍເຄື່ອງຂອງທີ່ໜັກ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 사진을 보고 알맞은 말을 연결하세요. ຈົ່ງເບິ່ງຮູບພາບ ແລ້ວຂິດເຊື່ອມຕໍ່ໃສ່ ຄຳເວົ້າທີ່ເໝາະສົມ.

①		②		③		④		⑤	
	●		●		●		●		●
	●		●		●		●		●
㉠	전기 용접기	㉡	밴딩기	㉢	전기 절단기	㉣	호이스트	㉤	에어 콤프레서

정답 ①㉣ ②㉠ ③㉡ ④㉡ ⑤㉢



ມັນໃຊ້ປະສົມກັບຄຳກຳມະເພື່ອຊີ້ບອກການກະທຳໃດໜຶ່ງທີ່ຜ່ານໄປ ຫຼື ຍັງສືບຕໍ່ຢູ່ໂດຍບໍ່ຈຳແນກວ່າ ທ້າຍຄຳກຳມະມີຕົວສະກົດ ຫຼືບໍ່.

- 가: 포장은 다 끝났어요? (ຈ້າງຫໍ່ໝົດແລ້ວບໍ່?) 나: 아니요, 밴딩기로 포장하고 있어요. (ບໍ່, ຂ້ອຍກຳລັງໃຊ້ຈັກແຜັກຫໍ່ຢູ່.)
- 리한 씨는 작업장에서 용접을 하고 있어요. (ລີຮັນກຳລັງຫຼອມເຫຼັກ ຢູ່ບ່ອນປະຕິບັດວຽກ.)
- 저는 전기 드릴로 벽에 구멍을 뚫고 있어요. (ຂ້ອຍກຳລັງເຈາະຝາດ້ວຍສະຫວ່ານໄຟຟ້າ.)



ເຂົ້າໃຈການໃຊ້ '-고 있다' ແລ້ວບໍ່? ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການຂຽນຄຳຕອບທີ່ເໝາະສົມກັບຄຳຖາມ.

2. 그림을 보고 '-고 있다'를 사용해서 대화를 완성하세요.

ຈົ່ງເບິ່ງຕາມຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ '-고 있다'.

1)



전기 용접기, 붙이다

가: 전기 용접기로 작업을 하고 있어요? (ກຳລັງເຮັດວຽກ ດ້ວຍຕູ້ເຊື່ອມໄຟຟ້າບໍ່?)

나: 네, _____ . (ແມ່ນ, ກຳລັງຈອດ ດ້ວຍຕູ້ເຊື່ອມໄຟຟ້າຢູ່.)

2)



핸드카, 물건을 운반하다

가: 무슨 작업을 하고 있어요? (ກຳລັງເຮັດວຽກຫຍັງຢູ່?)

나: _____ . (ກຳລັງ ຂົນເຄື່ອງ ດ້ວຍລໍ້ລາກຢູ່.)

정답 1) 전기 용접기로 붙이고 있어요 2) 핸드카로 물건을 운반하고 있어요



ລອງຂຽນເພີ່ມຕື່ມຈັກໜ້ອຍບໍ່? ຈົ່ງສ້າງປະໂຫຍກ ໂດຍການນຳໃຊ້ ໄວຍາກອນ '-고 있다' ແລະ ຄຳສັບຕໍ່ໄປນີ້ນຳກັນ ຄືດັ່ງຕົວຢ່າງ.

1. 엽서에 우표를 _____ . (ກຳລັງຕິດສະແຕມ ໃສ່ບັດອວຍພອນຢູ່.)

2. 트럭으로 물건을 _____ . (ກຳລັງຂົນເຄື່ອງ ດ້ວຍລົດບັນທຸກ.)

정답 1. 붙이고 있어요 2. 운반하고 있어요



유용한 표현 **ສຳນວນທີ່ສຳຄັນ**

먼저 드세요. (ເຊີນກິນກ່ອນ.)

가: 바루 씨 간식 먹고 하세요. (ບາຣູ, ກິນອາຫານຫວ່າງແລ້ວຄ່ອຍເຮັດ.)

나: 이것만 하고요. **먼저 드세요.** (ເຮັດອັນນີ້ກ່ອນ, **ເຊີນກິນກ່ອນໂລດ.**)



활동

ກິດຈະກຳ

무엇을 사용해서 어떤 작업을 하고 있어요? <보기>처럼 설명해 보세요.

ກຳລັງໃຊ້ຫຍັງ ແລະ ເຮັດວຽກໃດຢູ່? ຈົ່ງອະທິບາຍ ຄືດັ່ງຕົວຢ່າງ.

보기



밴딩기

ເຄື່ອງລິດອັດຕະໂນມັດ

포장하다

가: 어떤 작업을 하고 있어요?

ກຳລັງເຮັດວຽກອັນໃດຢູ່?

나: 밴딩기로 포장하고 있어요.

ກຳລັງຫຸ້ມຫໍ່ ດ້ວຍເຄື່ອງລິດ ອັດຕະໂນມັດຢູ່.

1)



전기용접기

용접하다

2)



핸드카

운반하다

3)



전기 드릴

구멍을 뚫다

4)



플라이어

철사를 펴다

정답

1) 가: 어떤 작업을 하고 있어요?

나: 전기 용접기로 용접하고 있어요.

2) 가: 어떤 작업을 하고 있어요?


나: 핸드카로 운반하고 있어요.

3) 가: 어떤 작업을 하고 있어요?

나: 전기 드릴로 구멍을 뚫고 있어요.

4) 가: 어떤 작업을 하고 있어요?

나: 플라이어로 철사를 펴고 있어요.





작업에 필요한 도구

ເຄື່ອງມືທີ່ຈໍາເປັນ ໃນການເຮັດວຽກ



절곡기
ເຄື່ອງປັບມຸມ



결속핸들
ເຫຼັກຂໍເກາະ



쇠지레
ເຫຼັກເຂົ້າຄວາຍ



파이프 렌치
ຄົມແມ່ແຮງ



그라인더(연삭기)
ເມິນ(ຈັກຂັດ)



대패
ກົບມື



사포
ກະດາດຊາຍ



줄
ເຫຼັກສໍາໃບ



정
ເຫຼັກຄວັດ



송곳
ເຫຼັກແຫຼມ



바이스
ແມ່ແຮງຮັດ



롱노즈 플라이어
ຄົມປາຍແຫຼມ



EPS-TOPIK 듣기 ພາກຝັງ EPS-TOPIK



ຂໍ້ 1 ຫາ 2 ແມ່ນເປັນການເບິ່ງຮູບພາບ ແລ້ວເລືອກເອົາຄຳຕອບ ທີ່ເໝາະສົມ, ກ່ອນການຝັງ ຈົ່ງກວດເບິ່ງ ເນື້ອໃນຄຳຖາມກ່ອນ.

[1~2] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄຳຕອບທີ່ເໝາະສົມ.



1. 이것은 무엇입니까? ອັນນີ້ແມ່ນຫຍັງ?



①

②

③

④

2. 지금 무엇을 하고 있습니까? ດຽວນີ້, ກຳລັງເຮັດຫຍັງ?



①

②

③

④



ຂໍ້ 3 ແມ່ນເປັນໃຫ້ເລືອກເອົາຄຳຕອບ ທີ່ເໝາະສົມກັບຄຳຖາມ. ຂໍ້ 4 ແລະ 5 ແມ່ນເປັນການຝັງບົດເລື່ອງ ໜຶ່ງ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ. ກ່ອນການຝັງ ຈົ່ງກວດເບິ່ງເນື້ອໃນ ຂອງຄຳຖາມ ແລະ ຄຳຕອບກ່ອນ.

3. 질문을 듣고 알맞은 대답을 고르십시오. ຈົ່ງຝັງຄຳຖາມ ແລ້ວເລືອກຄຳຕອບ ທີ່ເໝາະສົມ.

① 네, 여기 있어요.

② 네, 제가 가져다줄게요.

③ 드라이버로 하는 게 좋아요.

④ 드라이버 말고 이걸로 해 보세요.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາບົດໜຶ່ງ ແລ້ວຕອບຄຳຖາມ 2 ຂໍ້.

4. 여자는 지금 무슨 일을 하고 있습니까? ດຽວນີ້, ຜູ້ຍິງ ກຳລັງເຮັດຫຍັງ?

①

②

③

④



5. 남자는 여자에게 무엇을 사용하라고 했습니까? ຜູ້ຊາຍ ໄດ້ບອກໃຫ້ຜູ້ຍິງວ່າ ໃຫ້ໃຊ້ຫຍັງ?

① 펜치

② 스패너

③ 드라이버

④ 플라이어




EPS-TOPIK 읽기 ພາກອ່ານ EPS-TOPIK




ຂໍ້ 1 ຫາ 2 ແມ່ນເປັນການເບິ່ງຮູບພາບ ແລ້ວເລືອກເອົາສຳນວນ ທີ່ເໝາະສົມ. ຈົ່ງຄິດທວນຄົນບັນດາ ຄຳສັບທີ່ໄດ້ຮຽນຜ່ານມາ ເພື່ອແກ້ບັນຫາ.

[1~2] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄຳສັບ ຫຼື ປະໂຫຍກທີ່ຖືກຕ້ອງ.

- | | | | |
|----|---|------|-------|
| 1. |  | ① 톱 | ② 볼트 |
| | | ③ 드릴 | ④ 나사못 |

- | | | | |
|----|---|-----------------|------------------|
| 2. |  | ① 물건을 찾고 있습니다. | ② 물건을 자르고 있습니다. |
| | | ③ 물건을 옮기고 있습니다. | ④ 물건을 준비하고 있습니다. |



ຂໍ້ 3 ແມ່ນເປັນການເລືອກເອົາຄຳ ທີ່ເໝາະສົມ ຕື່ມໃສ່ໃນບົດສົນທະນາ, ຂໍ້ 4 ແລະ 5 ແມ່ນເປັນການ ອ່ານບົດເລື່ອງ ແລ້ວຕອບຄຳຖາມ.

3. 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

가: 기계를 점검해야 하는데 어떻게 해야 돼요? ວ່າຈະກວດເຊັກເຄື່ອງຈັກເບິ່ງ ແຕ່ຕ້ອງເຮັດແນວໃດ?

나: 우선 스패너로 나사를 _____ 두경을 열어야 해요.

ກ່ອນອື່ນ ໃຫ້ໃຊ້ກະແຈປາກ ຫັນນ້ອດອອກ ແລ້ວເປີດຝາອອກ.

- | | | | |
|------|------|-------|-------|
| ① 풀고 | ② 뚫고 | ③ 자르고 | ④ 조이고 |
|------|------|-------|-------|

[4~5] 다음을 읽고 물음에 답하십시오. ຈົ່ງອ່ານ ແລະ ຕອບຄຳຖາມຕໍ່ໄປນີ້.

저는 가구 공장에서 일하고 있습니다. 요즘은 책상을 만드는 작업을 하고 있는데 필요한 작업 도구가 많습니다. 먼저 나무를 자르려면 톱이 필요하고 조립할 때는 못과 망치도 필요합니다. 오늘은 구멍을 뚫는 작업을 했는데 전기 드릴을 사용하면 쉽게 할 수 있습니다. 작업을 할 때는 다치지 않게 조심해야 하고 작업을 다 끝낸 후에는 작업 도구를 제자리에 잘 정리해 두어야 합니다.

ຂ້ອຍກຳລັງເຮັດວຽກ ຢູ່ໂຮງງານເຜີນິເຈີ, ຊ່ວງນີ້ກຳລັງເຮັດ ໜ້າວຽກກ່ຽວກັບ ສ້ອມແປງໂຕະ ແຕ່ວ່າ ເຄື່ອງມືທີ່ຈຳເປັນ ໃນການເຮັດວຽກ ນັ້ນມີຫຼາຍ, ກ່ອນອື່ນ ຖ້າເຮົາຈະຕັດໄມ້ ຈຳເປັນຕ້ອງໃຊ້ເລື້ອຍ ແລະ ເວລາປະກອບ ຈຳເປັນຕ້ອງໃຊ້ຕະປຸ ກັບຄ້ອນຕີ, ມື້ນີ້ຈະເຈາະຮູຖ້າ ເຮົາໃຊ້ສະວ່ານໄຟຟ້າ ຈະສາມາດເຈາະໄດ້ຢ່າງງ່າຍດາຍ, ເວລາເຮັດວຽກຕ້ອງລະວັງ ເພື່ອບໍ່ ໃຫ້ໄດ້ຮັບບາດເຈັບ ແລະ ພາຍຫຼັງ ທີ່ເຮັດໝົດ ແລ້ວຕ້ອງມຽນເຄື່ອງມືຕ່າງໆ ໄວ້ບ່ອນເກົ່າມັນໃຫ້ດີ.

4. 책상을 만들 때 필요한 도구가 아닌 것은 무엇입니까? ເວລາເຮົາແປງໂຕະ ເຄື່ອງມືທີ່ບໍ່ຈຳເປັນ ມີຫຍັງແດ່?

- | | | | |
|-----|------|------|---------|
| ① 톱 | ② 니퍼 | ③ 망치 | ④ 전기 드릴 |
|-----|------|------|---------|

5. 남자가 오늘 한 작업은 무엇입니까? ຜູ້ຊາຍນັ້ນ ໄດ້ເຮັດວຽກຫຍັງ ໃນມື້ນີ້?

- | | | | |
|-------------|--------------|--------------|---------------|
| ① 조립을 했습니다. | ② 나무를 잘랐습니다. | ③ 구멍을 뚫었습니다. | ④ 도구를 정리했습니다. |
|-------------|--------------|--------------|---------------|

정답 1. ② 2. ② 3. ① 4. ② 5. ③



확장 연습 ບົດເລິກຫັດເພີ່ມເຕີມ

[1~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1.

외국인력지원센터에서 컴퓨터를 배울 수 있습니다. 외국인 등록증이 있으면 돈을 내지 않고 _____(으)로 들을 수 있습니다.

ຈະຮຽນຄອມພິວເຕີ ທີ່ສູນຈັດຫາງານຂອງຄົນຕ່າງດ້າວ. ຖ້າຫາກວ່າ ມີບັດຄົນຕ່າງດ້າວແລ້ວ ແມ່ນຮຽນຟຣີ ໂດຍບໍ່ໄດ້ເສຍເງິນ.

- ① 무료 ② 할인 ③ 현금 ④ 수수료

2.

오늘 아침에는 도로가 _____ 않았습니니다. 그래서 평소보다 일찍 회사에 도착했습니다.

ມື້ນີ້ຕອນເຊົ້າ ຖະໜົນບໍ່ໄດ້ສັບສົນເລີຍ. ສະນັ້ນ ໄດ້ມາຮອດບໍລິສັດໄວກວ່າ ມື້ປົກກະຕິ.

- ① 안전하지 ② 시끄럽지 ③ 복잡하지 ④ 깨끗하지

3.

자동차 엔진을 _____ 우선 스페너로 엔진 뚜껑의 나사를 풀어야 합니다. 그리고 엔진에 문제가 있는지 살펴봐야 합니다.

ຖ້າຫາກຈະກວດເຊັກເຄື່ອງຈັກລົດໃຫຍ່ ກ່ອນອື່ນໝົດ ຕ້ອງໄຂ່ຝາລົດອອກ ແລະ ຈະຕ້ອງກວດກາເບິ່ງວ່າ ເຄື່ອງຈັກມີບັນຫາຫຼືບໍ່.

- ① 점검하려고 ② 취소하려고 ③ 점검하려면 ④ 취소하려면

4.

작업장에 새 기계를 설치했습니다. 그런데 기능이 너무 많아서 설명서를 _____ 사용법을 모두 이해할 수 없습니다.

ໄດ້ຕິດຕັ້ງເຄື່ອງອຸປະກອນໄຟຟ້າໃໝ່ ແຕ່ວ່າວິທີການໃຊ້ມີຫຼາຍຢ່າງ ເຖິງວ່າຈະອ່ານຄຳ ອະທິບາຍແລ້ວ ແຕ່ກໍບໍ່ ເຂົ້າໃຈ.

- ① 읽어도 ② 읽어야 ③ 읽어서 ④ 읽다가

정답 1. ① 2. ③ 3. ③ 4. ①

A 발음 ການອອກສຽງ P-20

ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີ ເມື່ອສອງພະຍັນຊະນະ ມາຄວບກັນຈະຜັນສຽງໄດ້ຫຼາຍແບບ ໃນກໍລະນີ ພະຍັນຊະນະເຄົ້າ + ພະຍັນຊະນະທີ່ບໍ່ໄດ້ຜັນສຽງ ຈະອອກສຽງ ‘ㄹ’ ເປັນ ‘ㄴ[n]’.

- (1) 정리, 종로
- (2) 심리, 탐라
- (3) 책을 정리하세요.
- (4) 심리학을 전공해요.

학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ການອະທິບາຍການຄວບຄຸມເຄື່ອງຈັກ, ການລາຍງານໜ້າວຽກ
- **ໄວຍາກອນ** -는지 않다/모르다, -(으)ㄹ 것 같다
- **ຄຳສັບ ແລະ ສຳນວນຄຳເວົ້າ** ການຄວບຄຸມເຄື່ອງຈັກ, ວຽກງານການຫຸ່ມຫໍ່
- **ຂໍ້ມູນກ່ຽວກັບວັດທະນາທຳ** ເຄື່ອງມືຄວາມປອດໄພ ແລະ ວິທີການນຳໃຊ້ເຄື່ອງຈັກ



대화 1 ບົດສົນທະນາ 1



ບາຣູ ແລະ ມິນຊູ ກຳລັງສົນທະນາກັນ. ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

민수 바루 씨, 오늘은 이 기계로 목재 자르는 일을 해야 해요.
 ບາຣູ ມື້ນີ້ ເຈົ້າຈະຕ້ອງໄດ້ໃຊ້ເຄື່ອງຈັກນີ້ຕັດໄມ້.

바루 그래요? 민수 씨는 이 기계 어떻게 작동하는지 알아요?
 전 (이걸) 써 본 적이 없어서요.
 ແມ່ນບໍ່? ມິນຊູ ເຄື່ອງຈັກນີ້ນຳໃຊ້ແນວໃດ ເຈົ້າຮູ້ບໍ່? ຂ້ອຍ ບໍ່ເຄີຍໄດ້ນຳໃຊ້ ເຄື່ອງຈັກອັນນີ້ມາກ່ອນ.

민수 자, 이렇게 하면 돼요. 먼저 손잡이에 있는 안전 스위치를
 누르세요. 그리고 이 전원 스위치를 올리면 기계가 작동하
 기 시작해요. 이렇게 ……. 자, 한번 해 보세요.
 ອາ, ເຮັດແນວນີ້ ແມ່ນໄດ້ລະ. ກ່ອນອື່ນ ຈົ່ງເປີດສະວິດຄວາມປອດໄພ ຢູ່ທີ່ບ່ອນຈັບ.
 ແລະ ກໍກົດປຸ່ມເປີດໄຟ ເຄື່ອງຈັກກໍຈະເລີ່ມທຳງານ. ເຮັດແນວນີ້ລະ. ເຈົ້າລອງເຮັດເບິ່ງເທື່ອໜຶ່ງເບິ່ງ.

바루 손잡이에 있는 안전 스위치를 누르고 전원 스위치를
 올리면 ……. 아, 되네요.
 ກົດປຸ່ມສະວິດ ຄວາມປອດໄພ ທີ່ບ່ອນມືຈັບ ແລະ ຖ້າກົດປຸ່ມສະວິດໄຟ……
 ອາ, ໄດ້ແລ້ວ.

민수 기계가 작동하기 시작하면 손잡이를 위아래로 움직여서
 목재를 자르면 돼요.
 ຖ້າເຄື່ອງຈັກນີ້ທຳງານ ພຽງແຕ່ຍ້າຍບ່ອນມືຈັບຂຶ້ນມືລົງ ແມ່ນຕັດໄມ້ໄດ້ແລ້ວ.

이걸 이것을 = 이걸
ປົກກະຕິແລ້ວ ໃນພາສາເວົ້ານັ້ນ ຈະໃຊ້ສຳນວນ '이걸' ເລື້ອຍໆ.
· 이걸 사고 싶은데 얼마예요?
ຢາກຊື້ອັນນີ້ ລາຄາເທົ່າໃດ?
· 이걸 다른 걸로 바꾸고 싶어요.
ອັນນີ້ ຢາກປ່ຽນເອົາອັນອື່ນ.

-기 시작하다
-ເລີ່ມກະທຳສິ່ງໃດສິ່ງ
ໃນກໍລະນີ ທີ່ຄຳທາງໜ້າຂອງ '시작하다' ເປັນຄຳກຳມະຕ້ອງປ່ຽນຄຳກຳມະນັ້ນ ເປັນຄຳນາມ 'V-기' ໂດຍການຕື່ມ '기' ໃສ່ທ້າຍຄຳກຳມະນັ້ນ ກ່ອນທີ່ຈະຕາມດ້ວຍ '시작하다'.
· 어제부터 한국 회사에 다니기 시작했어요.
ນັບແຕ່ມື້ວານເປັນຕົ້ນມາໄດ້ ເລີ່ມໄປເຮັດວຽກຢູ່ບໍລິສັດ ເກົາຫຼີແລ້ວ.
· 아침부터 비가 내리기 시작했어요.
ນັບແຕ່ຕອນເຊົ້າມາ ຝົນໄດ້ເລີ່ມຕົກມາແລ້ວ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 바루 씨는 오늘 무슨 일을 할 거예요? ບາຣູ ມື້ນີ້ ຈະເຮັດຫຍັງ?
2. 이 기계를 사용할 때 제일 먼저 무엇을 해야 해요?
ເມື່ອນຳໃຊ້ເຄື່ອງຈັກນີ້ ກ່ອນອື່ນໝົດ ແມ່ນຕ້ອງເຮັດຫຍັງກ່ອນ?

정답 1. 목재 자르는 일을 할 거예요. 2. 안전 스위치를 눌러야 해요.



어휘 1 คำสับ 1


기계 작동 ການນຳໃຊ້ເຄື່ອງຈັກ



ການນຳໃຊ້ເຄື່ອງຈັກ ແລະ ບັນດາສ່ວນທີ່ກ່ຽວຂ້ອງວ່າມີຫຍັງແດ່ ພວກເຮົາລອງໄປກວດການຳກັນ ເບິ່ງບໍ່?




작동하다
ການນຳໃຊ້, ການເຮັດວຽກ




사용하다/쓰다
ໃຊ້




누르다
ກົດ




올리다
ເອົາຂຶ້ນ, ເປີດຂຶ້ນ



내리다
ເອົາລົງ, ປິດລົງ




돌리다
ໝຸນ



끼우다
ເອົາເຂົ້າ



꽂다
ກົດເຂົ້າ



빼다
ເອົາອອກ



걸다
ແຂວນ



적재하다
ບັນຈຸ

- 스위치를 위로 올리면 작동하기 시작합니다.
ຖ້າຫາກເອົາສະວິດຂຶ້ນທາງເທິງ ເຄື່ອງຈັກຈະເລີ່ມເຮັດວຽກ.
- 불을 켜려면 버튼을 누르세요.
ຖ້າຈະເປີດໄຟ ຈົ່ງກົດບຸ່ມນີ້.



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄຳເວົ້າທີ່ເໝາະສົມ.



- ㉠ 걸다 ㉡ 빼다 ㉢ 꽂다 ㉣ 끼우다 ㉤ 적재하다

정답 ①㉡ ②㉣ ③㉠ ④㉠ ⑤㉢



인디카: 인디카와 반 장은 업무 관련해서 이야기하고 있습니다. 반 장은 인디카가 업무 진행 상황을 물어보고, 인디카는 업무 내용을 설명하고 있습니다.

반 장 오늘 작업은 얼마나 진행됐어요?
사라: 오늘 업무는 잘 진행되고 있습니다. 모든 일들이 잘 마무리되고 있습니다.

인디카 오전에는 골판지 자르는 작업을 끝냈고요, 오후부터 접고 붙이는 작업을 하고 있어요. 그러면 6시까지는 주문 받은 상자를 완성할 수 있을 것 같아요.

반 장: 네, 좋습니다. 오전에는 골판지 자르는 작업을 끝냈고, 오후부터 접고 붙이는 작업을 하고 있어요. 그러면 6시까지는 주문 받은 상자를 완성할 수 있을 것 같아요.

얼마 남지 않다 *일어나고 있는 일*

- 일이 얼마 남지 않았어요. 곧 끝날 거예요. *일어나고 있는 일*
- 한국으로 떠나는 날이 얼마 남지 않았어요. *일어나고 있는 일*

반 장 골판지는 충분해요? 어제 작업 끝난 후에 보니까 얼마 남지 않았던데요.

인디카: 네, 걱정 없습니다. 어제 작업이 잘 마무리되었습니다. 오늘도 열심히 작업하겠습니다.

인디카 네, 지난주에 주문한 골판지가 오늘 오후에 도착할 거니까 문제 없을 것 같아요.

반 장: 네, 좋습니다. 어제 작업이 잘 마무리되었습니다. 오늘도 열심히 작업하겠습니다.

문제 없다 *일어나고 있는 일*

- 상품의 질이 좋아서 판매하는 데는 문제 없을 거예요. *일어나고 있는 일*
- 다음 주 출장 준비는 문제 없이 잘되고 있습니까? *일어나고 있는 일*



인디카: 인디카와 반 장은 업무 관련해서 이야기하고 있습니다. 반 장은 인디카가 업무 진행 상황을 물어보고, 인디카는 업무 내용을 설명하고 있습니다.

1. 인디카 씨는 오전에 무슨 일을 했어요? 인디카: 오전에 골판지 자르는 작업을 했습니다.
2. 인디카 씨는 골판지를 언제 주문했어요? 인디카: 지난주에 주문했습니다.

정답 1. 골판지 자르는 일을 했어요. 2. 지난주에 주문했어요.



‘-(으)ㄹ 것 같다’ ມັນຖືກໃຊ້ຕື່ມທ້າຍຄຳກຳມະ, ຄຳຄຸນນາມເພື່ອຊີ້ບອກການຄາດຄະເນທີ່ມີຄວາມໜ້າຈະເປັນໄປໄດ້ສູງກ່ຽວກັບ ບາງສິ່ງ ຫຼື ສະຖານະການໃດໜຶ່ງທີ່ຈະເກີດຂຶ້ນໃນອະນາຄົດ.

- 가: 언제 작업이 **끝날 것 같아요**? ປານໃດວຽກຈຶ່ງຊິແລ້ວ?
나: 6시쯤 **끝날 것 같아요**. ຄືຊິແລ້ວປະມານ 6 ໂມງ.
- 가: 곧 비가 **올 것 같아요**. ຝົນຄືຊິຕົກໃນໄວ້ນີ້.
나: 그래요? 우산은 가지고 왔어요? **ແມ່ນບໍ່? ໄດ້ເອົາຄັນຮົ່ມມາບໍ່?**



비교해 보세요 ຈົ່ງປຽບທຽບລອງເບິ່ງ

✓ **ລະຫວ່າງລະຫວ່າງ ‘-(으)ㄹ 것 같다’ ກັບ ‘-는/(으)ㄴ 것 같다’**

‘-(으)ㄹ 것 같다’ ໃຊ້ຊີ້ບອກການຄາດຄະເນກ່ຽວກັບເລື່ອງໃດໜຶ່ງໃນອະນາຄົດ ແລະ ‘-는/(으)ㄴ 것 같다’ ແມ່ນໃຊ້ຊີ້ບອກການຄາດຄະເນກ່ຽວກັບເລື່ອງໃດໜຶ່ງໃນປັດຈຸບັນ.

- 오후에는 비가 **올 것 같아요**. ຕອນບ່າຍ ຝົນຄືຊິຕົກ.
- 지금 비가 **오는 것 같아요**. ດຽວນີ້ ເບິ່ງຄືຝົນຕົກ.



ເຂົ້າໃຈການໃຊ້ ‘-(으)ㄹ 것 같다’ ແລ້ວບໍ່? ສະນັ້ນ ຈົ່ງຕື່ມໃສ່ບົດສົນທະນາໃຫ້ຄົບຖ້ວນຖືກຕ້ອງຕາມເນື້ອໃນ.

2. ‘-(으)ㄹ 것 같다’를 사용해서 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-(으)ㄹ 것 같다’.

1) 가: 언제까지 완성할 수 있을까요? ສາມາດເຮັດໃຫ້ສຳເລັດໄດ້ ເມື່ອໃດ?

나: _____
[2시까지 할 수 있다 ຮອດເວລາ 2 ໂມງ ສາມາດເຮັດໃຫ້ສຳເລັດໄດ້]

2) 가: 상자 300개를 내일 아침까지 제작할 수 있을까요? ມື້ອື່ນ ຕອນເຊົ້າ ສາມາດເຮັດກ່ອງໄດ້ຮອດ 300 ກ່ອງບໍ່?

나: _____
[그것은 힘들다 ແນວນັ້ນ ແມ່ນສຳບາກ]

3) 가: _____?

[자르는 작업을 다 끝낼 수 있다 ວຽກຕັດ ແມ່ນສາມາດສຳເລັດແລ້ວ]

나: 그럼요. 제가 도와줄 테니까 걱정하지 마세요. ແນ່ນອນ. ຍ້ອນຂ້ອຍຈະຊ່ວຍ ບໍ່ຕ້ອງເປັນຫ່ວງ.

4) 가: 바루 씨, 내일 같이 소풍을 가는 게 어때요? ບາຣູ ມື້ອື່ນ ໄປກິນເຂົ້າປ່ານຳກັນ ເປັນແນວໃດບໍ່?

나: _____
[날씨가 아주 맑다 ສະພາບອາກາດ ຄືຊິປອດໂປ່ງ]

- 정답
- 1) 2시까지 할 수 있을 것 같아요
 - 2) 그것은 힘들 것 같아요
 - 3) 자르는 작업을 다 끝낼 수 있을 것 같아요
 - 4) 날씨가 아주 맑을 것 같아요



활동 ກິດຈະກຳ

작업하는 방법을 모르면 어떻게 말해야 돼요? <보기>처럼 물어보세요.

ຖ້າບໍ່ຮູ້ວິທີການເຮັດວຽກ ຈະຕ້ອງເວົ້າແນວໃດບໍ່? ຈົ່ງລອງຖາມຄືກັນກັບຕົວຢ່າງ.

보기 ຕົວຢ່າງ



작동하다 ນຳໃຊ້, ເຮັດວຽກ

가: 이거 어떻게 작동하는지 알아요? 좀 가르쳐 주세요.
ເຄື່ອງຈັກອັນນີ້ ແມ່ນນຳໃຊ້ແນວໃດຮູ້? ກະລຸນາສອນໃຫ້ແດ່.

나: 네, 보세요. 이렇게 하면 돼요.
ຮູ້, ເບິ່ງເດີ. ເຮັດແນວນີ້ລະ.

1)



꽂다

2)



갈다

3)



자르다

4)



상자를 접다

5)



덮다

6)



조절하다

- 정답**
- 1) 이거 어떻게 꽂는지 알아요? 좀 가르쳐 주세요.
 - 2) 이거 어떻게 거는지 알아요? 좀 가르쳐 주세요.
 - 3) 이거 어떻게 자르는지 알아요? 좀 가르쳐 주세요.
 - 4) 이거 어떻게 접는지 알아요? 좀 가르쳐 주세요.
 - 5) 이거 어떻게 다는지 알아요? 좀 가르쳐 주세요.
 - 6) 이거 어떻게 조절하는지 알아요? 좀 가르쳐 주세요.



안전한 도구 및 기계 사용법

ວິທີການນໍາໃຊ້ເຄື່ອງມື ແລະ ເຄື່ອງຈັກ ທີ່ປອດໄພ



수공구는 확실하게 잡고 작업물에 정확하게 장착 후
사용해야 합니다.

ເຄື່ອງມືທີ່ໃຊ້ມີຈັບ ຕ້ອງຈັບໃຫ້ແໜ້ນ ແລະ ຖືກຕ້ອງ ກັບວັດສະດຸ
ທີ່ກຳລັງເຮັດວຽກນັ້ນ.

회전하는 기계를 사용할 때는 장갑을 착용한 채로 만져
서는 안 됩니다.

ສໍາລັບເຄື່ອງມືທີ່ປັ້ນ ໃນເວລານໍາໃຊ້ເຄື່ອງຈັກນີ້ ແມ່ນບໍ່ຄວນໃສ່ຖົງມືເຮັດວຽກນໍາ.



연마 작업을 할 때는 장갑을 벗고 저속으로 회전시키면
서 맨손으로 작업해야 합니다.

ໃນເວລາເຮັດວຽກ ກັບເຄື່ອງຈັກປັດ ຕ້ອງປັດຖົງມື ແລະ ໃຊ້ມືເປົ່າເຮັດວຽກ ພ້ອມນັ້ນ
ຄວາມໄວເຄື່ອງຈັກຕ້ອງໃຫ້ຊໍາລົງ.

선반 작업을 시작하기 전에 일정 시간 기계를 공회전 시켜
서 부품의 물림 상태를 확인해야 합니다.

ກ່ອນການນໍາໃຊ້ເຄື່ອງຈັກທີ່ມີຄືມ ຕ້ອງໃຊ້ເວລາພຽງພໍໃນການກວດກາເບິ່ງວ່າ ເກຍ ແລະ
ແນວປ້ອງກັນມັນ ຢູ່ຖືກບ່ອນ ຫຼືບໍ່.





EPS-TOPIK 듣기 ພາກຝັງ EPS-TOPIK



ຂໍ້ 1 ຫາ 2 ແມ່ນເປັນການເລືອກເອົາສໍານວນ ທີ່ກ່ຽວຂ້ອງກັບເນື້ອໃນ ທີ່ໄດ້ຝັງ. ກ່ອນການຝັງ ກ່ອນອື່ນ ຈົ່ງກວດກາເບິ່ງຕົວຢ່າງກ່ອນ.

[1~2] 들은 것을 고르십시오. ຈົ່ງເລືອກເອົາຄໍາຕອບ ທີ່ໄດ້ຍິນ.



1. ① 접어요. ② 작아요. ③ 줍어요. ④ 저예요.
2. ① 내려요. ② 놀러요. ③ 올려요. ④ 붙여요.



ຂໍ້ 3 ຫາ 4 ແມ່ນເປັນການຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມກັບຄໍາຖາມ. ຂໍ້ 5 ແມ່ນເປັນການຝັງບົດສົນທະນາ ແລ້ວເລືອກເອົາຄໍາຕອບ ທີ່ເໝາະສົມກັບຄໍາຖາມ. ກ່ອນການຝັງ ຈົ່ງກວດເບິ່ງເນື້ອໃນຂອງຄໍາຕອບ ແລະ ຄໍາຖາມກ່ອນ.

[3~4] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

3. ① 아니요, 잘 쓸 수 있어요. ② 네, 전에도 사용해 봤어요.
 ③ 네, 주임님한테 물어볼게요. ④ 아니요, 기계가 여기 없어요.
4. ① 4시면 끝날 것 같아요. ② 이제 골판지를 오리세요.
 ③ 빨리 주문을 해야겠어요. ④ 상자는 이쪽에 쌓아 두세요.
5. 이야기를 듣고 질문에 알맞은 대답을 고르십시오.
ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.
남자가 해야 하는 일은 무엇입니까? ວຽກທີ່ຜູ້ຊາຍຄົນນັ້ນ ຕ້ອງເຮັດ ແມ່ນຫຍັງ?
- ① 기계를 고쳐야 합니다. ② 기계를 옮겨야 합니다.
 ③ 기계로 작업해야 합니다. ④ 기계 사용법을 가르쳐야 합니다.

학습 안내

คำแนะนำ ในການຮຽນ

- จุดประสงค์ในการเรียนรู้ ການປະຕິບັດວຽກ, ການກວດວຽກ
- ໄວຍາກອນ - 아/어 놓다, -지요
- คำສັບ ແລະ ສຳນວນຄຳເວົ້າ ສະຖານທີ່ກໍ່ສ້າງ, ການຫຸ້ມຫໍ່ ແລະ ການແຈກຢາຍ
- ຂໍ້ມູນກ່ຽວກັບວັດທະນາທຳ ວັດຖຸອຸປະກອນໜັກ ຢູ່ສະຖານທີ່ກໍ່ສ້າງ



대화 1 ປົດສິນທະນາ 1



ອາດິດ ກຳລັງບອກ ກອນອູ ກ່ຽວກັບວຽກທີ່ຕົນຈະເຮັດໃນມື້ນີ້. ກ່ອນອື່ນ ຈົ່ງຟັງປົດສິນທະນາກ່ອນສອງຄັ້ງ ແລ້ວເວົ້າຕາມ.

아딧 여러분 지금부터 오늘 해야 할 작업을 **알려 드리겠습니다.** 오늘은 거푸집을 설치하고 철근을 조립하는 일을 할 겁니다. 저희 팀은 먼저 여기 있는 철근을 3층으로 **옮겨 놓을** 건데요. 철근을 모두 옮겨 놓은 후에는 건우 씨가 거푸집 설치팀 반장에게 보고해 주세요. 그러면 거푸집 설치팀에서 작업을 시작할 겁니다.

ທຸກຄົນ, ຕອນນີ້ ຂ້າພະເຈົ້າ ຈະມາບອກກ່ຽວກັບວຽກ ທີ່ຕ້ອງເຮັດໃນມື້ນີ້. ມື້ນີ້ ເຮົາຈະສ້າງແບບ ແລະ ປະກອບເຫຼັກເສັ້ນ. ທີມຂອງພວກເຮົາ ແມ່ນຈະຍ້າຍເຫຼັກເສັ້ນທີ່ມີຢູ່ບ່ອນນີ້ ຂຶ້ນໄປຊັ້ນສາມ. ຫຼັງຈາກຍ້າຍເຫຼັກເສັ້ນ ຂຶ້ນໄປຊັ້ນສາມແລ້ວ, ໃຫ້ ກອນອູ ລາຍງານຫົວໜ້າທີມ ການຕິດຕັ້ງ ແບບນຳ. ຫຼັງຈາກນັ້ນ, ທີມການຕິດຕັ້ງແບບ ກໍຈະເລີ່ມເຮັດວຽກ.

건우 네, 알겠어요. 작업이 끝나면 **바로** 보고할게요.
 ເຈົ້າ, ເຂົ້າໃຈແລ້ວ. ຖ້າເຮັດວຽກແລ້ວ, ຈະລາຍງານທັນທີ.

아딧 그 후엔 바로 조립 작업을 시작할게요. 자, 그럼 시작합니다.
 ຫຼັງຈາກນັ້ນ ກໍເລີ່ມວຽກປະກອບເລີຍ. ມາ, ເຮົາມາເລີ່ມກັນເລີຍ.

-아/어 드리다

ເປັນສຳນວນທີ່ໃຊ້ຄຳເວົ້າຂຶ້ນສູງ ຫຼື ສຸພາບ ຂອງ '-아/어 주다'.
 · 제가 도와 드리겠습니다.
 ຂ້ອຍຈະຊ່ວຍ.

· 내일까지 자세한 출장 일정을 알려 드리겠습니다.
 ຂ້ອຍ ຈະລາຍງານຕາຕະລາງ ການໄປວຽກອອກແບບລະອຽດ ພາຍໃນມື້ອື່ນ.

바로ທັນທີ, ດຽວນີ້

· 지금 바로 출발하려고 합니다.
 ຂ້ອຍ ຈະອອກເດີນທາງດຽວນີ້ເລີຍ.

· 회사에 도착하면 바로 연락드리겠습니다.
 ຖ້າໄປຮອດບໍລິສັດແລ້ວຈະຕິດຕໍ່ຫາທັນທີ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 아딧 씨 팀은 오늘 제일 먼저 무슨 일을 할 거예요? ທີມຂອງ ອາດິດ ແມ່ນຕ້ອງເຮັດຫຍັງເປັນສິ່ງທຳອິດ ໃນມື້ນີ້?
2. 거푸집 설치 후에 무슨 일을 할 거예요? ຫຼັງຈາກຕິດຕັ້ງແບບແລ້ວ ແມ່ນຈະເຮັດວຽກໃດ?

정답 1. 철근을 3층으로 옮겨 놓을 거예요. 2. 철근 조립 작업을 할 거예요.



어휘 1 คำสับ 1

건설 현장 สะถุานທີ່ກໍ່ສ້າງ




ລອງມາກວດເບິ່ງວ່າ ບັນດາສໍານວນທີ່ໃຊ້ເລື້ອຍໆ ໃນສະຖານທີ່ກໍ່ສ້າງ ແລະ ຄໍາສັບທີ່ກ່ຽວຂ້ອງກັບວັດສະດຸກໍ່ສ້າງ ມີຫຍັງແນ່ ນໍາກັນບໍ?




건설
ການກໍ່ສ້າງ



공사장
ສະຖານທີ່ກໍ່ສ້າງ



벽돌
ດິນຈີ່




철근
ເຫຼັກເສັ້ນ



시멘트
ຊີມັງ



콘크리트
ຄອນກຣີດ




건물을 짓다
ສ້າງຕຶກອາຄານ



비계
ຮ່າງ(ໄວ້ຂຶ້ນບອນສຽງ)




땅을 파다
ຂຸດດິນ



거꾸집을 설치하다
ການຕິດຕັ້ງແບບ



철근을 조립하다
ການປະກອບເຫຼັກເສັ້ນ



콘크리트를 타설하다
ເທປຸນ


- 공사장에서는 항상 안전모를 착용해야 해요. ຢູ່ສະຖານທີ່ກໍ່ສ້າງ ແມ່ນຕ້ອງໃສ່ໝວກ ນິລະໄພຕະຫຼອດເວລາ.
- 건물을 지을 때에는 먼저 땅을 파야 해요. ໃນເວລາທີ່ສ້າງຕຶກອາຄານ ແມ່ນເຮົາຕ້ອງຂຸດດິນກ່ອນ.




ຈົ່ງຕອບຄໍາຖາມ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 그림을 보고 <보기>처럼 문장을 완성하세요. ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ຄືດັ່ງຕົວຢ່າງ.

1)




2)



3)

4)



6)

5)



보기 철근 벽돌 시멘트 땅을 파다 거꾸집을 설치하다 콘크리트를 타설하다

정답 1) 시멘트 2) 거꾸집을 설치하다 3) 철근 4) 벽돌 5) 땅을 파다 6) 콘크리트를 타설하다



‘-아/어 놓다’ ມັນຖືກໃຊ້ເພື່ອທ້າຍຄຳກຳມະເພື່ອຊີ້ບອກການກະທຳໃດໜຶ່ງທີ່ໄດ້ຈົບສິມບູນແລ້ວນັ້ນ ແຕ່ຍັງສືບຕໍ່ດຳເນີນສະພາບແບບນັ້ນຕໍ່ໄປຢູ່.

ㅏ, ㅑ → -아 놓다	ㅓ, ㅕ, ㅣ → -어 놓다	하다 → 해 놓다
사다 → 사 놓다 달다 → 달아 놓다	쓰다 → 써 놓다 만들다 → 만들어 놓다	준비하다 → 준비해 놓다 청소하다 → 청소해 놓다

- 가: 언제 장을 보러 가요? (ຈຳເຈັບຈະໄປຕະຫຼາດ ເມື່ອໃດ?)
나: 벌써 **봐 놓았어요.** (ຂ້ອຍໄປຊື້ມາໄວ້ແລ້ວ.)
- 내일까지 문을 **달아 놓을게요.** (ຈະອັດປະຕູໄວ້ຈົນຮອດມື້ອື່ນ.)
- 먼저 벽돌을 **옮겨 놓으세요.** (ໃຫ້ຍ້າຍກ້ອນດິນຈື່ໄປໄວ້ກ່ອນ.)



ເຂົ້າໃຈການໃຊ້ ‘-아/어 놓다’ ແລ້ວບໍ່? ສະນັ້ນ, ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການເລືອກເອົາຄຳຕອບ ທີ່ຖືກຕ້ອງກັບຄຳຖາມ.

2. 대화를 읽고 맞는 답을 고르세요. (ຈົ່ງອ່ານບົດສົນທະນາ ແລ້ວເລືອກເອົາຄຳຕອບທີ່ຖືກຕ້ອງ.)

1)

가: 여기에 있는 벽돌을 어떻게 할까요? (ຕ້ອງເຮັດແນວໃດ ກັບດິນຈີ່ທີ່ມີຢູ່ນີ້?)
나: _____ . (ຊ່ວຍຍ້າຍໄປໄວ້ ຝາກເບື້ອງນັ້ນ.)

- ① 저쪽으로 옮기고 있어요 ② 저쪽으로 옮겨 놓으세요

2)

가: 아딧 씨, 콘크리트는 만들어 놓았어요? (ອາດິດ, ໄດ້ປະສົມປຸງໄວ້ແລ້ວບໍ່?)
나: _____ . (ເຈົ້າ, ໄດ້ເຮັດປະໄວ້ແລ້ວ.)

- ① 네, 다 해 놓았어요 ② 네, 이제 할 거예요

정답 1) ② 2) ①



ລອງມາຮຽນເພີ່ມເຕີມອີກໜ້ອຍໜຶ່ງບໍ່? ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-아/어 놓다’.

쌓다 청소하다 준비하다

1. 여기에 상자를 _____ 돼요.
2. 회의 자료를 미리 _____ 놓으세요.
3. 퇴근 전까지 작업장을 _____ 놓으세요.

정답 1. 쌓아 놓으면 2. 준비해 3. 청소해



대화 2 비드신ທະນາ 2

Track 134



ຈິ່ງຝັງໃຫ້ດີວ່າ ໂມນິກກາ ແລະ ຜູ້ຊ່ວຍຜູ້ຈັດການ ກຳລັງສົນທະນາກ່ຽວກັບຫຍັງ. ຈິ່ງຝັງບິດສົນທະນາສອງຄັ້ງກ່ອນ ແລ້ວເວົ້າຕາມ.

대 리 모니카 씨, 내일 오전에 납품할 물건 포장은 다 끝났지요?

ໂມນິກກາ, ໄດ້ຫໍ່ສິນຄ້າ ທີ່ຈະສົ່ງມື້ອື່ນຕອນເຊົ້າ ແລ້ວບໍ່?

모니카 네, 대리님. 크기별로 분류해서 따로 포장해 놓았어요. 한번 확인해 보시겠어요?

ເຈົ້າ, ຜູ້ຊ່ວຍຜູ້ຈັດການ. ໄດ້ແຍກຕາມແຕ່ລະຂະໜາດ ແລະ ຫໍ່ປະໄວແລ້ວ. ລອງກວດເບິ່ງເທື່ອໜຶ່ງບໍ່?

대 리 좋아요. 같이 가 봅시다. 음, 대자가 30박스, 중자가 40박스..... 어, 그런데 소자가 왜 30박스밖에 안 돼요?

ດີ. ລອງໄປເບິ່ງນຳກັນ. ອີ້ມ, ກ່ອງໃຫຍ່ 30 ກ່ອງ, ກ່ອງ ກາງ 40 ກ່ອງ.... ອໍ, ແຕ່ວ່າເປັນຫຍັງກ່ອງນ້ອຍ ຈິ່ງມີແຕ່ 30 ກ່ອງບໍ່?

모니카 네? 30박스 아닌가요?

ເຈົ້າ? ບໍ່ແມ່ນ 30 ກ່ອງບໍ່?

대 리 여기 주문서에 32박스라고 되어 있잖아요. 가서 물건 있는지 빨리 확인해 보세요.

ຢູ່ໃນໃບສັ່ງຊື້ນີ້ ແມ່ນເວົ້າວ່າ 32 ກ່ອງ, ບໍ່ແມ່ນບໍ່? ໄປລອງກວດເບິ່ງໄວ້ວ່າ ມີເຄື່ອງຢູ່ຫຼືບໍ່.

따로 ຕ່າງຫາກ/ແຍກ

- 일 때문에 나는 가족과 따로 살고 있어요. ຍ້ອນວຽກ ຂ້ອຍຈິ່ງອາໄສແຍກຢູ່ກັບຄອບຄົວ.
- 기차에 자리가 없어서 아내와 따로 앉았어요. ຍ້ອນວ່າ ຢູ່ລິດໄຟບໍ່ມີບ່ອນນັ່ງ, ຂ້ອຍ ແລະ ເມຍຈິ່ງໄດ້ນັ່ງແຍກກັນ.

밖에 ພຽງແຕ່

ໃຊ້ກັບສໍານວນ ທີ່ທາງຫຼັງຕ້ອງສະແດງເຖິງ ຄວາມໝາຍປະຕິເສດ.

- 우리 사장님은 일밖에 모르세요. ຫົວໜ້າຂອງພວກເຮົາ ແມ່ນບໍ່ຮູ້ຫຍັງເລີຍ ນອກຈາກວຽກ.
- 우리 회사는 일요일밖에 안 쉬어요. ບໍລິສັດຂອງພວກເຮົາແມ່ນພັກພຽງແຕ່ວັນອາທິດ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄໍາຖາມຕໍ່ໄປນີ້.

1. 모니카 씨가 포장한 물건은 언제 납품할 거예요? ເຄື່ອງທີ່ ໂມນິກກາ ທີ່ ຈະຖືກສົ່ງໄປມື້ໃດ?
2. 소자 박스는 몇 박스를 납품해야 해요? ເຮົາຕ້ອງສົ່ງເຄື່ອງ ແກ້ດນ້ອຍຈັກແກ້ດ?

정답 1. 내일 오전에 납품할 거예요. 2. 32박스를 납품해야 해요.




ເຈົ້າເຄີຍເຮັດວຽກ ກ່ຽວກັບການແຈກຢາຍສິນຄ້າບໍ? ພວກເຮົາມາລອງເບິ່ງວ່າ ຄໍາສັບກ່ຽວ ກັບການຫໍ່ ແລະ ການແຈກຢາຍສິນຄ້າມີອັນໃດແດ່?



분류하다
ແຍກປະເພດ



싸다/포장하다
ຫໍ່



담다/넣다
ໃສ່ (ໃສ່ໃນ)



묶다
ມັດ



나르다
ຂົນສົ່ງ



쌓다
ກອງຂຶ້ນ




신다
ຂົນ(ເຄື່ອງ)ໃສ່



내리다
ເອົາລົງ, ເອົາອອກ



출하하다
ສົ່ງສິນຄ້າ




납품하다
ຈັດສົ່ງສິນຄ້າ



ຈົ່ງຕອບຄໍາຖາມ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)

2)

3)

4)

5)

보기

분류하다

나르다

묶다

포장하다

담다

정답 1) 분류하다 2) 포장하다 3) 담다 4) 묶다 5) 나르다



ມັນໃຊ້ໃນເວລາທີ່ຜູ້ເວົ້າ ແລະ ຜູ້ຟັງຕ່າງກໍຮູ້ຂໍ້ແທ້ຈິງກ່ຽວກັບເລື່ອງດັ່ງກ່າວແລ້ວ ແຕ່ຢາກຈະຖາມຊ້າ ຫຼື ຂໍຄວາມເຫັນດີກ່ຽວກັບສະຖານະການຂໍ້ແທ້ຈິງໃດໜຶ່ງນັ້ນ. ‘-지요?’ ມັນຖືກໃຊ້ຕື່ມທ້າຍຄຳກຳມະກັບຄຳຄຸນນາມ, ‘(이)지요?’ ແມ່ນໃຊ້ປະສົມກັບຄຳນາມ.

동사(ຄຳກຳມະ) → -지요	형용사(ຄຳຄຸນນາມ) → -지요	명사(ຄຳນາມ)	
알다 → 알지요	작다 → 작지요	자음(ພະຍັນຊະນະ) → 이지요	모음(ສະຫຼະ) → 지요
보다 → 보지요	크다 → 크지요	학생 → 학생이지요	의사 → 의사지요

- 거래처에 물건을 보냈지요? ເຈົ້າສົ່ງຂອງໃຫ້ລູກຄ້າແລ້ວບໍ?
- 작업장을 정리하고 있지요? ກຳລັງກວດເບິ່ງຄວາມຮຽບຮ້ອຍຢູ່ໂຮງງານຢູ່ແມ່ນບໍ?
- 노이 씨는 라오스 사람이지요? ນ້ອຍແມ່ນຄົນລາວບໍ?




ເຂົ້າໃຈການໃຊ້ ‘-지요?’ ແລ້ວບໍ? ສະນັ້ນ ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການຂຽນສຳນວນທີ່ເໝາະສົມ ຕື່ມໃສ່ບ່ອນຫວ່າງ.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-지요?’.



1) 가: 물건은 크기별로 _____?
ເຈົ້າໄດ້ແຍກເຄື່ອງຂອງອອກ ເປັນແຕ່ລະປະເພດແລ້ວແມ່ນບໍ?
나: 네, 분류해 놓았어요. 제. ໄດ້ແຍກປະໄວ້ແລ້ວ.



2) 가: 상품은 모두 상자에 _____?
ໄປເອົາເຄື່ອງທັງໝົດໃສ່ໃນແກັດແລ້ວແມ່ນບໍ?
나: 네, 포장한 후에 담아 놓았어요. 제. ຫຼັງຈາກ ຫໍ່ແລ້ວກໍໄດ້ເອົາໃສ່ປະໄວ້ແລ້ວ.



3) 가: 물건 모두 차에 _____?
ໄດ້ຂົນເຄື່ອງທັງໝົດ ໃສ່ລົດແລ້ວແມ່ນບໍ?
나: 네, 이제 출발하시면 됩니다. 제. ຕອນນີ້ ແມ່ນສາມາດອອກລົດໄດ້ແລ້ວ.

정답 1) 분류했지요 2) 담았지요 3) 실었지요



ລອງມາຂຽນເພີ່ມເຕີມອີກໜ້ອຍໜຶ່ງບໍ? ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-지요?’.

1. 가: 가구 공장에서 _____?
나: 네, 가구 공장에서 일하고 있어요.
2. 가: 이번 휴가 때 고향에 _____?
나: 아니요, 이번에는 고향에 못 가요.

정답 1. 일하지요 2. 가지요



활동 ภารกิจ


어떤 작업을 했어요? <보기>처럼 작업을 확인해 보세요.
ເຈົ້າໄດ້ເຮັດວຽກຫຍັງ? ຈິ່ງກວດເບິ່ງວຽກ ຄື່ັ້ງຕົວຢ່າງ.

보기 ຕົວຢ່າງ



가: 철근을 옮겨 놓았지요?
ໄດ້ຍ້າຍເຫຼັກເສັ້ນແລ້ວແມ່ນບໍ່?
나: 네, 옮겨 놓았어요.
ເຈົ້າ, ໄດ້ຍ້າຍປະໄວແລ້ວ.

철근을 옮기다
ຍ້າຍເຫຼັກເສັ້ນ



가: 철근을 옮겨 놓았지요?
ໄດ້ຍ້າຍເຫຼັກເສັ້ນແລ້ວແມ່ນບໍ່?
나: 아니요, 지금 옮기고 있어요.
ບໍ່, ຕອນນີ້ ກຳລັງຍ້າຍຢູ່.


철근을 옮기다
ຍ້າຍເຫຼັກເສັ້ນ



상품을 포장하다



철근을 조립하다



거푸집을 설치하다



상품을 분류하다



정답 1) 가: 상품을 포장해 놓았지요?
나: 아니요, 지금 포장하고 있어요.
2) 가: 철근을 조립해 놓았지요?
나: 아니요, 지금 조립하고 있어요.
3) 가: 거푸집을 설치해 놓았지요?
나: 네, 설치해 놓았어요.
4) 가: 상품을 분류해 놓았지요?
나: 네, 분류해 놓았어요.



건설 현장의 중장비

ວັດຖຸອຸປະກອນໜັກ ໃນສະຖານທີ່ກໍ່ສ້າງ



지게차
ລົດຍົກເຄື່ອງ

ຈິມ ແລະ ວົງແກ້ວ ມາຍ້າຍ ຈິມ ມາຍ້າຍ.

ໃຊ້ເພື່ອຍົກ ແລະ ຂົນເຄື່ອງຂັ້ນ-ລົງ.



크레인(기중기)
ລົດເຄນ

ວຸ້ນວາຍ ວຸ້ນວາຍ ເຂົ້າ ມາຍ້າຍ ຫຼື ຍ້າຍເຄື່ອງ

ຕາມທາງນອນ.



화물차(트럭)
ລົດຂົນເຄື່ອງ

ເຮັດ ມາຍ້າຍ ມາຍ້າຍ.

ໃຊ້ເພື່ອຂົນສົ່ງສິນຄ້າ.



굴착기
ລົດຈັກ

ດິນ ຫຼື ພາຍຸ ມາຍ້າຍ ຫຼື ພາຍຸ ມາຍ້າຍ

ໃຊ້ເພື່ອຂົນສົ່ງ ຫຼື ພາຍຸ ມາຍ້າຍ ທີ່ຂົນສົ່ງ



불도저
ລົດປັບດິນ

ດິນ ມາຍ້າຍ ມາຍ້າຍ ມາຍ້າຍ

ໃຊ້ເພື່ອດັ່ງດິນລົງ ແລະ ປັບທຳດິນໃຫ້ແປງ



트랙터
ລົດໄຖ

ວຸ້ນວາຍ ຫຼື ພາຍຸ ມາຍ້າຍ ມາຍ້າຍ

ໃຊ້ເພື່ອແກ້ເຄື່ອງທີ່ໜັກ ຫຼື ເປັນເຄື່ອງຈັກ

ສຳລັບການກະແສດ.



덤프트럭
ລົດດຳມ

ດິນ, ພາຍຸ, ພາຍຸ ມາຍ້າຍ ມາຍ້າຍ

ໃຊ້ເພື່ອຂົນສົ່ງ, ດິນຊາຍ, ຖ່ານຫີນ, ຂີ້ເຫຍື້ອ



그레이더
ລົດເກດ

ດິນຜັດ ມາຍ້າຍ ມາຍ້າຍ

ໃຊ້ເພື່ອເກດພື້ນດິນ ໃຫ້ພື້ນລຽບ.



레미콘
ລົດສົມປຸນ

ເຮັດ ຕົວເຮັດ ມາຍ້າຍ ມາຍ້າຍ

ໃຊ້ເພື່ອສົມປຸນ ແລະ ເຮັດໃຫ້ປຸນບໍ່ແຂງໂຕ

ໃນລະຫວ່າງທີ່ຂົນສົ່ງ.



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນການຊອກຫາຮູບພາບ ທີ່ມີເນື້ອໃນກ່ຽວຂ້ອງກັບບົດສົນທະນາ. ຈົ່ງກວດເບິ່ງ ຮູບພາບ ກ່ອນຝັງບົດສົນທະນາ.

[1~2] 잘 듣고 내용과 관계있는 그림을 고르십시오

ຈົ່ງຝັງໃຫ້ດີ ແລ້ວເລືອກເອົາຮູບພາບທີ່ກ່ຽວຂ້ອງກັບເນື້ອໃນ.



1. ①



②



③



④



2. ①



②



③



④



ຂໍ້ 3 ແລະ 4 ແມ່ນການເລືອກຄໍາຕອບ ທີ່ເໝາະສົມກັບຄໍາຖາມ. ຂໍ້ 5 ແມ່ນເປັນຝັງການບັນຍາຍຂອງຜູ້ຊາຍຄົນໜຶ່ງ ແລ້ວຕອບຄໍາຖາມ. ກ່ອນການຝັງ ຈົ່ງກວດເບິ່ງເນື້ອໃນຂອງຄໍາຕອບ ແລະ ຄໍາຖາມ.

[3~4] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

3. ① 아니요, 분류했어요. ② 네, 벌써 해 놓았어요.
 ③ 네, 아직 안 했을 거예요. ④ 아니요, 분류해 놓았어요.
4. ① 글썽해요. 확인해 볼게요. ② 아니요, 벌써 끝났어요.
 ③ 그럼요. 땅을 파고 있어요. ④ 네, 이제 시작할 거예요.

5. 이야기를 듣고 질문에 알맞은 대답을 고르십시오.

ຈົ່ງຝັງບົດເລື່ອງນັ້ນ ແລ້ວເລືອກເອົາຄໍາຕອບ ທີ່ເໝາະສົມກັບຄໍາຖາມ.

앞으로 해야 할 작업이 아닌 것은 무엇입니까?
 ສິ່ງທີ່ບໍ່ຕ້ອງເຮັດ ໃນຕໍ່ໜ້າແມ່ນຫຍັງ?

- ① 철근 조립 ② 거푸집 설치
 ③ 콘크리트 확인 ④ 콘크리트 타설



📖 **듣기 대본** ເນື້ອໃນບົດຝັງ

1. 여: 오전에 무슨 작업을 했어요? ໃນຕອນເຊົ້າ, ເຈົ້າໄດ້ເຮັດວຽກຫຍັງ?
 남: 벽돌을 옮겼어요. ຂ້ອຍໄດ້ຂົນຍ້າຍດິນຈີ່.
2. 여: 상품을 포장해 놓았어요? ເຈົ້າໄດ້ຫໍ່ສິນຄ້າແລ້ວ ແມ່ນບໍ່?
 남: 네, 포장해 놓았어요. ເຈົ້າ, ໄດ້ຫໍ່ປະໄວ້ແລ້ວ.
3. 남: 상품은 모두 분류해 놓았어요? ເຈົ້າໄດ້ແຍກສິນຄ້າປະໄວ້ ທັງໝົດແລ້ວບໍ່?
4. 남: 공사장에서 땅을 파는 작업이 끝났지요? ວຽກຂຸດດິນຢູ່ສະຖານທີ່ກໍ່ສ້າງ ແມ່ນແລ້ວບໍ່?
5. 남: 이제 거푸집 설치 작업이 끝났으니 철근 조립 작업과 콘크리트 타설 작업을 시작하겠습니다. A조는 철근을 3층으로 옮겨 놓으세요. 그리고 강 반장님은 콘크리트 좀 확인해 주세요. 강 반장님, 레미콘은 이미 들어 왔지요?
ຕອນນີ້ ວຽກການຕິດຕັ້ງແບບກໍ່ແລ້ວງ, ສະນັ້ນ ພວກເຮົາຈະເລີ່ມວຽກປະກອບເຫຼັກເສັ້ນ ແລະ ເທບູນ. ກຸ່ມ A ແມ່ນຍ້າຍເຫຼັກເສັ້ນໄປຊັ້ນ 3 ແລະ ຫົວໜ້າ ຄັງ ຈົ່ງກວດກາເບິ່ງການເທຄອນກິດແດ່. ຫົວໜ້າ ຄັງ, ລົດເທຄອນກິດ ເຂົ້າມາແລ້ວບໍ່?

정답 1. ① 2. ② 3. ② 4. ① 5. ②

확장 연습 ບົດເຝິກຫັດເຝິມເຕີມ

📖 L-43

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄໍາຕອບ ທີ່ເໝາະສົມກັບຄໍາຖາມ.
 다음 중 들은 내용과 같은 것은 무엇입니까? ຄໍາຕອບທີ່ຖືກຕ້ອງກັບເນື້ອໃນ ທີ່ໄດ້ຝັງນັ້ນ ແມ່ນຫຍັງ?
 - ① 남자는 창고로 물건을 옮기고 있습니다.
 - ② 남자는 상자마다 물건을 20개씩 넣어야 합니다.
 - ③ 남자는 오늘 납품할 물건을 포장하고 있습니다.
 - ④ 남자는 상자 크기에 따라 제품수를 다르게 넣어야 합니다.

📖 **확장 연습 듣기 대본** ເນື້ອໃນບົດຝັງ ບົດເຝິກຫັດເຝິມເຕີມ

1. 남: 반장님, 이제 포장 작업만 남았습니다. ຫົວໜ້າ, ຕອນນີ້ ແມ່ນຍັງແຕ່ວຽກຫຸ້ມຫໍ່.
 여: 그러면 제품을 작은 상자에 10개씩, 큰 상자에 20개씩 넣어서 포장해 주세요. ສະນັ້ນ ໃຫ້ຫໍ່ສິນຄ້າ 10ອັນ ໃສ່ກ່ອງນ້ອຍ ແລະ 20 ອັນໃສ່ກ່ອງໃຫຍ່ແຕ່ລະກ່ອງ.
 포장이 끝나면 상자를 창고로 옮겨서 크기별로 쌓아 놓고요. ຖ້າຫໍ່ແລ້ວງ ໃຫ້ຍ້າຍກ່ອງໄປຫ້ອງເກັບເຄື່ອງ ແລ້ວກອງກັນຂຶ້ນຕາມຂະໜາດ.
 남: 네, 내일 아침에 납품해야 하니까 퇴근 전까지 작업을 끝내겠습니다. ເຈົ້າ, ຍ້ອນມື້ອື່ນຕອນເຊົ້າ ຕ້ອງສົ່ງເຄື່ອງ ຈົ່ງຈະຮັດໃຫ້ແລ້ວກ່ອນເລີກວຽກ.
 여: 네, 내일 아침에 납품해야 하니까 퇴근 전까지 작업을 끝내겠습니다. ເຈົ້າ, ຍ້ອນມື້ອື່ນຕອນເຊົ້າ ຕ້ອງສົ່ງເຄື່ອງ ຈົ່ງຈະຮັດໃຫ້ແລ້ວກ່ອນເລີກວຽກ.

정답 1. ④



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນການຊອກຫາຮູບພາບ ທີ່ມີເນື້ອໃນກ່ຽວຂ້ອງກັບບົດສົນທະນາ. ຈົ່ງກວດເບິ່ງຮູບພາບ ກ່ອນຝັງບົດສົນທະນາ.

[1~2] 다음 그림을 보고 맞는 단어나 문장을 고르십시오.

ຈົ່ງຝັງໃຫ້ດີ ແລ້ວເລືອກເອົາຮູບພາບທີ່ກ່ຽວຂ້ອງກັບເນື້ອໃນ.

1.



① 벽돌

② 철근

③ 비계

④ 시멘트

2.



① 상품을 쌓고 있습니다.

② 상품을 내리고 있습니다.

③ 상품을 분류하고 있습니다.

④ 상품을 상자에 담고 있습니다.



ຂໍ້ 3 ແລະ 4 ແມ່ນການເລືອກຄຳຕອບ ທີ່ເໝາະສົມກັບຄຳຖາມ. ຂໍ້ 5 ແມ່ນເປັນຝັງການບັນຍາຍຂອງຜູ້ ຊາຍຄົນໜຶ່ງ ແລ້ວຕອບຄຳຖາມ. ກ່ອນການຝັງ ຈົ່ງກວດເບິ່ງເນື້ອໃນຂອງຄຳຕອບ ແລະ ຄຳຖາມ.

[3~4] 빈칸에 들어갈 가장 알맞은 것을 고르십시오.

ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

가: 반장님, 몇 개씩 포장할까요?ຫົວໜ້າໜ່ວຍງານ, ເຮົາຕ້ອງຫຸ້ມຫໍ່ແນວລະຈັກອັນ?

나: 제품을 열 개씩 모아서 상자에 _____ 됩니다.
ລວມສິນຄ້າສິບອັນແລ້ວ ເອົາໃສ່ກ່ອງກໍໄດ້ແລ້ວ.

① 넣으면

② 만들면

③ 자르면

④ 들어가면

4.

가: 굴착기로 땅을 _____ 놓으세요. ຈົ່ງຂຸດດິນດ້ວຍລົດຈັກ.

나: 네, 알겠습니다. 제이, ເຂົ້າໃຈແລ້ວ.

① 파

② 싸

③ 묶어

④ 담아

5. 다음 질문에 답하십시오. ຈົ່ງຕອບຄຳຖາມຕໍ່ໄປນີ້.

<작업 현황> <ສະຖານະຂອງວຽກ>

상품 분류 크기별로 분류

ແຍກປະເພດສິນຄ້າ

ແຍກປະເພດສິນຄ້າ

상품 포장 개별 포장

ການຫໍ່ສິນຄ້າ

ການຫໍ່ແບບແຍກແຕ່ລະປະເພດ

상품을 어떻게 분류했습니까? ເຈົ້າໄດ້ແຍກປະເພດສິນຄ້າ ແນວໃດ?

① 무게에 따라

② 색깔에 따라

③ 종류에 따라

④ 크기에 따라

정답 1. ③ 2. ③ 3. ① 4. ① 5. ④

학습 안내

ຄຳແນະນຳ ໃນການຮຽນ

- ▣ **ຈຸດປະສົງໃນການຮຽນ** ການອະທິບາຍກ່ຽວກັບສະພາບແວດລ້ອມ ໃນບ່ອນເຮັດວຽກ, ເວົ້າກ່ຽວກັບການເກັບມ້ຽນ
- ▣ **ໄວຍາກອນ** - 거든요, -아시다/어시다
- ▣ **ຄຳສັບ ແລະ ສຳນວນຄຳເວົ້າ** ສະພາບແວດລ້ອມ ໃນບ່ອນເຮັດວຽກ, ສິ່ງເສດເຫຼືອ ແລະ ເຄື່ອງມື
- ▣ **ຂໍ້ມູນກ່ຽວກັບວັດທະນາທຳ** ການບໍລິຫານຈັດການ ເຄື່ອງມືການເຮັດວຽກ



대화 1

ບົດສົນທະນາ 1



ຈິ່ງຟັງການສົນທະນາ ລະຫວ່າງ ຕວນ ກັບ ຣິຮັນ ເບິ່ງວ່າ ພວກເຂົາກຳລັງລົມ ກັນກ່ຽວກັບ ຫຍິ່ງ, ຈິ່ງຟັງບົດສົນທະນາກ່ອນສອງຄັ້ງ ແລ້ວເວົ້າຕາມ.

투안 어, 리한 씨, 무슨 냄새 나지 않아요? 작업장도 아주 엉망이고요.

ໂອ, ຣິຮັນ ບໍ່ແໜ້ນກິ່ນຫຍັງແດ່ບໍ່? ບ່ອນເຮັດວຽກກໍຊະຊາຍທີ່ສຸດເລີຍ.

리한 어제 늦게까지 페인트 작업을 했거든요. 너무 늦어서 정리를 **하나도** 못하고 퇴근했어요.

ເພາະມື້ວານນີ້ ໄດ້ທາສີຈົນຮອດເດິກ, ມັນເດິກໂພດເລິກວຽກກ່ອນ ບໍ່ທັນໄດ້ເກັບມ້ຽນຫຍັງເທື່ອ.

투안 일 시작하기 전에 환풍기 돌려서 환기부터 해야겠어요. 리한 씨는 작업 도구 먼저 정리해 주세요. 작업 도구는 쓰고 나서 **바로바로** 정리해야 해요. 안 그러면 나중에 못 쓸 수도 **있거든요**.

ກ່ອນຈະເລີ່ມເຮັດວຽກ ຈະຕ້ອງເປີດພັດລົມດູດອາກາດ ລະບາຍອາກາດອອກ ກ່ອນ, ຣິຮັນ ເກັບມ້ຽນເຄື່ອງຕ່າງໆກ່ອນເດິ, ເຄື່ອງມືເຮັດວຽກ ຫຼັງຈາກໃຊ້ແລ້ວ ຕ້ອງເກັບມ້ຽນທັນທີໂລດ ຖ້າບໍ່ດັ່ງນັ້ນຕໍ່ໄປຈະບໍ່ສາມາດໃຊ້ໄດ້ກໍເປັນໄດ້.

리한 네, 제가 얼른 치울게요.

ເຈົ້າ, ຂ້ອຍ ຈະຈັດການດຽວນີ້ກ່ອນ.

하나도

ຈັກໜ້ອຍ
ໃຊ້ກັບປະໂຫຍກ ປະຕິດເສດ ເຊິ່ງມີຄວາມໝາຍຄືກັບ 'ເກືອບ', 'ໜ້ອຍດຽວ'

· 점심을 못 먹었는데 배가 하나도 안 고파요.

ບໍ່ໄດ້ກິນເຂົ້າສວາຍ ແຕ່ກໍບໍ່ຫົວເຂົ້າຈັກໜ້ອຍ.

· 한국어는 조금 할 수 있지만 일본어는 하나도 못해요.

ພາສາເກົາຫຼີຮ້ອນໜ້ອຍໜຶ່ງ ແຕ່ພາສາ ຢີ່ປຸ່ນ ບໍ່ຮູ້ຈັກໜ້ອຍ.

바로바로

ທັນທີ, ທັນໃດ
· 할 일이 있으면 바로바로 하는 것이 좋다.

ຖ້າມີວຽກ ທີ່ຈະເຮັດແລ້ວລົງມື ເຮັດທັນທີຈິ່ງດີ.

· 무슨 일이 있으면 바로바로 알려 주세요.

ຖ້າມີວຽກຫຍັງ ຈິ່ງບອກທັນທີໂລດເດິ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 작업장에 나는 냄새는 무슨 냄새예요? ກິ່ນທີ່ອອກມາຈາກບ່ອນເຮັດວຽກ ແມ່ນກິ່ນຫຍັງ?
2. 리한 씨는 먼저 무슨 일을 할 거예요? ຣິຮັນ ເຈົ້າຈະເຮັດວຽກຫຍັງກ່ອນ?

정답 1. 페인트 냄새예요. 2. 작업 도구를 정리할 거예요.



어휘 1 คำสับ 1

작업장 환경 สะอาดแวดล้อมในบ่อนเร็ด



คำสับที่สะແດງເຖິງສະພາບແວດລ້ອມ ในบ่อนเร็ดວຽກນັ້ນ ມີຫຍັງແດ່ ລອງໄປກວດເບິ່ງນຳກັນເລີຍບໍ່?



더럽다
ເບື້ອນ



깨끗하다
ສະອາດ



엉망이다
ຊະຊາຍ



정리가 잘 되어 있다
ເກັບມຽນດີແລ້ວ



냄새가 심하다
ມີກິ່ນແຮງ



소음이 심하다
ສຽງດັງໄພດ



쾌적하다
ໂລງ



버리다
ຖິ້ມ



치우다
ເກັບມຽນ



정리하다
ມຽນ




환기하다
ລະບາຍອາກາດ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 빈칸에 맞는 표현을 <보기>에서 골라 문장을 완성하세요.
ຈົ່ງຕື່ມຫວ່າງປະໂຫຍກຕໍ່ໄປນີ້ ໃຫ້ຄົບຖ້ວນ ດ້ວຍສຳນວນທີ່ຖືກຕ້ອງຈາກ <ກອບ>.



보기

- 치우다
- 환기하다
- 버리다
- 정리하다

- 1) 쓰레기를 _____ . 2) 페인트 통을 _____ .
3) 작업 도구를 _____ . 4) 창문을 열고 _____ .

정답 1) 버려요 2) 치워요 3) 정리해요 4) 환기해요



‘-거든요’ ມັນໃຊ້ບອກເຖິງເຫດຜົນໃນສິ່ງທີ່ກ່າວມາຂ້າງໜ້າ. ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ. ໃນກໍລະນີໄປກັບຄຳນາມແມ່ນໃຊ້ ‘ຄຳນາມ + 이다’.

동사(ຄຳກຳມະ) → -거든요	형용사(ຄຳຄຸນນາມ) → -거든요	명사(ຄຳນາມ)	
자다 → 자거든요 울다 → 울거든요	싸다 → 싸거든요 좋다 → 좋거든요	자음(ຜະຍັນຊະນະ) → 이거든요	모음(ສະຫຼະ) → 거거든요
		학생 → 학생이거든요	휴가 → 휴가거든요

- 가: 작업장이 정말 깨끗하네요. ບ່ອນປະຕິບັດວຽກງານ ສະອາດຫຼາຍ.
- 나: 오전에 청소를 했거든요. ເພາະຕອນເຊົ້າ ໄດ້ອະນາໄມແລ້ວ.
- 가: 내일부터 일주일 동안 쉬어요? ພັກຜ່ອນໄລຍະ 1 ອາທິດ; ພັກຕັ້ງແຕ່ມື້ອື່ນເປັນຕົ້ນໄປບໍ?
- 나: 네, 여름 휴가거든요. ແມ່ນແລ້ວ. ເພາະລາພັກປະຈຳປີ.



ເຂົ້າໃຈການໃຊ້ ‘-거든요’ ແລ້ວບໍ? ຕໍ່ໄປ ຈົ່ງຕື່ມໃສ່ບົດສົນທະນາ ໃຫ້ຄົບຖ້ວນ ໂດຍການຕື່ມ ສຳນວນທີ່ເໝາະສົມ ໃສ່ບ່ອນຫວ່າງ.

2. 그림을 보고 ‘-거든요’를 사용해서 대화를 완성하세요.

ຈົ່ງເບິ່ງຕາມຮູບແລະນຳໃຊ້ ‘-거든요’ ສ້າງບົດສົນທະນາໃຫ້ສົມບູນ.



- 1) 가: 작업장이 아주 깨끗하네요. ບ່ອນເຮັດວຽກສະອາດດີແທ້ເນາະ.
나: 그렇죠? 어제 _____
ແມ່ນບໍ? ເພາະວ່າ ທຳຄວາມສະອາດແລ້ວ ມື້ວານນີ້.



- 2) 가: 밖이 왜 이렇게 시끄러워요? ຢູ່ນອກເປັນຫຍັງຄືວ່າ ມີສຽງດັງແທ້?
나: 지금 _____
ເພາະດຽວນີ້, ກຳລັງມີການກໍ່ສ້າງ.

정답 1) 청소했거든요 2) 공사를 하고 있거든요



ລອງມາຮຽນເພີ່ມຕື່ມໜ້ອຍໜຶ່ງບໍ? ຈົ່ງສ້າງປະໂຫຍກ ໂດຍການການ ‘-거든요’ ຄືດັ່ງຕົວຢ່າງ.

1. 시장에서 장을 봤어요. 시장이 물건 값이 _____.
ໄດ້ໄປຊື້ເຄື່ອງຢູ່ຕະຫຼາດ, ເພາະເຄື່ອງຢູ່ຕະຫຼາດລາຄາຖືກ.
2. 오늘은 야근을 해야 돼요. 일이 _____.
ມື້ນີ້ຕ້ອງໄດ້ເຮັດວຽກຮອດເດິກແຫຼະ. ເພາະມີວຽກຫຼາຍ.

정답 1) 싸거든요 2) 많거든요



대화 2 비드신ທະນາ 2

Track 137



ເຮືອງ ກັບ ສຸພິກາ ກຳລັງສົນທະນາກັບ ແມ່ເຖົ້າເຈົ້າຂອງເຮືອນ; ກ່ອນອື່ນ ຈົ່ງຟັງບົດສົນທະນາກ່ອນ ສອງຄັ້ງ ແລ້ວເວົ້າຕາມ.

주인 아주머니 매일 치워도 이렇게 분뇨가 쌓이니까
치우기 너무 힘들지요?

ເຖິງແມ່ນວ່າ ເກັບມ້ຽນທຸກມື້ ແຕ່ສິ່ງເສດເຫຼືອຍັງກອງຢູ່ຄື
ແນວນີ້ ການທຳຄວາມສະອາດ ຄືຊິລຳບາກເນາະ?

그래도 (ເຖິງແນວໃດ)

- 일이 많아서 힘들어요. 그래도 행복해요.
ມີວຽກຫຼາຍເມື່ອຍ. ເຖິງແນວໃດກໍ່ມີຄວາມສຸກ.
- 아침부터 머리가 많이 아팠어요. 그래도 일하러 나왔어요.
ເຈັບຫົວຫຼາຍມາຕັ້ງແຕ່ຕອນເຊົ້າ ເຖິງແນວໃດກໍ່ໄດ້ອອກມາເຮັດວຽກ.

허영

좀 힘들기는 한데요. **그래도** 하루라도 안 치우면 너무 **지저분해지잖아요.**
ລຳບາກໜ້ອຍໜຶ່ງ, ເຖິງແນວໃດ ຖ້າບໍ່ມ້ຽນ ມື້ໜຶ່ງມັນແຫ່ງເປີເປື້ອນເດ.

수피카

맞아요. 그런데 사모님, 어제 보니까 분뇨 버리는 곳에 다른 쓰레기도 많던데 따로 분리해서 버려야 하는 거 아니에요?

ແມ່ນແລ້ວ. ແຕ່ວ່າ ມາດາມເອີຍ, ມື້ວານນີ້ເບິ່ງແລ້ວ ບ່ອນຖິ້ມຂີ້ເຫຍື້ອ ຍັງມີຂີ້ເຫຍື້ອອື່ນປົນຢູ່ ຈະຕ້ອງແຍກຖິ້ມບໍ່ແມ່ນບໍ່?

주인 아주머니

안 그래도 사장님이 폐기물 처리하는 것 때문에 시청에 가셨어요. 처리 방법이 좀 까다로워서 교육 받고 오시면 말씀하실 거예요.

ເຖິງບໍ່ເປັນແນວນັ້ນ ທ່ານ ຫົວໜ້າ ຈົ່ງໄດ້ເຂົ້າໄປທ້ອງການ ທີ່ຈັດການສິ່ງເສດເຫຼືອ ຢູ່ໃນສຳນັກເມືອງ. ວິທີການຈັດການກັບສິ່ງເສດເຫຼືອ ແມ່ນຍັງສັບສົນຖ້າຫາກໄດ້ຮັບການເຝິກອົບຮົມມາແລ້ວ ຈະເວົ້າໃຫ້ຟັງຕື່ມ.

안 그래도 (ບໍ່ດັ່ງນັ້ນ)

- 먼저 전화하셨네요. 안 그래도 전화드리려고 했습니다.
ໂທມາຫາກ່ອນເນາະ, ບໍ່ດັ່ງນັ້ນ ວ່າຊິໂທໄປຫາພໍດີ.
- 가: 내일 백화점에 같이 갈래요?
ມື້ອື່ນ ໄປຮ້ານຊັບພະສິນຄ້ານຳກັນບໍ່?
- 나: 안 그래도 가려고 했는데 잘됐네요.
ບໍ່ດັ່ງນັ້ນ, ວ່າຊະໄປຄືກັນ ພໍດີເລີຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 사장님은 지금 어디에 가셨어요? ທ່ານຫົວໜ້າ ດຽວນີ້ໄປຢູ່ໃສ?
2. 분뇨는 얼마나 자주 치워요? ມ້ຽນສິ່ງເສດເຫຼືອນັ້ນ ເລື້ອຍປານໃດ?

정답 1. 시청에 가셨어요. 2. 분뇨는 매일 치워요.

ຄຳສັບໃໝ

처리하다 ຈັດການ

분리하다 ແຍກ

까다롭다 ຫຍຸ້ງຍາກສັບສົນ




คำสับທີ່ກ່ຽວຂ້ອງກັບສິ່ງເສກເຫຼືອ ແລະ ອຸປະກອນເກັບມ້ຽນມີຫຍັງແດ່ ລອງໄປຮຽນຮູ້ນຳກັນເລີຍ?



폐기물
ສິ່ງເສກເຫຼືອ




폐수
ນ້ຳເສຍ



폐유
ນ້ຳມັນເສກເຫຼືອ



분뇨/배설물
ຂີ້ເຖົ່າ/ອາຈົມ



환풍기
ຝັດລົມດູດອາກາດ



손수레
ລົດເຂັນ



일륜차
ລົ້ຍ໌




사다리
ຂັ້ນໄດ



마대
ກະສອບ, ເປົາ



바구니
ກະຕ່າ






비닐 끈
ສາຍຢາງ



ຈົ່ງຕອບຄຳຖາມ ໂດຍທີ່ບໍ່ເບິ່ງ ພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄຳເວົ້າທີ່ເໝາະສົມ.



㉠ 분뇨

㉡ 사다리

㉢ 폐수

㉣ 환풍기

㉤ 비닐 끈

정답 ①㉢ ②㉠ ③㉡ ④㉣ ⑤㉤



활동 ກິດຈະກຳ

다음을 읽고 질문에 답하세요. ຈົ່ງອ່ານ ແລະ ຕອບຄຳຖາມຕໍ່ໄປນີ້.

정리 정돈은 왜 해야 할까요?

ເປັນຫຍັງ ຈິ່ງຕ້ອງມີການເກັບມ້ຽນ?



1. 물건과 장소의 낭비를 줄일 수 있습니다.
ສາມາດຫຼຸດຜົນທີ່ ຫຼື ອຸປະກອນ ທີ່ຝຸມເຜີຍໄດ້.
2. 안전사고를 예방할 수 있습니다. ສາມາດປ້ອງກັນ ການເກີດອຸບັດຕິເຫດໄດ້.
3. 기계를 오랫동안 잘 사용할 수 있습니다. ສາມາດຊົມໃຊ້ເຄື່ອງຈັກນັ້ນ ໄດ້ຍາວນານ.
4. 제품의 품질이 좋아집니다. ຄຸນນະພາບ ຂອງເຄື່ອງໃຊ້ດີຂຶ້ນ.
5. 생산 품종이 변경될 때 손실을 줄일 수 있습니다.
ສາມາດຫຼຸດຜ່ອນການສູນເສຍ ໃນເວລາປ່ຽນຊະນິດສິນຄ້າ.
6. 즐거운 직장, 발전하는 회사가 될 수 있습니다.
ສາມາດເປັນບໍລິສັດ ທີ່ພັດທະນາ, ເປັນສະຖານທີ່ ການເຮັດວຽກທີ່ມ່ວນຊື່ນ.

1. 읽은 내용과 같으면 ○ 다르면 ×에 표시하세요.

ຈົ່ງໝາຍ ○ ໃສ່ເນື້ອໃນ ທີ່ຖືກຕ້ອງກັບບົດອ່ານ ແລະ ຈົ່ງໝາຍ X ໃສ່ກັບເນື້ອໃນທີ່ຕ່າງຈາກບົດເລື່ອງ.

- | | | |
|----------------------------------|---|---|
| 1) 정리를 잘하면 안전사고를 줄일 수 있습니다. | ○ | × |
| 2) 정리를 잘하면 기계를 빨리 바꿀 수 있습니다. | ○ | × |
| 3) 정리를 잘하면 회사에서 더 즐겁게 일할 수 있습니다. | ○ | × |

정답 1. 1) ○ 2) X 3) ○



작업 도구 정리 정돈

ການເກັບມ້ຽນ ເຄື່ອງມືການເຮັດວຽກ



사용 목적에 따른 도구 정리

ເປັນການຈັດການເຄື່ອງມື ຕາມວັດຖຸປະສົງຂອງຊົມໃຊ້

공구는 많은 종류가 있지만 본래의 목적 이외에 사용하는 것은 위험합니다. 알맞은 종류와 크기의 공구를 사용하기 쉬운 곳에 준비해 두세요.

ເຄື່ອງມືອາດມີຫຼາຍປະເພດ ແຕ່ຈະເປັນອັນຕະລາຍ ຖ້າເຮົາໃຊ້ບໍ່ຖືກຕາມວັດຖຸປະສົງເດີມ ຂອງເຄື່ອງມືຈິ່ງຈັດກຽມສະຖານທີ່ ທີ່ເໝາະສົມກັບການເກັບມ້ຽນເຄື່ອງມືທີ່ໃຫຍ່ ໃຫ້ສາມາດນຳໃຊ້ໄດ້ງ່າຍ.

공구 점검

ການກວດກາເຄື່ອງມື

공구는 항상 점검을 해야 합니다. 고장이 난 것은 폐기하거나 수리해서 사용해야 합니다.

ເຮົາຕ້ອງກວດກາເບິ່ງ ເຄື່ອງມືຢູ່ຕະຫຼອດ, ຖ້າຫາກມີການເປເພ ຕ້ອງເອົາໄປສ້ອມແປງ ຫຼື ຖິ້ມເປັນເຄື່ອງເສດເຫຼືອ.



공구 사용 시 주변 정리 정돈

ການເກັບມ້ຽນອ້ອມຮອບ ໃນຂະນະທີ່ໃຊ້ເຄື່ອງມື

공구를 사용할 장소는 잘 정리되어 있어야 합니다. 공구에 손이나 발을 다치거나 공구가 떨어져서 다칠 수도 있습니다.

ຕ້ອງມີການເກັບມ້ຽນສະຖານທີ່ ທີ່ຈະໃຊ້ເຄື່ອງມືໃຫ້ດີ, ຖ້າເຄື່ອງມືຕົກລົງມາ ຖືກມື ຫຼື ຖືກຕີນອາດເຮັດໃຫ້ໄດ້ຮັບບາດເຈັບໄດ້.

보관

ການຮັກສາ

공구함을 준비하여 종류와 크기별로 공구를 구별하여 보관해야 합니다. 공구를 안전하고 쉽게 사용할 수 있습니다.

ເຮົາຕ້ອງແຍກເກັບຮັກສາເຄື່ອງມື ຕາມຂະໜາດ ຫຼື ຕາມຊະນິດຕ່າງໆ ໄວ້ຕໍ່ເກັບເຄື່ອງມື. ເພື່ອຄວາມປອດໄພ ແລະ ຊອກໃຊ້ເຄື່ອງມືໄດ້ສະດວກງ່າຍຂຶ້ນ.





🎧 **듣기 대본** ເນື້ອໃນບົດຝັງ

1. 여: 폐수를 여기에 버리는 거예요? ຖິ້ມນໍ້າເສຍລົງບ່ອນນີ້ບໍ່?
 남: 네, 여기가 폐수를 버리는 곳이에요. ແມ່ນແລ້ວ, ທີ່ນີ້ແມ່ນບ່ອນຖິ້ມນໍ້າເສຍ.
2. 여: 작업장이 더러워요. ບ່ອນເຮັດວຽກເບື້ອນ.
 남: 그렇죠? 너무 지저분하네요. ແມ່ນລະ, ຊະຊາຍຫຼາຍແທ້.
3. 남: 사다리가 있으면 올라갈 수 있겠네요. ສາມາດຂຶ້ນໄປໄດ້ ຖ້າມີຂັ້ນໄດ.
 여: 사다리요? 저기에 있네요. ຂັ້ນໄດບໍ່? ຢູ່ຜູ້ນເດ.
4. 남: 지금 뭐 하고 있어요? ດຽວນີ້ເຮັດຫຍັງຢູ່?
 여: 냄새가 나서 환기하고 있어요. ມີກິ່ນອອກມາ ກໍເລີຍກໍາລັງລະບາຍອາກາດຢູ່.
5. 남: 오늘 교육 시간에는 지난주에 이어서 작업장 정리가 왜 필요한지 설명하겠습니다. 우선 정리를 잘하면 안전사고를 예방할 수 있고, 물건의 낭비를 줄일 수 있어요. 그리고 제품을 잘 관리하니 품질도 좋아지고요. 무엇보다 기계를 오랫동안 잘 사용할 수 있어요.
ໃນຊົ່ວໂມງຮຽນມື້ນີ້ ຈະສືບຕໍ່ກັບບົດຮຽນ ທີ່ແລ້ວກ່ຽວກັບການອະທິບາຍເຖິງ ຄວາມຈໍາເປັນຂອງການເກັບມ້ຽນເຄື່ອງມືເຮັດວຽກ. ກ່ອນອື່ນ, ຖ້າເຮົາມ້ຽນດີ ຈະສາມາດປ້ອງກັນການເກີດອຸບັດຕິເຫດໄດ້; ສາມາດຫຼຸດຜົນທີ່ ຫຼື ອຸປະກອນ ທີ່ຝຸມເຝືອຍໄດ້ ແລະ ຍ້ອນເຮົາເກັບຮັກສາດີ ຄຸນນະພາບຂອງເຄື່ອງໃຊ້ ກໍດີຂຶ້ນ; ສິ່ງທີ່ດີຢັ້ງໄປກວ່ານັ້ນ ແມ່ນສາມາດ ຊົມໃຊ້ເຄື່ອງຈັກນັ້ນ ໄດ້ຢ່າງຍາວນານ.

정답 1. ㉠ 2. ㉢ 3. ㉢ 4. ㉠ 5. ㉠

확장 연습 ບົດເຝິກຫັດເຝິມເຕີມ 🎧 L-44

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄໍາຕອບ ທີ່ເໝາະສົມກັບຄໍາຖາມ.
 남자가 사무실에 가는 이유는 무엇입니까? ເຫດຜົນທີ່ຜູ້ຊາຍຄົນນັ້ນ ໄປເຮັດວຽກຢູ່ຫ້ອງການ ແມ່ນຫຍັງ?
 - ① 마스크를 잊어버려서
 - ② 작업장에 먼지가 많아서
 - ③ 사무실에서 일해야 해서
 - ④ 귀마개를 안 가지고 와서

🎧 **확장 연습 듣기 대본** ເນື້ອໃນບົດຝັງ ບົດເຝິກຫັດເຝິມເຕີມ

1. 여: 바트 씨, 귀마개하고 마스크 가지고 왔지요? ັດ, ເອົາເຄື່ອງປິດຫູ ແລະ ຜ້າອັດດັງມານໍາບໍ່?
 남: 오늘 작업은 먼지가 많이 난다고 해서 마스크만 가지고 왔는데요.
ມື້ນີ້ໄດ້ຍິນວ່າ ມີຜູ້ນລະອອງຫຼາຍ ເລີຍເອົາຜ້າອັດດັງມານໍາ.
 여: 여기는 소음이 심해서 귀마개를 꼭 착용해야 해요. ເພາະວ່າ ຢູ່ທີ່ນີ້ມີສຽງດັງຫຼາຍ ຈະຕ້ອງໄດ້ໃສ່ເຄື່ອງອັດຫູແດ່.
 남: 몰랐어요. 사무실에 가서 얼른 가지고 올게요. ບໍ່ຮູ້ເດ. ຈະກັບໄປຫ້ອງການ ເອົາເຄື່ອງອັດຫູ ແລ້ວຈະກັບມາໄວ້.

정답 1. ㉠



EPS-TOPIK 읽기

ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວຊອກຫາສໍານວນ ທີ່ເໝາະສົມ. ຈົ່ງຄິດທວນຄົນຄໍາສັບ ທີ່ໄດ້ຮຽນມາ ແລ້ວຕອບຄໍາຖາມ.

[1~2] 다음 그림을 보고 맞는 문장을 고르십시오. *ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.*

1.



① 손수레입니다.

② 배설물입니다.

③ 일륜차입니다.

④ 비닐 끈입니다.

2.



① 냄새가 심해요.

② 소음이 심해요.

③ 공기가 쾌적해요.

④ 정리가 되어 있어요.



ຂໍ້ 3 ຫາ 5 ແມ່ນເປັນການເລືອກເອົາສໍານວນ ທີ່ເໝາະສົມ ຕໍ່ມໃສ່ບ່ອນຫວ່າງ. ຈົ່ງຄິດທວນຄົນເນື້ອ ໃນບົດຮຽນທີ່ໄດ້ຮຽນມາ ແລ້ວຕອບຄໍາຖາມ.

[3~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕໍ່ມໃສ່ບ່ອນຫວ່າງ.

3.

가: 오늘은 작업장이 아주 쾌적하네요. *ມື້ນີ້ ບ່ອນເຮັດວຽກ ແມ່ນຈົບງາມຫຼາຍ.*

나: 그렇죠? 청소를 _____ . *ແມ່ນລະ, ອະນາໄມຫາກໍແລ້ວ.*

① 하지요

② 했거든요

③ 하고 싶어요

④ 할 거예요

4.

가: 며칠 전보다 분뇨가 _____ . *ສິ່ງເສດເຫຼືອຫຼາຍຂຶ້ນກວ່າ ມື້ທີ່ຜ່ານມາ.*

나: 그렇죠? 빨리 치워야겠어요. *ແມ່ນລະ, ຈະຕ້ອງໄດ້ມ້ຽນໃນໄວ້ນີ້.*

① 많아졌어요

② 많으면 안 돼요

③ 많지 않을 거예요

④ 많았으면 좋겠어요

5.

공구함을 준비하여 종류와 크기별로 공구를 구별하여 _____ 해야 합니다.

ຕ້ອງແຍກເກັບຮັກສາເຄື່ອງມືຕາມຂະໜາດ ຫຼື ຕາມຊະນິດຕ່າງໆໄວ້ຕໍ່ເຄື່ອງມື.

이렇게 잘 넣어 두면 공구를 안전하고 쉽게 사용할 수 있습니다.

ຖ້າເກັບມ້ຽນເຂົ້າໄວ້ແບບນີ້ ເຄື່ອງມືກໍຄວາມປອດໄພ ແລະ ຊອກໃຊ້ໄດ້ສະດວກງ່າຍຂຶ້ນ.

① 사용

② 보관

③ 준비

④ 점검

정답 1. ① 2. ② 3. ② 4. ① 5. ②

학습 안내
ຄຳແນະນຳ ໃນການຮຽນ

- ຈຸດປະສົງໃນການຮຽນ ການຮ້ອງຂໍປ່ຽນວຽກ, ການຂໍຮ້ອງວຽກເຮັດ
- ໄວຍາກອນ - 는데요, - 기 전에
- ຄຳສັບ ແລະ ສຳນວນຄຳເວົ້າ ກະສິກຳ 1, ກະສິກຳ 2
- ຂໍ້ມູນກ່ຽວກັບວັດທະນາທຳ ສີ່ລະດູການ ການຜະລິດກະສິກຳ ຂອງເກົາຫຼີ.

대화 1 ບົດສົນທະນາ 1 Track 139



ລິລິ ແລະ ແມ່ເຖົ້າເຈົ້າຂອງຝາມ ກຳລັງສົນທະນາກັນ. ກ່ອນອື່ນ ຈິ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

주인 아주머니 리리 씨, 팥이 **챙겼어요?**
ລິລິ ກະກຽມຈົກນ້ອຍພ້ອມແລ້ວບໍ?

리 리 팥이요? 오늘 고구마 캐는 일을 하신다고 해서
 호미를 챙겼는데요.
ຈົກນ້ອຍບໍ? ມື້ນີ້ ເຈົ້າເວົ້າວ່າ ຈະໄປຂຸດມັນດ້າງ ຈິ່ງກຽມແຕ່ຈົກ ສິນມາ.

주인 아주머니 오늘 일할 밭은 너무 딱딱해서 호미로 하기 힘들
 어요. 그리고 팥이로 고구마를 캐 때는 호미로 할
 때보다 고구마에 상처가 나기 쉬우니까 조심해야
 돼요.
ມື້ນີ້ ດິນຝາມທີ່ຈະໄປເຮັດວຽກ ແມ່ນແຂງຫຼາຍ ສະນັ້ນ ໃຊ້ຈົກສິນ
ແມ່ນລຳບາກ. ອີກອັນໜຶ່ງ ເວລາໃຊ້ຈົກສິນຂຸດມັນດ້າງຂຶ້ນມາ ແມ່ນ
ຈະສ້າງຄວາມເສຍຫາຍໃຫ້ມັນດ້າງຫຼາຍກວ່າ ການໃຊ້ຈົກນ້ອຍ
ຕ້ອງລະມັດລະວັງ.

리 리 그렇군요. 그럼 창고에 가서 **얼른** 가지고 올게요.
 ໂອ, ເຂົ້າໃຈແລ້ວ. ສະນັ້ນ ຈະໄປເອົາຈົກນ້ອຍຢູ່ສາງມ້ຽນເຄື່ອງດຽວນີ້.

챙기다
ກຽມພ້ອມ, ດູ່ແລ
· 시험을 보러 갈 때에는 신분증을 챙겨야 해요.
ເວລາ ໄປເສັງ ຕ້ອງໄດ້ກຽມພ້ອມບັດປະຈຳໂຕ.
· 부모님이 집에 안 계시면 제가 동생들을 챙깁니다.
ຖ້າພໍ່ແມ່ ບໍ່ຢູ່ເຮືອນ ຂ້ອຍຕ້ອງໄດ້ດູ່ແລນ້ອງ.

얼른 ດຽວນີ້, ໄວງນີ້.
· 라면은 식기 전에 얼른 먹어야 맛있어요.
ໝີ່ ຕ້ອງກິນໄວງ ກ່ອນມັນຈະຢັ້ນຈິ່ງແຊບ.
· 시험을 볼 때에는 한국어가 얼른 생각이 나지 않아요.
ເວລາເຂົ້າຫ້ອງເສັງ ພາສາເກົາຫຼີ ຄິດບໍ່ອອກໄວ.



ບາຣູ ກັບ ມິນຊູ ກຳລັງສົນທະນາກັນ; ກ່ອນອື່ນຈິ່ງຝັງບົດສົນທະນາສອງຄັ້ງ ແລ້ວເວົ້າຕາມ.

1. 리리 씨는 오늘 무슨 일을 할 거예요? ລິລິ ໃນມື້ນີ້ ຈະເຮັດວຽກຫຍັງ?
2. 리리 씨는 왜 창고에 가려고 해요? ລິລິ ຕ້ອງໄປສາງເກັບເຄື່ອງ ຍ້ອນຫຍັງ?

정답 1. 고구마 캐는 일을 할 거예요. 2. 팥이를 가지러 창고에 가려고 해요.



어휘 1 คำสับ 1

농업 1 ກະສິກຳ 1



ສຳນວນ ທີ່ກ່ຽວຂ້ອງກັບກະສິກຳ ມີຫຍັງແດ່ ພວກເຮົາໄປຮຽນຮູ້ນຳກັນເບິ່ງບໍ່?



논
ທົ່ງນາ



밭
ທົ່ງ



농장
ຝາມ



과수원
ສວນໝາກໄມ້



비닐하우스
ເຮືອນແກ້ວ



낫
ກຽວ



호미
ຈິກສິ້ນ



괘이
ຈິກນ້ອຍ



곡괘이
ຈິກ



삽
ຊວນ



모종삽
ຊວນມື



갈퀴
ຄາດ



쇠스랑
ຊວນສາງ



호스
ທໍ່ຍາງ



물뿌리개
ບົວຫິດນ້ຳ



파종 상자
ຖາດໃສ່ເປ້ຍໄມ້



농약 분무기
ເຄື່ອງສີດນ້ຳຢາ



경운기
ເຄື່ອງຈັກປູກ



콤바인
ເຄື່ອງຈັກເກັບກ່ຽວ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 사진을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄຳເວົ້າທີ່ເໝາະສົມ.

① 	② 	③ 	④ 	⑤ 
●	●	●	●	●
●	●	●	●	●
㉠ 모종삽	㉡ 쇠스랑	㉢ 경운기	㉣ 갈퀴	㉤ 낫

정답 ①㉡ ②㉠ ③㉣ ④㉤ ⑤㉢



‘-는데요’ ມັນຖືກໃຊ້ເພື່ອຖ່າຍທອດເຖິງເບື້ອງຫລັງ ຫຼື ສະຖານະການໃດໜຶ່ງ ແລະໃຊ້ຕື່ມທ້າຍຄຳກຳມະໄດ້ເລີຍ ໂດຍບໍ່ຈຳແນກວ່າຄຳກຳມະລົງທ້າຍດ້ວຍຕົວສະກົດ ຫຼືບໍ່.

동사(ຄຳກຳມະ)	형용사(ຄຳຄຸນນາມ)		명사(ຄຳນາມ)
-는데요	자음(ພະຍັນຊະນະ) → -은데요	모음(ສະຫຼະ) → -ㄴ 데요	인데요
먹다 → 먹는데요 오다 → 오는데요	많다 → 많은데요	크다 → 큰데요	사람 → 사람인데요 친구 → 친구인데요

- 농약을 쳐야 **하는데요**. 농약 분무기가 어디에 있는지 모르겠어요.
ຕ້ອງໄດ້ໃສ່ຢາຂ້າສັດຕູຜູດ. ແຕ່ບໍ່ຮູ້ວ່າ ເຄື່ອງສີດຢາຂ້າສັດຕູຜູດຢູ່ໃສ?
- 가: 사과 상자들을 트럭에 다 **실었는데요**. 좀 봐 주세요. **ແຕ່ບໍ່ຮູ້ວ່າ ເຄື່ອງສີດຢາຂ້າສັດຕູຜູດຢູ່ໃສ?**
나: 그래요. 잠깐만 기다리세요. **ແມ່ນບໍ່? ຖ້າບິດໜຶ່ງເດີ.**



비교해 보세요 **ຈົ່ງປຽບທຽບລອງເບິ່ງ**

✓ 'ລະຫວ່າງ ‘-는데/(으)ㄴ 데’ ກັບ ‘-는데요/(으)ㄴ 데요/인데요’

‘-는데’ ທີ່ຕື່ມ ‘요’ ໃສ່ ແມ່ນມີຄວາມໝາຍດຽວກັນກັບ ‘-는데’. ເຊິ່ງວ່າ ‘요’ ມັນສະແດງໃຫ້ເຫັນວ່າປະໂຫຍກດັ່ງກ່າວສິ້ນສຸດແລ້ວ ແລະ ຈຳແນກວ່າມັນບໍ່ກ່ຽວຂ້ອງກັບປະໂຫຍກຫຼັງ. ຫາກບໍ່ມີ ‘요’ ທັງສອງປະໂຫຍກກໍຈະເຊື່ອມເຂົ້າກັນເປັນປະໂຫຍກດຽວ.

- 밖에 비가 많이 **오는데요**. 창문을 닫을까요? **ຢູ່ນອກຝົນຕົກແຮງ. ອັດປະຕູບໍ່?**
- 모니카 씨, 날씨도 **좋은데** 우리 오늘 놀러 갈까요? **ໂມນິກາ, ມື້ນີ້ ອາກາດດີໆເຮົາໄປຫຼິ້ນບໍ່?**
- 이 음식이 **블고기인데요**. 정말 맛있어요. **ອາຫານນີ້ ແມ່ນບຸລໂກກີ. ແຊບຫຼາຍໆ.**



ເຂົ້າໃຈການໃຊ້ ‘-는데요’ ແລ້ວບໍ່? ສະນັ້ນ, ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການ ຂຽນສຳນວນທີ່ເໝາະສົມໃສ່ບ່ອນຫວ່າງຕໍ່ໄປນີ້.

2. ‘-는데요’를 사용해서 대화를 완성하세요. **ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-는데요’.**

- 가: _____. 팥이 어디 있어요? [고구마를 캐야 하다 **ຂຸດມັນດ້າງຂຶ້ນ**]
나: 아까 제가 쓰고 창고에 뒀어요. **ຂ້ອຍໄດ້ນຳໃຊ້ມັນ ແລະ ເກັບມ້ຽນໄວ້ ຢູ່ທີ່ສາງເກັບເຄື່ອງ.**
- 가: _____. 호스가 없네요. [물을 줘야 하다 **ຕ້ອງໄດ້ຫິດນ້ຳ**]
나: 제가 찾아 줄게요. **ຂ້ອຍ ຈະໄປຊອກໃຫ້.**
- 가: _____. 같이 할 수 있어요? [파종상자를 옮겨야 하다 **ຕ້ອງໄດ້ເຄື່ອຍຍ້າຍ ຖາດໃສ່ເບ້ຍ**]
나: 그럼요. 같이 해요. **ຖ້າແນວນັ້ນ. ເຮັດນຳກັນ.**

정답 1) 고구마를 캐야 하는데요 2) 물을 줘야 하는데요 3) 파종상자를 옮겨야 하는데요



대화 2 비드ສິນທະນາ 2

Track 140



ລິລິ ແລະ ແມ່ເຖົ້າເຈົ້າຂອງຝາມ ກຳລັງສິນທະນາກັນ. ກ່ອນອື່ນ ຈົ່ງຟັງບິດສິນທະນາກ່ອນສອງຄັ້ງ ແລ້ວເວົ້າຕາມ.

주인 아주머니 오늘 고생 많았어요. 내일은 밭에 비료를 뿌릴 거니까 준비 좀 해 줘요.

ມື້ນີ້ ເຮັດວຽກໜັກຫຼາຍແລ້ວ. ມື້ອື່ນ ຈະຊົດຢາໃສ່ຝຸ່ນ ຝາມ ສະນັ້ນ, ຈົ່ງກະກຽມທຸກຢ່າງໃຫ້ພ້ອມ.

벌써 **ແລ້ວ**, ຮຽບຮ້ອຍແລ້ວ

- 벌써 금요일이에요. 매번วันศุกร์ແລ້ວ.
- 회의 준비를 벌써 다 했어요? ການກະກຽມກອງປະຊຸມ ແມ່ນເຮັດຮຽບຮ້ອຍແລ້ວບໍ່?

리 리

비료요? 모종은 다음 주에 심을 건데

벌써 비료를 뿌려요?

ໃສ່ຝຸ່ນບໍ່? ພວກເຮົາຈະລົງເມັດປູກອາທິດໜ້າ ຈະຊົດຢາໃສ່ຝຸ່ນແລ້ວບໍ່?

주인 아주머니 모종을 심기 전에 뿌려야 돼요. 비료를 먼저 뿌리고 일주일**쯤** 지난 후에 심어야 모종이 잘 자라거든요.

ກ່ອນອື່ນ ຕ້ອງຊົດຢາໃສ່ຝຸ່ນ ແລ້ວປະມານອາທິດໜຶ່ງ ຈົ່ງລົງເມັດປູກ ມັນຈຶ່ງງາມ

쯤 -ປະມານ

- 일주일**쯤** 후에 다시 연락을 주세요. ປະມານຫຼັງອາທິດໜຶ່ງ ຈົ່ງຕິດຕໍ່ອີກເທື່ອໜຶ່ງ.
- 내일 2시**쯤** 만날까요? ມື້ອື່ນ ປະມານ 2 ໂມງ ຜົບກັນບໍ່?

리 리

아, 그렇군요. 제가 들어가서 내일 쓸 비료 잘 챙겨 놓을게요.

ອາ. ແມ່ນແລ້ວ. ຂ້ອຍຈະກັບໄປເຜື້ອກະກຽມໃສ່ຝຸ່ນ ໃນມື້ອື່ນໃຫ້ດີ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 언제 비료를 뿌리려고 해요? ຈະຊົດຢາໃສ່ຝຸ່ນ ເມື່ອໃດ?
2. 모종은 언제 심으려고 해요? ຈະລົງແກ່ນປູກ ເມື່ອໃດ?

정답 1. 내일 뿌리려고 해요. 2. 다음 주에 심으려고 해요.

Tip **곡류** ຜົດທີ່ເປັນເມັດ



벼 **ເຂົ້າ**ເປືອກ



보리 **ເຂົ້າ**ບາເລ



밀 **ເຂົ້າ**ຝາງ



콩 **ຖົ່ວ**




ສຳນວນກ່ຽວກັບ ກະສິກຳວ່າ ມີຫຍັງແດ່ບໍ່? ພວກເຮົາໄປກວດກາເບິ່ງນຳກັນບໍ່?



키우다/기르다/
재배하다
ລ້ຽງ/ປຸກ/ເພາະ



거두다/수확하다
ເກັບກ່ຽວ



따다
ເກັບ



캐다
ຂຸດຂຶ້ນ, ຂຸດອອກ



비료를 뿌리다
ໃສ່ຝຸ່ນ



씨앗을 뿌리다
ຫວານແກ່ນ



모종을 심다
ປຸກເບ້ຍ




물을 주다
ຫິດນໍ້າ



거름을 주다
ໃຫ້ຝຸ່ນ



잡초를 뽑다
ເສຍຫຍາ



벌레를 잡다
ກຳຈັດບຶ້ງ, ຂ້າບຶ້ງ



농약을 치다
ຊີດຢາຂ້າແມງໄມ້



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

2. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)



5)

보기

씨앗을 뿌리다
물을 주다

거름을 주다
잡초를 뽑다

캐다

정답 1) 씨앗을 뿌리다 2) 물을 주다 3) 거름을 주다 4) 잡초를 뽑다 5) 캐다



‘-기 전에’ ມັນຊື່ບອກວ່າໃຫ້ເຮັດການກະທຳໃນປະໂຫຍກຫລັງກ່ອນຈຶ່ງລົງມີເຮັດການກະທຳປະໂຫຍກໜ້າ. ມັນຖືກໃຊ້ຕື່ມທ້າຍຄຳກຳມະ ແລະ ບໍ່ຈຳແນກວ່າ ຄຳກຳມະລົງທ້າຍດ້ວຍຕົວສະກົດ ຫຼືບໍ່.

- 비닐을 **덮기 전에** 거름을 먼저 주세요. ກ່ອນຈະປົກຫຸ້ມດ້ວຍຜ້າຢາງ ແມ່ນໃຫ້ໃສ່ປຸ້ຍກ່ອນ.
- 가: 한국에 **오기 전에** 라오스에서 무슨 일을 했어요?
ກ່ອນມາເກົາ ເຈົ້າໄດ້ເຮັດວຽກຫຍັງຢູ່ລາວ?
- 나: 무역 회사에 다녔어요. ເຮັດຢູ່ບໍລິສັດການຄ້າ.

대조적 정보 ການປຽບທຽບ

ໃນພາສາເກົາຫຼີ ‘-기 전에’ ແມ່ນໃຊ້ເຊື່ອມຕໍ່ຢູ່ລະຫວ່າງກາງຂອງສອງປະໂຫຍກ ແຕ່ໃນພາສາລາວ ‘ກ່ອນ’ ຈະຖືກໃຊ້ຢູ່ທາງໜ້າຂອງປະໂຫຍກ.

- 식사 **전에** ກ່ອນຮັບປະທານອາຫານ
- 밥 **먹기 전에** ກ່ອນກິນເຂົ້າ
- 수업 **전에** ກ່ອນຮຽນ
- 수업 **시작하기 전에** ກ່ອນຊິເລີ່ມຮຽນ

비교해 보세요 ຈົ່ງປຽບທຽບລອງເບິ່ງ

✓ **ລະຫວ່າງ ‘-기 전에’ ກັບ ‘-(으)ㄴ 후에’**

‘-기 전에’ ມັນຊື່ບອກວ່າ ໃຫ້ເຮັດການກະທຳໃນປະໂຫຍກຫຼັງກ່ອນ ປະໂຫຍກໜ້າ. ສ່ວນ ‘-(으)ㄴ 후에’ ມັນຖືກໃຊ້ເພື່ອຊື່ບອກໃຫ້ເຮັດການກະທຳໃນປະໂຫຍກໜ້າກ່ອນຈຶ່ງລົງມີກະທຳໃນປະໂຫຍກຫຼັງ.


- 모종을 **심기 전에** 비료를 뿌려요. ກ່ອນປູກເບ້ຍ ໃຫ້ຫວ່ານປຸ້ຍກ່ອນ.
- 비료를 **뿌린 후에** 모종을 심어요. ຫຼັງຈາກຫວ່ານປຸ້ຍແລ້ວ ຈຶ່ງປູກເບ້ຍ.




ເຂົ້າໃຈການໃຊ້ ‘-기 전에’ ແລ້ວບໍ່? ສະນັ້ນ, ຈົ່ງຕື່ມໃສ່ບົດສົນທະນາໃຫ້ຄົບຖ້ວນ ດ້ວຍການຂຽນສຳນວນທີ່ເໝາະສົມໃສ່ບ່ອນຫວ່າງ.

2. 그림을 보고 ‘-기 전에’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-기 전에’.



가: 토마토를 딸까요? จะเก็บ番茄แล้ว?
 나: 아니요, _____.



가: 물을 줄까요? จะรดน้ำ?
 나: 아니요, _____.

정답 1) 토마토를 따기 전에 농약을 치세요 2) 물을 주기 전에 잡초를 뽑으세요



활동 ກິດຈະກຳ

작업을 요구할 때는 어떻게 이야기해야 할까요? <보기>처럼 말해 보세요.

ໃນການຖາມໜ້າວຽກ ຈະຕ້ອງເວົ້າແນວໃດ? ຈົ່ງເວົ້າຄືດັ່ງຕົວຢ່າງ.


보기 ຕົວຢ່າງ




잡초를 뽑아야 하는데
지금 할 수 있어요?
ພວກເຮົາຈະຕ້ອງໄດ້ເສຍຫາຍາ.
ພວກເຮົາສາມາດເຮັດດຽວນີ້ບໍ່?




벌레를 잡다




물을 주다



거름을 주다



씨앗을 뿌리다



정답 1) 벌레를 잡아야 하는데요. 지금 할 수 있어요? 2) 물을 줘야 하는데요. 지금 할 수 있어요?
3) 거름을 줘야 하는데요. 지금 할 수 있어요? 4) 씨앗을 뿌려야 하는데요. 지금 할 수 있어요?



한국 농촌의 사계절

ສີ່ລະດູການ ການຜະລິດກະສິກໍາ ຂອງເກົາຫຼີ

봄 **ລະດູບານໃໝ່**

농사를 지을 준비를 합니다. 비료를 뿌리고 밭을 갈아 씨를 뿌리거나 모종을 심을 준비를 합니다. 토마토, 가지, 오이, 호박, 고추 등을 심습니다.

ຊາວກະສິກອນ ແມ່ນໄດ້ມີການກະກຽມ ການປູກພືດລະດູບານໃໝ່. ພວກເຂົາໄດ້ເລີ່ມ ໃສ່ປັ່ຍ ແລະ ຄຸນດິນ ເພື່ອກະກຽມການຫວ່ານເມັດ ຫຼື ປູກຕົ້ນ. ເຊິ່ງຈະປູກພືດ ເຊັ່ນ: ໝາກເລັ່ນ, ໝາກເຂືອ, ໝາກແຕງ, ໝາກອຶ ແລະ ໝາກເຜັດ.



여름 **ລະດູຮ້ອນ**

봄에 심은 채소 등을 수확합니다. 논에 농약을 뿌리고 잡초를 뽑는 작업을 계속 해야 합니다. 밭에 당근, 양파, 파 등을 심고 키웁니다. 또한 겨울철 김장에 필요한 배추도 심습니다.
ລະດູຮ້ອນ ຈະເປັນການເກັບກ່ຽວຜົນຜະລິດ ຂອງລະດູບານໃໝ່. ໃນລະດູນີ້ ຍັງຈະສືບຕໍ່ ໃສ່ຝຸ່ນ, ຊີດຢາຂ້າສັດຕູພືດ ແລະ ເສຍຫຍ້າ. ໃນລະດູນີ້ ຈະປູກ ກະລົດ, ຜັກບົວຫົວ, ຜັກ ບົວໃບ ແລະ ອື່ນໆ. ນອກນີ້ ຍັງປູກຜັກກາດ ສໍາລັບ ເຮັດຄົມຈີໃນລະດູໜາວ.

가을 **ລະດູໃບໄມ້ຫຼົ້ນ**

가을은 수확의 계절입니다. 여름철에 잘 키운 채소와 벼를 거둡니다.

ລະດູໃບໄມ້ຫຼົ້ນ ເປັນລະດູແຫ່ງການເກັບກ່ຽວ ເຊິ່ງຊາວກະສິກອນ ຈະເກັບກ່ຽວພືດຜັກ ແລະ ເຂົ້າ.



겨울 **ລະດູໜາວ**

1년 동안 사용한 농기구를 수리하고 다음 해 농사를 계획합니다. 겨울에도 비닐하우스에서 여러 가지 채소와 과일을 재배합니다.

ລະດູໜາວ ເປັນລະດູທີ່ຊາວກະສິກອນ ໄດ້ສ້ອມແປງເຄື່ອງມືການເຮັດກະສິກໍາ ແລະ ວາງ ແຜນສໍາລັບປີຕໍ່ໄປ. ແຕ່ກໍຍັງໄດ້ປູກພືດ ແລະ ໝາກໄມ້ຫຼາກຫຼາຍຊະນິດຢູ່ໃນເຮືອນ ແກ້ວ.



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາຄໍາຕອບທີ່ເໝາະສົມ. ກ່ອນການຝັງ ຈົ່ງກວດກາເບິ່ງຮູບພາບກ່ອນ.

[1~2] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບ ທີ່ເໝາະສົມ.



1. 이것은 무엇입니까? ອັນນີ້ ແມ່ນຫຍັງບໍ?



①

②

③

④

2. 이 사람은 무엇을 합니까? ຄົນນີ້ ເຮັດຫຍັງບໍ?



①

②

③

④



ຂໍ້ 3 ແມ່ນເປັນການຝັງບົດສົນທະນາ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ. ສ່ວນ ຂໍ້ 4 ແລະ 5 ແມ່ນເປັນການຝັງບົດສົນທະນາໜຶ່ງບົດ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

3. 이야기를 듣고 질문에 알맞은 대답을 고르십시오.

여자는 이제 무엇을 할 것입니까? ດຽວນີ້ ແມ່ຍິງຄົນນັ້ນ ຈະເຮັດຫຍັງ?

① 발에 물을 줄 것입니다.

② 잡초를 뽑을 것입니다.

③ 호스를 가지고 올 것입니다.

④ 아주머니를 기다릴 것입니다.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມສອງຂໍ້.

4. 내일 남자가 작업해야 하는 장소는 어디입니까? ໃນມື້ອື່ນ ສະຖານທີ່ ບ່ອນຜູ້ຊາຍຄົນນັ້ນ ຕ້ອງໄດ້ໄປເຮັດວຽກ ແມ່ນຢູ່ໃສ?

① 논

② 밭

③ 논과 밭

④ 과수원

5. 내일 해야 할 작업이 아닌 것은 무엇입니까? ໃນມື້ອື່ນ ວຽກທີ່ຕ້ອງເຮັດ ແມ່ນວຽກຫຍັງ?




학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ການຊອກຫາຕົ້ນເຫດຂອງບັນຫາ, ການເວົ້າກ່ຽວກັບມາດຕະການໃນການແກ້ໄຂ
- **ໄວຍາກອນ** -도록 하다, -게 되다
- **ຄຳສັບ ແລະ ສຳນວນຄຳເວົ້າ** ອຸດສາຫະກຳການລ້ຽງສັດ, ການປະມົງ
- **ຂໍ້ມູນກ່ຽວກັບວັດທະນາທຳ** ວຽກຢູ່ສະຖານທີ່ ເຮັດວຽກຂອງອຸດສາຫະກຳລ້ຽງສັດ ແລະ ການປະມົງ



대화 1 ບົດສົນທະນາ 1



ຕໍ່ໄປນີ້ແມ່ນບົດສົນທະນາລະຫວ່າງ ສຸພິກາ ແລະ ລຸງເຈົ້າຂອງຝາມ. ກ່ອນອື່ນ, ຈົ່ງຟັງບົດສົນທະນາສອງຄັ້ງ ແລ້ວເວົ້າຕາມ.

주인 아저씨 이걸 어찌지. 수피카, 지난번에 바꾼 사료 말이야. 소한테 잘 안 맞는 것 같아.

ຈະເຮັດແນວໃດດີ ກັບອັນນີ້. ສຸພິກາ, ຄືວ່າມັນກ່ຽວກັບອາຫານ ທີ່ເຮົາປ່ຽນເທື່ອແລ້ວນີ້. ເບິ່ງຄືວ່າ ມັນບໍ່ຖືກກັບງົວ.

맞다 ຖືກ/ເໝາະສົມກັບ/ເຂົ້າກັບສິ່ງໜຶ່ງ ຖືກ/ເຂົ້າ ກັບສິ່ງໃດສິ່ງໜຶ່ງ.
· 새로 산 신발이 발에 안 맞아서 다른 신발로 바꿨어요.
ຍ້ອນເກີບໃໝ່ ທີ່ຊື້ມາມັນບໍ່ເຂົ້າກັບຕີນ, ຂ້ອຍເລີຍໄດ້ປ່ຽນເກີບຄູ່ໃໝ່.

수피카 그래요? 농협중앙회에서 좋은 거 나왔다고 해서 바꾸신 거잖아요.

ແມ່ນບໍ່? ລຸງໄດ້ປ່ຽນມາໃຊ້ອັນນີ້ ຍ້ອນສະຫະພັນການກະເສດລວມໝູ່ແຫ່ງຊາດເວົ້າວ່າ ມັນດີ.

주인 아저씨 추천하길래 믿고 한번 써 봤는데……. 오늘은 배까지 이렇게 불룩해지고 가스도 많이 찬 것 같아.

ຍ້ອນວ່າເຂົາແນະນຳກໍເລີຍເຊື່ອ ແລ້ວກໍລອງໃຊ້ເບິ່ງ, ແຕ່ວ່າ... ມື້ນີ້ ທ້ອງແຮງເບິ່ງຂຶ້ນ ແລະ ເບິ່ງຄືວ່າຈະມີແກສໃນທ້ອງຫຼາຍ.

신경(을) 쓰다
ເອົາໃຈໃສ່/ເປັນຫວ່າງ
· 가: 이반 씨, 감기는 좀 어때요?
 ອິບານ, ເປັນໄຂ້ຫວັດເປັນແນວໃດແລ້ວ?
나: 많이 나왔어요. 신경 써 줘서 고맙요.
 ດີຂຶ້ນຫຼາຍແລ້ວ ຂອບໃຈທີ່ເປັນຫວ່າງເດີ້.

수피카 그럼, 어떻게 하죠? 그러면, 제아ຄວນເຮັດແນວໃດດີ?

주인 아저씨 우선 아무 것도 먹이지 말고 수의사부터 불러야겠어. 그리고 앞으로는 더 **신경 쓰도록 하자**.

ສອດເລີຍ ກໍຄວນອາໄສສັດ ທີ່ເຮົາເອົາໃຈໃສ່ ແລະ ກໍຕ້ອງເອີ້ນໝໍປົວສັດ ມາເບິ່ງ. ໃນຕໍ່ໜ້າ ພວກເຮົາ ມາເອົາໃຈໃສ່ຕື່ມກັນເທາະ. ງົວທຸກໂຕ ກໍຄືຈະລຳບາກ, ເຮີຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 아저씨는 사료를 왜 바꿨어요? ເປັນຫຍັງ ລຸງຈຶ່ງປ່ຽນອາຫານສັດ?
2. 왜 수의사를 부르려고 해요? ເປັນຫຍັງ ຈຶ່ງຈະຕ້ອງຕິດຕໍ່ຫາໝໍປົວສັດ?

정답 1. 농협중앙회에서 추천해서 바꿨어요. 2. 소에게 문제가 생겨서 수의사를 부르려고 해요.



어휘 1 คำสับ 1

축산업 ອຸດສາຫະກຳ ລ້ຽງສັດ



ຕໍ່ໄປ ແມ່ນບັນດາສຳນວນຈຳນວນໜຶ່ງທີ່ກ່ຽວກັບ ອຸດສາຫະກຳການລ້ຽງສັດ ພວກເຮົາລອງມາ ເບິ່ງນຳກັນວ່າ ມີຫຍັງແດ່?



돼지
ໝູ່



소
ງົວ



닭
ໄກ່



양
ແກະ



오리
ປັດ



말
ມ້າ



토끼
ກະຕາຍ



양돈
ການລ້ຽງໝູ່



양우
ການລ້ຽງງົວ



양계
ການລ້ຽງໄກ່



축사
ຄອກງົວ



사료/먹이
ອາຫານສັດ




건초
ຫຍ້າແຫ້ງ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ <ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



보기

- 돼지
- 닭
- 소
- 축사
- 건초

정답 1) 닭 2) 소 3) 축사 4) 돼지 5) 건초



‘-도록 하다’ ມັນຖືກໃຊ້ຕື່ມທ້າຍຄຳກຳມະເພື່ອສັ່ງວຽກ ຫຼື ໃຫ້ອີກຝ່າຍເຮັດຫຍັງບາງຢ່າງໃຫ້.

- 가: 먼저 먼지부터 **닦도록 하세요.** ກ່ອນອື່ນໝົດ ເຊັດຂີ້ຝຸ່ນຢູ່ໂຕະກ່ອນ.
나: 그럼 창문을 좀 열게요. తັນຊັ້ນ, ຂ້ອຍຈະເປີດປ່ອງຢ້ຽມ.
- 가: 중요한 시험이니까 열심히 **준비하도록 하세요.** ເສັງຊຸດນີ້ສຳຄັນຫຼາຍ ໃຫ້ເຈົ້າຮຽນຫຼາຍໆເດີ.
나: 네, 최선을 **다하도록 할게요.** ເຈົ້າ, ຂ້ອຍຊິພະຍາຍາມຈົນສຸດຄວາມສາມາດ.



ເຂົ້າໃຈການໃຊ້ ‘-도록 하다’ ແລ້ວບໍ່? ສະນັ້ນ ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ສຳນວນດັ່ງກ່າວ.

2. ‘-도록 하다’를 사용해서 대화를 완성하세요. ຈົ່ງຕື່ມໃສ່ບົດສົນທະນາ ໃຫ້ຄົບຖ້ວນ ໂດຍການໃຊ້ ‘-도록 하다’.

- 1) 가: 사장님, 오늘 아침에는 어떤 일을 하면 돼요? ຫົວໜ້າ, ມື້ນີ້ ຕອນເຊົ້າແມ່ນຕ້ອງເຮັດວຽກຫຍັງ?
나: _____. [축사를 청소하다 ເຮັດອະນາໄມຄອກງົວ]
- 2) 가: 건초는 잘 챙겨 두었지요? ໄດ້ກອງຫຍ້າແຫ້ງປະໄວແລ້ວ ແມ່ນບໍ່?
나: _____. [바로 확인하다 ກວດເບິ່ງທັນທີ]
- 3) 가: 축사에 가서 _____. [소 먹이를 주다 ເກືອງວ]
나: 네, 창고에 가서 사료 가져올게요. ເຈົ້າ, ຈະໄປເອົາອາຫານຈາກສາງເຄື່ອງມາ.

정답 1) 축사를 청소하도록 하세요 2) 바로 확인하도록 하겠습니다 3) 소 먹이를 주도록 하세요



‘ພວກເຮົາລອງມາຮຽນເພີ່ມເຕີມ ອີກໜ້ອຍໜຶ່ງບໍ່? ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-도록 하다’.

1. 가: 내일 몇 시에 출발해요? ມື້ອື່ນຈະອອກເດີນທາງຈັກໂມງ?
나: 6시에 출발하니까 _____. ຈະເດີນທາງ 6ໂມງ, ສະນັ້ນ ກໍຢ່າມາຊ້າ.
2. 가: 부탁한 보고서는 어떻게 됐어요? ບົດລາຍງານ ທີ່ບອກໃຫ້ເຮັດໄປ ແມ່ນເປັນແນວໃດແລ້ວ?
나: 지금 하고 있는데 저녁까지 _____. ກຳລັງເຮັດຢູ່, ແຕ່ຈະເຮັດໃຫ້ແລ້ວໃນຕອນແລງນີ້.
3. 가: 작업장이 좀 지저분한데 청소 좀 해 주세요. ບ່ອນເຮັດວຽກນີ້ຄືຮີກໜ້ອຍໜຶ່ງ, ເຮັດອະນາໄມແດ່ໜ້ອຍໜຶ່ງ.
나: 네, 이 일만 끝내고 _____. ເຈົ້າ, ຂ້ອຍເຮັດວຽກນີ້ແລ້ວ ຈະເຮັດອະນາໄມ.

정답 1. 늦지 않도록 하세요 2. 끝내도록 할게요 3. 청소하도록 할게요



유용한 표현 **ສຳນວນທີ່ສຳຄັນ**

익숙해졌어요. ລົງ (ເຄີຍ) ແລ້ວ.

- 가: 한국에서 생활하는 게 힘들지요? ການອາໄສຢູ່ເກົາຫຼີ ເປັນແນວໃດ?
- 나: 처음에는 힘들었는데 이제 **익숙해졌어요.** ທຳອິດກໍຫຍຸ້ງຍາກ ແຕ່ວ່າດຽວນີ້ກໍ**ລົງເຄີຍແລ້ວ.**



대화 2 ບົດສົນທະນາ 2

Track 143



ບັດ ແລະ ຄາຣິມ ກຳລັງເຮັດວຽກຢູ່ບ່ອນເຮັດວຽກ. ທັງສອງຄົນກຳລັງເວົ້າຫຍັງຢູ່? ກ່ອນອື່ນ, ຈົ່ງຝັງບົດສົນທະນາກ່ອນສອງຄັ້ງ.

카림 그물 좀 미리미리 정리해 놓으라니까 또 **그냥** 이렇게 뒀네.

ເຖິງຂ້ອຍບອກລາວວ່າ ໃຫ້ເກັບມ້ຽນໄວ້ດີໆ, ແຕ່ລາວຖິ້ມປະເຫໄວ້ແບບນີ້ອີກແລ້ວ.

바트 어디 좀 봐. 몇 번이나 말했는데 또 그런 거야? 카림 형, 이건 실수가 아니야. 이번엔 마문 씨 불러서 단단히 혼을 좀 내.

ມາເບິ່ງແມ່. ເວົ້າຕັ້ງຫຼາຍເທື່ອແລ້ວ ກໍຍັງເປັນແບບນີ້ຢູ່ບໍ່? ອ້າຍ ຄາຣິມ, ອັນນີ້ບໍ່ແມ່ນເຮັດຜິດແບບບັງເອີນດອກ. ເທື່ອນີ້ແມ່ນລອງເອີ້ນ ມຸນ ມາຕັກເຕືອນເບິ່ງໜ້ອຍໜຶ່ງແດ່

카림 한 번 쓴 그물은 다 엉켜서 다시 쓰기 어려우니까 꼭 풀어 놓으라고 했는데. 이것 때문에 오늘도 작업을 제때 못 **하게** 뒀잖아.

ຖ້າເອົາມາໃຊ້ອີກເທື່ອໜ້າມັນກໍຍາກ; ຈົ່ງໄດ້ບອກວ່າໃຫ້ສອ້ມແຫອກທຸກເທື່ອ ຫຼັງຈາກໃຊ້ແລ້ວ. ຍ້ອນອັນນີ້ ຈົ່ງເຮັດໃຫ້ເຮົາບໍ່ສາມາດ ເລີ່ມເຮັດວຽກຕາມເວລາໄດ້.

바트 집어등도 새로 안 갈았고, 양망기도 그대로야. 돼스빠라야 좀 더 정리해 줘.

ໄຟສ໌ປາກໍຍັງບໍ່ປ່ຽນໃໝ່ ແລະ ເຄື່ອງລາກແຫກະຄືກັນ. ໄຟສ໌ປາກໍຍັງບໍ່ປ່ຽນໃໝ່ ແລະ ເຄື່ອງລາກແຫກະຄືກັນ.

카림 안되겠다. **당장** 마문 씨 좀 불러다가 얘기를 해야겠어.

ບໍ່ໄດ້ລະແບບນີ້. ຕ້ອງເອີ້ນ ມາມຸນ ມາດຽວນີ້ເພື່ອລົມກັນກ່ອນ.

그냥 ພຽງແຕ່/ມີແຕ່...ຊຶ່ງ

① ແມ່ນສິ່ງທີ່ບໍ່ມີການປ່ຽນສະຖານະພາບ ຫຼື ຍັງຄົງຢູ່ແບບນັ້ນ

② ບໍ່ມີຄວາມໝາຍຫຍັງ ຫຼື ບໍ່ມີເງື່ອນໄຂ

· 가: 여기 다 쓴 공구는 제가 정리할까요?
ໃຫ້ຂ້ອຍເກັບມ້ຽນ ອຸປະກອນທີ່ໄດ້ໃຊ້ແລ້ວບໍ່?

나: 그냥 두세요. 이따가 다시 쓸 거예요.
ເອົາປະໄວ້ນັ້ນແຫຼະ. ອີກຈັກໜ້ອຍກໍຈະໃຊ້ອີກ.

· 가: 케이크는 왜 샀어요?
오늘 누구 생일이예요?
ເປັນຫຍັງຈຶ່ງຊື້ເຄັກ? ມື້ນີ້ແມ່ນວັນເກີດໃຜບໍ່?

나: 아니요, 먹고 싶어서 그냥 샀어요.
ບໍ່, ຍ້ອນວ່າຢາກຊຶ່ງ ກໍເລີຍຊື້.

당장 ດຽວນີ້/ທັນທີທັນໃດ

· 회의에 늦지 않으려면 지금 당장 출발해야 합니다.
ຖ້າບໍ່ຢາກໄປປະຊຸມຊໍາ, ຕ້ອງອອກເດີນທາງ ໃນຕອນນີ້.



ຄັ້ງນີ້ ລອງສວມບົດບາດເປັນ ຄາຣິມ ແລະ ບັດ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈ ຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 두 사람은 뭘 하고 있어요? ທັງສອງຄົນກຳລັງເຮັດຫຍັງ?
2. 두 사람은 왜 화가 났어요? ເປັນຫຍັງທັງສອງຄົນຈຶ່ງໃຈຮ້າຍ.


정답 1. 그물을 정리하고 있어요. 2. 동료가 일을 제대로 해 놓지 않아서 화가 났어요.



ສ່ວນທີ່ກ່ຽວຂ້ອງກັບການປະມົງ ມີຫຍັງແດ່ ລອງໄປເບິ່ງນຳກັນບໍ?



그물
ແຫຕິກປາ



통발
ແນວຂັງປາ



집어등
ໄຟລື່ປາ



양망기
ເຄື່ອງລາກແຫ



밧줄
ເຊືອກ



쇠사슬
ໂສ້



고리
ຂໍ




닻
ສະໝໍ



도르래
ລູກລອກ/ລໍໝຸນ



뜯채
ເຄື່ອງຊ່ອນປາ



낚시 바늘
ເບັດຕິກປາ



부자/부표
ເຄື່ອງທຸ່່ນເທິງໜ້ານໍ້າ



바늘대
ຂັ້ມແຫ




수중 펌프
ເຄື່ອງປັ່ນນໍ້າ



수경
ແວ່ນຕາກັນນໍ້າ/
ແວ່ນຕາລອຍນໍ້າ



갈퀴
ຄາດ



스티로폼 상자
ກ່ອງໂຟມຮັກສາຄວາມເຢັນ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 사진을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.

①		②		③		④		⑤	
	●		●		●		●		●
㉠	닻	㉡	통발	㉢	부표	㉣	양망기	㉤	집어등

정답 ①㉡ ②㉢ ③㉤ ④㉠ ⑤㉣



'-게 되다' ມັນຖືກໃຊ້ຕື່ມທ້າຍຄຳກຳມະ ເພື່ອຊີ້ບອກວ່າ ສະຖານະການໃດໜຶ່ງໄດ້ບັນລຸ ຫຼື ມີການປ່ຽນແປງໄປ ອັນເປັນຜົນມາ ຈາກອິດທິພົນຈາກພາຍນອກ.

- 가: 날씨 때문에 오늘도 작업을 못 하게 되었어. ເປັນນຳອາກາດ, ມື້ນີ້ ກໍເລີຍເຮັດວຽກບໍ່ໄດ້.
- 나: 큰일이다. 내일은 좋아질까? ເປັນເລື່ອງແລ້ວ (ຈັງແມ່ນນັ້), ມື້ອື່ນຈະດີຂຶ້ນຢູ່ບໍ່?
- 가: 이반 씨는 한국 음식을 잘 먹네요. ನ້ອຍ ມັກກິນອາຫານເກົາຫຼີເນາະ!
- 나: 처음에는 못 먹었는데 몇 달 지나니까 잘 먹게 되었어요. ທຳອິດກິນບໍ່ຄ່ອຍໄດ້ ຜ່ານໄປສອງສາມເດືອນກໍລົງກິນ.



비교해 보세요. ຈົ່ງປຽບທຽບລອງເບິ່ງ

✓ ລະຫວ່າງ '-게 되다' ກັບ '-아지다/어지다'

'-게 되다' ກັບ '-아지다/어지다' ທັງສອງແມ່ນປັດໄຈທີ່ຊີ້ບອກເຖິງການປ່ຽນສະພາບຄືກັນໝົດ ແຕ່ວ່າ '-게 되다' ເນັ້ນຢູ່ທີ່ຜົນຂອງການປ່ຽນ ສ່ວນ '-아지다/어지다' ເນັ້ນທີ່ຂັ້ນຕອນຂອງການປ່ຽນ. ນອກນີ້ '-게 되다' ມັກໄປກັບຄຳກຳມະ ແຕ່ '-아지다/어지다' ແມ່ນມັກໄປກັບຄຳຄຸນນາມ.

- 날씨가 추워졌어요. 날씨가 추워서 일을 못 하게 되었어요.(○)
- 날씨가 춥게 되었어요.(X)



ເຂົ້າໃຈການໃຊ້ '-게 되다' ແລ້ວບໍ່? ສະນັ້ນ, ຈົ່ງໃຊ້ສຳນວນນີ້ ເພື່ອຕື່ມໃສ່ປະໂຫຍກໃຫ້ຄົບ ຖ້ວນ.

2. 그림을 보고 '-게 되다'를 사용해서 문장을 완성하세요.

ຈົ່ງເບິ່ງຮູບພາບ ຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ '-게 되다'.



1) 낚시를 잘 못 했는데 _____.
ຂ້ອຍ ເຄີຍຕືກປາບໍ່ເປັນ, ແຕ່ວ່າ ຍ້ອນຕືກເປັນປະຈຳ ເຮັດໃຫ້ດຽວນີ້ ຕືກປາໄດ້ເກັ່ງແລ້ວ.



2) 날씨가 너무 안 좋아서 _____.
ອາກາດບໍ່ດີຫຼາຍ ເຮັດໃຫ້ບໍ່ສາມາດຂີ່ເຮືອໄດ້.

정답 1) 자주 해서 지금은 잘하게 됐어요 2) 배를 못 타게 됐어요



ຄັ້ງນີ້ ລອງສວມບົດບາດເປັນ ຄາຣິມ ແລະ ບັດ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈ ຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 한국에 처음 왔을 때는 한국어를 잘 못했어요. 하지만 지금은 한국 사람과 자주 얘기해서 _____.

ເວລາທີ່ຂ້ອຍມາເກົາຫຼີທຳອິດ, ຂ້ອຍເວົ້າພາສາເກົາຫຼີບໍ່ໄດ້. ແຕ່ວ່າ ດຽວນີ້ ຍ້ອນຂ້ອຍເວົ້າກັບຄົນເກົາຫຼີ ເປັນປະຈຳ ຈົ່ງເຮັດໃຫ້ຂ້ອຍເວົ້າໄດ້ເກັ່ງ.

2. 우리 회사가 이사를 했어요. 그래서 저도 회사 근처로 _____.

ບໍລິສັດ ຂອງພວກເຮົາໄດ້ຍ້າຍບ່ອນ. ສະນັ້ນ ເລີຍເຮັດໃຫ້ຂ້ອຍຍ້າຍເຮືອນ ໄປຢູ່ໃກ້ບໍລິສັດນຳ.


정답 1. 잘하게 됐어요 2. 이사하게 됐어요



활동 ກິດຈະກຳ


문제가 생겼을 때는 어떻게 해결하면 좋을까요? <보기>처럼 말해 보세요.
ໃນເວລາທີ່ມີບັນຫາ, ເຮົາຕ້ອງແກ້ໄຂບັນຫາແນວໃດດີ? ຈົ່ງລອງເວົ້າຄືດັ່ງຕົວຢ່າງ.

보기 ຕົວຢ່າງ



그물이 엉키다, 그물을 풀다
ແຫຜ່ນກັນ, ມາຍແຫອອກ


그물이 모두 엉켜 있으니
어서 그물을 풀도록 하세요.
ແຫທັງໝົດແມ່ນຜ່ນກັນຢູ່,
ຮີບຜ່ວໄປມາຍແຫອອກໄວໆ.




돼지가 먹이를 기다리다, 사료를 주다
ໝູ່ຖ້າກິນອາຫານຢູ່, ໃຫ້ອາຫານ



축사가 더럽다, 분뇨를 치우다
ຄອກງົວເປື້ອນ, ອະນາໄມຂອງເສຍ (ຂີ້-ຢຽວ)



양망기가 고장나다, 수리하다
ເຄື່ອງລາກແຫຜເຜ, ແປງ



- 정답**
- 1) 돼지가 먹이를 기다리니까 사료를 주도록 하세요.
 - 2) 축사가 더러우니까 분뇨를 치우도록 하세요.
 - 3) 양망기가 고장이 났으니까 수리하도록 하세요.



축산업과 어업 현장의 직업

ວຽກຢູ່ສະຖານທີ່ເຮັດວຽກ ຂອງອຸດສາຫະກຳລ້ຽງສັດ ແລະ ການປະມົງ

축산업 **ອຸດສາຫະກຳ ການລ້ຽງສັດ**



사료 배합기 ເຄື່ອງປະສົມອາຫານສັດ
ສາລິ ແບບເຮັດໃຫ້ສາລິ ທຸກຢ່າງ.
ໃສ່ອາຫານສັດ ໃນເຄື່ອງປະສົມອາຫານສັດ.



스키드로더 ລົດໄຖຕັກດິນ
ສຸດທ້າຍ ແບບເຮັດໃຫ້ເຮັດວຽກ.
ອະນາໄມ ຂອງເສຍໂດຍລົດໄຖຕັກດິນ.



축사 ຄອກລ້ຽງສັດ
ສຸດທ້າຍ ແບບເຮັດໃຫ້ສຸດທ້າຍ.
ກວດສອບ ຫຼື ສ້ອມງ່າຍຫຼັງຄາຄອກລ້ຽງສັດ.



분뇨 탱크 ຖັງເກັບຂີ້ສັດ
ເຮັດວຽກ ແບບເຮັດໃຫ້ເຮັດວຽກ.
ດຳເນີນງານ ຖັງເກັບຂອງເສຍ.

어업 **ອຸດສາຫະກຳ ການປະມົງ**



ເຮັດວຽກ ແບບເຮັດໃຫ້ເຮັດວຽກ.
ຂີ້ເຮັດວຽກ ແບບເຮັດໃຫ້ເຮັດວຽກ.



ເຮັດວຽກ ແບບເຮັດໃຫ້ເຮັດວຽກ.
ຂີ້ເຮັດວຽກ ແບບເຮັດໃຫ້ເຮັດວຽກ.



ເຮັດວຽກ ແບບເຮັດໃຫ້ເຮັດວຽກ.
ຂີ້ເຮັດວຽກ ແບບເຮັດໃຫ້ເຮັດວຽກ.



ເຮັດວຽກ ແບບເຮັດໃຫ້ເຮັດວຽກ.
ຂີ້ເຮັດວຽກ ແບບເຮັດໃຫ້ເຮັດວຽກ.



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນຄໍາຖາມກ່ຽວກັບ ການຝັງປະໂຫຍກ ແລ້ວເລືອກເອົາຮູບພາບ ທີ່ຖືກຕ້ອງ. ຈົ່ງຝັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

[1~2] 그림을 보고 알맞은 것을 고르십시오.

ຈົ່ງເບິ່ງຮູບພາບ ແລ້ວເລືອກເອົາຄໍາຕອບທີ່ຖືກຕ້ອງ.



1.



①

②

③

④

2.



①

②

③

④



ສໍາລັບຂໍ້ 3 ແລະ 4 ແມ່ນຄໍາຖາມກ່ຽວກັບການຝັງຄໍາຖາມ ແລ້ວເລືອກເອົາຄໍາຕອບທີ່ຖືກຕ້ອງ. ຂໍ້ 5 ແມ່ນຄໍາຖາມກ່ຽວກັບ ການຝັງບົດສິນທະນາ ແລ້ວເລືອກເອົາຄໍາຕອບ ທີ່ຖືກຕ້ອງ. ຈົ່ງກວດເບິ່ງເນື້ອໃນ ກ່ອນຝັງບົດສິນທະນາ.

[3~4] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກຄໍາຕອບທີ່ຖືກຕ້ອງ.

3. ① 오리를 기르고 있어요.
③ 오리 농장에 가 볼까요?

② 토끼를 본 적이 있어요.
④ 토끼 먹이를 사러 왔어요.

4. ① 어제 갈았어요.
③ 내일 갈 거지요?

② 안 갈게 됐어요.
④ 빨리 갈도록 할게요.

5. 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

남자는 무엇을 확인하려고 합니까? ຜູ້ຊາຍ ແມ່ນຈະກວດສອບຫຍັງ?

① 그물

② 통발

③ 양망기

④ 집어등

학습 안내
ຄໍາແນະນໍາ ໃນການຮຽນ

- **ຈຸດປະສົງໃນການຮຽນ** ໜ້າທີ່ການດູແລຮັກສາ, ການເວົ້າຜິດພາດ ໃນການເຮັດວຽກ.
- **ໄວຍາກອນ** -는 것이 중요하다, -(으)ㄹ 것이다
- **ຄໍາສັບ ແລະ ສໍານວນຄໍາເວົ້າ** ການດູແລສິນຄ້າ, ການຜະລິດເຟີນິເຈີ
- **ຂໍ້ມູນກ່ຽວກັບວັດທະນາທໍາ** ການຊົມເຊີຍຍ້ອງຍໍ ໃນບ່ອນເຮັດວຽກ

대화 1 ບົດສົນທະນາ 1



ຕໍ່ໄປ ແມ່ນບົດສົນທະນາກັນ ຂອງຜູ້ຈັດການ ແລະ ຄານ. ກ່ອນອື່ນ ຈົ່ງຟັງບົດສົນທະນາສອງຄັ້ງ ແລ້ວເວົ້າຕາມ.

관리자 오늘 출고할 상품은 모두 준비됐지요?
ມື້ນີ້ ຈະໄດ້ເອົາເຄື່ອງອອກຈາກໂຮງງານ ທຸກຄົນກຽມພ້ອມແລ້ວບໍ່?

칸 네, 이쪽에 있는 물건들이 오늘 나갈 상품입니다. 그리고
재고는 여기에 기록해 두었고요.
ເຈົ້າ, ເຄື່ອງສິນຄ້າທີ່ຢູ່ທາງເບື້ອງນີ້ ແມ່ນຈະເອົາອອກໄປໃນມື້ນີ້
ແລະ ຢູ່ນີ້ຈິດບັນທຶກການເກັບເຄື່ອງໄວ້ໃນສາງ (ໂກດັງ).

관리자 한번 봅시다. 음, 정리가 잘 되어 있어서 재고 파악이 쉽겠
네요. 수고했어요.
ເຮັດລອງເບິ່ງນໍາກັນເນາະ. ເອີ, ເພາະວ່າ ມ້ຽນລະອຽດດີ
ເຮັດໃຫ້ເຂົ້າໃຈຈິດບັນທຶກໄດ້ງ່າຍດີ. ຊົມເຊີຍເດີ.

칸 아닙니다. 창고 정리는 재고를 파악하는 것이 중요하잖
아요.
ບໍ່ເປັນຫຍັງ, ການເກັບມ້ຽນສາງ (ໂກດັງ) ແມ່ນສິ່ງສໍາຄັນທີ່ສຸດ ເຮັດໃຫ້ຮູ້
ຈໍານວນສິນຄ້າທີ່ຄ້າຢູ່ໃນໂຮງງານ.

관리자 그래요. 그럼 칸 씨가 창고 관리 좀 신경 써 주세요.
재고도 얼마나 되는지 계속 확인해 주시고요.
ແມ່ນແລ້ວ. ສະນັ້ນ, ຄານ ຈົ່ງເອົາໃຈໃສ່ກວດເຄື່ອງ ໃນສາງໃຫ້ລະອຽດແດ່ເດີ.
ສືບຕໍ່ກວດຄົ້ນເບິ່ງວ່າເຄື່ອງໃນສາງວ່າ ມີຫຼາຍປານໃດ.

-고요
ນອກຈາກຂໍ້ມູນທີ່ກ່າວມາຂ້າງເທິງແລ້ວ, ນີ້ເປັນການສະແດງໃຫ້ເຮົາຮູ້ເຖິງ ຂໍ້ມູນເພີ່ມເຕີມອື່ນໆ ແລະ ເພື່ອຫຼີກລ່ຽງການນໍາໃຊ້ພາສາແບບຊ້າຊ້ອນກັນທີ່ລະບຸໄວ້ກ່ອນໜ້ານີ້.

- 가: 이 노트북 어때요?
ຄອມພິວເຕີ ອັນນີ້ເປັນ ແນວໃດ?
- 나: 가벼워서 좋아요.
기능도 많고요.
ມັກເພາະວ່າ ມັນເບົາດີ,
ສາມາດຫຼິ້ນ ໄດ້ຫຼາຍຢ່າງ.
- 가: 기속사가 어때요?
ຫໍ້ຝັກ ເປັນແນວໃດ?
- 나: 조용해서 좋아요.
방도 넓고요.
ມັກ ເພາະວ່າງຽບສະຫງົບດີ,
ຫ້ອງ ກໍກວ້າງອີກນໍາ.

확인하다 ກວດຄົ້ນ, ກວດກາ

- 회의 내용을 제대로 정리했는지 확인해 주세요.
ເນື້ອໃນຂອງການປະຊຸມແມ່ນຕາມແບບນີ້ເລີຍບໍ່ ລອງກວດຄົ້ນອີກຄັ້ງເບິ່ງ.
- 거래처에 보낼 물건을 잘 챙겼는지 확인해야 해요.
ຂ້ອຍຕ້ອງກວດເບິ່ງວ່າ ວັດຖຸທີ່ສົ່ງໄປນັ້ນ ແມ່ນໄດ້ຂຶ້ນຢູ່ໃນບັນຊີແລ້ວ.



ໄດ້ຕັ້ງໃຈຟັງໃຫ້ດີ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 관리자는 무엇을 확인하고 있어요? ຜູ້ຈັດການ ກໍາລັງກວດກາເບິ່ງຫຍັງ?
2. 칸 씨는 무슨 일을 해야 해요? ຄານ ຈະຕ້ອງເຮັດວຽກຫຍັງ?

정답 1. 오늘 출고할 상품을 확인하고 있어요. 2. 창고 관리와 재고 확인을 해야 해요.



어휘 1 คำสับ 1

창고 관리 ການຄຸ້ມຄອງສາງ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ສາງເກັບມ້ຽນເຄື່ອງ ພວກເຮົາລອງມາເບິ່ງນຳກັນວ່າ ມີຫຍັງແດ່?



물류 창고
າງເກັບເຄື່ອງ




냉동 창고
ສາງເຢັນເກັບເຄື່ອງ




컨테이너
ຕຸ້ຄອນເທັນເນີ




입고하다
ເອົາເຂົ້າໄວ້ໃນສາງ



출고하다
ເອົາເຄື່ອງອອກສາງ



보관하다
ເກັບມ້ຽນ, ເກັບຮັກສາ




저장하다
ເກັບຮັກສາ




뿃개를 덮다
ເອົາຜ້າປິດສິນຄ້າ



온도를 유지하다
ຮັກສາອຸນຫະພູມໄວ້



재고를 파악하다
ກວດກາສາງ



관리하다
ຈັດການ, ຄວບຄຸມ, ດູແລ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ເໝາະສົມ.

①  ②  ③  ④  ⑤ 

㉠ 컨테이너 ㉡ 입고하다 ㉢ 뿃개를 덮다 ㉣ 냉동 창고 ㉤ 관리하다

정답 ①㉣ ②㉠ ③㉡ ④㉤ ⑤㉢



ມັນຖືກໃຊ້ຕື່ມທ້າຍຄຳກຳມະ ເພື່ອເນັ້ນເຖິງຄວາມຈຳເປັນທີ່ຈະຕ້ອງລົງມືກະທຳສິ່ງໃດໜຶ່ງນັ້ນ.

- 가: 식품 창고에서는 온도를 잘 유지하는 것이 중요합니다.
ການຮັກສາອຸນຫະພູມໃນຫ້ອງເກັບອາຫານໃຫ້ສະໝໍ່າສະໝີເປັນສິ່ງສຳຄັນ.
- 나: 그럼 모든 식품을 같은 온도로 유지합니까?憵憵憵, ອາຫານທຸກປະເພດຕ້ອງຮັກສາໄວ້ໃນອຸນຫະພູມເທົ່າໆກັນບໍ?
- 가: 밖에 있는 물건에 덮개를 덮어 뻐어 뻐어. ຂ້ອຍເອົາຝາອັດເຄື່ອງທີ່ຢູ່ນອກໄວ້.
- 나: 네, 잘 뻐어 뻐어. 물憵이 파손되지 않도록 하는 게 중요합니다.
ເອີ, ເຮັດໄດ້ດີຫຼາຍ. ການລະວັງບໍ່ໃຫ້ເຄື່ອງຂອງເສຍຫາຍເປັນສິ່ງສຳຄັນ.

대조적 정보 ການປຽບທຽບ

'-는 것이/-는 게' ໃນພາສາລາວມີຄວາມໝາຍວ່າ 'ການ' ມັນຖືກໃຊ້ຢູ່ຕໍ່ໜ້າຂອງຄຳກຳມະ ແຕ່ໃນພາສາເກົາຫຼີ.
'-는 것이/-는 게' ມັນຖືກໃຊ້ຕື່ມທ້າຍຂອງຄຳກຳມະ. ທັງສອງເປັນບັດໄຈໜຶ່ງທີ່ໃຊ້ປ່ຽນຄຳກຳມະເປັນຮູບຄຳນາມ.

- 다른 나라에서 온 사람들끼리 서로 이해를 하는 것이 중요하다.
ການເຂົ້າອີກເຂົ້າໃຈເຊິ່ງກັນ ແລະກັນຂອງຄົນທີ່ມາຈາກປະເທດອື່ນໆເປັນສິ່ງສຳຄັນ.
- 글로벌 시대에는 외국어를 배우는 것이 중요하다.
ໃນຍຸກໂລກາວິວັດການຮຽນພາສາຕ່າງປະເທດເປັນສິ່ງສຳຄັນ.



ເຂົ້າໃຈການໃຊ້ '-는 것이 중요하다' ແລ້ວບໍ? ສະນັ້ນ ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການນຳໃຊ້ສຳນວນຕໍ່ໄປນີ້.

2. 그림을 보고 '-는 것이 중요하다'를 사용해서 문장을 완성하세요.

ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ '-는 것이 중요하다' ຄືດັ່ງຕົວຢ່າງ.



재고를 파악하다

창고 관리는 _____.

ການຄວບຄຸມສາງ ສິ່ງສຳຄັນທີ່ສຸດ ກໍຄືລະບຸສິນຄ້າ ທີ່ຢູ່ໃນສາງ.



온도를 유지하다

식품을 보관할 때는 _____.

ເວລາເກັບຮັກສາອາຫານ ສິ່ງສຳຄັນທີ່ສຸດ ກໍຄືການຮັກສາອຸນຫະພູມ.



덮개를 덮다

밖에 물건을 둘 때는 _____.

ເວລາເອົາເຄື່ອງໄວ້ຂ້າງນອກ ສິ່ງສຳຄັນທີ່ສຸດ ຄືການປິດຝາໄວ້.

정답 1) 재고를 파악하는 것이 중요하다 2) 온도를 유지하는 것이 중요하다 3) 덮개를 덮는 것이 중요하다



대화 2 ບົດສົນທະນາ 2

Track 146



ບາຣູ ແລະ ຈິຣຸນ ແມ່ນ ກຳລັງເຮັດວຽກ ຢູ່ບ່ອນເຮັດວຽກ. ທັງສອງຄົນນີ້ ກຳລັງຈະສົນທະນາ ຫຍັງກັນ? ກ່ອນອື່ນ ຈົ່ງຝັງບົດສົນທະນາສອງຄັ້ງກ່ອນ.

바 루 아! 이런 어떡하지.....
ອ່າວ! ບາດນີ້ ຈະເຮັດແນວໃດ....

지 훈 왜요? 무슨 일 있어요?
ເປັນຫຍັງ? ມີວຽກຫຍັງບໍ່?

바 루 실수로 반대쪽에 구멍을 뚫었어요. 이 원목
은 못 쓰게 됐는데 어떡하죠?
ຂ້ອຍ ໄດ້ຫຼົງເຈາະຮູໄມ້ນີ້ຜິດເບື້ອງແລ້ວ. ໄມ້ອັນນີ້ ໃຊ້ບໍ່ໄດ້ແລ້ວ
ບາດນີ້ ຈະເຮັດແນວໃດບໍ່?

지 훈 일이 아직 손에 익지 않아서 그런 거 같네요.
너무 속상해하지 마세요. 그건 다른 거 만들
때 쓰면 되죠, 뭐.
ເພາະວ່າ ວຽກຕົວນີ້ ເຈົ້າຍັງບໍ່ຖະນັດດີເທື່ອ. ບໍ່ຕ້ອງເສຍໃຈຫຼາຍ,
ມັນຍັງສາມາດນຳໃຊ້ແນວອື່ນໄດ້ ບໍ່ເປັນຫຍັງດອກ.

바 루 재단부터 다시 하려면 시간이 많이 걸릴 텐데
.....
ຖ້າວ່າ ຈະເລີ່ມຕົ້ນໃໝ່ ແມ່ນໃຊ້ເວລາດົນເຕີບອີກ.

지 훈 같이 하면 금방 할 수 있을 거예요. 자, 다시
해 봅시다.
ຖ້າພ້ອມໃຈກັນເຮັດ ບົດດຽວກໍແລ້ວ. ມາ! ມາພວກເຮົາມາເລີ່ມເຮັດ
ອີກຄັ້ງໜຶ່ງ.

실수 ຜິດພາດ, ຫຼົງ
· 술을 마시고 실수로
사장님께 '아저씨'라고
했어요.
ດື່ມເຫຼົ້າເມົາແລ້ວ ຫຼົງຮ້ອງຫົວ
ໜ້າວ່າລູງ.
· 처음 이 일을 시작했을
때에는 일을 잘 몰라서
실수를 많이 했어요.
ເວລາເລີ່ມເຮັດວຽກຕົວນີ້ ແມ່ນບໍ່ຮູ້
ວຽກຕົວນີ້ດີປານໃດ ເລີຍເຮັດໃຫ້ເກີດ
ມີຄວາມຜິດພາດຫຼາຍ.

-(으)ㄹ 텐데
-ໜ້າຈະ.....ແຕ່, ອາດຈະ.....ແຕ່
ແມ່ນໝາຍເຖິງການຄິດ, ຄາດເດົາຂອງຜູ້ເວົ້າ
ແລະ ໃຊ້ເພື່ອເປັນເນື້ອໃນຂອງປະໂຫຍກຫຼັງ
ທີ່ຈະເກີດຂຶ້ນ.
· 오늘 오후에 비가 올 텐데
우산을 가지고 가세요.
ມື້ນີ້ຕອນສວຍຝົນໜ້າຈະຕົກກຽມຄັນ
ຮິມໄປນຳແດ່.
· 지금 밥을 먹지 않으면
배가 고플 텐데.....
ຖ້າຫາກຕອນນີ້ ບໍ່ກິນເຂົ້າແລ້ວອາດ
ຈະຫົວເຂົ້າໄດ້.




ຄັ້ງນີ້ ຈົ່ງສວມບົດບາດເປັນ ບາຣູ ກັບ ຈິຣຸນ ແລ້ວເວົ້າຕາມບົດສົນທະນາ. ໄດ້ຕັ້ງໃຈຝັງໃຫ້ດີ ແລະ ເວົ້າ
ຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 바 루 씨는 무슨 실수를 했어요? 바 루 ເຄີຍເຮັດວຽກຫຍັງຜິດພາດບໍ່?
2. 대화 후 두 사람은 무엇을 할까요? ຫຼັງຈາກສົນທະນາກັນແລ້ວ ທັງສອງຄົນນັ້ນ ຈະເຮັດຫຍັງ?

정답 1. 구멍을 잘못 뚫었어요. 2. 재단을 할 거예요.




ສ່ວນທີ່ກ່ຽວຂ້ອງກັບ ການຜະລິດເຜີນເຈີ ມີຫຍັງແດ່ ລອງໄປເບິ່ງນຳກັນບໍ?



원목을 재단하다
ການຕັດໄມ້



흠을 파다
ຂຸດຮອງ



구멍을 뚫다
ເຈາະອຸບມິງ




연마하다/샌딩하다
ເປັນເງົາມັນ, ຄັດມັນໃຫ້ງາມຂຶ້ນ




사포질하다
ພັດກະດາດຊາຍ




도장하다
ທາສີ




도색하다
ທາສີ, ລິງສີ



줄자
ວັດແທກ(ໄມ້ແມັດ)



직각자
ມຸມສາກ




수평대
ນ້ຳທ່ຽງ



ຈົ່ງຄິດທົບທວນຄຳສັບ ຂ້າງເທິງຄືນອີກຄັ້ງໜຶ່ງ ແລ້ວຕອບຄຳຖາມຕໍ່ໄປນີ້ເບິ່ງບໍ?

1. 그림에 맞는 표현을 <보기>에서 골라 붙으세요.
ຈົ່ງເລືອກເອົາຄຳສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)




2)



3)



4)



5)

보기

흠을 파다 원목을 재단하다 도장하다 연마하다 도색하다

정답 1) 원목을 재단하다 2) 흠을 파다 3) 연마하다 4) 도장하다 5) 도색하다



‘-(으)ㄹ 것이다’ ມັນຊື່ບອກການຄາດຄະເນເຖິງສິ່ງທີ່ຈະເກີດຂຶ້ນໃນອະນາຄົດ. ມັນຖືກໃຊ້ຕື່ມທ້າຍຄຳກຳມະ ຫຼື ຄຳຄຸນນາມ.

자음(ພະຍັນຊະນະ) → -을 것이다	모음(ສະຫຼະ), 자음(ພະຍັນຊະນະ) ‘ㄹ’ → -ㄹ 것이다
먹다 → 먹을 것이다	보다 → 볼 것이다
읽다 → 읽을 것이다	살다 → 살 것이다

- 가: 도색 작업이 언제 끝날까요? ງານກິດຈະກຳຈະແລ້ວເມື່ອໃດ?
나: 3시까지 **끝날 거예요**. ງານກິດຈະກຳຈະແລ້ວຕອນ 3 ໂມງ.
- 내일부터 날씨가 **맑을 것이다**. ທ້ອງຟ້າຈະປອດໂປ່ງຕັ້ງແຕ່ມື້ອື່ນເປັນຕົ້ນໄປ.
- 앞으로 한국에서 일하는 외국인 근로자의 수가 **증가할 것이다**.
ໃນອະນາຄົດຈຳນວນແຮງງານຕ່າງປະເທດທີ່ຈະມາເຮັດວຽກຢູ່ເກົາຫຼີຈະເພີ່ມຂຶ້ນ.

ໃນກໍລະນີທີ່ຄຳຕົວຕັ້ງເປັນບຸລຸດທີ 1, ໃນປະໂຫຍກນີ້ ແມ່ນຢາກຊື່ບອກຄວາມມຸ່ງມາດປາຖະໜາຂອງຜູ້ເວົ້າ.

- 나는 오늘부터 한국어 공부를 열심히 **할 것이다**. ຕັ້ງແຕ່ມື້ອື່ນເປັນຕົ້ນໄປ ຂ້ອຍຈະຕັ້ງໃຈຮຽນພາສາເກົາຫຼີ.



ເຂົ້າໃຈການນຳໃຊ້ ‘-(으)ㄹ 것이다’ ແລ້ວບໍ່? ສະນັ້ນ, ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ສຳນວນຕໍ່ໄປນີ້.

2. ‘-(으)ㄹ 것이다’를 사용해서 대화를 완성하세요.

ຈົ່ງຕື່ມບົດສິນທະນາຕໍ່ໄປນີ້ ໃຫ້ຄົບຖ້ວນ ໂດຍການໃຊ້ ‘-(으)ㄹ 것이다’.

- 1) 가: 오늘 도장 작업을 다 끝낼 수 있을까요? ມື້ນີ້ ວຽກທາສີນີ້ ຈະສຳເລັດບໍ່?
나: 네, _____ . [문제 없다 받습니다]
- 2) 가: 직각자 못 봤어요? ເຫັນໄມ້ວັນທັດແທກມຸມສາກບໍ່?
나: 아마 _____ . [저쪽에 있다 옆입니다]
- 3) 가: 오전에 원목 재단 작업이 다 될까요? ວຽກຕັດໄມ້ນີ້ ຈະສຳເລັດໝົດ ໃນຕອນເຊົ້ານີ້ບໍ່?
나: 12까지는 _____ . [끝나다 삽니다]
- 4) 가: 이번 주 금요일까지 이 서류를 사무실에 내야 하는 거 맞죠?
 ເອກະສານຕົວນີ້ຈະຕ້ອງສົ່ງທ້ອງການໃນວັນສຸກນີ້ແມ່ນບໍ່?
나: 아마 _____ . [그렇다 매번 그렇습니다]

정답 1) 문제 없을 거예요 2) 저쪽에 있을 거예요 3) 끝날 거예요 4) 그럴 거예요



유용한 표현 **ສຳນວນທີ່ສຳຄັນ**

얼굴이 좋아 보여요. ເບິ່ງໜ້າຕາ ສົດຊື່ນດີ.

- 가: **얼굴이 좋아 보여요.** 무슨 일 있어요? **ເບິ່ງໜ້າຕາສົດຊື່ນດີແທ້.** ມີຫຍັງບໍ່?
- 나: 승진했어요. 일도 재미있고요. **ໄດ້ເລື່ອນຕຳແໜ່ງ.** ການເຮັດວຽກ ກໍ່ມ່ວນຊື່ນ.



가구 공장의 게시판입니다. 잘 읽고 질문에 답하세요.
ເປັນການປະກາດຂ່າວຂອງໂຮງງານເຜີນິເຈີ. ຈົ່ງອ່ານໃຫ້ດີ ແລ້ວຕອບຄຳຖາມ.

칭찬 게시판 ການປະກາດຂ່າວການຍ້ອງຍໍ-ຊົມເຊີຍ

바루 씨를 칭찬합니다!
의자 만들 때는 구멍을 뚫는 것이 중요한데 바루 씨가 정확한 곳에 잘 뚫었어요. 정말 멋졌어요!

ຍ້ອງຍໍຊົມເຊີຍ ບາຣູ. ເວລາແປງຕັ້ງນັ່ງສິ່ງສຳຄັນທີ່ສຸດກໍຄືການເຈາະຮູ ແຕ່ວ່າ ບາຣູ ເຈາະຮູໄດ້ລະອຽດແມ່ນຢ່າດີ, ເກັ່ງຫຼາຍໆ!

칸 씨를 칭찬합니다!
오후에 비가 온다고 했는데 칸 씨가 미리 원목에 덮개를 덮어 줘서 문제가 생기지 않았어요!

ຍ້ອງຍໍຊົມເຊີຍ ຄັນ! ໄດ້ຍິນວ່າ ຕອນແລງ ຈະມີຝົນຕົກລົງມາ ຄານ ໄດ້ເອົາແພໄປປົດໄວ້ກ່ອນເລີຍ ບໍ່ເກີດບັນຫາຫຍັງຂຶ້ນ!.

민수 씨를 칭찬합니다!
탁자의 상태가 좋지 않아서 여러 번 사포질을 해야 했는데 민수 씨가 탁자를 아주 매끄럽게 만들어 줬어요.

ຍ້ອງຍໍຊົມເຊີຍ ມິນຊຸ! ຍ້ອນວ່າ ໂຕະກິນ ເຂົ້າມີສະພາບບໍ່ດີ ແລະ ຕ້ອງໄດ້ໃຊ້ກະດາດຊາຍພັດ ມິນຊຸ ໄດ້ຄັດຈົນວ່າເຫຼືອມມື້ນຜຸນລະ.

정현 씨를 칭찬합니다!
입고된 상품이 너무 많아서 힘들었는데 정현 씨가 잘 정리해 줘서 금방 끝났어요!

ຍ້ອງຍໍຊົມເຊີຍ ຈອງຮອນ! ເຄື່ອງຢູ່ໃນສາງມີຫຼາຍສິ່ງຫຼາຍຢ່າງ ເຮັດໃຫ້ສັບສົນ ແຕ່ວ່າ ຈອງຮອນ ໄດ້ເກັບມຽນເປັນຢ່າງດີ ແລະ ເຮັດໃຫ້ແລ້ວໄວ.

1. 네 사람은 왜 칭찬을 받았을까요? 맞는 그림을 연결하세요.
ເປັນຫຍັງ 4 ຄົນນັ້ນ ຈົ່ງໄດ້ຮັບການຍ້ອງຍໍຊົມເຊີຍບໍ່? ຈົ່ງຂິດເຊື່ອມຕໍ່ໃສ່ຮູບພາບທີ່ຖືກຕ້ອງ.

①	바루	②	칸	③	민수	④	정현
	•		•		•		•
	•		•		•		•
㉠		㉡		㉢		㉣	

정답 ①㉢ ②㉠ ③㉣ ④㉡




직장에서의 칭찬 노하우

ວິທີ ທີ່ຍ້ອງຍໍ-ຊົມເຊີຍ ຢູ່ບ່ອນເຮັດວຽກ

직장에서 어떤 말을 들으면 기분이 좋을까요? 남녀 직장인 517명을 대상으로 들었을 때 가장 기분 좋은 칭찬의 말이 무엇인지 물어봤습니다. 그 결과 '오늘 정말 예쁘네요 또는 멋있네요'가 45.7%로 1위, '역시 우리 회사는 ○○ 씨가 없으면 안 돌아가요'가 25.1%로 2위, '다 ○○ 씨 덕분이죠'가 24.2%로 3위를 차지했습니다. 기타 의견으로는 '○○님, 정말 존경합니다', '동안이시네요(어려 보이세요)' 등이 있었습니다. 또한 언제 이런 칭찬을 많이 하느냐는 질문에는 '회식 자리에서 한다'는 응답이 45.5%로 가장 높았고, '평상시 틈틈이 한다'는 응답이 43.3%로 그 뒤를 이었습니다.

회사에서 성공적인 인간 관계를 만들고 싶은 직장인이려면 함께 일하는 동료와 상사를 기분 좋게 만드는 칭찬의 말을 틈틈이 하는 것도 좋은 방법이 될 것입니다.

ໃນບ່ອນເຮັດວຽກ ແມ່ນໄດ້ຍິນ ຄຳເວົ້າແບບໃດ ຈຶ່ງຈະເຮັດໃຫ້ມີຄວາມສຸກບໍ່? ໄດ້ສອບຖາມພະນັກງານຊາຍ-ຍິງ ໃນບ່ອນເຮັດ ວຽກ ຈຳນວນ 517 ຄົນ ວ່າໄດ້ຍິນຄຳເວົ້າແບບໃດແລ້ວເຮັດໃຫ້ມີຄວາມສຸກຫຼາຍທີ່ສຸດ. ຜົນອອກມາຄື "ມື້ນີ້ງາມຫຼາຍ ຫຼືວ່າ ມື້ນີ້ ຫຼໍ່ຫຼາຍ" ຈຳນວນ 45.7% ເປັນອັນດັບທີ 1, "ໃນບໍລິສັດຂອງພວກເຮົາຖ້າຫາກບໍ່ມີ ○○ ແລ້ວຄົງຈະບໍ່ຂຶ້ນປານນີ້" ຈຳນວນ 25.1% ເປັນອັນດັບທີ 2, "ເປັນເພາະວ່າ ○○" ຈຳນວນ 24.2% ເປັນອັນດັບທີ 3 ຕາມລຳດັບ ແລະ ຄວາມຄິດເຫັນດ້ານອື່ນ ໆ ແມ່ນ "ທ່ານ ○○ ເປັນແບບຢ່າງດີຫຼາຍ", "ໜ້າອ່ອນເນາະ" ແລະ ມີສິ່ງອື່ນໆອີກ. ອີກຕື່ມຕົວໜຶ່ງ ຄືເມື່ອໃດຄວນຈະ ຕ້ອງຍ້ອງຍໍຊົມເຊີຍ ຄຳຕອບແມ່ນ "ເວລາມີງານຢູ່ໃນບໍລິສັດ" ມີຈຳນວນ 45.5% ເຊິ່ງແມ່ນຄຳຕອບຫຼາຍທີ່ສຸດ, ຕໍ່ມາແມ່ນ "ເວລາປົກກະຕິ ທີ່ຫວ່າງ" ເປັນອັນດັບທີ 2 ຈຳນວນ 43.3% ຕາມລຳດັບ. ຫາກເຈົ້າເປັນພະນັກງານຜູ້ໜຶ່ງ ທີ່ຈະຕ້ອງສ້າງ ຄວາມສຳພັນ ທີ່ປະສົບຜົນສຳເລັດໃນບໍລິສັດຂອງທ່ານ, ທ່ານຄວນມີວິທີກ່າວຄຳຍ້ອງຍໍຊົມເຊີຍ ກັບຜູ້ອື່ນຮ່ວມງານ ແລະ ຫົວ ໜ້າທີມງານດ້ວຍກັນ.



직장에서 들었을 때 기분 좋은 말
ຄຳເວົ້າທີ່ດີໆ ເວລາທີ່ໄດ້ຍິນໃນບ່ອນເຮັດວຽກ




EPS-TOPIK 듣기 ພາກຝັງ EPS-TOPIK



ຂໍ້ 1 ແມ່ນຄໍາຖາມທີ່ຝັງກ່ຽວກັບປະໂຫຍກແລ້ວເລືອກເອົາຮູບພາບທີ່ເໝາະສົມ. ຈົ່ງຝັງໃຫ້ດີ ແລ້ວເລືອກເອົາສິ່ງທີ່ຖືກຕ້ອງ.

1. 다음 그림을 보고 알맞은 대답을 고르십시오. ຈົ່ງເບິ່ງຮູບພາບຕໍ່ໄປນີ້ແລ້ວເລືອກເອົາຄໍາຕອບທີ່ເໝາະສົມ.

이것은 무엇입니까? ອັນນີ້ແມ່ນຫຍັງ?



①

②

③

④



ຂໍ້ 2 ຫາ 3 ແມ່ນເປັນການຝັງຄໍາຖາມແລ້ວເລືອກເອົາຄໍາຕອບທີ່ເໝາະສົມ. ຂໍ້ 4 ຫາ 5 ແມ່ນເປັນການຝັງການບັນຍາຍ ແລ້ວເລືອກເອົາຄໍາຕອບທີ່ເໝາະສົມກັບຄໍາຖາມ. ກ່ອນການ ຝັງບົດສິນທະນາ ຈົ່ງກວດເບິ່ງເນື້ອໃນຕົວຢ່າງອີກຄັ້ງໜຶ່ງກ່ອນ.

[2~3] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

- | | |
|--------------------|---------------------|
| 2. ① 물건이 다 들어왔어요. | ② 빨리 주문을 해야겠어요. |
| ③ 제품만 차에 실으면 돼요. | ④ 상품 출고를 관리하는 일이에요. |
| 3. ① 제가 먼저 할게요. | ② 민수 씨가 하고 있을 거예요. |
| ③ 저는 샌딩 작업을 해 봤어요. | ④ 3시까지 작업이 끝날 거예요. |

[4~5] 하나의 이야기를 듣고 두 개의 질문에 대답하십시오. ຈົ່ງຝັງການບັນຍາຍໜຶ່ງບົດ ແລ້ວຕອບຄໍາຖາມສອງຂໍ້.

4. 남자는 무슨 일을 했습니까? ຜູ້ຊາຍຄົນນັ້ນ ແມ່ນໄດ້ເຮັດວຽກຫຍັງ?
- | | |
|---------------|---------------|
| ① 도색을 했습니다. | ② 사포질했습니다. |
| ③ 원목을 운반했습니다. | ④ 원목을 재단했습니다. |
5. 남자에 대한 설명으로 알맞은 것을 고르십시오. ຈົ່ງເລືອກເອົາຄໍາອະທິບາຍ ທີ່ກ່ຽວຂ້ອງກັບຜູ້ຊາຍຄົນນັ້ນ.
- | | |
|-----------------|---------------------|
| ① 실수를 했습니다. | ② 작업에 익숙합니다. |
| ③ 일을 끝내지 못했습니다. | ④ 앞으로도 이 일을 할 것입니다. |



EPS-TOPIK 읽기 ພາກອ່ານ EPS-TOPIK



ໃນຂໍ້ທີ 1 ແມ່ນຝັງປະໂຫຍກຄຳຖາມແລ້ວເລືອກເອົາຮູບທີ່ຖືກກັບຄຳຖາມ. ຈົ່ງຝັງໃຫ້ດີແລ້ວເອົາສິ່ງທີ່ຖືກຕ້ອງ.

1. 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ແລ້ວເລືອກເອົາປະໂຫຍກທີ່ຖືກຕ້ອງ.



- ① 흠을 파고 있습니다. ② 조립을 하고 있습니다.
- ③ 사포질을 하고 있습니다. ④ 도색 작업을 하고 있습니다.



ຂໍ້ 2 ແລະ 3 ແມ່ນເປັນການເບິ່ງຮູບພາບແລ້ວເລືອກເອົາຄຳສັບທີ່ເໝາະສົມ ຈົ່ງອ່ານໃຫ້ດີ ແລ້ວເລືອກເອົາຄຳຕອບທີ່ຖືກຕ້ອງ.

[2~3] 빈칸에 들어갈 가장 알맞은 단어를 고르십시오. ຈົ່ງເລືອກເອົາຄຳຕອບທີ່ເໝາະສົມທີ່ສຸດຕື່ມໃສ່ບ່ອນຫວ່າງ.

2. 창고에 식품을 보관할 때는 알맞은 온도를 _____ 것이 매우 중요합니다. ເວລາເກັບຮັກສາເຄື່ອງໄວ້ໃນສາງສິ່ງສຳຄັນທີ່ສຸດແມ່ນການປັບອຸນຫະພູມໃຫ້ຖືກຕ້ອງ.

- ① 가공하는 ② 냉방하는 ③ 유지하는 ④ 입고하는

3. 가구를 만들 때 제일 먼저 해야 하는 일은 바로 원목을 _____ 일입니다. 용도에 맞게 정확한 크기로 재는 것이 중요합니다. ເວລາຈະເຮັດເຄື່ອງເຝີນິເຈີ ສິ່ງສຳຄັນທີ່ສຸດກໍຄືການຕັດໄມ້ ແລະ ການແທກຂະໜາດໃຫ້ຖືກກໍເປັນສິ່ງສຳຄັນ.

- ① 도색하는 ② 샌딩하는 ③ 조립하는 ④ 재단하는



ຂໍ້ 4 ແລະ 5 ແມ່ນອ່ານໜຶ່ງຄຳຖາມແລ້ວຕອບຄຳຖາມສອງຄຳອັນ. ທົບທວນໃນສິ່ງທີ່ຮຽນຜ່ານມາແລ້ວຕອບຄຳຖາມລຸ່ມນີ້.

[4~5] 다음 글을 읽고 물음에 답하십시오. ຈົ່ງອ່ານບົດເລື່ອງຕໍ່ໄປນີ້ແລ້ວຕອບຄຳຖາມ.

민수 씨, 다른 곳으로 옮기게 됐다면서요? 정말 서운해요.
 그동안 민수 씨 덕분에 즐겁게 일할 수 있었어요. 회사 동료들이 모두 민수 씨를 좋아하는 거 알죠? 항상 일을 빨리 끝내면 저희를 도와줬던 민수 씨를 잊지 못할 거예요. 그리고 실수를 해도 짜증내지 않고 웃는 얼굴로 받아줘서 고마워요. 민수 씨는 정말 착하고 친절해서 다른 곳에 가서도 잘 지내실 거예요. 정말 고마웠어요. 일하면서 정말 큰 힘이 됐어요. 다른 곳에 가도 늘 건강하게 잘 지내세요. 꼭 연락할게요.
 - 바루 씨

ມິນຊູ, ໄດ້ຍ້າຍໄປເຮັດວຽກບ່ອນອື່ນແລ້ວບໍ່? ຮູ້ສຶກເສຍໃຈຫຼາຍ ໃນໄລຍະຜ່ານມາເປັນ ເພາະວ່າ ມີຊູ ຊ່ວຍເຫຼືອໃນການເຮັດວຽກ ແມ່ນມ່ວນຫຼາຍໆ. ຮູ້ດີວ່າ ເຝືອນຮ່ວມງານ ຢູ່ບໍລິສັດ ທຸກຄົນ ກໍມັກມິນຊູ? ມິນຊູ ທຸກໆຄັ້ງ ຖ້າຫາກວຽກຕົນເອງແລ້ວໄວ ກໍມາຊ່ວຍເຫຼືອວຽກຂອງພວກເຮົາ, ພວກເຮົາ ຈະບໍ່ມີວິໄນ ລົມດັດຂາດ ແລະ ເຖິງວ່າ ຈະເຮັດຜິດບໍ່ເຄີຍຈີ່ມວ່າ ມີແຕ່ໄດ້ຮັບຮອຍຍິ້ມອັນນີ້ມ່ນວນ ຕ້ອງຂໍຂອບໃຈຫຼາຍໆ. ມີຊູ ແມ່ນເປັນຄົນດີ ແລະ ມີນ້ຳໃຈເອື້ອເຜື້ອເຜື້ອແຜ່; ເຖິງວ່າຈະໄປເຮັດວຽກ ຢູ່ບ່ອນອື່ນ ກໍຈະສືບຜິດສຳເລັດ. ຕ້ອງຂໍຂອບໃຈຫຼາຍໆ. ໃນຊ່ວງທີ່ເຮັດວຽກຮ່ວມກັນ ແມ່ນມີຄວາມຮູ້ສຶກມີກຳລັງໃຈຫຼາຍ, ເຖິງວ່າ ໄປເຮັດວຽກຢູ່ໃສກໍຂໍໃຫ້ມີສຸຂະພາບແຂງແຮງ ແລະ ຈະຕ້ອງຕິດຕໍ່ກັນອີກ.
 ຈາກ: ບາຣູ



4. 위 글에 대한 내용으로 맞는 것을 고르십시오. *ຈິ່ງເລືອກເອົາຄຳຕອບ ທີ່ຖືກກັບເນື້ອໃນຂ້າງເທິງນີ້.*

- ① 민수 씨가 baru 씨에게 쓴 편지입니다. ② baru 씨가 다른 회사로 가게 되었습니다.
- ③ 민수 씨가 baru 씨 때문에 화가 났습니다. ④ baru 씨는 민수 씨에게 감사하고 있습니다.

5. 민수 씨에 대한 설명으로 맞는 것을 고르십시오. *ຈິ່ງເລືອກເອົາຄຳອະທິບາຍ ທີ່ກ່ຽວກັບ ມິຊຸ.*

- ① 구멍을 뚫었습니다. ② 도구를 정리했습니다.
- ③ 실수를 하지 않습니다. ④ 동료들을 잘 도와줍니다.

정답 1. ① 2. ③ 3. ④ 4. ④ 5. ④

확장 연습 *ບົດເລິກຫັດເພີ່ມເຕີມ*

[1~2] 빈칸에 들어갈 가장 알맞은 것을 고르십시오. *ຈິ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.*

1. 원목을 다듬을 때에는 여러 번 사포질을 해야 합니다. 그렇게 해야 원목의 표면을 _____ 만들 수 있습니다.
ເວລາຕົບແຕ່ງໄມ້ວອນມິກ ຈະຕ້ອງເອົາກະດາດຊາຍທູຄືນ ຫຼາຍໆເທື່ອ. ຖ້າເຮັດແບບນັ້ນ ໄມ້ວອນບົກຈະໜຶ້ນ ແລະ ເປັນເງິງາມດີ.

- ① 딱딱한 ② 매끄러운
- ③ 딱딱하게 ④ 매끄럽게

2. 저는 가구를 만드는 공장에서 근무하고 있습니다. 공장에서 제가 하는 일은 나무를 _____ 페인트칠을 하는 것입니다.
ຂ້ອຍເຮັດວຽກໃນໂຮງງານເຝີນິເຈີ. ວຽກທີ່ຂ້ອຍເຮັດໃນໂຮງງານ ແມ່ນວຽກຕັດໄມ້ ແລະ ທາສີ.

- ① 자르고 ② 잘라도
- ③ 자르니까 ④ 잘랐지만

3. 다음을 읽고 무엇에 대한 글인지 고르십시오.

ຈິ່ງອ່ານບົດຄວາມຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດເລື່ອງກ່ຽວກັບຫຍັງ.

제가 하는 일은 창고 관리입니다. 창고에 입고되는 상품과 출고되는 상품을 확인해서 기록합니다. 그리고 상품의 재고를 파악하는 것도 제 일입니다.
ວຽກທີ່ຂ້ອຍໃນໂຮງງານ ແມ່ນວຽກຄຸ້ມຄອງສາງ. ຈົດບັນທຶກເຄື່ອງສິນຄ້າເຂົ້າອອກສາງ ແລະ ວຽກເກັບເຄື່ອງມ້ຽນ ເຄື່ອງໃນສາງໃຫ້ດີໆ ນັ້ນແມ່ນໜ້າວຽກຂອງຂ້ອຍ.

- ① 근무 조건 ② 업무 내용
- ③ 작업 결과 ④ 근무 기간

정답 1. ④ 2. ① 3. ②

학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ເວົ້າກ່ຽວກັບຂໍ້ຄວນລະວັງ ໃນການນຳໃຊ້ເຄື່ອງຈັກເຮັດວຽກ, ການຈັດການກັບສະຖານະການ ທີ່ອັນຕະລາຍ
- **ໄວຍາກອນ** - (으)ㄴ 적이 있다/없다, -지 않도록 조심하다
- **ຄຳສັບ ແລະ ສຳນວນຄຳເວົ້າ** ການນຳໃຊ້ເຄື່ອງຈັກ, ການໄດ້ຮັບບາດເຈັບ ຈາກການເຮັດວຽກອຸປະຕິເຫດແຮງງານ
- **ຂໍ້ມູນກ່ຽວກັບວັດທະນາທຳ**

대화 1 ບົດສົນທະນາ 1 Track 148



ຈິຮຸນ ກຳລັງໃຫ້ການອະທິບາຍກ່ຽວກັບ ຂໍ້ຄວນລະວັງໃນເວລາເຮັດວຽກໃຫ້ແກ່ ຕວນ. ກ່ອນອື່ນ ຈິ່ງຝັງບົດສົນທະນາສອງຄັ້ງ ແລ້ວເວົ້າຕາມ.

지 훈 어! 투안 씨, 괜찮아요?
ອາ, ຕວນ ເປັນຫຍັງບໍ່?

투 안 네, 모서리 맞추려고 한 건데. 큰일 날 뻔했네요.
ເຈົ້າ, ບໍ່ເປັນຫຍັງ. ຂ້ອຍພະຍາຍາມທີ່ຈະປັບຂອບ. ແຕ່ເກືອບກາຍເປັນເລື່ອງໃຫຍ່.

지 훈 저도 프레스 작업 하다가 **다친 적이 있어요**. 프레스 기계가 **워낙** 무거우니까 조금만 방심을 해도 큰 사고가 나더라고요. 작업할 때 집중하고 특히 손 조심하고요.
ຂ້ອຍກໍຄືກັນ ໃນຂະນະທີ່ເຮັດວຽກທີ່ຕ້ອງໃຊ້ແຮງດັນ ກໍເຄີຍໄດ້ຮັບບາດເຈັບແລ້ວ. ເຄື່ອງຈັກທີ່ໃຊ້ເພື່ອດັນ ແມ່ນໜັກ ຖ້າຫາກບໍ່ໃສ່ໃຈໜ້ອຍໜຶ່ງ ອາດຈະນຳໄປສູ່ອຸປະຕິເຫດທີ່ຮ້າຍແຮງໄດ້. ສະນັ້ນ ໃນເວລາເຮັດວຽກ ຕ້ອງຕັ້ງໃຈ ໂດຍສະ ເພາະຕ້ອງໄດ້ລະວັງມື.

투 안 계속 조심했는데 잠깐 **판생각을 하는 바람에**.....
ໄດ້ຕັ້ງໃຈເຮັດຢູ່ ແຕ່ຄິດລະເມີໜ້ອຍດຽວ, ກະເລີຍ.....

지 훈 많이 놀란 것 같으니까 좀 쉬었다가 해요.
ເຈົ້າອາດຈະຕື່ນຫຼາຍ, ຝັກກ່ອນໜ້ອຍໜຶ່ງແລ້ວຈິ່ງເຮັດຕໍ່.

워낙 ຫຼາຍ
· 이 기계는 워낙 오래돼서 바꿔야 해요.
ເຄື່ອງຈັກນີ້ ເກົ່າຫຼາຍແລ້ວ ສະນັ້ນ ຕ້ອງໄດ້ປ່ຽນ.

-는 바람에 ຍ້ອນ, ຍ້ອນວ່າ
ເປັນສຳນວນທີ່ໃຊ້ໃນກໍລະນີ ທີ່ຝັດຕິກຳທາງໜ້ານັ້ນ ເປັນສາ ເຫດ ຫຼື ເຫດຜົນກໍ່ໃຫ້ເກີດປະກົດການໃດໜຶ່ງຕາມມາ.
· 길이 너무 막히는 바람에 늦었어요.
ຍ້ອນວ່າ ເສັ້ນທາງແອ ອັດຫຼາຍ ຈິ່ງເຮັດໃຫ້ຊ້າ.
· 비가 오는 바람에 야유회가 취소되었어요.
ຍ້ອນວ່າ ຝົນຕົກ ຈິ່ງເຮັດໃຫ້ການໄປກິນເຂົ້າປ່າຖືກຍົກເລີກ



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 투안 씨는 프레스 작업을 하다가 다쳤어요?
ຕວນ ໃນຄະນະທີ່ເຮັດວຽກທີ່ຕ້ອງໃຊ້ແຮງດັນນັ້ນ ແມ່ນໄດ້ຮັບບາດເຈັບບໍ່?
2. 프레스 작업을 할 때 특히 무엇을 조심해야 해요?
ໃນເວລາທີ່ເຮັດວຽກ ທີ່ຕ້ອງໄດ້ໃຊ້ແຮງດັນ ຕ້ອງໄດ້ລະວັງຫຍັງເປັນພິເສດ?

정답 1. 아니요, 다칠 뻔했어요. 2. 손을 조심해야 해요.



어휘 1 คำสับ 1


기계 작업 ການນໍາໃຊ້ເຄື່ອງຈັກ




ປະເພດຂອງເຄື່ອງຈັກນັ້ນ ແມ່ນມີຫຍັງແດ່ບໍ່? ພວກເຮົາລອງໄປຊອກຄຳນໍາກັນ ກ່ຽວກັບວິທີການນໍາໃຊ້ເຄື່ອງຈັກ ແລະ ສໍານວນທີ່ກ່ຽວຂ້ອງເບິ່ງບໍ່?



프레스 기계
ເຄື່ອງຈັກທີ່ໃຊ້ດັນ



구부리다
ຄິດ, ໂນ້ມໃຫ້ຄິດ



찍어 내다
ຕີກາ



선반 기계
ເຄື່ອງຈັກຊຽນ



갈다
ຝົນ



도려내다
ຕັດ



파내다
ຈະ



밀링 기계
ເຄື່ອງຈັກປັດ




깎다
ໜິບ



절단하다
ຕັດອອກ



용접하다
ເຊື່ອມ



조립하다
ປະກອບ



ຈົ່ງຕອບຄໍາຖາມ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 기계에 맞는 작업을 <보기>에서 골라 넣으세요.

ຈົ່ງເລືອກເອົາຄໍາສັບ ທີ່ຖືກຕ້ອງກັບເຄື່ອງຈັກຈາກ < ກອບ > ຕື່ມໃສ່ບ່ອນຫວ່າງ.

프레스	선반	밀링	기타

보기	갈다 절단하다	구부리다 도려내다	깎다 파내다	조립하다 찍어 내다
----	------------	--------------	-----------	---------------

정답 프레스: 구부리다, 찍어 내다 선반: 갈다, 도려내다, 파내다 밀링: 깎다, 절단하다 기타: 조립하다



대화 2 ບົດສົນທະນາ 2

Track 149



ຮິຣັນ ໃນຂະນະທີ່ເຮັດວຽກ ແລ້ວໄດ້ຮັບບາດເຈັບ. ຈິ່ງຟັງບົດສົນທະນາ ທີ່ຕວນ ແລະ ມີຍອງເວົ້າແນວ ໃດກັບ ຮິຣັນ ແລ້ວເວົ້າຕາມ.

리 한 **앗, 뜨거워!**
ອະ, ຮ້ອນ!

투 안 **어, 팔에 불꽃이 튀었어요. 어떡해! 리한 씨, 움직이지 말고 **가만히** 있어요. 저기 미영 씨! 얼음 좀 빨리 가져다주세요.**
ໄຟຟ້ງຖືກມີເຈົ້າ. ເຮັດແນວໃດເດ ຮິຣັນ. ບໍ່ຕ້ອງເໜັງ ຢູ່ນຶ່ງໆ. ມີຍອງ ຈິ່ງໄປເອົານ້ຳກ້ອນມາໃຫ້ໄວໆແດ່.

미 영 **여기 얼음이에요. 우선 이걸로 진정시키고 병원**부터** 가야겠어요. 투안 씨, 빨리 가서 공장장님께 말씀 드리세요.**
ນ້ຳກ້ອນຢູ່ນີ້. ພວກເຮົາຈະບັນເທົາແຜ່ໄໝ້ ດ້ວຍນ້ຳກ້ອນກ່ອນ ແລ້ວຕ້ອງໄປໂຮງໝໍ. ຕວນ ຈິ່ງໄປແຈ້ງກັບຫົວໜ້າໄວໆ.

투 안 **네. 그리고 용접기가 아직 뜨거우니까 미영 씨도 **다치지 않도록** 조심하세요.**
ເຈົ້າ, ເຄື່ອງເຊື່ອມນັ້ນ ມັນຍັງຮ້ອນຢູ່. ມີຍອງ ຈິ່ງລະວັງ ຢ່າໃຫ້ໄດ້ຮັບບາດເຈັບ.

가만히 **ຄົງທີ່, ຢູ່ນຶ່ງໆ, ຊື່ງ**

ໃຊ້ກັບສະຖານະການທີ່ບໍ່ມີການ ເຄື່ອນໜັງ ຫຼື ໝົດຄຳເວົ້າ.

- 휴가 때 다리를 다쳐서 가만히 침대에 누워만 있었어요.
- 캈ງໄລຍະພັກຂາໄດ້ຮັບ ບາດເຈັບ ມີແຕ່ນອນຢູ່ເທິງ ຕຽງຊື່ງ.

부터 **ແຕ່, ຕັ້ງແຕ່**

ໃຊ້ໃນກໍລະນີ ທີ່ສິ່ງໃດໜຶ່ງໄດ້ເລີ່ມ ຫຼື ເກີດຂຶ້ນເປັນຄັ້ງທຳອິດ.

- 우리 밥부터 먹고 다시 일을 시작할까요?
- ພວກເຮົາເລີ່ມຕັ້ງແຕ່ກິນເຂົ້າກ່ອນ ແລ້ວເລີ່ມເຮັດວຽກເປັນແນວໃດ?
- 청소부터 하고 빨래를 하는 게 좋겠어요.
- ຖ້າເລີ່ມແຕ່ອານາໄມ ແລະ ຊັກ ເຄື່ອງ ມັນອາດຈະດີ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 리한 씨는 어떻게 하다가 팔을 다쳤어요? ຮິຣັນ ເຮັດແນວໃດ ຈິ່ງເຮັດໃຫ້ໄຟຖືກແຂນ?
2. 미영 씨는 투안 씨에게 무엇을 가져다주었어요? ມີຍອງ ແມ່ນໄດ້ນຳເອົາຫຍັງມາໃຫ້ຕວນ?

정답 1. 팔에 불꽃이 튀었어요. 2. 얼음을 가져다주었어요.



ໃນຄະນະທີ່ເຮັດວຽກ ເຄີຍໄດ້ຮັບບາດເຈັບບໍ? ພວກເຮົາລອງໄປຮຽນຮູ້ນຳກັນເບິ່ງວ່າ ການໄດ້ຮັບບາດເຈັບຈາກການເຮັດວຽກ ແລະ ສຳນວນທີ່ກ່ຽວຂ້ອງວ່າ ມີຫຍັງແດ່?



손가락이 잘리다
ນິ້ວມືຂາດ



손가락이 끼이다
ນິ້ວມືຖືກໜີບ



손가락이 베이다
ບາດນິ້ວມື



손가락이 데다
ນິ້ວມືຖືກໄຟລ້ວກ



발이 깔리다
ໜີບຕີນ



못에 찰리다
ຍືຽມເຫຼັກຕະປຸ



유리가 박히다
ຕີນຖືກແກ້ວບາດ



화상을 입다
ຖືກໄຟໄໝ້



찰과상을 입다
ຖືກຂຸດ



가스에 중독되다
ອາກາດເປັນຜິດ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 맞는 말을 연결하세요. ຈົ່ງເບິ່ງຮູບພາບ ແລ້ວເຊື່ອມຕໍ່ໃສ່ຄຳສັບທີ່ຖືກຕ້ອງ.



- ㉠ 손가락이 데다
- ㉡ 찰과상을 입다
- ㉢ 못에 찰리다
- ㉣ 손가락이 베이다
- ㉤ 손가락이 잘리다

정답 ①㉡ ②㉣ ③㉠ ④㉤ ⑤㉢



‘-지 않도록 조심하다’ ມັນຊີ້ບອກໃຫ້ລະມັດລະວັງບໍ່ໃຫ້ສະຖານະການ ຫຼື ການກະທຳໃນປະໂຫຍກໜ້າເກີດຂຶ້ນ. ມັນຖືກໃຊ້ຕື່ມທ້າຍຄຳກຳມະ.

- 가: 자, 그럼 작업을 시작해 볼까요? 탄쉴, ພວກເຮົາມາເລີ່ມເຮັດວຽກເລີຍບໍ່?
- 나: 뜨거우니까 화상을 입지 않도록 조심하세요. ມັນຮ້ອນເດີ, ລະວັງຢ່າໃຫ້ຖືກໄຟລວກ.
- 가: 어, 여기 유리 조각 있네. 아오, ມີເສດແກ້ວຢູ່ນີ້ຕວ່ານີ້.
- 나: 밟지 않도록 조심해. 얼른 치워야겠다. ລະວັງຢ່າຢຽບເດີ. ພວກເຮົາຕ້ອງໄດ້ຂ້ຽວມ້ຽນ.

대조적 정보 ການປຽບທຽບ

‘-도록 조심하세요’ ມັນຊີ້ບອກໃຫ້ລະມັດລະວັງບໍ່ໃຫ້ສະຖານະການ ຫຼື ການກະທຳໃນປະໂຫຍກໜ້າເກີດຂຶ້ນ. ມັນຖືກໃຊ້ຕື່ມທ້າຍຄຳກຳມະ.

- 유리가 깨지지 않도록 조심하세요. ລະວັງຢ່າໃຫ້ແກ້ວແຕກ.
- 지갑을 잃어버리지 않도록 조심하세요. ລະວັງຢ່າໃຫ້ຖືງມີເສຍ.
- 길을 잃어버리지 않도록 조심하세요. ລະວັງຢ່າໃຫ້ຫຼີງທາງ.



ເຂົ້າໃນການໃຊ້ ‘-지 않도록 조심하다’ ແລ້ວບໍ່? ສະນັ້ນ, ຈົ່ງເບິ່ງຮູບພາບ ແລ້ວລອງເວົ້າເບິ່ງ ໂດຍການໃຊ້ໄວຍາກອນທີ່ຮຽນມານັ້ນ.

2. 그림을 보고 ‘-지 않도록 조심하다’를 사용해서 말해 보세요.

ຈົ່ງເບິ່ງຮູບພາບ ແລ້ວເວົ້າລອງເບິ່ງ ໂດຍການໃຊ້ ‘-지 않도록 조심하다’.

1) _____ .

2) _____ .

3) _____ .

정답

1) 손가락이 끼이지 않도록 조심하세요

2) 유리가 박히지 않도록 조심하세요

3) 가스에 중독되지 않도록 조심하세요

유용한 표현 ສ່ຳນວນທີ່ສຳຄັນ

죽을 뻔했어요. ເກືອບຕາຍ.

- 가: 이 많은 짐을 혼자 다 옮겼어요? ເຄື່ອງຂອງຫຼາຍຄືແນວນີ້ ຜູ້ດຽວຍ້າຍໝົດບໍ່?
- 나: 네, 죽을 뻔했어요. ເຈົ້າ. ເກືອບຕາຍ.



활동 ກິດຈະກຳ

















작업을 할 때는 무엇을 조심해야 할까요? <보기>처럼 주의할 것을 알려주세요.
ເວລາເຮັດວຽກ ແມ່ນຕ້ອງລະມັດລະວັງຫຍັງ? ຈິ່ງໃຫ້ຄຳເຕືອນ ກ່ຽວກັບສະຖານະການ ທີ່ອາດຈະໄດ້ຮັບບາດເຈັບໄດ້ ຄືດັ່ງຕົວຢ່າງ.

보기 ຕົວຢ່າງ



프레스 기계를 사용할 때는
손가락이 잘리지 않도록 조심하세요.
ເວລາໃຊ້ເຄື່ອງຈັກທີ່ໃຊ້ດັນ
ຕ້ອງລະມັດລະວັງນິ້ວມືບໍ່ໃຫ້ໄດ້ຮັບບາດເຈັບ.



1)				
2)				
3)				
4)				

정답

- 1) 망치로 못을 박을 때는 못에 찰리지 않도록 조심하세요.
- 2) 밴딩기로 포장할 때는 손가락이 끼이지 않도록 조심하세요.
- 3) 용접할 때는 화상을 입지 않도록 조심하세요.
- 4) 거꾸집을 설치할 때는 찰과상을 입지 않도록 조심하세요.



작업장 사고

ອຸປະຕິເຫດໃນບ່ອນເຮັດວຽກ

작업장 사고 **ອຸປະຕິເຫດໃນບ່ອນເຮັດວຽກ**



붕괴 사고

ອຸປະຕິເຫດຕຶກຖະຫຼົ່ມ




감전 사고

ອຸປະຕິເຫດໄຟຟ້າຊ່ອດ



추락 사고

ອຸປະຕິເຫດຕຶກຈາກທີ່ສູງ



누전 사고

ອຸປະຕິເຫດໄຟຟ້າລັດວົງຈອນ



낙하 사고

ອຸປະຕິເຫດວັດຖຸແຂງຕົກໃສ່



폭발 사고

ອຸປະຕິເຫດລະເບີດແຕກ



화재 사고

ອຸປະຕິເຫດໄຟໄໝ້




가스 누출 사고

ອຸປະຕິເຫດແກ້ດຮົ່ວ

사고 발생 시 필요한 것 **ສິ່ງຈຳເປັນເມື່ອເກີດອຸປະຕິເຫດ**



소화기
ບັງດັບເຜີງ



비상벨
ກະດິ່ງສຸກເສີນ



비상구
ປະຕູທາງອອກສຸກເສີນ

소화기 사용 방법 **ວິທີໃຊ້ບັງດັບເຜີງ**

①



안전핀을 뽑고
ຖອດສະລັກອອກ

바람이 부는 방향에서 불에 접근
ເຂົ້າຫາໄຟ ໃນທິດທາງຕົ້ນທາງຂອງລົມ

앞쪽의 불부터 소화
ໃຊ້ບັງດັບເຜີງດັບໄຟ ແຕ່ແປວໄຟລົງໄປ

②



호스를 불쪽으로 향하고
ປິ່ນຫົວທໍ່ໄປ ໃນທິດທາງຂອງໄຟ

위에서 아래로 소화
ດັບໄຟແຕ່ເທິງລົງລຸ່ມ

충분히 많은 소화기를 한번에 사용
ໃຊ້ບັງດັບເຜີງ ທີ່ພຽງພໍໃຊ້ພອມກັນ

③



손잡이를 강하게 움켜쥐다
ບົບຫົວປ່ອຍ ໃນດ້າມຈັບເຂົ້າ
ໃຫ້ແໜ້ນ.

불씨가 남아있는지 확인
ກວດກາເບິ່ງ ສິ່ງທີ່ອາດຈະກໍ່ໃຫ້
ເກີດໄຟອີກ

사용한 소화기는 다시 충전함
ບັງດັບເຜີງ ທີ່ໃຊ້ແລ້ວຕ້ອງໄດ້ຕື່ມ



🎧 듣기 대본 ເນື້ອໃນບົດຝັງ

1. ① 여: 갈아요. ② 여: 깎아요. 바나나.
 ③ 여: 절단해요. 닭고기. ④ 여: 찍어 내요. 잼.

2. 남: 밀링 작업을 해 본 적이 있어요? ເຈົ້າເຄີຍເຮັດວຽກບິດ ມາກ່ອນບໍ່?

3. 남: 손가락이 베였어요. ນີ້ວມີຂ້ອຍບາດ.

4-5.

남: 저는 공장에서 프레스 작업을 하고 있어요. 프레스 기계는 좀 위험하지만 작동하는 방법을 잘 알고, 안전하게 사용하면 사고를 줄일 수 있어요. 일할 때 탄생각을 하거나 안전 수칙을 지키지 않으면 크게 다칠 수 있으니까 조심해야 해요. 전에 저도 다친 적이 있는데요, 정말 한순간이었어요.

ຢູ່ໂຮງງານ ຂ້ອຍແມ່ນກຳລັງເຮັດວຽກທີ່ໃຊ້ຄວາມດັນ. ເຄື່ອງຈັກທີ່ໃຊ້ຄວາມດັນນັ້ນ ຈະອັນຕະລາຍ ແຕ່ວ່າ ຖ້າຫາກຮູ້ວິທີການນຳໃຊ້ດີ ແລະ ໃຊ້ຢ່າງປອດໄພ ກໍຈະສາມາດເຮັດໃຫ້ອຸປະຕິເຫດຫຼຸດລົງ. ເວລາເຮັດວຽກ ຖ້າຫາກຄິດລະເມີ ຫຼື ບໍ່ປະຕິບັດຕາມລະບຽບຄວາມປອດໄພ ກໍຈະກໍ່ໃຫ້ເກີດອຸປະຕິເຫດໄດ້ ສະນັ້ນ ຕ້ອງໄດ້ລະມັດລະວັງ. ກ່ອນໜ້ານີ້ ຂ້ອຍກໍເຄີຍໄດ້ຮັບບາດເຈັບມັນເກີດຂຶ້ນຢ່າງໄວວາ.

정답 1. ③ 2. ④ 3. ③ 4. ④ 5. ④

확장 연습 ບົດເຝິກຫັດເຜີ້ມເຕີມ

🎧 L-48

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.

다음 중 들은 내용과 같은 것은 무엇입니까? ຄຳຕອບທີ່ຖືກຕ້ອງກັບເນື້ອໃນ ທີ່ໄດ້ຝັງນັ້ນ ແມ່ນຫຍັງ?

- ① 남자는 밴딩기를 점검하려고 합니다.
 ② 여자는 밴딩 작업을 모두 마쳤습니다.
 ③ 밴딩기는 전원을 켜고 점검을 해야 합니다.
 ④ 밴딩기가 뜨거우면 식힌 후에 점검해야 합니다.

🎧 확장 연습 듣기 대본 ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 수피카 씨, 밴딩 작업은 끝났어요? ຊຸມິກາ ເຮັດວຽກແບນລິງ ສຳເລັດແລ້ວບໍ່?

여: 아니요, 밴딩기 작동이 잘 안 돼서요. 지금 점검하려고 전원을 껐어요.

ຍັງ. ເຄື່ອງຈັກແບນລິງ ເຮັດວຽກບໍ່ໄດ້ດີປານໃດ. ດຽວນີ້ ບິດສະວິດ ແລ້ວຊິໄປກວດເບິ່ງ.

남: 밴딩기는 전원을 끈 후에도 뜨거우니까 좀 더 기다렸다가 점검하세요.

ເຖິງແມ່ນວ່າ ຈະບິດສະວິດໄປ ເຄື່ອງຈັກແບນລິງແລ້ວກໍຕາມ ເຄື່ອງຍັງຮ້ອນຢູ່ ຈົ່ງລໍຖ້າຈັກໜ້ອຍ ແລ້ວຈຶ່ງກວດເບິ່ງ.

정답 1. ④





EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວຊອກຫາສ່ວນທີ່ເໝາະສົມ. ຈົ່ງຄິດທົບທວນຄຳສັບທີ່ຮຽນກ່ອນໜ້ານີ້ ແລ້ວຕອບຄຳຖາມ.

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

- | | | |
|--|-------------|--------------|
| 1.  | ① 선반 기계예요. | ② 밀링 기계예요. |
| | ③ 용접 기계예요. | ④ 프레스 기계예요. |
| 2.  | ① 못에 찔렸어요. | ② 화상을 입었어요. |
| | ③ 유리가 박혔어요. | ④ 찰과상을 입었어요. |



ຂໍ້ 3 ແລະ 4 ແມ່ນເປັນການເລືອກເອົາສ່ວນວນ ທີ່ເໝາະສົມຕື່ມໃສ່ບ່ອນຫວ່າງ. ສຳລັບຂໍ້ 5 ແມ່ນເປັນການອ່ານບົດເລື່ອງ ແລ້ວເລືອກເອົາຄຳຕອບ ທີ່ເໝາະສົມ ສຳລັບແຕ່ລະຄຳຖາມ.

[3~4] 빈칸에 들어갈 가장 알맞은 것을 고르십시오.

ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3. 프레스 기계로 같은 모양을 여러 개 _____ 수 있습니다.
ສາມາດນຳໃຊ້ເຄື່ອງຈັກທີ່ໃຊ້ຄວາມດັນ ຕັດເປັນຮູບຮາງທີ່ຫຼາກຫຼາຍ.
- ① 깎을 ② 파낼 ③ 구부릴 ④ 찍어 낼
4. 작업을 하다가 _____ 것을 막기 위해서는 환기를 자주 해야 합니다.
ເວລາເຮັດວຽກ ເພື່ອປ້ອງກັນອຸປະກິເຫດແກ້ດສ່ຽວ ຕ້ອງມີການລະບາຍອາກາດເລື້ອຍໆ.
- ① 찰과상을 입는 ② 유리가 박히는 ③ 손가락이 잘리는 ④ 가스에 중독되는

5. 다음 질문에 답하십시오. ຈົ່ງຕອບຄຳຖາມຕໍ່ໄປນີ້.

공장에는 여러 종류의 기계가 있습니다. 이런 기계 덕분에 일하는 것이 더 쉬워졌지만 위험한 기계도 많아서 손가락이 잘리거나 화상을 입는 등의 사고도 종종 발생하게 되었습니다. 일을 할 때는 항상 신경을 쓰고 사고를 당하지 않도록 조심해야 합니다.

ຢູ່ໂຮງງານ ແມ່ນໄດ້ປະກອບມີເຄື່ອງຈັກທີ່ຫຼາກຫຼາຍ. ຍ້ອນເຄື່ອງຈັກເຫຼົ່ານີ້ ເຮັດໃຫ້ການເຮັດວຽກງ່າຍຂຶ້ນ ແຕ່ວ່າ ຄວາມອັນຕະລາຍຂອງເຄື່ອງຈັກກໍມີຫຼາຍເຊັ່ນດຽວກັນ ເຊັ່ນວ່າ: ບາດນິ້ວມື ຫຼື ໄຟໄໝ້. ສະນັ້ນ ພວກເຮົາຕ້ອງໄດ້ ລະມັດລະວັງ ແລະ ມີສະຕິ ໃນເວລາທີ່ເຮັດວຽກກັບເຄື່ອງຈັກເຫຼົ່ານີ້ ເພື່ອປ້ອງໄວ້ໄດ້ຮັບບາດເຈັບ.

이 글에 대한 내용으로 맞는 것을 고르십시오. ຈົ່ງເລືອກເອົາຄຳຕອບ ທີ່ມີເນື້ອໃນຖືກຕ້ອງກັບເນື້ອໃນບົດເລື່ອງນີ້.

- ① 공장에는 위험한 기계도 많이 있다. ② 사고가 나면 빨리 신고를 해야 한다.
- ③ 기계를 사용하면 일이 더 어려워진다. ④ 기계를 작동하기 전에 연습을 해야 한다.

정답 1. ① 2. ② 3. ④ 4. ④ 5. ①



확장 연습 ບົດເລິກຫັດເພີ່ມເຕີມ

[1~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 발목을 삐어서 병원에 갔습니다. 병원에서 준 _____ 을/를 가지고 약국에서 약과 파스를 샀습니다.

ຍ້ອນຂໍ້ແຂງໄດ້ຝັກ ຈຶ່ງໄດ້ໄປໂຮງໝໍ. ໄດ້ຮັບເອົາໃບສັງຍາຢູ່ໂຮງໝໍ ແລ້ວໄປຊື້ຢາ ແລະ ຝາດສະເຕີ ຢູ່ຮ້ານຂາຍຢາ.

- ① 이력서 ② 증명서 ③ 신청서 ④ 처방전

2. 젖은 손으로 전기 기계나 전선을 만지면 안 됩니다. _____ 사고가 날 수 있습니다.

ຫ້າມຈັບເຄື່ອງຈັກໄຟຟ້າ ດ້ວຍມືທີ່ປຽກ. ອຸປະຕິເຫດໄຟຟ້າຊໍ່ອອກສາມາດເກີດຂຶ້ນໄດ້.

- ① 붓고 ② 추락 ③ 감전 ④ 충돌

3. 작업 도구를 사용할 때에는 항상 주의해야 합니다. 특히 칼이나 절단기를 이용해서 물건을 _____ 때에는 손을 다치지 않도록 조심해야 합니다.

ໃນເວລາໃຊ້ເຄື່ອງມືອຸປະກອນເຮັດວຽກ ຕ້ອງໄດ້ມີຄວາມລະມັດລະວັງ. ໂດຍສະເພາະ ການໃຊ້ມືດ ຫຼື ເຄື່ອງຈັກຕັດ ໃນເວລາຕັດ ວັດຖຸສິ່ງຂອງ ເພື່ອບໍ່ໃຫ້ມືໄດ້ຮັບບາດເຈັບ ຕ້ອງລະມັດລະວັງ.

- ① 붙일 ② 자를 ③ 접을 ④ 그릴

4. 소화기를 _____ 우선 안전핀을 뽑아야 합니다. 그 다음 호스를 불쪽으로 향하게 하고 손잡이를 움켜쥐면 됩니다.

ຖ້າຫາກ ນຳໃຊ້ ບັງດັບເພີ່ງ ຕ້ອງໄດ້ຖອດສະລັກປ້ອງກັນ ຄວາມປອດໄພອອກ. ຫຼັງຈາກນັ້ນ ກໍເອົາທໍ່ຊີ້ໄປໃນທາງທິດຂອງໄຟ ແລ້ວກໍບິບ ສະວິດຢູ່ທີ່ດ້າມຈັບນັ້ນເຂົ້າ.

- ① 옮기려면 ② 사용하려면 ③ 옮기면서 ④ 사용하면서

정답 1. ④ 2. ③ 3. ② 4. ②



발음 ການອອກສຽງ

P-24

ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພະຍາງທີ່ລົງທ້າຍດ້ວຍ ພະຍັນຊະນະ ‘ㄷ, ㅌ’ ແລະ ຕາມດ້ວຍສະຫຼະ ‘ㅣ [i]’ ແມ່ນຈະອອກສຽງເປັນສຽງ [ㅈ], [ㅊ] ຕາມລຳດັບ.

- | | |
|----------------------|-------------------------|
| (1) 굳이, 맑이, 미달이, 해돋이 | (2) 같이, 밭이, 날날이, 불이다 |
| (3) 같이 식사하려 갈까요? | (4) 여기에 우표를 붙이세요. |
| (5) 저는 우리 집의 맑이예요. | (6) 저는 올해 1월에 해돋이를 봤어요. |

학습 안내 ຄຳແນະນຳ ໃນການຮຽນ

- **ຈຸດປະສົງໃນການຮຽນ** ການປ້ອງກັນສະຖານະການ ທີ່ອັນຕະລາຍ, ການເຕືອນກ່ຽວກັບຄວາມເປັນໄປໄດ້ ຂອງໄພອັນຕະລາຍ
- **ໄວຍາກອນ** -(으)ㄴ 수 있다, -기 때문에
- **ຄຳສັບ ແລະ ສຳນວນຄຳເວົ້າ** ອຸປະກອນປ້ອງກັນ, ອຸບັດຕິເຫດ ໃນສະຖານທີ່ເຮັດວຽກ
- **ຂໍ້ມູນກ່ຽວກັບວັດທະນາທຳ** ພາກສ່ວນຂອງຮ່າງກາຍ ແລະ ອຸປະກອນປ້ອງກັນ

대화 1 비동시행 1 Track 151



ຕໍ່ໄປ ແມ່ນບົດສົນທະນາລະຫວ່າງ ອາດິດ ແລະ ຜັຄໍມຄອງງານ. ຜັຄໍມຄອງງານແມ່ນກຳລັງກວດເບິ່ງວ່າ ອາດິດໄດ້ໃຊ້ອຸປະກອນປ້ອງກັນທັງໝົດແລ້ວ ຫຼື ບໍ່. ກ່ອນອື່ນ, ຈິ່ງຝັງບົດ ສົນທະນາສອງຄັ້ງ ແລ້ວ ເວົ້າຕາມ.

관리자 아딧 씨, 보호구 모두 착용했지요?
ອາດິດ, ໄດ້ໃຊ້ອຸປະກອນປ້ອງກັນ ທັງໝົດແລ້ວແມ່ນບໍ່?

아 딧 네, 안전모도 쓰고 안전장갑도 끼었어요.
ເຈົ້າ, ໄດ້ໃສ່ທັງໝວກນິລະໄພ ແລະ ຖົງມືນິລະໄພແລ້ວ.

관리자 좋아요. 그런데 안전모 끈은 조금 더 조이는 게
 좋겠어요. 그리고 오늘은 높은 곳에서 작업해야
 하니까 안전대도 꼭 착용하세요.
ດີ. ແຕ່ວ່າ ການຮັດສາຍໝວກນິລະໄພ ໃຫ້ແໜ້ນຂຶ້ນຕື່ມກໍຈະດີ. ແລະ
 ໃນມື້ນີ້ເຮົາກໍຈະເຮັດວຽກ ຢູ່ບ່ອນສູງ, ສະນັ້ນ ກໍຢ່າລືມໃສ່ສາຍຮັດນິລະໄພນຳ.

아 딧 네, 알겠습니다.
ເຈົ້າ, ເຂົ້າໃຈແລ້ວ.

관리자 어! 그런데 안전화는 왜 안 신었어요? 안전화를
 안 신으면 발을 다칠 수 있어요.
ອໍ! ແຕ່ວ່າເປັນຫຍັງຄື ບໍ່ໃສ່ເກີບນິລະໄພ? ຖ້າບໍ່ໃສ່ເກີບນິລະໄພ ແມ່ນອາດ ຈະສາມາດ
 ໄດ້ຮັບບາດເຈັບຢູ່ຕີນໄດ້.

아 딧 어! 깜빡했네요. 바로 갈아 신을게요.
ອໍ! ຂ້ອຍລືມໄດ້ຫັນ. ຂ້ອຍ ຈະໄປປ່ຽນດຽວນີ້ເລີຍ.

깜빡하다 **ລືມ**
ຄິດບໍ່ອອກ ຫຼື ບໍ່ທັນໃສ່ໃຈ
· 보호구를 챙기는 것을
 깜빡했어요.
ຂ້ອຍ ລືມເອົາອຸປະກອນປ້ອງກັນ
 ມຳນຳ.

갈아 신다 **ປ່ຽນ (ເກີບ)**
ໝາຍເຖິງ ການປ່ຽນໄປໃສ່ເກີບອື່ນອີ່ນ.
ໃນກໍລະນີທີ່ເປັນຄືເອງນຸ່ງແມ່ນໃສ່ '갈아입다', ກໍລະນີທີ່ເປັນປະເພດການ
ຂົນສົ່ງສາທາລະນະແມ່ນໃຊ້ '갈아타다'.
· 산책할 때는 편한 신발로
 갈아 신으세요.
ໃນເວລາທີ່ໄປຢ່າງຫຼິ້ນ ແມ່ນຄວນ
ປ່ຽນໃສ່ເກີບ ທີ່ສະດວກສະບາຍ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 아딧 씨는 무슨 보호구를 착용해야 해요? ອາດິດ ຕ້ອງໃສ່ອະກອນປ້ອງກັນຫຍັງແດ່?
2. 아딧 씨는 왜 안전화를 안 신었어요? ເປັນຫຍັງ ອາດິດ ຈິ່ງບໍ່ໄດ້ໃສ່ເກີບນິລະໄພ?

정답 1. 안전모, 안전장갑, 안전대를 착용해야 해요. 2. 안전화를 신는 것을 깜빡했어요.



어휘 1 คำสับ 1

보호구 อุปกรณ์ป้องกัน



ອຸປະກອນປ້ອງກັນ ແມ່ນມີຫຍັງແດ່? ເຮົາມາລອງເບິ່ງວ່າປະເພດຂອງອຸປະກອນປ້ອງກັນ ມີຄືແນວໃດແດ່?



착용하다
ໃສ່



보호복
ຊຸດ ນິລະໄພ



안전모
ໝວກ ນິລະໄພ



보안면
ໜ້າກາກ ນິລະໄພ



용접면
ໜ້າກາກຈອດເຫຼັກ



보안경
ແວ່ນ ຕານິລະໄພ



마스크
ອຸປະກອນ ປິດປາກ



귀마개
ແນວອັດຫຸ ນິລະໄພ



귀덮개
ແນວຄອບຫຸ ນິລະໄພ



안전대
ສາຍຮັດ ນິລະໄພ



목장갑
ຖົງມືຜ້າສໍາລັບ
ໃສ່ເຮັດວຽກ



안전장갑
ຖົງມື (ໜັງ) ນິລະໄພ



안전화
ເກັບ ນິລະໄພ




안전장화
ເກັບໂບກ ນິລະໄພ



ຈົ່ງຕອບຄໍາຖາມ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 사진을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄໍາເວົ້າທີ່ເໝາະສົມ.



㉠ 귀마개

㉡ 보호복

㉢ 마스크

㉣ 안전장화

㉤ 목장갑

정답 ①㉡ ②㉠ ③㉢ ④㉤ ⑤㉣



ມັນຊື່ບອກຄວາມເປັນໄປໄດ້ທີ່ຈະເກີດເລື່ອງໃດໜຶ່ງຂຶ້ນ. ມັນຖືກໃຊ້ຕື່ມທ້າຍຄຳກຳມະ. ນອກນີ້ ມັນຍັງໃຊ້ໃນເວລາເວົ້າເຖິງຄວາມສາມາດນຳ.

자음(ພະຍັນຊະນະ) → -을 수 있다	모음(ສະຫຼະ), 자음(ພະຍັນຊະນະ) 'ㄹ' → -ㄹ 수 있다
눅다 → 눅을 수 있다	다치다 → 다칠 수 있다
입다 → 입을 수 있다	만들다 → 만들 수 있다

- 가: 택시를 타고 갈까요? ຂີ່ລົດແທ້ກຊີໄປບໍ?
- 나: 지금 차가 막히는 시간이라서 택시를 타면 더 **눅을 수 있어요.**
ດຽວນີ້ລົດມັນຕິດ ຖ້າເຈົ້າຂີ່ລົດແທ້ກຊີໄປອາດຈະຊ້າກວ່າເກົ່າ.
- 가: 보안경을 안 쓰면 눈을 **다칠 수 있어요.** ຄັນບໍ່ໃສ່ແວ່ນຕາຮັກສາສາຍຕາ ມັນອາດຈະທຳລາຍແສງຕາໄດ້.
- 나: 네, 알겠습니다. 꼭 쓸게요. ເຈົ້າ, ເຂົ້າໃຈແລ້ວ. ຂ້ອຍຈະໃສ່ສະເໝີ.
- 가: 용접면을 꼭 써야 돼요? ຕ້ອງໄດ້ໃສ່ໜ້າກາກກັນແສງນີ້ແທ້ໆບໍ?
- 나: 그럼요. 얼굴에 화상을 **입을 수 있어요.** ແມ່ນແລ້ວ. ມັນອາດຈະເຮັດໃຫ້ເກີດແຜໄໝ້ຢູ່ໜ້າ.

대조적 정보 ການປຽບທຽບ

'-(으)ㄹ 수 있다/없다' ມັນຖືກໃຊ້ຕື່ມທ້າຍຄຳກຳມະ, ມີຄວາມໝາຍວ່າ 'ສາມາດ/ບໍ່ສາມາດ' ເຊິ່ງຄຳດັ່ງກ່າວນີ້ ໃນພາສາລາວ ແມ່ນຈະຖືກວາງຢູ່ໜ້າຂອງຄຳກຳມະ ແລະ ມີຄວາມໝາຍຄ້າຍຄືກັນກັບ '~ໄດ້'.


- 한국어를 할 수 있어요? ເຈົ້າເວົ້າພາສາເກົາຫລີໄດ້ບໍ?
- 태권도를 할 수 있어요. ເຈົ້າຫລິ້ນເທກວັນໂດໄດ້ບໍ?



ເຂົ້າໃຈການໃຊ້ '-(으)ㄹ 수 있다' ແລ້ວບໍ? ສະນັ້ນ, ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ.

2. 사진을 보고 '-(으)ㄹ 수 있다'를 사용해서 대화를 완성하세요.


ຈົ່ງເບິ່ງຮູບພາບ ແລ້ວໃຊ້ '-(으)ㄹ 수 있다' ເພື່ອຕື່ມໃສ່ບົດສົນທະນາໃຫ້ຄົບຖ້ວນ.

- 

귀를 다치다

가: 귀마개를 꼭 해야 해요? ຕ້ອງໃສ່ແນວບົດຫູ ນິລະໄພບໍ?


나: 네. 귀마개를 안 하면 _____.

ເຈົ້າ, ຖ້າບໍ່ໃສ່ແນວບົດຫູ ນິລະໄພ ອາດເຮັດໃຫ້ ຫູໄດ້ຮັບບາດເຈັບໄດ້.
- 

손을 다치다

가: 안전장갑을 꼭 해야 해요? ຕ້ອງໃສ່ຖົງມືນິລະໄພບໍ?

나: 네. 안전장갑을 안 끼면 _____.

ເຈົ້າ, ຖ້າບໍ່ໃສ່ຖົງມື ນິລະໄພ ອາດເຮັດໃຫ້ ມີສາມາດໄດ້ຮັບບາດເຈັບໄດ້.
- 

발을 다치다

가: 안전화를 꼭 신어야 해요? ຕ້ອງໃສ່ເກີບ ນິລະໄພບໍ?

나: 네. 안전화를 안 신으면 _____.

ເຈົ້າ, ຖ້າບໍ່ໃສ່ເກີບນິລະໄພ ອາດເຮັດໃຫ້ ຕີນສາມາດໄດ້ຮັບບາດເຈັບໄດ້.

정답 1) 귀를 다칠 수 있어요 2) 손을 다칠 수 있어요 3) 발을 다칠 수 있어요



ຈິຣຸນ ກຳລັງບອກ ຕວນ ກ່ຽວກັບ ສະຖານະການທີ່ຈະເຮັດໃຫ້ເປັນອັນຕະລາຍ. ຈົ່ງຝັງບົດສົນທະນາ ສອງຄັ້ງວ່າ ທັງສອງຄົນກຳລັງສົນທະນາຫຍັງກັນ.

지훈 어! 투안 씨, 장갑을 끼고 밀링 작업을 하면 안 돼요.

ອໍ! ຕວນ, ໃສ່ຖົງມື ເຮັດວຽກບົດນີ້ ແມ່ນບໍ່ໄດ້ເດີ້.

투안 네? 공장장님이 작업을 할 때는 항상 장갑을 끼라고 하셨는데요.

ແມ່ນບໍ່? ຫົວໜ້າໂຮງງານບອກວ່າ ໃຫ້ໃສ່ຖົງມື ເວລາເຮັດວຽກຕະຫຼອດໄດ້.

지훈 그렇지만 밀링 작업을 할 때는 장갑이 기계에 감길 수 있기 때문에 맨손으로 해야 돼요.

ເຖິງວ່າເປັນແນວນັ້ນກໍຕາມ, ເວລາທີ່ເຮົາ ເຮັດວຽກກັບ ເຄື່ອງບົດ ແລ້ວໃສ່ຖົງມື ແມ່ນຖົງມືຈະສາມາດຕິດຢູ່ເຄື່ອງ ຈັກໄດ້ງ່າຍເຮົາຈຶ່ງຕ້ອງເຮັດວຽກດ້ວຍມືເປົ່າ.

투안 아, 그러네요. 얼른 빨게요.

ອ່າ, ແມ່ນແນວນັ້ນເນາະ. ຂອຍ ຈະຖອດອອກດຽວນີ້ແຫຼະ.

지훈 그리고 작업하는 동안 파편이 튕 수 있으니까 보안경도 잊지 말고요.

ພ້ອມນັ້ນ ໃນເວລາທີ່ເຮັດວຽກ ເສດສ່ວນສາມາດຝັ່ງອອກມາ ໄດ້, ສະນັ້ນ ຢ່າລືມວ່າ ຕ້ອງໃສ່ແວ່ນຕານີລະໄພ.

투안 알겠어요, 지훈 씨.

ເຂົ້າໃຈແລ້ວ, ຈິຣຸນ.

맨손 ມືເປົ່າ

ມືທີ່ບໍ່ໄດ້ໃສ່ຫຍັງ

· 가: 어머, 화상을 입었어요?

ໂອ້, ມີເຈົ້າຖືກໄຟລວກບໍ່?

나: 네, 맨손으로 뜨거운 냄비를 잡아서요.

ແມ່ນແລ້ວ, ຍ້ອນວ່າ ຂ້ອຍຈັບໝໍ້ທີ່ຮ້ອນດ້ວຍມືເປົ່າ.

얼른 ໄວໆ, ໂດຍໄວ

ໃນທັນທີທັນໃດ ໂດຍທີ່ບໍ່ເສຍເວລາເລີຍ.

· 얼른 일어나서 출근 준비를 하세요.
ຮີບລຸກໄວໆ ແລ້ວກ່ຽມໂຕໄປເຮັດວຽກ.

· 사장님이 들어오시자 직원들은 얼른 자리에서 일어났다.
ເມື່ອຫົວໜ້າເຂົ້າມາ, ຜະນົກງານທຸກຄົນກໍລຸກຂຶ້ນຈາກຕັ້ງໂດຍໄວ.



ຕອນນີ້ ແມ່ນໃຫ້ລອງເປັນ ຈິຣຸນ ແລະ ຕວນ ແລ້ວເຮັດບົດສົນທະນາເບິ່ງ. ໄດ້ຕັ້ງໃຈຝັງໃຫ້ດີ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 지훈 씨는 투안 씨에게 무엇을 하면 안 된다고 했어요?

ຈິຣຸນ ໄດ້ບອກ ຕວນ ວ່າແມ່ນຫຍັງທີ່ເຮັດບໍ່ໄດ້?

2. 밀링 작업을 할 때는 왜 맨손으로 해야 해요?

ເປັນຫຍັງ ໃນເວລາທີ່ໃຊ້ເຄື່ອງຈັກບົດ ຈຶ່ງຕ້ອງເຮັດດ້ວຍມືເປົ່າ?

정답 1. 장갑을 끼고 밀링 작업을 하면 안 된다고 했어요. 2. 장갑이 기계에 감길 수 있어서 위험해요.



ໃນສະຖານທີ່ເຮັດວຽກ ແມ່ນສາມາດເກີດອັດຕິເຫດປະເພດໃດໄດ້ແດ່? ເຮົາລອງມາເບິ່ງວ່າ ຄຳສັບ ກ່ຽວກັບອັດຕິເຫດວ່າ ມີຫຍັງແດ່?



부딪히다/충돌하다
ຕຳ/ປະສານກັນ



넘어지다
ລົ່ມ



미끄러지다
ມື່ນ



떨어지다/추락하다
ຕຶກ/ຕຶກຈາກບ່ອນສູງ



구덩이에 빠지다
ຕຶກລົງຂຸມ



파편이 튀다
ເສດສ່ວນມົ່ງອອກມາ



맞다
ຖືກຕີ



기계에 감기다
ຖືກຕິດຢູ່



감전되다
ຖືກໄຟຊຸດ



가스가 새다/
누출되다
ກາສຮົ່ວ



폭발하다
ລະເບີດ



불이 나다
ໄຟໄໝ້



ຈົ່ງຄິດທົບທວນ ກ່ຽວກັບຄຳສັບທີ່ຮຽນມາຂ້າງເທິງນັ້ນ ແລ້ວຕອບຄຳຖາມລອງເບິ່ງບໍ?

1. 그림을 보고 맞는 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳເວົ້າ ທີ່ຖືກຕ້ອງ.



- ㉠ 폭발하다
- ㉡ 추락하다
- ㉢ 부딪히다
- ㉣ 미끄러지다
- ㉤ 넘어지다

정답 ①㉡ ②㉠ ③㉢ ④㉣ ⑤㉤



‘-기 때문에’ ມັນຊັບອກເຖິງສາເຫດ ຫຼື ເຫດຜົນຂອງເລື່ອງໃດໜຶ່ງ ເພື່ອໃຊ້ຕື່ມທ້າຍຄຳກຳມະ ຫຼື ຄຳຄຸນນາມ. ໃນກໍລະນີເປັນຄຳນາມແມ່ນໃຊ້ ‘ຄຳນາມ 때문에’.

- 작업을 할 때는 **감전될 수 있기 때문에** 안전장갑을 껴야 합니다.
ໃນເວລາເຮັດວຽກ ເຈົ້າຕ້ອງໃສ່ຖົງມື້ບ່ອງກັນໄວ້ ເພາະໄຟຟ້າອາດຈະຊອດໄດ້.
- 바닥이 미끄러워서 쉽게 **넘어질 수 있기 때문에** 항상 주의해야 합니다.
ເຈົ້າຕ້ອງລະວັງຢູ່ສະເໝີ ເພາະພື້ນມື້ນອາດຈະລົ້ມໄດ້ງ່າຍໆ.
- 어제는 **피곤했기 때문에** 집에서 쉬었어요. **ມື້ວານນີ້** ຂ້ອຍພັກຜ່ອນຢູ່ເຮືອນ ເພາະຂ້ອຍເມື່ອຍ.

‘ຄຳນາມ(0)기 때문에’, ‘ຄຳຄຸນນາມ/ຄຳກຳມະ -기 때문에’ ແມ່ນມັນຊັບແຈງເຖິງເຫດຜົນຄືກັນກັບ ‘-아서/어서’ ແຕ່ມັນຈະໜັກແໜ້ນຫຼາຍກວ່າ. ມັນສາມາດໃຊ້ກັບກາລະອະດີດຕະການໄດ້ ‘-았/었기 때문에’.



비교해 보세요 **ຈົ່ງປຽບທຽບລອງເບິ່ງ**

✓ **ລະຫວ່າງ ‘-기 때문에’ ກັບ ‘-아서/어서’**

‘-기 때문에’ ກັບ ‘-아서/어서’ ທັງສອງຮູບແບບນີ້ ແມ່ນຊັບອກເຖິງເຫດຜົນ ຫຼື ສາເຫດຂອງເລື່ອງໃດໜຶ່ງ. ໃນກໍລະນີທີ່ຜູ້ເວົ້າບອກເຖິງຄວາມຮູ້ສຶກ ຫຼື ສະຖານະການແມ່ນມັກຈະໃຊ້ ‘-아서/어서’. ຮູບແບບຂອງ ‘-기 때문에’ ເຮົາສາມາດໃຊ້ກັບອະດີດໄດ້ ໂດຍ ‘-았/었-’ ຖືກນຳໃຊ້ຕໍ່ໜ້າ ‘-기 때문에’. ແຕ່ຮູບແບບຂອງ ‘-아서/어서’ ໃຊ້ກັບອະດີດບໍ່ໄດ້.

- 오랜만에 친구를 만나기 때문에 기뻐요. (X)
오랜만에 친구를 **만나서** 기뻐요. (O)
- 고향에서 부모님이 **오셨기 때문에** 오늘은 못 만나요. (O)
고향에서 부모님이 오셨어서 오늘은 못 만나요. (X)



ເຂົ້າໃຈການໃຊ້ ‘-기 때문에’ ແລ້ວບໍ່? ສະນັ້ນ, ຈົ່ງໃຊ້ສຳນວນຂ້າງເທິງ ເພື່ອຕື່ມໃສ່ບົດສົນທະນາໃຫ້ຄົບຖ້ວນ.

2. ‘-기 때문에’를 사용해서 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-기 때문에’.

- 가: 높은 곳에서 작업할 때는 떨어지는 사고가 날 수 있습니다.
 ໃນເວລາທີ່ເຮັດວຽກຢູ່ບ່ອນສູງ, ອຸບັດຕິເຫດການຕົກລົງມາຈາກບ່ອນສູງ ແມ່ນສາມາດເກີດຂຶ້ນໄດ້.
 나: _____ 관찰을 겁니다. [안전대를 댔다 / **ໃສ່ສາຍຮັດນິລະໄພ**]
- 가: 지금 안에서 작업할 수 없어요? **ຕອນນີ້** **ແມ່ນບໍ່ສາມາດເຮັດວຽກ ຢູ່ທາງໃນໄດ້ບໍ່?**
 나: _____ 지금은 들어갈 수 없어요. [바닥이 미끄럽다 / **ພື້ນມັນມື້ນ**]
- 가: 밀링 작업을 할 때는 _____ **보안경을 꼭 써야** 해요. [파편이 튀다 / **ເສດສ່ວນຝັ່ງອອກມາ**]
 ໃນເວລາທີ່ເຮັດບົດ ຍ້ອນວ່າມີເສດສ່ວນຝັ່ງອອກມາ ຈົ່ງຕ້ອງໃສ່ແວນຕານິລະໄພ.
 나: 네, 알겠습니다. **ເຈົ້າ, ເຂົ້າໃຈແລ້ວ.**

정답 1) 안전대를 댔기 때문에 2) 바닥이 미끄럽기 때문에 3) 파편이 튀기 때문에



활동 ກິດຈະກຳ

위험한 상황에 대해 말할 수 있어요? <보기>처럼 이야기해 보세요.

ເຈົ້າສາມາດເວົ້າກ່ຽວກັບ ສະຖານະການທີ່ເປັນອັນຕະລາຍໄດ້ບໍ່? ຈົ່ງເຮັດບົດສົນທະນາຄືດັ່ງຕົວຢ່າງ.

보기 ຕົວຢ່າງ



바닥이 미끄럽다, 넘어지다
ຝົນມັນມື້ນ, ລົ່ມ


바닥이 미끄러우면
넘어질 수 있어요. 조심하세요.
ຖ້າຝົນມັນມື້ນ ແມ່ນຈະສາມາດລົ່ມໄດ້. ຈົ່ງລະວັງ.



1)




높은 곳에서 작업을 하다, 추락하다
ເຮັດວຽກຢູ່ບ່ອນສູງ, ຕົກລົງຈາກບ່ອນສູງ



2)




파편이 튀다, 화상을 입다
ເສດສ່ວນຝັ່ງອອກ, ຖືກໄຟລວກ



3)




안전장갑을 끼지 않다, 감전되다
ບໍ່ໃສ່ຖົງມືນິລະໄພ, ຖືກໄຟຊ່ອດ



4)



안전화를 신지 않다, 발을 다치다
ບໍ່ໃສ່ເກີບນິລະໄພ, ຮັບບາດເຈັບຢູ່ຕີນ



정답 1) 높은 곳에서 작업을 하면 추락할 수 있어요. 조심하세요. 2) 파편이 튀면 화상을 입을 수 있어요. 조심하세요.
3) 안전장갑을 끼지 않으면 감전될 수 있어요. 조심하세요. 4) 안전화를 신지 않으면 발을 다칠 수 있어요. 조심하세요.




신체 기관과 보호구

ພາກສ່ວນຂອງຮ່າງກາຍ ແລະ ອຸປະກອນປ້ອງກັນ

+ 신체와 위험요소

ພາກສ່ວນ ຂອງຮ່າງກາຍ ແລະ ສາເຫດ ທີ່ພາໃຫ້ເກີດອັນຕະລາຍ




+ 보호구의 종류

ປະເພດຂອງອຸປະກອນປ້ອງກັນ

산업안전보건법에서 정하고 있는 보호구는 다음과 같습니다.

ອຸປະກອນປ້ອງກັນ ທີ່ຖືກກຳນົດໄວ້ຢູ່ໃນກົດໝາຍ ເພື່ອຄວາມປອດໄພ ໃນການເຮັດວຽກ ແລະ ການບໍລິຫານສຸຂະພາບ ແມ່ນມີຄັ້ງຕໍ່ໄປນີ້.





EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນຄໍາຖາມກ່ຽວກັບການເບິ່ງຮູບພາບ ແລ້ວເລືອກເອົາປະໂຫຍກທີ່ຖືກຕ້ອງ. ຈົ່ງຄິດທົບ ທວນເຖິງຄໍາສັບທີ່ໄດ້ຮຽນຜ່ານມາກ່ອນໜ້ານີ້ ແລ້ວຕອບຄໍາຖາມເບິ່ງ.

[1~2] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາສັບ ຫຼື ປະໂຫຍກທີ່ຖືກຕ້ອງ.

1.



① 마스크

② 보호복

③ 안전모

④ 용접면

2.



① 감전될 수 있습니다.

② 넘어질 수 있습니다.

③ 부딪힐 수 있습니다.

④ 추락할 수 있습니다.



ຂໍ້ 3 ແລະ 4 ແມ່ນເປັນຄໍາຖາມກ່ຽວກັບການເລືອກເອົາຄໍາສັບທີ່ເໝາະສົມ; ສ່ວນຂໍ້ 5 ແມ່ນເປັນຄໍາຖາມ ກ່ຽວກັບການເລືອກເອົາຄໍາຕອບ ທີ່ຖືກຕ້ອງຫຼັງຈາກອ່ານ ແຈ້ງການກ່ຽວກັບຂໍ້ ຄວນລະວັງ.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບທີ່ຖືກຕ້ອງ ທີ່ສຸດໃສ່ໃນບ່ອນຫວ່າງ.

3.

소음이 심한 곳에서 작업을 할 때는 _____을/를 께야 합니다.

ໃນເວລາທີ່ເຮັດວຽກ ຢູ່ບ່ອນທີ່ມີສຽງດັງແຮງ ແມ່ນຕ້ອງໃສ່ ແນວປິດຫຸ້ນລະໄພ.

① 귀마개

② 목장갑

③ 보안경

④ 안전장화

4.

높은 곳에서 작업을 할 때는 아래로 떨어질 위험이 있습니다. 그러므로 반드시 _____을/를 매고 일을 해야 합니다.

ໃນເວລາທີ່ເຮັດວຽກຢູ່ບ່ອນສູງ ແມ່ນມີຄວາມສ່ຽງໃນການຕົກລົງມາ. ຍ້ອນແນວນີ້ ເຮົາຕ້ອງໃສ່ ສາຍຮັດນິລະໄພແລ້ວຈຶ່ງເຮັດວຽກ.

① 보안면

② 안전대

③ 안전화

④ 안전장갑

5. 다음 질문에 답하십시오. ຈົ່ງຕອບຄໍາຖາມຕໍ່ໄປນີ້.

<선반 작업 주의 사항> <ຂໍ້ຄວນລະວັງສໍາລັບວຽກກົງໂລຫະ>

1. 옷이나 머리카락이 기계에 감기지 않도록 작업복을 입고 모자를 쓰십시오.

ເພື່ອບໍ່ໃຫ້ເສື້ອຜ້າ ແລະ ເສັ້ນຜົມ ຄາຍູ່ເຄື່ອງຈັກ ແມ່ນໃຫ້ໃສ່ຊຸດເຮັດວຽກ ແລະ ໃສ່ໝວກ.

2. 파편이 눈에 들어갈 수 있기 때문에 보안경도 반드시 착용해야 합니다.

ຍ້ອນວ່າ ເສດສ່ວນຕ່າງໆ ສາມາດຝົ່ງເຂົ້າຕາໄດ້ ສະນັ້ນ ໃສ່ແວ່ນຕານິລະໄພ.

3. 장갑이 기계에 감겨서 사고가 날 수 있으니깐 맨손으로 작업하십시오.

ຍ້ອນວ່າ ຖືງມື ສາມາດຄາຍູ່ເຄື່ອງຈັກ ທີ່ສາມາດເຮັດໃຫ້ ເກີດອຸບັດຕິເຫດໄດ້, ສະນັ້ນ ຈົ່ງໃຊ້ມືເປົ່າເວລາເຮັດວຽກ.

위 글과 관계가 없는 그림을 고르십시오. ຈົ່ງເລືອກເອົາຮູບພາບ ທີ່ບໍ່ກ່ຽວກັບເນື້ອໃນ ຂອງບົດເລື່ອງຂ້າງເທິງນັ້ນ.

①



②



③



④




학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ການປະເມີນການເຮັດວຽກ, ເວົ້າກ່ຽວກັບສຸຂະພາບ
- **ໄວຍາກອນ** -(으)ㄴ 덕분에, -기로 하다
- **ຄຳສັບ ແລະ ສຳນວນຄຳເວົ້າ** ຫຼັກການຄວາມປອດໄພ, ການສົ່ງເສີມສຸຂະພາບ
- **ຂໍ້ມູນກ່ຽວກັບວັດທະນາທຳ** ການຍົດເສັ້ນຍົດສາຍ ເຜື້ອສຸຂະພາບ



대화 1 ບົດສົນທະນາ 1



ໄດ້ມີສິ່ງທີ່ດີ ເກີດຂຶ້ນກັບ ໂມນິກາ. ສິ່ງທີ່ເປັນຂ່າວດີນັ້ນ ແມ່ນເລື່ອງຫຍັງ ກ່ອນອື່ນ ຈຶ່ງຟັງບົດສົນທະນາສອງຄັ້ງ ແລ້ວເວົ້າຕາມ.

사장님 어서 와요, 모니카 씨. 여기 좀 앉아요. 차 한잔할래요?
ເຊີນເຂົ້າມາ, ໂມນິກາ. ເຊີນນັ່ງທາງດ້ານນີ້, ຕົ້ມຊາຈັກຈອກກ່ອນບໍ່?

모니카 아니요. 괜찮아요. 밥이 좀 있어요. 차 한잔할래요?
ບໍ່ເປັນຫຍັງ, ໄດ້ແລ້ວ.

사장님 모니카 씨, 내일이 근로자의 날인 거 알죠? 이번 근로자의 날을 기념해서 우수 사원을 추천받았는데 모니카 씨가 뽑혔어요.
ໂມນິກາ ມື້ອື່ນແມ່ນວັນກຳມະກອນ ຮູ້ແລ້ວບໍ່? ໃນວັນກຳມະກອນນີ້ ແມ່ນຈະມີການມອບລ້າງວັນ ໃຫ້ພະນັກ ງານດີເດັ່ນເຊິ່ງແມ່ນ ໂມນິກາ ໄດ້ຖືກເລືອກໃຫ້ເປັນພະ ນັກງານດີເດັ່ນ.

모니카 네? 정말요? 어떤가요? 어떻게요?
ເນ? ຫຼືດຣາຍໆ? ແມ່ນບໍ່? ແທ້ໆບໍ່?

사장님 일도 잘하고 작업장 점검도 아주 **꼼꼼히** 한다고 들었어요. 모니카 씨가 열심히 해 준 덕분에 일이 더 편해졌어요. 정말 고마워요. 이건 감사 선물이에요.
ເຮັດວຽກກໍເກັ່ງ ແລະ ໄດ້ຍິນມາວ່າ ໃນບ່ອນເຮັດວຽກ ກໍເປັນຄົນລະອຽດທີ່ສຸດກັບ ວຽກງານ. ເພາະວ່າ ໂມນິກາເປັນຄົນຕັ້ງໃຈເຮັດວຽກງານ ເລີຍເຮັດວຽກສະບາຍຂຶ້ນ. ຕ້ອງຂອບໃຈຫຼາຍໆ. ນີ້ແມ່ນຂອງຂວັນ ທີ່ເປັນການສະແດງຄວາມຂອບໃຈ.

꼼꼼히 ຢ່າງລະອຽດ, ຢ່າງລະມັດລະວັງ

- 신문을 꼼꼼히 읽으려면 시간이 많이 걸려요. (ຖ້າຫາກອ່ານໜັງສື ຢ່າງລະອຽດ ກໍຈະໃຊ້ເວລາດົນ.)
- 계약서의 내용을 꼼꼼히 읽어 보세요. (ກະລຸນາອ່ານເນື້ອໃນຂອງໜັງສືສັນຍາ ຢ່າງລະອຽດ.)



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 내일은 무슨 날이에요? ມື້ອື່ນ ແມ່ນວັນຫຍັງ?
2. 모니카 씨가 우수 사원으로 뽑힌 이유는 뭐예요? ສາເຫດ ທີ່ເລືອກເອົາ ໂມນິກາ ເປັນພະນັກງານດີເດັ່ນແມ່ນຫຍັງ?

정답 1. 근로자의 날이에요. 2. 일도 잘하고 작업장 점검도 꼼꼼히 잘해서요.



어휘 1 คำสับ 1

안전 수칙 ຫຼັກການຄວາມປອດໄພ



ຄຳສັບທີ່ກ່ຽວກັບຫຼັກການຮັກຄວາມປອດໄພ ມີອັນໃດແດ່ ລອງໄປກວດເບິ່ງນຳກັນບໍ?



안전 수칙을 지키다
ຫຼັກການຮັກສາ ຄວາມປອດໄພ



안전 수칙을 어기다
ການລະເມີດຫຼັກການຄວາມປອດໄພ



규칙을 준수하다
ການປະຕິບັດຕາມ ກົດລະບຽບ



살피다 ຝົຈາລະນາ,
ສັ່ງເກດ



주의하다
ຂໍ້ຄວນລະວັງ



점검하다
ກວດ, ເຊັກເບິ່ງ



정비하다
ຈັດການ, ບໍລິຫານຈັດການ



보수하다
ສ້ອມແຊມ



개선하다
ແກ້ໄຂ, ປັບປຸງ



조치를 취하다
ມີແຜນຮັບມື (ການສະດຸງໄວ້ຕໍ່ອຸປະຕິເຫດ)



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 빈칸에 맞는 표현을 <보기>에서 골라 문장을 완성하세요.

ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການເລືອກເອົາສຳນວນຈາກ < ກອບ > ຕື່ມໃສ່ບ່ອນຫວ່າງ ຄືດັ່ງຕົວຢ່າງ.

- 이런 도구는 위험하니까 사용할 때 다치지 않도록 _____.
ເພາະວ່າ ເຄື່ອງມືຄືແນວນີ້ ແມ່ນມີອັນຕະລາຍຫຼາຍ; ໃນເວລາໃຊ້ ຄວນລະມັດລະວັງ ເພື່ອບໍ່ໃຫ້ໄດ້ຮັບບາດເຈັບ.
- 기계를 오래 사용하려면 문제가 없는지 정기적으로 _____ 합니다.
ຖ້າຫາກວ່າ ອຸປະກອນເຄື່ອງຈັກ ທີ່ໃຊ້ດົນແລ້ວ ຕ້ອງກວດຄົ້ນເບິ່ງວ່າ ມັນມີບັນຫາຫຼືບໍ່.
- 용접기가 고장이 나서 공장장님이 어제 _____.
ຍ້ອນເຄື່ອງຈັກຝຸ່ນ ຫົວໜ້າໂຮງງານໄດ້ສ້ອມແປງແລ້ວ ໃນມື້ວານນີ້.
- 안전하게 작업을 하려면 안전 수칙을 잘 _____ 합니다
ຖ້າຢາກໃຫ້ວຽກງານ ມີຄວາມປອດໄພ ຕ້ອງປະຕິບັດກົດລະບຽບໃຫ້ດີ.

보기

어기다

주의하다

보수하다

점검하다

지키다

정답 1) 주의합니다 2) 점검해야 3) 보수했습니다 4) 지켜야



ມັນຊ້ອກເຖິງເຫດຜົນ ຫຼື ສາເຫດທີ່ເປັນຜົນຮັບໃນທາງບວກ. ມັນຖືກໃຊ້ກັບຄຳກຳມະ ຫຼື ຄຳຄຸນນາມໄດ້ໝົດ.

자음(ພະຍັນຊະນະ) → -은 ດຸກ່ນເ	모음(ສະຫຼະ), 자음(ພະຍັນຊະນະ) 'ㄹ' → -ㄴ ດຸກ່ນເ
읽다 → 읽은 ດຸກ່ນເ	사다 → 산 ດຸກ່ນເ 만들다 → 만든 ດຸກ່ນເ


- 공장을 미리 **보수한 덕분에** 이번 비에 큰 피해가 없었어요.
ເພາະໂຮງງານໄດ້ຮັບການສ້ອມແຊມມາກ່ອນ ຈຶ່ງບໍ່ໄດ້ຮັບຜົນກະທົບຈາກຝົນໃນເທື່ອນີ້.
 - 가: 투안 씨가 꼼꼼히 **확인한 덕분에** 일이 잘 진행됐어요.
ເພາະຕວານກວດເບິ່ງໃຫ້ຢ່າງລະອຽດ ວຽກກຳເລີຍດຳເນີນໄປດ້ວຍດີ.
나: 아니에요. 교육을 잘 받은 덕분에예요. **ບໍ່ດອກ.** ເພາະເຈົ້າຮຽນຮູ້ໄດ້ດີ.
 - 여러분이 **도와주신 덕분에** 제가 이 상을 받게 되었습니다.
ຂ້ອຍໄດ້ຮັບລາງວັນເພາະພວກເຈົ້າຊ່ວຍເຫຼືອຂ້ອຍ.
- ※ **ໃນກໍລະນີທີ່ເປັນຄຳນາມແມ່ນໃຊ້ 'ຄຳນາມ + ດຸກ່ນເ'.**
- **사장님 덕분에** 회사 생활을 잘하고 있습니다. **ເປັນເພາະທ່ານປະທານ ຂ້ອຍຈຶ່ງດຳລົງຊີວິດຢູ່ໃນບໍລິສັດໄດ້ດີ.**
 - 요리를 잘하는 **아내 덕분에** 맛있는 음식을 먹고 있어요. **ເພາະເມຍແຕ່ງອາຫານເກັ່ງ (ກໍ) ເລີຍໄດ້ກິນແຕ່ອາຫານແຊບໆ.**



ເຂົ້າໃຈການໃຊ້ '-(-)L ດຸກ່ນເ' ແລ້ວບໍ່? ສະນັ້ນ ຈຶ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ສຳນວນ ທີ່ເໝາະສົມ.

2. 그림을 보고 '-(-)L ດຸກ່ນເ'를 사용해서 대화를 완성하세요.

ຈຶ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ '-(-)L ດຸກ່ນເ'.



1) 조치를 취하다

가: 많이 다칠 뻔했지요? **ເກືອບຈະໄດ້ຮັບບາດເຈັບແລ້ວແມ່ນບໍ່?**
 나: 네. 그런데 빨리 _____ **ຮັບການປະຕິບັດ** 별로 다치지 않았어요.
ເຈົ້າ, ແມ່ນແລ້ວ, ດີແຕ່ໄດ້ສະດັງໄວ ຈຶ່ງບໍ່ໄດ້ຮັບບາດເຈັບຫຼາຍປານໃດ.



2) 안전복을 입다

가: 화상을 입지 않았어요? **ບໍ່ໄດ້ເປັນບາດແຜ ຫຍັງບໍ່?**
 나: 아니요. _____ **ພາກັນປ້ອງກັນຄວາມປອດໄພ** 괜찮아요.
ບໍ່ມີ. ຍ້ອນວ່າ ໄດ້ນຸ່ງເຄື່ອງປ້ອງກັນຄວາມປອດໄພ ຈຶ່ງບໍ່ເປັນຫຍັງ.

정답 1) 조치를 취한 덕분에 2) 안전복을 입은 덕분에





대화 2 비탄스민ທະນາ 2

Track 155



ອິນດິກາ ແລະ ບາຣູ ແມ່ນກຳລັງສົນທະນາ ແມ່ນຫຍັງກັນ ຈຶ່ງຝັງບິດສົນທະນາສອງຄັ້ງ ກ່ອນ. ພ້ອມນັ້ນ ຈຶ່ງເວົ້າຕາມ.

인디카 바루, 안색이 안 좋네. 어디 아파?

ບາຣູ, ສີໜ້າບໍ່ດີເລີຍ, ເຈັບຢູ່ໃສບໍ?

바루 아픈 건 아니고. 요즘 일이 많아서 야근을 자주 했 거든.

ບໍ່ໄດ້ເຈັບຫຍັງ. ຊ່ວງນີ້ ມີວຽກຫຼາຍ ຕ້ອງໄດ້ເຮັດວຽກກາງຄືນເປັນປະຈຳ.

인디카 그렇게 일이 많아서 어떻게 해. 바쁘더라도 **틈틈이** 쉬면서 해. 그러다가 건강 해치겠다. 난 요즘 운동을 새로 시작했거든. 몸도 가볍고 입맛도 훨씬 좋아 졌어.

ມີວຽກຫຼາຍແບບນີ້ ເຮັດແນວໃດບາດນີ້. ເຖິງວ່າ ຈະວຽກຫຼາຍປານໃດ ມີເວລາກໍຫາເວລາພັກຜ່ອນແດ່. ຖ້າບໍ່ດັ່ງນັ້ນຈະເສຍສະໝາບໃດ. ຊ່ວງນີ້ ຂ້ອຍເລີ່ມອອກກຳລັງກາຍໃໝ່ແລ້ວ. ເຮັດໃຫ້ເປົາຕົວເປົາຄີງດີ ແລະ ກິນອາຫານກໍແຊບ.

바루 그래? 무슨 운동을 하는데?

ແມ່ນແທ້ບໍ? ອອກກຳລັງກາຍແບບໃດ?

인디카 친구들이랑 등산을 시작했어. 이번 주말에도 **가기로 했는데** 너도 갈래?

ໄດ້ໄປ ໄຕ່ພຸ້ກັບໝູ່ເພື່ອນ, ທ້າຍອາທິດນີ້ ກໍຈະໄປໄຕ່ພຸ້ອີກ; ເຈົ້າຈະໄປ ນຳບໍ?

바루 그럴까? 어디로 가기로 했어?

ແມ່ນແທ້ບໍ? ຈະໄປໄຕ່ພຸ້ຢູ່ໃສ?

틈틈이 ທຸກຄັ້ງທີ່ຫວ່າງ

- 일하면서 틈틈이 한국어를 공부했어요.
ຫຼັງຈາກເຮັດວຽກແລ້ວ ທຸກຄັ້ງທີ່ຫວ່າງ ຂ້ອຍໄດ້ຮຽນພາສາເກົາຫຼີ.
- 틈틈이 운동하는 습관을 길러 보세요.
ທຸກຄັ້ງທີ່ຫວ່າງແລ້ວຫາເວລາອອກກຳລັງກາຍ ໃຫ້ເປັນກິດຈະວັດປະຈຳລອງເບິ່ງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈຶ່ງຕອບຄຳຖາມຕໍ່ໄປນີ້.

1. 바루 씨는 왜 안색이 안 좋아요? ບາຣູ ເປັນຫຍັງ ສີໜ້າຄືບໍ່ດີເລີຍ?
2. 인디카 씨는 요즘 무슨 운동을 해요? ອິນດິກາ ຊ່ວງນີ້ ແມ່ນຫຼິ້ນກິລາແມ່ນຫຍັງ?

정답 1. 야근을 자주 해서 안색이 안 좋아요. 2. 등산을 해요.



ມີຄຳສັບອັນໃດແດ່ ທີ່ກ່ຽວພັນກັບ ການສິ່ງເສີມສຸຂະພາບ ລອງໄປຮຽນຮູ້ນຳກັນເບິ່ງບໍ?



건강을 챙기다
ເບິ່ງແຍງສຸຂະພາບ



건강을 해치다
ທຳລາຍສຸຂະພາບ



표준 체중을 유지하다
ຮັກສານ້ຳໜັກ ໃນເກນມາດຕະຖານ



유산소 운동을 하다
ອອກກຳລັງກາຍ
ເພື່ອລະລາຍໄຂມັນ



스트레칭을 하다
ການຍືດເສັ້ນຍືດສາຍ



골고루 섭취하다
ກິນຢ່າງສະໝໍ່າສະເໝີ




청결을 유지하다
ຮັກສາຄວາມສະອາດ



휴식을 취하다
ມັກຜ່ອນສະໝອງ



기분 전환을 하다
ຄາຍຄຽດ, ປ່ຽນບັນຍາກາດ



건강 검진을 받다
ຮັບການກວດສຸຂະພາບ



ຈົ່ງຄິດທົບທວນຄືນຄຳສັບ ທີ່ຮຽນມາຂ້າງເທິງແລ້ວ ແລ້ວຕອບຄຳຖາມຕໍ່ໄປນີ້ລອງເບິ່ງບໍ?

1. 그림을 보고 맞는 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄຳເວົ້າທີ່ຖືກຕ້ອງ.



㉠ 건강 검진을 받다



㉡ 휴식을 취하다



㉢ 청결을 유지하다



㉤ 골고루 섭취하다



㉦ 표준 체중을 유지하다

정답 ①㉤ ②㉦ ③㉡ ④㉢ ⑤㉠



‘-기로 하다’ ມັນຊື່ບອກເຖິງການສັນຍາ, ການຕັດສິນໃຈ ຫຼື ການຕັ້ງໃຈທີ່ຈະເຮັດສິ່ງໃດໜຶ່ງລົງໄປ. ມັນໃຊ້ໄດ້ແຕ່ກັບຄຳກຳມະເທົ່ານັ້ນ ໂດຍບໍ່ຈຳແນກວ່າ ໂຕທາງຫຼັງມີຕົວສະກົດຫຼືບໍ່.

- 내일부터 출근하기 전에 운동을 **하기로 했어요.**
ຕັ້ງແຕ່ມື້ອື່ນເປັນຕົ້ນໄປ, ຂ້ອຍວ່າຈະອອກກຳລັງກາຍກ່ອນຈະໄປເຮັດວຽກ.
- 가: 리한 씨, 등산화를 샀네요. 리짚, ເຈົ້າຊື້ເກີບປີນພູບໍ່?
나: 네, 회사 동료들이랑 등산을 **하기로 했어요.** ເຈົ້າ, ມື້ອື່ນ ວ່າຈະໄປປີນພູກັບໝູ່ຢູ່ບ່ອນເຮັດວຽກ.
- 가: 몸이 안 좋다면서요? ຂ້ອຍໄດ້ຍິນວ່າ ເຈົ້າບໍ່ສະບາຍບໍ່?
나: 그래서 건강 검진을 **받기로 했어요.** ແມ່ນແລ້ວ, ຂ້ອຍເລີຍວ່າ ຈະໄປກວດສະພາບລອງເບິ່ງ.



비교해 보세요 **ຈົ່ງປຽບທຽບລອງເບິ່ງ**

✓ **ລະຫວ່າງ ‘-기로 하다’ ກັບ ‘-(으)ㄹ게요’**

‘-기로 하다’ ກັບ ‘-(으)ㄹ게요’, ແມ່ນໃຊ້ໃນເວລາທີ່ເຮົາສັນຍາວ່າ ຈະເຮັດສິ່ງໃດສິ່ງໜຶ່ງ. ໂດຍທົ່ວໄປແລ້ວ ເຮົາໃຊ້ ‘-기로 하다’ ໃນກໍລະນີທີ່ເປັນການນັດໝາຍທີ່ກຳນົດໄວ້ລ່ວງໜ້າແລ້ວ. ສ່ວນ ‘-(으)ㄹ게요’ ແມ່ນໃຊ້ໃນກໍລະນີທີ່ສັນຍາບາງສິ່ງຢ່າງກັບຄູ່ສິນທະນາ.

- 가: 내일은 회사에 일찍 오세요.
나: 네, 일찍 오기로 했어요.(X) / **올게요.**(O)



ເຂົ້າໃຈການໃຊ້ ‘-기로 하다’ ແລ້ວບໍ່? ສະນັ້ນ ຈົ່ງຕື່ມໃສ່ປະໂຫຍກ ໃຫ້ຄົບຖ້ວນໂດຍການ ຂຽນສຳນວນທີ່ເໝາະສົມກັບຮູບພາບ.

2. 그림을 보고 ‘-기로 하다’를 사용해서 문장을 완성하세요.

ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-기로 하다’.

1)



저는 오늘부터 _____.

2)



밤에 자기 전에 _____.

3)



주말에 친구들과 _____.

- 정답**
- 1) 유산소 운동을 하기로 했어요
 - 2) 스트레칭을 하기로 했어요
 - 3) 자전거를 타기로 했어요



활동 ກິດຈະກຳ

여름철 건강 관리에 대한 안내문입니다. 잘 읽고 질문에 답하세요.
ປະກາດກ່ຽວກັບ ການຮັກສາສະພາບ ໃນຍາມຮ້ອນ. ຈົ່ງອ່ານໃຫ້ດີ ແລ້ວຕອບຄຳຖາມລຸ່ມນີ້.

여름철 냉방병을 예방하기 위한 대책

ວິທີປ້ອງກັນພະຍາດ ໃນລະດູຮ້ອນ



1. 실내외 온도차를 5°C 정도로 유지하세요.
ຈົ່ງຮັກສາຄວາມແຕກຕ່າງອຸນຫະພູມ ລະຫວ່າງ ໃນຮົ່ມ ແລະ ກາງແຈ້ງ ປະມານ 5 ອົງສາ.
2. 가벼운 긴팔 옷을 준비해서 체온을 유지하세요.
ຈົ່ງກະກຽມເສື້ອແຂນຍາວໄວ້ ເພື່ອຮັກສາຄວາມສົມດຸນຂອງຮ່າງກາຍ.
3. 에어컨을 끄고 환기를 해 주세요. ຈົ່ງປິດເຄື່ອງປັບອາກາດ ເພື່ອລະບ່າຍອາກາດ.
4. 실내 적정 습도를 유지하세요. ປັບອຸນຫະພູມພາຍໃນຫ້ອງ ເພື່ອຮັກສາຄວາມຊຸ່ມໄວ້.
5. 냉방 중인 실내에서는 절대 금연하세요.
ຫ້າມສຸບຢາ ໃນຫ້ອງປັບອາກາດ.
6. 밀폐된 공간에서는 실내의 먼지를 깨끗이 청소하세요.
ໃນຝັ່ນທີ່ປິດລ້ອມ (ແອອັດ) ໃຫ້ອະນາໄມຂີ້ຝຸ່ນໃຫ້ສະອາດ.

1. 읽은 내용과 같으면 ○ 다르면 ×에 표시하세요.
ຈົ່ງໝາຍ ○ ໃສ່ເນື້ອໃນທີ່ຖືກຕ້ອງກັບບົດອ່ານ ແລະ ໝາຍ × ໃສ່ເນື້ອໃນທີ່ບໍ່ຖືກຕ້ອງກັບບົດອ່ານ.

- | | | |
|----------------------------------|---|---|
| 1) 실내 온도는 실외보다 10°C 이상 낮아야 합니다. | ○ | × |
| 2) 여름에도 긴팔 옷을 준비하면 좋습니다. | ○ | × |
| 3) 에어컨을 켤 때 창문을 열어서 환기를 해야 합니다. | ○ | × |
| 4) 건조한 것은 좋지 않기 때문에 습도를 맞춰야 합니다. | ○ | × |

정답 1. 1) X 2) O 3) X 4) O



건강을 위한 스트레칭

ການຍົດເສັ້ນຍົດສາຍ ເພື່ອສຸຂະພາບ



종아리 비늘기

1. 의자를 잡고 왼쪽 다리를 뒤로 뻗어요.
ຈັບຕັງແລ້ວແລ້ວປິ່ນຂາເບື້ອງຊ້າຍ ໄປທາງຫຼັງ.
2. 왼쪽 무릎을 곧게 펴고 천천히 오른쪽 다리를 구부려요.
ຍົດເຂົ້າຊ້າຍໃຫ້ຊື່ ແລ້ວຄ່ອຍໆຂີດຂາຂວາເຂົ້າ



허벅지 기고

1. 의자를 잡고 서서 왼쪽 다리를 손으로 잡고 서요.
ຍື່ນຈັບຕັງ ແລ້ວຈັບຂາຊ້າຍດ້ວຍມື.
2. 손으로 잡은 왼쪽 다리를 위로 뻗어요.
ຈັບຂາເບື້ອງຊ້າຍ ແລ້ວຍົກຂຶ້ນເທິງ.



어깨 바래기

1. 오른팔을 펴서 왼쪽 어깨 쪽으로 돌려요.
ຢຽດແຂນຂວາ ແລ້ວປິດໄປທາງບ່າໄຫຼ່ເບື້ອງຊ້າຍ.
2. 왼손으로 오른쪽 팔꿈치를 잡아요.
ເອົາມືເບື້ອງຊ້າຍ ຈັບຂໍ້ສອກເບື້ອງຂວາ.



옆구리 꺾기

1. 양손은 깍지를 끼고 팔을 머리 위로 올려요.
ວາງມືລົງທາງສອງ ເບື້ອງແລ້ວຍົກມືຂຶ້ນໄວ້ເທິງຫົວ.
2. 몸을 옆으로 구부려요.
ປິດຄົງໄປທາງຂ້າງ.



팔 뻗기

1. 오른팔을 구부려서 머리 뒤로 넘겨요.
ປິດແຂນເບື້ອງຂວາ ໄປທາງດ້ານຫຼັງຫົວ.
2. 왼손으로 오른팔의 팔꿈치를 아래로 밀어요.
ໃຊ້ມືເບື້ອງຊ້າຍດັນສອກຂອງແຂນເບື້ອງຂວາ ແລ້ວດັນໄປທາງລຸ່ມ.



목 고

1. 양손은 깍지를 껴서 머리 뒤를 잡아요.
ສອງມືປະສານກັນແລ້ວ ຈັບທາງງ່ອນດິ້ນ.
2. 상체를 숙이지 않고 머리를 당겨요.
ບໍ່ຕ້ອງກົມລົງ ຄວນຍົດຫົວຂຶ້ນ.



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນຄໍາຖາມ ທີ່ຊອກຫາສໍານວນທີ່ເໝາະສົມ ຕື່ມໃສ່ບ່ອນຫວ່າງ. ຈົ່ງຄິດ ທົບທວນຄືນ ຄໍາສັບທີ່ຮຽນມາຂ້າງເທິງ ແລ້ວຕອບຄໍາຖາມ.

[1~2] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1.

불량품이 계속 나오고 있으니까 문제를 _____ 수 있는 방법을 찾아야 합니다.
ຍ້ອນຜະລິດຜະລິດຕະພັນ ທີ່ບໍ່ມີຄຸນະພາບອອກມາຕະຫຼອດ ຕ້ອງໄດ້ຊອກຫາວິທີການ ແກ້ໄຂ ບັນຫານີ້.

- ① 개선할
- ② 주의할
- ③ 준수할
- ④ 정비할

2.

작업장 환경이 별로 깨끗하지 않아서 늘 _____ 위해 애쓰는 편입니다.
ຍ້ອນວ່າ ສະພາບແວດລ້ອມບ່ອນເຮັດວຽກ ບໍ່ສະອາດ ມີແນວໂນ້ມ ກະຕຸ້ນໃຫ້ບຸກຄົນ ເຮັດວຽກຫຼາຍຂຶ້ນ ເພື່ອເຮັດໃຫ້ມີການທໍາຄວາມສະອາດ ຢ່າງສະໝໍ່າສະເໝີ.

- ① 휴식을 취하기
- ② 스트레칭을 하기
- ③ 골고루 섭취하기
- ④ 청결을 유지하기



ຂໍ້ 3 ແລະ 4 ແມ່ນເລືອກເອົາປະໂຫຍກ ທີ່ກ່ຽວຂ້ອງກັບຮູບພາບ. ສໍາລັບຂໍ້ 5 ແມ່ນເປັນການອ່ານບົດ ເລື່ອງ ແລ້ວເລືອກເອົາຄໍາຕອບ ຂອງແຕ່ລະຄໍາຖາມ.

[3~4] 다음 그림을 보고 맞는 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

3.



- ① 팔 운동을 하고 있어요.
- ② 목 운동을 하고 있어요.
- ③ 허리 운동을 하고 있어요.
- ④ 허벅지 운동을 하고 있어요.

4.



- ① 조치를 취하세요.
- ② 기계를 살펴보세요.
- ③ 안전 수칙을 지키세요.
- ④ 작업 도구를 점검하세요.

5. 안내판의 설명으로 맞지 않는 것을 고르십시오.

ຈົ່ງເລືອກເອົາສິ່ງທີ່ ບໍ່ຖືກຕ້ອງກັບຄໍາອະທິບາຍ ໃນກະດານແຈ້ງຂ່າວນັ້ນ.

[안전 교육]

[ການເຝິກອົບຮົມ ການປ້ອງກັນຄວາມປອດໄພ]

일시: 2월 27일(목) 14:00~16:00

วันที่ : 27 เดือน 2 (พฤหัสบดี) เวลา
14:00 - 16:00 น.

장소: 대강당

ສະຖານທີ່: ສະໂມສອນໃຫຍ່

- ① 안전 교육을 합니다.
- ② 교육은 대강당에서 합니다.
- ③ 목요일 오전에 교육을 합니다.
- ④ 두 시간 동안 교육을 할 겁니다

정답 1. ① 2. ④ 3. ② 4. ③ 5. ③



확장 연습 ບົດເລືອກອີກຄັ້ງເພີ່ມເຕີມ

[1~2] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 제 취미는 운동입니다. 땀을 흘리면서 운동을 하면 스트레스도 _____ 건강도 좋아지기 때문에 저는 자주 운동을 합니다.
ກິດຈະກຳເວລາຫວ່າງຂອງຂ້ອຍ ແມ່ນການອອກກຳລັງກາຍ. ຖ້າຫາກວ່າ ອອກກຳລັງກາຍແລ້ວເຮັດໃຫ້ມີເຫືອ ອອກມາ, ແລ້ວກໍເຮັດໃຫ້ຄາຍຄຽດໄດ້ ແລະ ສຸຂະພາບກໍແຂງແຮງ. ສະນັ້ນ, ຂ້ອຍຈຶ່ງອອກກຳລັງກາຍເປັນປະຈຳ.

- ① 받고 ② 주고 ③ 풀리고 ④ 쌓이고

2. 건강 검진을 했는데 담배 때문에 건강이 안 좋아졌다고 의사가 말했습니다. 그래서 담배를 _____ 했습니다.
ໄດ້ໄປກວດສຸຂະພາບເບິ່ງແລ້ວ ແຕ່ວ່າ ທ່ານໜັບອກວ່າ ເປັນເພາະສຸບຢາ ເລີຍເຮັດໃຫ້ສຸຂະພາບບໍ່ດີ. ສະນັ້ນ, ຈຶ່ງໄດ້ຢຸດສຸບຢາ.

- ① 사기로 ② 끊기로 ③ 키우기로 ④ 피우기로

3. 다음 글을 읽고 무엇에 대한 글인지 고르십시오.

ຈົ່ງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດເລື່ອງກ່ຽວກັບຫຍັງ.

저는 축구를 좋아합니다. 그래서 시간이 있을 때마다 동료들과 함께 공장 운동장에서 축구를 합니다. 축구 경기를 보는 것도 좋아합니다. 주로 텔레비전으로 경기를 보지만 가끔 축구장에 직접 가기도 합니다.
ຂ້ອຍມັກກິລາເຕະບານ. ສະນັ້ນ, ມີເວລາຫວ່າງທຸກຄັ້ງ ຈະຫຼິ້ນກິລາເຕະບານກັບເພື່ອນຮ່ວມງານ ໃນເດີນກິລາຂອງ ໂຮງງານ. ເບິ່ງການແຂ່ງຂັນກິລາເຕະບານ ກໍມັກຄືກັນ. ສ່ວນໃຫຍ່ແລ້ວຈະເບິ່ງການແຂ່ງຂັນກິລາເຕະບານ ໃນໂທລະທັດ ບາງຄັ້ງກໍ່ໄປເບິ່ງການແຂ່ງຂັນກິລາເຕະບານ ຢູ່ຂອບສະໜາມເລີຍ.

- ① 연휴 계획 ② 운동 규칙 ③ 취미 활동 ④ 작업 일정

정답 1. ③ 2. ② 3. ③

A 발음 ການອອກສຽງ P-26

ຈົ່ງຕັ້ງໃຈຟັງໃຫ້ດີ ແລ້ວເວົ້າຕາມ.

ໃນກໍລະນີທີ່ ພະຍາງທາງໜ້າລົງທ້າຍ ດ້ວຍພະຍັນຊະນະ ແລະ ພະຍາງຕໍ່ມາ ແມ່ນເລີ່ມຕົ້ນດ້ວຍ ສະຫຼະ '0|', '0F', '0Y', '0Y', '0Y' ພະຍາງຫຼັງແມ່ນກາຍເປັນ 'L' ແລ້ວຈະອອກສຽງເປັນ [니], [냐], [녀], [노], [뉴].

- (1) 맨입, 숨이불, 한여름 (2) 담요, 눈요기, 식용유
(3) 웬 일이에요? (4) 무슨 약을 먹어요?

학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ** ການຖາມ ແລະ ຕອບກ່ຽວກັບ ລະບົບການອະນຸຍາດການຈ້າງງານ, ການສອບຖາມກ່ຽວກັບ EPS-TOPIK
- **ກິດຈະກຳ** ການຕື່ມແບບຟອມສະມັກ EPS-TOPIK
- **ຄຳສັບ ແລະ ສຳນວນຄຳເວົ້າ** ລະບົບການອະນຸຍາດການຈ້າງງານ, ການສອບເສັງວັດລະດັບພາສາເກົາຫຼີ
- **ຂໍ້ມູນກ່ຽວກັບວັດທະນາທຳ** ຄວາມເຂົ້າໃຈກ່ຽວກັບ ລະບົບການອະນຸຍາດການຈ້າງງານ



대화 1

ບົດສົນທະນາ 1

Track 157



ຕໍ່ໄປ ເປັນການສົນທະນາລະຫວ່າງ ອົບານ ແລະ ຜະນົກງານ ພັດທະນາ ຊັບພະຍາກອນມະນຸດ. ກ່ອນອື່ນ ຈົ່ງຟັງບົດສົນທະນາສອງຄັ້ງ ແລ້ວເວົ້າຕາມ.

이반 저, 한국에 가서 일을 하고 싶은데요.
ຂ້ອຍ ຢາກໄປເຮັດວຽກຢູ່ເກົາຫຼີ.

직원 아, 그러세요? 이쪽으로 앉으세요. 어떤 일을 하고 싶으세요?
ອາ. ແມ່ນບໍ່?. ເຊິນມານັ່ງທາງນີ້. ຢາກເຮັດວຽກຫຍັງບໍ່?

이반 제조업 쪽 일을 해 보고 싶어요.
ຂ້ອຍຢາກລອງເຮັດວຽກ ໃນຂົງເຂດອຸດສາຫະກຳການຜະລິດ.

직원 잘됐네요. 제조업에서 **사람을** 제일 많이 **뽑고** 있거든요.
ພໍດີເລີຍ!, ໃນຂະແໜງການອຸດສາຫະກຳ ການຜະລິດ ແມ່ນຕ້ອງການຈາງແຮງງານຈຳນວນຫຼາຍ.

취업 기간
ໄລຍະເວລາຈ້າງງານ

이반 그런데 고용허가제로 한국에 가면 몇 년 정도 일할 수 있어요?
ຖ້າໄດ້ຮັບການອະນຸຍາດ ໃຫ້ໄປເຮັດວຽກຢູ່ເກົາຫຼີ ຈະສາມາດເຮັດວຽກໄດ້ປະມານຈັກປີ?

직원 **취업 기간**은 3년인데 재계약을 하면 최대 1년 10개월까지 더 있을 수 있어요.
ຊວງໄລຍະການຈ້າງງານແມ່ນ 3 ປີ ໃນກໍລະນີທີ່ສາມາດຕໍ່ອີກຕື່ມໄດ້ 1 ປີ 10 ເດືອນ.

이반 아, 그렇군요. **신청하려면** 어떻게 해야 하죠?
ອາ, ແມ່ນຫວາ. ຖ້າຫາກຢາກສະໝັກ ແມ່ນຕ້ອງເຮັດແນວໃດບໍ່?

신청하다
ສະໝັກ



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨는 어디에서 일하고 싶어해요? ອົບານ ຢາກເຮັດວຽກຢູ່ໃສ?
2. 이반 씨는 어떤 일을 하고 싶어해요? ອົບານ ຢາກເຮັດວຽກໃນຂົງເຂດໃດ?

정답 1. 한국에서 일하고 싶어해요. 2. 제조업 일을 하고 싶어해요.



어휘 1 ຄຳສັບ 1

고용허가제 ລະບົບການອະນຸຍາດຈ້າງງານ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ລະບົບການອະນຸຍາດ ການຈ້າງງານ. ພວກເຮົາລອງມາເບິ່ງນຳກັນວ່າ ມີຫຍັງແດ່ບໍ່?




제조업
ອຸດສາຫະກຳ ການຜະລິດ



건설업
ອຸດສາຫະກຳ ການກໍ່ສ້າງ



서비스업
ການບໍລິການ



축산업
ການລ້ຽງສັດ



농업
ກະສິກຳ



어업
ການປະເມີງ



고용허가제
ລະບົບການອະນຸຍາດ ການຈ້າງງານ



문의하다
ສອບຖາມ



ຈົ່ງຕອບຄຳຖາມລຸ່ມນີ້ ໂດຍທີ່ບໍ່ເບິ່ງພາກສ່ວນຄຳສັບ ຂ້າງເທິງນັ້ນ.



1. <보기>와 같이 말해 보세요. *ຈົ່ງລອງເວົ້າ ຄືດັ່ງຕົວຢ່າງ.*

보기



가: 고용허가제로 한국에 가면 어떤 일을 하고 싶어요?
ເຈົ້າຢາກເຮັດວຽກປະເພດໃດ ຖ້າເຈົ້າໄປເກົາຫຼີ ໃນລະບົບການອະນຸຍາດຈ້າງງານ?

나: 제조업 쪽 일을 하고 싶어요.
ຂ້ອຍຢາກເຮັດວຽກ ໃນຂົງເຂດອຸດສາຫະກຳ ການຜະລິດ.



2. <보기>처럼 대담으로 맞는 것의 번호를 고르시오.

ຈິ່ງເລືອກເອົາໝາຍເລກ ທີ່ມີຄຳຕອບຖືກຕ້ອງ ຄືດັ່ງຕົວຢ່າງ.

보기

가: 한국에 가서 일을 하고 싶은데요.
ຢາກໄປເຮັດວຽກຢູ່ເກົາຫຼີ.

나: _____ ② _____



1) 가: 고용허가제에 대해서 좀 알아보고 싶은데요.
ຂ້ອຍຢາກຮູ້ເພີ່ມເຕີມ ກ່ຽວກັບລະບົບການອະນຸຍາດຈ້າງງານ.
나: _____



2) 가: 고용허가제로 한국에서 얼마 동안 일할 수 있어요?
ຖ້າຫາກໄດ້ຮັບອະນຸຍາດຈ້າງງານ ສາມາດເຮັດວຽກ ຢູ່ເກົາຫຼີດົນປານໃດ?
나: _____




3) 가: 네, 고용허가제 담당 김민수입니다.
ເຈົ້າ, ຊື່ຂ້ອຍແມ່ນ ຄົມມິນຊູ ຜູ້ຮັບຜິດຊອບການອະນຸຍາດ ການຈ້າງງານ.
나: _____



- ① 계약 기간은 3년입니다.
- ② 그래요? 어떤 일을 하고 싶으세요?
- ③ 고용허가제 홈페이지에 자세히 나와 있어요.
- ④ 안녕하세요. 고용허가제에 대해서 문의하려고 하는데요.

- 정답 1. 1) 가: 고용허가제로 한국에 가면 어떤 일을 하고 싶어요?
나: 건설업 쪽 일을 하고 싶어요.
2) 가: 고용허가제로 한국에 가면 어떤 일을 하고 싶어요?
나: 서비스업 쪽 일을 하고 싶어요.
3) 가: 고용허가제로 한국에 가면 어떤 일을 하고 싶어요?
나: 농업 쪽 일을 하고 싶어요.
4) 가: 고용허가제로 한국에 가면 어떤 일을 하고 싶어요?
나: 어업 쪽 일을 하고 싶어요.
2. 1) ③ 2) ① 3) ④





대화 2 ບົດສົນທະນາ 2

Track 158



ອິບານ ແລະ ອາຈານ ກຳລັງສົນທະນາກັນກ່ຽວກັບ ການສອບເສັງພາສາເກົາຫຼີ. ທັງສອງຄົນນັ້ນ ກຳລັງລົມຫຍັງກັນ? ກ່ອນອື່ນ ຈົ່ງຝັງບົດສົນທະນານັ້ນກ່ອນສອງຄັ້ງ.

이 반 선생님, 잠깐 시간 있으세요? ອາຈານ, ມີເວລາແຕ່ໜ້ອຍໜຶ່ງບໍ່?

선생님 네, 무슨 일이에요? ເຈົ້າ, ມີວຽກຫຍັງບໍ່?

이 반 제가 이번에 한국어능력시험을 신청했는데
뭘 공부해야 할지 모르겠어요.
ຂ້ອຍໄດ້ສະໝັກເສັງພາສາເກົາຫຼີ ແຕ່ບໍ່ຮູ້ວ່າ ຈະຕ້ອງຮຽນຫຍັງ.

기출문제
ຄຳຖາມຕົວຢ່າງ

선생님 그래요? 시험에는 듣기하고 읽기만 나오니까 **기출문제를** 풀어
보세요.
ແມ່ນບໍ່? ເວລາເສັງ ຈະມີພຽງແຕ່ພາດກຝັງ ແລະ ພາກອ່ານ ສະນັ້ນ ຈົ່ງລອງເຝິກ
ຊ້ອມຕອບຄຳຖາມເບິ່ງ.

이 반 시험은 모두 몇 문제예요?
ໃນບົດສອບເສັງ ທັງໝົດມີຈັກຄຳຖາມ?

선생님 각각 25문제씩 나와요. ແຕ່ລະພາກຈະມີ 25 ຄຳຖາມ.

이 반 몇 점을 받으면 한국에 갈 수 있어요?
ຕ້ອງໄດ້ຈັກຄະແນນ ຈົ່ງສາມາດໄປເກົາຫຼີໄດ້?

자격이 주어지다
ຜ່ານເງື່ອນໄຂມາດຖານ

선생님 200점 만점 기준으로 80점이 넘는 사람 중 **성적이 높은 사람**부터
고용허가제로 일할 수 있는 **자격이 주어지게** 돼요.
ໃນຈຳນວນ 200 ຄະແນນ ຜູ້ທີ່ໄດ້ຄະແນນ 80 ຂຶ້ນໄປ ແລະ ໄດ້ຄະແນນສູງຍິ່ງມີໂອກາດຫຼາຍ ທີ່ຈະ
ສາມາດຮັບເຂົ້າເຮັດວຽກ ໃນລະບົບການອະນຸຍາດ ການຈ້າງງານໄດ້.

이 반 열심히 공부해야겠네요. 감사합니다, 선생님.
ຕ້ອງໄດ້ຕັ້ງໃຈຮຽນໜັກ. ຂອບໃຈ, ອາຈານ.



ຄັ້ງນີ້ ຈົ່ງສະແດງບົດບາດເປັນອາຈານ ແລະ ອິບານ ແລ້ວເວົ້າຕາມບົດສົນທະນາ. ໄດ້ຕັ້ງໃຈ ຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨는 무슨 시험을 신청했어요? ອິບານ ໄດ້ສະໝັກສອບເສັງຫຍັງ?
2. 한국에 가려면 몇 점을 받아야 해요? ຖ້າຈະໄປເກົາຫຼີ ຕ້ອງໄດ້ຮັບຈັກຄະແນນ?

정답 1. 한국어능력시험을 신청했어요. 2. 80점 이상을 받아야 해요.



ສານວນທີ່ກ່ຽວຂ້ອງກັບ ການສອບເສັງວັດລະດັບພາສາເກົາຫຼີ ມີຫຍັງແດ່ ລອງໄປເບິ່ງນຳກັນບໍ່?



신분증
ບັດປະຈຳຕົວ



수험료
ໃບບິນຈ່າຍຄ່າທຳນຽມ



수험표
ບັດເຂົ້າຫ້ອງເສັງ



접수증
ໃບຍັ້ງຢືນ ການສະໝັກ



증명 사진
ຮູບຖ່າຍຕິດບັດ



성적표
ຕາຕະລາງ ຄະແນນ



합격하다
ຜ່ານ



불합격하다
ບໍ່ຜ່ານ



ຈົ່ງຕອບຄຳຖາມລຸ່ມນີ້ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳເວົ້າ ທີ່ເໝາະສົມ.

①  •

• ㉠ 수험표

②  •

• ㉡ 접수증

③  •

• ㉢ 수험료

④  •

• ㉣ 신분증

2. <보기>처럼 대담으로 맞는 것의 번호를 고르세요.

ຈິ່ງເລືອກເອົາໝາຍເລກທີ່ມີຄຳຕອບທີ່ຖືກຕ້ອງ ຄືດັ່ງຕົວຢ່າງ.

보기

가: 한국어능력시험 신청했어요?
 ໄດ້ສະໝັກສອບເສັງ ພາສາເກົາຫຼີແລ້ວບໍ່?
 나: _____ ④



1) 가: 한국어능력시험 공지 봤어요?
 ເຈົ້າໄດ້ເຫັນແຈ້ງການສອບເສັງ ພາສາເກົາຫຼີແລ້ວບໍ່?
 나: _____



2) 가: 시험 잘 봤어요?
 ສອບເສັງໄດ້ດີບໍ່?
 나: _____



3) 가: 한국어능력시험 성적표 받았어요?
 ໄດ້ຮັບໃບຄະແນນສອບເສັງ ພາສາເກົາຫຼີແລ້ວບໍ່?
 나: _____



- ① 네, 인터넷에서 공지를 봤어요.
- ② 네, 그런데 점수가 생각보다 잘 안 나왔어요.
- ③ 네, 잘 봤어요. 공부한 게 많이 나온 것 같아요.
- ④ 아니요, 어떻게 신청해야 할지 모르겠어요.

정답 1. ①㉔ 2. ㉒ 3. ㉑ 4. ㉔ 2. 1) ① 2) ㉑ 3) ㉒





활동 ກິດຈະກຳ

다음은 한국어능력시험 신청서입니다. 신청서의 빈칸에 알맞은 말을 써 보세요.

ຕໍ່ໄປເປັນການສະໝັກສອບເສັງ ພາສາເກົາຫຼີ. ຈົ່ງຂຽນຄຳເວົ້າທີ່ເໝາະສົມໃສ່ບ່ອນຫວ່າງ ຂອງແບບຟອມສະໝັກ.

1) 성명 <small>ຊື່</small>	□ □ □ □ □ □ □ □ □ □ □ □ □ □ □ □		
	□ □ □ □ □ □ □ □ □ □ □ □ □ □ □ □		
	□ □ □ □ □ □ □ □ □ □ □ □ □ □ □ □		
2) 생년월일 <small>ວັນ, ເດືອນ, ປີ ເກີດ</small>	□ □ 일 <small>ວັນ</small>	□ □ 월 <small>ເດືອນ</small>	□ □ □ □ 년 <small>ປີ</small>
		3) 성별 <small>ເພດ</small>	남성 <input type="radio"/> <small>ເພດຊາຍ</small> 여성 <input type="radio"/> <small>ເພດຍິງ</small>
4) 여권(신분증) 번호 <small>ເລກທີໜັງສືຜ່ານແດນ (ບັດປະຈຳຕົວ)</small>	여권 <input type="radio"/> <small>ໜັງສືຜ່ານແດນ</small> 신분증 <input type="radio"/> <small>ບັດປະຈຳຕົວ</small>	□ □ □ □ □ □ □ □ □ □ □ □ □ □ □ □	
5) 구직신청분야 <small>ຂະແໜງໜ້າວຽກ</small>	제조업 <small>ການຜະລິດ</small> <input type="radio"/>	건설업 <small>ການກໍ່ສ້າງ</small> <input type="radio"/>	농·축산업 <small>ກະສິກຳ ແລະ ຝາມລ້ຽງສັດ</small> <input type="radio"/>
	어업 <small>ການປະມົງ</small> <input type="radio"/>	서비스업: 냉동창고업, 재생용 재료수집 및 판매업 <small>ຂະແໜງບໍລິການ: ໂຮງແຊ່ເຢັນ, ເກັບຊື້ ແລະ ຂາຍຂອງເກົ່າ.</small>	
6) 전화번호 <small>ເລກໂທລະສັບ</small>	□ □ □ □ □ □ □ □ □ □ □ □ □ □ □ □		9) 사진 <small>ຮູບຖ່າຍ</small>
7) 응시번호 <small>ເລກທີສະໝັກ</small>			
8) 시험일시 및 시험장 <small>ວັນທີ ແລະ ສະຖານທີ່ສອບເສັງ</small>	시험일시 및 시험장은 00월 00일 신문공고를 참고하십시오. ວັນເວລາ ແລະ ສະຖານທີ່ສອບເສັງ ແມ່ນຈະປະກາດໃນໜັງສືພິມ ໃນວັນທີ 00 ເດືອນ 00.		



고용허가제 이해하기

ທຳຄວາມເຂົ້າໃຈ ກ່ຽວກັບລະບົບການອະນຸຍາດຈ້າງງານ

외국인고용허가제란? ລະບົບການອະນຸຍາດ ການຈ້າງງານຄົນຕ່າງດ້າວ ແມ່ນຫຍັງ?


내국인을 구하지 못하여 인력난을 겪고 있는 사업장에 일정한 요건 하에 외국인 근로자를 합법적으로 고용할 수 있도록 허가해 주는 제도입니다.

ລະບົບການອະນຸຍາດຈ້າງງານ ແມ່ນເປັນລະບົບທີ່ອະນຸມັດໃຫ້ຜູ້ໃຊ້ແຮງງານ ສາມາດນຳໃຊ້ແຮງງານຕ່າງດ້າວ ຢ່າງຖືກກົດໝາຍ ເມື່ອກຳລັງ ແຮງງານພາຍໃນຂາດເຂີນ.

(외국인 근로자의 고용 등에 관한 법률: 이하 외고법) (ກົດໝາຍວ່າດ້ວຍ ການຈ້າງງານຄົນຕ່າງດ້າວ)

고용허가제 취업 절차 ຂັ້ນຕອນການອະນຸມັດການຈ້າງງານ

일반외국인 인턴타ງດ້າວທົ່ວໄປ



도입 근로자의 체류 자격별 · 업종별 배분 ການແຈກຍາຍຕ່າງດ້າວ ແມ່ນອີງຕາມປະເພດຂອງວິຊາ ແລະ ປະເພດອອດສາຫະກຳ

2014년

구분 ການແຈກຍາຍ	인원 ປະຊາກອນ (ຈຳນວນ)	제조업 ການຜະລິດ	건설업 ການກໍ່ສ້າງ	서비스업 ການບໍລິການ	농축산업 ປູກຝັງລ້ຽງສັດ	어업 ການປະມິງ
일반(E-9) ການຈ້າງງານທີ່ບໍ່ແມ່ນ ວິຊາຊີບ(E-9)	47,400	36,950	2,320	90	5,850	2,190
동포(H-2) ຊົນເຜົ່າຂອງເກົາຫຼີ (ເຊື້ອສາຍເກົາຫຼີ-ຈີນ)(H-2)	0	0	0	0	0	0
재입국 취업자 ລູກຈ້າງທີ່ເຄີຍ ເຂົ້າປະເທດແລ້ວ	5,600	5,300	30	10	150	110
총계 ລວມທັງໝົດ	53,000	42,250	2,350	100	6,000	2,300

EPS-TOPIK (고용허가제 한국어능력시험) EPS-TOPIK (ການສອບເສັງວັດລະດັບພາສາເກົາຫຼີ)

외국인근로자 선발과정의 공정성·투명성을 제고하고 외국인근로자의 국내 조기 적응 유도를 위해 2005년 8월부터 외국인고용허가제 한국어능력시험(Employment Permit System-Test of Proficiency in Korean, EPS-TOPIK)을 한국산업인력공단이 실시하고 있습니다.

ເພື່ອເຮັດໃຫ້ຂະບວນການຄັດເລືອກແຮງງານຕ່າງດ້າວ ມີຄວາມໂປ່ງໃສ ແລະ ຍຸຕິທຳ ຕໍ່ກັບແຮງງານຕ່າງດ້າວ ແລະ ເພື່ອເປັນການຊ່ວຍ ໃຫ້ແຮງ ງານຕ່າງດ້າວ ສາມາດປັບຕົວເຂົ້າກັບວິຖີ ການລຳດົງຊີວິດຂອງເກົາຫຼີ ການສອບເສັງວັດລະດັບ ພາສາເກົາຫຼີ ສຳລັບລະບົບການອະນຸຍາດການ ຈ້າງງານ (EPS-TOPIK) ຈຶ່ງໄດ້ສ້າງຂຶ້ນໃນເດືອນ 8 ປີ 2005.

응시자격 ເງື່ອນໄຂສະໝັກ

- 만 18세 이상 39세 이하 **ອາຍຸແຕ່ 18 ຫາ 39 ປີ**
- 금고형 이상의 범죄 경력이 없을 것 **ບໍ່ມີປະຫວັດ ການກະທຳຜິດ ທີ່ຮຸນແຮງ**
- 과거 대한민국에서 강제퇴거·출국된 경력이 없을 것 **ບໍ່ເຄີຍມີປະຫວັດ ການເນລະເທດອອກຈາກ ປະເທດສາທາລະນະລັດ ເກົາຫຼີ**
- 출국에 제한(결격사유)이 없을 것 **ບໍ່ມີຂໍ້ຈຳກັດ ຫຼື ຫ້າມໃນການເຂົ້າ-ອອກເມືອງ**

평가기준 ເກນການປະເມີນ

- 한국생활에 필요한 기본적인 의사소통 능력 **ຄວາມສາມາດ ໃນການສື່ສານ ໃນຊີວິດປະຈຳວັນ ຢູ່ ເກົາຫຼີ**
- 산업안전에 관한 기본지식 및 한국문화에 대한 이해 등 **ມີຄວາມຮູ້ ແລະ ເຂົ້າໃຈພື້ນຖານກ່ຽວກັບ ວັດທະນາທຳເກົາຫຼີ ແລະ ຄວາມປອດໄພ ໃນສະຖານທີ່ການເຮັດວຽກ**

합격기준 ເກນທີ່ຜ່ານ

- 200점 만점 기준으로 **ສູດຈຸດ 80 ຈຸດ ຫຼື ລຸກ ຈຸດ ສູດຈຸດ ສູດຈຸດ ສູດຈຸດ ສູດຈຸດ ສູດຈຸດ ສູດຈຸດ ສູດຈຸດ**
- **ໃນຈຳນວນ 200 ຄະແນນ ຜູ້ທີ່ໄດ້ຄະແນນ 80 ຂຶ້ນໄປ ແລະ ຈະມີການຈັດລຽງແຕ່ ຄະແນນສູງສຸດລົງມາ**
- **합격유효기간은 합격자 발표일로부터 2년간 유효**
- **ສຳລັບຄະແນນການສອບເສັງ ແມ່ນສາມາດນຳໃຊ້ໄດ້ ເປັນເວລາ 2 ປີ ນັບແຕ່ມີປະ ກາດຜົນເປັນຕົ້ນໄປ**

학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ການສອບຖາມກ່ຽວກັບເນື້ອໃນຂອງສັນຍາການເຮັດວຽກ, ການເຊັນສັນຍາການເຮັດວຽກ
- **ກິດຈະກຳ** ການຂຽນແບບຟອມໃບສັນຍາ ການເຮັດວຽກແບບມາດຕະຖານ
- **ຄຳສັບ ແລະ ສຳນວນຄຳເວົ້າ** ເງື່ອນໄຂການເຮັດວຽກ, ຂັ້ນຕອນການຈ້າງງານ
- **ຂໍ້ມູນກ່ຽວກັບວັດທະນາທຳ** ແບບຟອມໃບສັນຍາ ການເຮັດວຽກແບບມາດຕະຖານ

대화 1 ບົດສົນທະນາ 1 Track 160



ຕໍ່ໄປແມ່ນ ບົດສົນທະນາລະຫວ່າງ ອົບານ ແລະ ຜະນົກງານຂອງສູນການຈ້າງງານ. ກ່ອນອື່ນ ຈົ່ງຟັງບົດສົນທະນາກ່ອນສອງຄັ້ງ ແລ້ວເວົ້າຕາມ.

이반 여보세요. 안녕하세요. 고용허가제 근로 조건에 대해서 궁금한 게 있어서요.
ຮາໂຫຼ. ສະບາຍດີ. ຂ້ອຍມີຂໍ້ຂ້ອງໃຈກ່ຽວກັບເງື່ອນໄຂ ການເຮັດວຽກຂອງລະບົບການອະນຸຍາດການຈ້າງງານ.

직원 네, 어떤 게 궁금하세요? 제냐, 미지시요? ເຈົ້າ, ມີຂໍ້ສົງໄສກ່ຽວກັບຫຍັງ?

이반 근무 시간요. 계약서에 있는 근무 시간에만 일을 하면 되는 거예요?
ກ່ຽວກັບໂມງເຮັດວຽກ. ຖ້າວ່າພຽງແຕ່ເຮັດວຽກຕາມໂມງເຮັດວຽກ ຢູ່ໃນໃບສັນຍາ ເລີຍກໍໄດ້ບໍ່?

연장 근무
ເຮັດວຽກລ່ວງເວລາ

직원 네, 보통은 근무 시간에만 일을 하면 돼요. 그런데 일이 많을 때에는 **연장 근무**나 휴일 근무를 할 수 있어요.
ເຈົ້າ, ປົກກະຕິແລ້ວ ຖ້າພຽງແຕ່ເຮັດວຽກຕາມໂມງເຮັດວຽກ ກໍໄດ້ແລ້ວ. ແຕ່ວ່າ ໃນເວລາທີ່ມີວຽກຫຼາຍ ກໍອາດຈະມີການເຮັດວຽກລ່ວງເວລາ ຫຼື ເຮັດວຽກໃນວັນພັກ.

이반 아, 그래요? 연장 근무나 휴일 근무가 많아요?
ອ່າ, ແມ່ນແນວນັ້ນບໍ່? ການເຮັດວຽກລ່ວງເວລາ ຫຼື ເຮັດວຽກໃນວັນພັກ ແມ່ນມີຫຼາຍບໍ່?

수당
ເງິນພິເສດ

직원 많지는 않아요. 그리고 일한 만큼 **수당**을 받을 수 있어요.
ບໍ່ຫຼາຍ. ແລະ ສຳລັບວຽກທີ່ເຮັດໄປ ແມ່ນຈະໄດ້ຮັບເງິນພິເສດ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨는 어디에 전화를 했어요? ອົບານ ໄດ້ໂທລະສັບໄປບ່ອນໃດ?
2. 이반 씨는 무엇을 알고 싶어해요? ອົບານ ຕ້ອງການຮູ້ຫຍັງ?

정답 1. 고용센터에 전화를 했어요. 2. 근무 시간을 알고 싶어해요.




어휘 1 คำสับ 1


근로 조건, ເງື່ອນໄຂການເຮັດວຽກ




ຕໍ່ໄປ ແມ່ນບັນດາສໍານວນຈໍານວນໜຶ່ງ ທີ່ກ່ຽວກັບ ເງື່ອນໄຂການເຮັດວຽກ. ພວກເຮົາລອງມາເບິ່ງນໍາກັນ ວ່າ ມີຫຍັງແດ່?



근로 조건
ເງື່ອນໄຂ ການເຮັດວຽກ



계약 기간
ໄລຍະເວລາ ຂອງສັນຍາ




수습 기간
ໄລຍະເວລາ ທົດລອງງານ




근무 시간
ຊົ່ວໂມງ ເຮັດວຽກ



휴식 시간
ເວລາພັກຜ່ອນ



임금
ຄ່າຈ້າງ



지급일
ວັນເບິກຈ່າຍເງິນ



지급 방법
ວິທີການເບິກຈ່າຍເງິນ



업무 내용
ລາຍລະອຽດວຽກ



제공하다
ສະໜັບ, ຈັດຫາ



부담하다
ພາລະ, ຄວາມຮັບຜິດຊອບ



숙식
ທີ່ພັກເຊົາ




ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບ ຂ້າງເທິງນັ້ນ.

1. 그림을 보고 <보기>처럼 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສິນທະນາ ໃຫ້ຄົບຖ້ວນ ຄືດັ່ງຕົວຢ່າງ.

보기

가: 계약서를 쓸 때 뭘 확인해야 해요?
ເວລາທີ່ຂຽນໃບສັນຍາ, ເຮົາຕ້ອງກວດສອບເບິ່ງຫຍັງ?
나: 업무 내용을 잘 읽어 보세요.
ຈົ່ງອ່ານເບິ່ງລາຍລະອຽດ ຂອງວຽກໃຫ້ດີ.



1) 근무시간

2) 수습 기간

3) 임금

4) 숙식 제공 여부

2. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການເລືອກສໍານວນທີ່ຖືກຕ້ອງ ຕື່ມໃສ່ບ່ອນຫວ່າງ.

1)

가: 월급을 언제 받는지 모르겠어요.
ຂ້ອຍບໍ່ຮູ້ວ່າຈະໄດ້ຮັບເງິນເດືອນຕອນໃດ.

나: 계약서에 _____을 확인해 보세요.
ລອງກວດເບິ່ງ ວັນເບິກຈ່າຍເງິນຢູ່ໃບສັນຍາເບິ່ງ.

① 지급일

② 지급 방법

2)

가: 계약서에 있는 것보다 월급이 적게 들어온 것 같아요.
ເບິ່ງຄືວ່າເງິນເດືອນ ທີ່ໄດ້ຮັບມາຈະໜ້ອຍກ່ວາ ທີ່ຂຽນໄວ້ໃນໃບສັນຍາ.

나: 지금은 일을 배우는 _____이라서 그럴 거예요.
ຕອນນີ້ ແມ່ນໄລຍະເວລາທົດລອງວຽກ ກໍເລີຍເປັນແບບນັ້ນ.

① 근무 시간

② 수습 기간

3)

가: 식사는 회사에서 제공해 주는 거예요?
ສໍາລັບອາຫານ ແມ່ນທາງບໍລິສັດຈະຈັດຫາໃຫ້ບໍ່?

나: 계약서에 누가 _____하는 거라고 쓰여 있어요?
ຢູ່ໃນໃບສັນຍາ ແມ່ນຂຽນວ່າໃຜຈະເປັນຜູ້ເບິກຈ່າຍເງິນໃຫ້ບໍ່?

① 신청

② 지급

4)

가: 계약서를 잘 확인해 봤어요?
ໄດ້ກວດເບິ່ງ ໃບສັນຍາໃຫ້ດີແລ້ວບໍ່?

나: 네, 업무 내용이란 임금 모두 마음에 들어요. _____이 좋은 것 같아요.
ເຈົ້າ, ທັງລາຍລະອຽດວຽກ ແລະ ຄ່າຈ້າງ ແມ່ນເປັນທີ່ພໍໃຈແລ້ວ. ເງື່ອນໄຂການເຮັດວຽກແມ່ນດີ.

① 근로 계약

② 근로 조건



정답

1. 1) 가: 계약서를 쓸 때 뭘 확인해야 해요?
나: 근무 시간을 잘 읽어 보세요.
2) 가: 계약서를 쓸 때 뭘 확인해야 해요?
나: 수습 기간을 잘 읽어 보세요.
3) 가: 계약서를 쓸 때 뭘 확인해야 해요?
나: 임금을 잘 읽어 보세요.
4) 가: 계약서를 쓸 때 뭘 확인해야 해요?
나: 숙식 제공 여부를 잘 읽어 보세요.
2. 1) ① 2) ② 3) ② 4) ②



대화 2 ບົດສົນທະນາ 2

Track 161



ອີບານ ແລະ ອາຈານ ແມ່ນກຳລັງສົນທະນາ ກ່ຽວກັບການຊອກວຽກ. ທັງສອງຄົນແມ່ນກຳລັງສົນທະນາ ຫຍັງກັນຢູ່? ກ່ອນອື່ນ, ຈົ່ງຟັງບົດສົນທະນາ 2 ຄັ້ງ.

선생님 이반 씨, 한국에 취업하는 건 잘 되고 있어요?

ອີບານ, ການສະໝັກວຽກຢູ່ເກົາຫຼີ ແມ່ນເປັນໄປໂດຍດີບໍ່?

이 반 네. **운이 좋아서** 조금 빨리 한국에 갈 것 같아요. 지난주에 계약도 했어요.

운이 좋다
ດວງດີ, ໂຊກດີ

ເຈົ້າ, ຄິດວ່າຍ້ອນດວງດີ ເລີຍເບິ່ງຄືວ່າຈະໄດ້ໄປເກົາຫຼີໂດຍໄວ. ອາທິດແລ້ວນີ້ ກໍໄດ້ເຮັດໜັງສື ສັນຍາແລ້ວ.

선생님 그래요? 근무지는 어디로 정해졌어요?

ແມ່ນບໍ່? ບ່ອນເຮັດວຽກແມ່ນຢູ່ບ່ອນໃດ?

아직 **ยัง**, **ยัง** 未定

· 아직 안 정해지다/
아직 정해지지 않다
ຍັງບໍ່ທັນໄດ້ກຳນົດເທື່ອ

이 반 아, 근무지는 **아직** 정해지지 않았어요.

ອ່າ, ບ່ອນເຮັດວຽກ ແມ່ນບໍ່ທັນກຳນົດເທື່ອ.

일단

ທຳອິດ, ກ່ອນອື່ນ

일단은 한국의 **산업인력공단**을 통해 계약을 한 상태예요.

ຂັ້ນຕອນທຳອິດ ກໍມີແຕ່ເຮັດ ເຮັດສັນຍາຜ່ານ ສະຖາບັນພັດທະນາ ຊັບພະຍາກອນມະນຸດເກົາຫຼີ.

선생님 그렇군요. 그러면 언제쯤 일하는 곳을 알 수 있어요?

ແມ່ນແນວນັ້ນເນາະ. ສະນັ້ນ ປະມານເມື່ອໃດ ຈົ່ງຈະຮູ້ວ່າບ່ອນເຮັດວຽກຢູ່ໃສ?

한국산업인력공단

ສະຖາບັນພັດທະນາ
ຊັບພະຍາກອນມະນຸດເກົາຫຼີ

이 반 근무지는 한국에 입국한 후 취업 교육을 받은 후에

알려 준대요.

ສຳລັບບ່ອນເຮັດວຽກ ແມ່ນຜູ້ນັບອກວ່າ ຈະຮູ້ຫຼັງຈາກໄປຮອດເກົາຫຼີ ແລະ ໄດ້ຮັບການ ເຝິກອົບຮົມ ການຈາງງານແລ້ວ.

알려 주다

ບອກ, ແຈ້ງໃຫ້ຮູ້



ຄັ້ງນີ້ ລອງສວມບົດບາດເປັນ ອາຈານ ແລະ ອີບານ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨는 무엇을 준비하고 있어요? ອີບານ ກຳລັງກະກຽມຫຍັງ?
2. 이반 씨는 어디에서 일할 거예요? ອີບານ ຈະເຮັດວຽກຢູ່ໃສ?

정답 1. 취업을 준비하고 있어요. 2. 한국에서 일할 거예요.

3)

가: 같이 일하게 돼서 기쁩니다. 여기에다가 _____.
ຂ້ອຍດີໃຈທີ່ໄດ້ເຮັດວຽກຮ່ວມກັນ. ກະລຸນາເຊັນ ຢູ່ບ່ອນນີ້.

나: 네. 그럼 이제 계약이 다 끝난 건가요?
ເຈົ້າ, ສະນັ້ນ ຕອນນີ້ ການເຮັດສັນຍາກໍສໍາເລັດແລ້ວບໍ່?

① 사인하세요

② 면접을 보세요

4)

가: 저도 한국에서 일을 하고 싶어요. 도와주세요. 한국에서 일할 수 있도록 도와주세요.

나: 한국에 _____ 먼저 한국어능력시험을 보세요.
ຖ້າຢາກເຮັດວຽກຢູ່ເກົາຫຼີ, ກ່ອນອື່ນ ແມ່ນລອງເສັງວັດລະດັບ ພາສາເກົາຫຼີເບິ່ງ.

① 고용하려면


② 취업하려면

2. 그림을 보고 알맞은 말을 연결하세요.

ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄໍາເວົ້າ ທີ່ເໝາະສົມ.

① 해고하다 •

• ㉠



② 사인하다 •

• ㉡



③ 계약을 하다 •

• ㉢



④ 면접을 보다 •

• ㉣



정답 1. 1) ① 2) ② 3) ① 4) ② 2. ① ㉣ ② ㉠ ③ ㉡ ④ ㉢



유용한 표현 **ສໍານວນທີ່ສໍາຄັນ**

손이 빨라요. ເຮັດວຽກໄວ.

가: 포장 작업이 급한데 누가 좋을까요? **ວຽກທີ່ເຄື່ອງມືນຸ່ງ, ຄວນໃຫ້ໃຜເຮັດດີ?**

나: 민수 씨가 **손이 빨라요.** **ມົນຊຸ ລາວເຮັດວຽກໄວ.**



표준근로계약서

ແບບຟອມໃບສັນຍາ ການເຮັດວຽກແບບມາດຕະຖານ

표준근로계약서 **ແບບຟອມໃບສັນຍາ ການເຮັດວຽກແບບມາດຕະຖານ**

고용허가제로 한국에서 일하게 될 때는 표준근로계약서를 사용합니다. 표준근로계약서는 근로조건에 관한 분쟁을 예방하고, 외국인 근로자의 권익을 보호하기 위하여 법으로 정해진 서식입니다. 표준근로계약서에는 근로계약 기간, 취업 장소, 업무 내용, 근무시간, 휴식 시간, 휴일, 임금, 임금 지급 시기와 방법, 그 밖에 사용자와 외국인 근로자가 상호 간에 정하고자 하는 근로조건 등에 관한 내용을 담고 있습니다.

ໃນເວລາທີ່ໄດ້ວຽກຢູ່ເກົາຫຼີ ໂດຍຜ່ານລະບົບ ການອະນຸຍາດການຈ້າງງານ ແມ່ນຈະໃຊ້ແບບຟອມໃບສັນຍາ ການເຮັດວຽກແບບມາດຕະຖານແບບຟອມໃບສັນຍາການເຮັດວຽກ ແບບມາດຕະຖານ ແມ່ນມີເພື່ອປ້ອງກັນ ຂໍ້ຂັດແຍ້ງກ່ຽວກັບເງື່ອນໄຂການເຮັດ ວຽກ ແລະ ເພື່ອເປັນການຮັກສາຜົນປະໂຫຍດ ຂອງແຮງງານຕ່າງປະເທດ ເຊິ່ງໄດ້ກຳນົດໄວ້ໂດຍກົດໝາຍ. ໃນແບບຟອມໃບ ສັນຍາການເຮັດວຽກ ແບບມາດຕະຖານ ປະກອບມີໄລຍະເວລາ ຂອງສັນຍາການເຮັດວຽກ, ສະຖານທີ່ເຮັດວຽກ, ລາຍລະອຽດວຽກ, ເວລາເຮັດວຽກ, ເວລາພັກຜ່ອນ, ວັນພັກ, ຄ່າຈ້າງ, ເວລາ ແລະ ວິທີໃນການເບີກຈ່າຍເງິນເດືອນ, ແລະ ນອກຈາກນີ້ ກໍຍັງມີເນື້ອໃນ ກ່ຽວກັບຜູ້ຈ້າງງານ ແລະ ແຮງງານຕ່າງປະເທດ ທີ່ໄດ້ມີການກຳນົດ ເງື່ອນໄຂການຈ້າງງານເຊິ່ງກັນ ແລະ ກັນ ແລະ ອື່ນໆ.

표준 근로계약서의 주요 내용 **ເນື້ອໃນຫຼັກຂອງ ແບບຟອມໃບສັນຍາການເຮັດວຽກແບບມາດຕະຖານ**

- **계약 기간** : 1년에서 3년 이내로 서로 협의 하에 결정할 수 있습니다. 이 때 3개월 수습 기간을 설정할 수 있으며, 수습 기간 동안에는 임금의 90%를 받게 됩니다.

ໄລຍະເວລາຂອງສັນຍາ: ໃນໄລຍະເວລາ 1 ຫາ 3 ປີ ໂດຍອີງຕາມການຕົກລົງ ຂອງທັງສອງຝ່າຍ. ໃນໄລຍະນີ້ ແມ່ນສາມາດ ກຳນົດໄລຍະເວລາການທົດລອງວຽກ 3 ເດືອນໄດ້ ແລະ ໃນໄລຍະເວລາການທົດລອງວຽກແມ່ນຈະໄດ້ຮັບຄ່າແຮງງານ 90%.

- **근무 시간** : 근로기준법에 정한 대로 1일 평균 근무 시간을 기재해야 합니다. 하지만, 농업, 축산업, 어업 등의 경우에는 근무 시간 기재를 생략할 수 있습니다.

ເວລາເຮັດວຽກ: ຕ້ອງມີການກຳນົດຊົ່ວໂມງເຮັດວຽກ ໂດຍອີງຕາມຂໍ້ກົດໝາຍກ່ຽວກັບ ຈຳນວນຊົ່ວໂມງການເຮັດວຽກມາດຕະ ຖານ. ແຕ່ວ່າ, ໃນກໍລະນີຂອງ ການກະສິກຳ, ລ້ຽງສັດ, ການປະມົງ ແລະ ອື່ນໆ ແມ່ນມີການຍົກເວັ້ນຈາກ ຂໍ້ກຳນົດຊົ່ວໂມງເຮັດ ວຽກນີ້.

- **임금** : 임금은 최저임금(2014년 현재시간 당 5,210원) 수준보다 높아야 하며, 계약 기간 중 최저임금이 오르면 오른 기준을 적용해야 합니다. 이 항목에는 임금과 함께 지급 방법과 임금 지급일을 함께 기재해야 합니다.

ຄ່າຈ້າງ: ຄ່າຈ້າງແມ່ນ ຕ້ອງສູງກ່ວາມາດຕະຖານຄ່າຈ້າງຂັ້ນຕໍ່າ (ປີ 2014 ເຖິງປະຈຸບັນ ແມ່ນກຳນົດໄວ້ ຊົ່ວໂມງລະ 5,210 ວອນ), ຖ້າຄ່າຈ້າງຂັ້ນຕໍ່າມີການປັບຂຶ້ນ ໃນໄລຍະເວລາຂອງສັນຍາ ກໍຕ້ອງມີການປັບ ຄ່າຈ້າງເພີ່ມຂຶ້ນຕາມນັ້ນ. ຢູ່ໃນນີ້ຕ້ອງ ໄດ້ກຳນົດຄ່າຈ້າງ ໃນມື້ທີ່ຈະຈ່າຍ ແລະ ວິທີການຈ່າຍຄ່າຈ້າງແຮງງານຟອມ.

- **숙식 제공** : 기숙사와 식사를 제공하는지 여부를 기재하는 칸입니다. 숙식을 제공할 경우 근로자가 그 비용을 부담 하는 정도도 명시적으로 기재해야 합니다.

ການຈັດຫາບ່ອນພັກເຊົາ: ຕ້ອງມີການລະບຸວ່າຈະມີການຈັດຫາບ່ອນພັກເຊົາ ແລະ ອາຫານໃຫ້ ຫຼື ບໍ່. ໃນກໍລະນີທີ່ມີການຈັດຫາບ່ອນພັກເຊົາ ແລະ ອາຫານໃຫ້ ກໍຕ້ອງລະບຸວ່າ ຄ່າໃຊ້ຈ່າຍທີ່ ຜູ້ຖືກຈ້າງຈະຕ້ອງຮັບຜິດຊອບແມ່ນເທົ່າໃດ.

표준 근로계약서의 체결 절차 **ຂັ້ນຕອນຂອງການເຊັນສັນຍາ ການຈ້າງງານແບບມາດຕະຖານ.**

근로자는 한국에 입국하기 전 한국산업인력공단과 근로계약을 체결합니다. 한국산업인력공단은 근로계약체결 및 도입지원을 대행합니다. 근로계약서는 사업주가 2부를 작성하여, 사업주가 1부, 근로자가 1부 가지고 있어야 합니다.

ລູກຈ້າງ ແມ່ນເຮັດສັນຍາການເຮັດວຽກກັບ ສະຖາບັນພັດທະນາ ຊັບພະຍາກອນມະນຸດເກົາຫຼີ ກ່ອນທີ່ຈະມາເກົາຫຼີ. ສະຖາບັນພັດທະນາ ຊັບພະຍາກອນມະນຸດເກົາຫຼີ ຊ່ວຍໃນການນຳແຮງງານເຂົ້າ ແລະ ການເຮັດສັນຍາການເຮັດວຽກ. ສຳລັບ ສັນຍາການ ເຮັດວຽກ ແມ່ນຜູ້ຈ້າງງານຈະ ຕ້ອງປະກອບ 2 ສະບັບ ເຊິ່ງຜູ້ຈ້າງງ ຕ້ອງເກັບໄວ້ 1 ສະບັບ ແລະ ຜູ້ຖືກຈ້າງ ຕ້ອງເກັບໄວ້ 1 ສະບັບ.



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາຄໍາຕອບທີ່ເໝາະສົມ. ຈົ່ງຝັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

1. 언제입니까? ມັນແມ່ນ ເມື່ອໃດ?



9:00~6:00



- ① ② ③ ④

2. 이 사람은 지금 무엇을 하고 있습니까? ຄົນຜູ້ນີ້ ແມ່ນກໍາລັງເຮັດຫຍັງ ໃນຕອນນີ້?



- ① ② ③ ④



ຂໍ້ 3 ຫາ ຂໍ້ 5 ແມ່ນເປັນການຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ. ກ່ອນການຝັງບົດສົນທະນາ ຈົ່ງກວດເບິ່ງ ເນື້ອໃນ ຂອງຕົວຢ່າງອີກເທື່ອໜຶ່ງກ່ອນ.

[3~4] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

3. ① 네, 아침하고 점심을 줘요. ② 네, 계약 기간은 1년이에요.
 ③ 네, 기숙사를 제공해 줘요. ④ 네, 월급은 25일에 지급해요.
4. ① 네, 매달 25일이에요. ② 네, 다음 달부터 일해요.
 ③ 아니요, 근무지는 아직 몰라요. ④ 아니요, 계약 기간은 아직 몰라요.

5. 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

여자는 무엇 때문에 걱정하고 있습니까? ຍ້ອນຫຍັງ ຜູ້ຍິງຈຶ່ງມີຄວາມກັງວົນ?

- ① 기숙사가 멀어서 ② 기숙사가 없어서
 ③ 계약서가 없어서 ④ 계약서를 잃어버려서



📂 **듣기 대본** ເນື້ອໃນບົດຝັງ

1. ① 남: 근무 시간입니다. ນີ້ແມ່ນເວລາເຮັດວຽກ. ② 남: 휴식 시간입니다. ນີ້ແມ່ນເວລາພັກຜ່ອນ.
 ③ 남: 계약 기간입니다. ນີ້ແມ່ນໄລຍະເວລາຂອງສັນຍາ. ④ 남: 임금 지급일입니다. ນີ້ແມ່ນວັນທີເບີກຈ່າຍ ເງິນເດືອນ.
2. ① 여: 면접을 봅니다. ຂ້ອຍມີສຳພາດວຽກ.
 ② 여: 근무 조건을 확인합니다. ຂ້ອຍກວດສອບເບິ່ງ ເງື່ອນໄຂການເຮັດວຽກ.
 ③ 여: 계약서에 서명합니다. ຂ້ອຍເຊັນສັນຍາ ຢູ່ໃບສັນຍາ.
 ④ 여: 근무지를 배정받습니다. ຂ້ອຍໄດ້ຖືກຍ້າຍ ບ່ອນເຮັດວຽກ.
3. 남: 회사에서 식사를 제공해요? ຢູ່ບໍລິສັດ ກໍມີການຈັດຫາອາຫານໃຫ້ນຳບໍ?
 4. 여: 어디에서 일하는지 알아요? ເຈົ້າຮູ້ບໍ່ວ່າ ບ່ອນເຮັດວຽກຢູ່ບ່ອນໃດ?
 5. 남: 계약서는 잘 확인해 봤지? ໄດ້ລອງກວດເບິ່ງ ໃບສັນຍາດີໆແລ້ວບໍ?
 여: 응, 그런데 기숙사가 제공되지 않아서 걱정이야.
 ແມ່ນ, ແຕ່ວ່າ ຍ້ອນບໍ່ມີຫໍພັກໃຫ້ ຂ້ອຍເລີຍເປັນກ້າງວິນຍໍ.
 남: 그래? 보통은 기숙사가 제공이 되는데, 이상하다.
 ແມ່ນຫວ່າ? ປົກກະຕິ ແມ່ນມີການຈັດຫໍພັກໃຫ້ນຳໃດ! ຄືແປກເນາະ.

정답 1. ① 2. ③ 3. ① 4. ③ 5. ②

확장 연습 ບົດເຝິກຫັດເພີ່ມເຕີມ

📂 L-52

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 남자가 여자를 찾아온 이유는 무엇입니까? ເຫດຜົນທີ່ຜູ້ຊາຍຄົນນັ້ນ ມາຊອກຫາ ແມ່ຍິງຄົນນັ້ນ ແມ່ນຫຍັງ?
- ① 휴가를 신청하려고 ② 근무 수당을 받으려고
 ③ 휴일 근무를 신청하려고 ④ 근무 조건을 문의하려고

📂 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 실례합니다. 저, 휴일에 근무하면 수당을 더 받을 수 있어요?
 ຂໍໂທດ. ຖ້າຂ້ອຍເຮັດວຽກໃນວັດພັກ ແມ່ນສາມາດໄດ້ເງິນພິເສດເພີ່ມບໍ?
 여: 네, 월급 외에 휴일 근무 수당을 더 받을 수 있어요. 또 궁금한 것 있으세요?
 ແມ່ນ, ແມ່ນສາມາດໄດ້ເງິນພິເສດ ສຳລັບການເຮັດວຽກວັນພັກເພີ່ມ ທີ່ນອກເໜືອຈາກເງິນເດືອນ. ມີສິ່ງທີ່ສົງໄສອື່ກບໍ?
 남: 휴가는 1년에 며칠 쓸 수 있어요? ວັນພັກປະຈຳປີ ແມ່ນສາມາດໃຊ້ໄດ້ຈັກວັນ?
 여: 1년에 15일까지 연차를 쓸 수 있어요. ປີໜຶ່ງ ແມ່ນສາມາດໃຊ້ວັນພັກໄດ້ 15 ວັນ.

정답 1. ④



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາຄໍາສັບ ຫຼື ປະໂຫຍກທີ່ຖືກຕ້ອງ. ຈົ່ງຕັ້ງໃຈອ່ານ ຕົວຢ່າງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງກັບຮູບພາບ.

[1~2] 다음 그림을 보고 맞는 단어나 문장을 고르십시오

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາສັບ ຫຼື ປະໂຫຍກທີ່ຖືກຕ້ອງ.



1.

- ① 소재지
- ③ 계약 기간

- ② 업체명
- ④ 업무 내용



2.

- ① 계약을 하고 있습니다.
- ③ 근무지를 배정받고 있습니다.

- ② 임금을 지급하고 있습니다.
- ④ 근로자를 해고하고 있습니다.



ຂໍ້ 3 ຫາ 5 ແມ່ນເປັນການເລືອກສໍານວນ ທີ່ເໝາະສົມຕື່ມໃສ່ບ່ອນຫວ່າງ. ຈົ່ງອ່ານໃຫ້ດີ ແລ້ວເລືອກເອົາ ຄໍາຕອບ ທີ່ຖືກຕ້ອງ.

[3~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

가: 언제 월급이 들어오는지 몰라서 답답해요. ຂ້ອຍຮູ້ສຶກອຶດອັດ ຍ້ອນບໍ່ຮູ້ວ່າເງິນເດືອນຈະອອກເມື່ອໃດ.

나: 표준근로계약서에서 _____ 을/를 다시 찾아보세요.

ລອງກວດເບິ່ງ ວັນທີເປົກຈ່າຍເງິນເດືອນ ຢູ່ໃບສັນຍາການເຮັດວຽກ ຄົນອີກເທື່ອໜຶ່ງເບິ່ງ.

- ① 소재지
- ② 업체명
- ③ 임금 지급 날짜
- ④ 임금 지급 방법

4.

가: _____ 을 확인해 봤어요? ເຈົ້າໄດ້ກວດເບິ່ງລາຍລະອຽດວຽກແລ້ວບໍ່?

나: 네, 농장에서 사과 따는 일을 할 것 같아요. ເຈົ້າ, ຄືຊື່ແມ່ນວຽກ ເກັບໝາກແອັບເປັນຢູ່ຝາມ.

- ① 근무 시간
- ② 휴식 시간
- ③ 업무 내용
- ④ 식사 제공

5.

고용허가제로 한국에 들어올 때는 근로계약을 체결합니다. 표준근로계약서에는 근로계약기간, 취업 장소, 업무 내용, 근무 시간, 휴식시간, 휴일, 임금, 지급 시기와 방법, 그 밖에 사용자와 외국인 근로자가 상호간에 정하고자 하는 _____ 등에 관한 사항을 담고 있습니다.

ໃນເວລາທີ່ໄດ້ວຽກຢູ່ເກົາຫຼີ ໂດຍຜ່ານລະບົບ ການອະນຸຍາດການຈ້າງງານ ແມ່ນຈະມີການເຮັດສັນຍາ ການຈ້າງງານ. ໃບສັນຍາການເຮັດວຽກ ແບບມາດຕະຖານ ປະກອບມີ ໄລຍະເວລາຂອງສັນຍາ ການເຮັດວຽກ, ສະຖານທີ່ເຮັດວຽກ, ລາຍລະອຽດວຽກ, ເວລາເຮັດວຽກ, ເວລາພັກຜ່ອນ, ວັນພັກ, ຄ່າຈ້າງ, ເວລາ ແລະ ວິທີໃນການເປົກຈ່າຍເງິນເດືອນ, ແລະ ນອກຈາກນີ້ ກໍຍັງມີເນື້ອໃນທີ່ຜູ້ຈ້າງງານ ແລະ ແຮງງານຕ່າງປະເທດ ກໍານົດເງື່ອນໄຂການເຮັດວຽກເຊິ່ງກັນ ແລະ ກັນ ແລະ ອື່ນໆ.

- ① 근무지
- ② 근로 계약
- ③ 근로 조건
- ④ 근로 시기

정답 1. ④ 2. ② 3. ③ 4. ③ 5. ③



확장 연습 ບົດເລິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 우리 부서에서 _____ 일한 동료가 다음 주에 고향으로 돌아갑니다. 그래서 오늘 퇴근 후에 환송회를 합니다.
ເພື່ອນຮ່ວມງານ ທີ່ເຮັດວຽກນຳກັນຢູ່ໜ່ວຍງານພວກເຮົາເນົາມາດົນ ຈະກັບບ້ານເກີດຂອງລາວອາທິດໜ້ານີ້. ສະນັ້ນ, ມື້ນີ້ຫຼັງຈາກເລີກວຽກ ຈະມີງານລ້ຽງສິ່ງ.

① 매우 ② 오래
 ③ 아마 ④ 별로
- 이번 달 말이면 지금 일하는 회사와의 근로 계약이 끝납니다. 이곳에서 더 일하고 싶어서 오늘 사무실에서 근로 계약을 _____.
ໃນທ້າຍເດືອນນີ້ ຂ້ອຍກໍຈະໝົດສັນຍາ ກັບບໍລິສັດທີ່ເຮັດວຽກຢູ່ປະຈຸບັນ. ຍ້ອນຂ້ອຍຕ້ອງການເຮັດວຽກຢູ່ບ່ອນນີ້ຕໍ່, ມື້ນີ້ ຂ້ອຍເລີຍໄດ້ຕໍ່ສັນຍາການເຮັດວຽກ.

① 무시했습니다 ② 지급했습니다
 ③ 연장했습니다 ④ 취소했습니다
- 최근 고용허가제로 한국에 오는 외국인 근로자가 많이 늘었습니다. 외국인 근로자는 취업 교육을 _____ 각 사업장에 배치됩니다.
ປະຈຸບັນ ແຮງງານທີ່ມາເຮັດວຽກຢູ່ເກົາຫຼີ ໂດຍຜ່ານລະບົບການອະນຸຍາດການຈ້າງງານ ແມ່ນເພີ່ມຫຼາຍຂຶ້ນ. ຫຼັງຈາກທີ່ແຮງງານຕ່າງດ້າວ ໄດ້ຮັບການເລິກອົບຮົມກ່ຽວກັບການຈ້າງງານ ກໍຈະຖືກສົ່ງໄປ ຢູ່ບ່ອນເຮັດວຽກ ແຕ່ລະບ່ອນ.

① 받은 후에 ② 받으려면
 ③ 취소한 후에 ④ 취소하려면

정답 1. ② 2. ③ 3. ①

A 발음 ການອອກສຽງ P-28

ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.
 ໃນກໍລະນີ ທີ່ພະຍາຍາມຈັບທ້າຍດ້ວຍສຽງກັ້ນ (ສຽງຈາກເພດານປາກ) ແລະ ພະຍາຍາມ ແມ່ນເລີ່ມຕົ້ນດ້ວຍ '0l', '0f', '0y', '0o', '0u' ພະຍາຍາມກາຍເປັນ 'ㄷ' ຈຶ່ງເປັນ 'ສຽງກັ້ນ + [ㄴ], [ㄹ], [ㄷ], [ㄹ], [ㄴ]'. ໃນເວລານີ້ ສຽງຈາກເພດານປາກ ຂອງພະຍາຍາມເປັນສຽງທີ່ອອກທາງດັງ.

- (1) 부엌일, 색연필, 늦여름 (2) 꽃잎, 낮익은, 앞일
 (3) 부엌일이 많아요.

학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ ຮັບອະນຸຍາດໃຫ້ເຂົ້າປະເທດ, ການຂຶ້ນທະບຽນ ຄົນຕ່າງດ້າວ
- ກິດຈະກຳ ການທຳຄວາມເຂົ້າໃຈ ການເຝິກອົບຮົມ ເພື່ອກຽມເຂົ້າເຮັດວຽກ
- ຄຳສັບ ແລະ ສຳນວນຄຳເວົ້າ ຂັ້ນຕອນໃນການເຂົ້າປະເທດ, ການຂຶ້ນທະບຽນ ຄົນຕ່າງດ້າວ
- ຂໍ້ມູນກ່ຽວກັບວັດທະນາທຳ ການຂຶ້ນທະບຽນຄົນຕ່າງດ້າວ



대화 1

ບົດສົນທະນາ 1

Track 163



ຕໍ່ໄປ ແມ່ນເປັນການລົມໂທລະສັບ ລະຫວ່າງ ອົບັນກັບຜະນັກງານາສະໜາມບິນ. ກ່ອນອື່ນ ຈົ່ງຝັງບົດສົນທະນາສອງຄັ້ງ ແລ້ວເວົ້າຕາມ.

- 직원 안녕하세요. 여권하고 입국 신고서 주세요.
ສະບາຍດີ. ກະລຸນາເອົາໜັງສືຜ່ານແດນ ກັບໃບຄຳຮ້ອງມາໃຫ້ເດ.
- 이반 네, 여기 있습니다. 제이, 요놈.
- 직원 한국에는 무슨 일로 오셨어요?
ເປັນຫຍັງຈິ່ງມາເກົາຫຼີ?
- 이반 고용허가제로 일하러 왔어요.
ຂ້ອຍມາເຮັດວຽກ ຜ່ານລະບົບການຈັດຫາງານ.
- 직원 어디에서 일하실 예정이시죠? จะเรັດວຽກຢູ່ໃສ?
- 이반 가구 공장에서 일하게 됐습니다.
ໄດ້ເຮັດວຽກ ຢູ່ໂຮງງານເຝີນີເຈີ.
- 직원 3년 계약이시네요. 비자^랑 서류 확인되셨고요.
ເຮັດວຽກ 3 ປີເນາະ. ກວດວິຊາ ແລະ ເອກະສານໝົດແລ້ວ.
여기에 손가락 대 주시고요, 이쪽에 있는 카메라 보세요.
ກະລຸນາເອົານິ້ວມືມາແຕະໃສ່ນີ້ ແລ້ວເບິ່ງກ້ອງຖ່າຍທີ່ຢູ່ເບື້ອງນີ້.

랑/이랑 ກັບ, ແລະ

ມີຄວາມໝາຍຄືກັນກັບ '와/과' ໂດຍໃຊ້ສະແດງການສັງລວມຄຳນາມກັບ ຄຳນາມດ້ວຍກັນ. '와/과' ແມ່ນໃຊ້ຢູ່ໃນພາສາຂຽນ ສ່ວນ '랑/이랑' ແມ່ນມັກໃຊ້ໃນພາສາເວົ້າ ພ້ອມນັ້ນ ສາມາດປ່ຽນແທນດ້ວຍ '하고' ໄດ້.

- 이 집으로 이사올 때 회사 동료들이랑 고향 친구들이 많이 도와줬어요.
ຕອນຍ້າຍມາຢູ່ເຮືອນໃໝ່ ເພື່ອນຮ່ວມງານ ແລະ ໝູ່ເພື່ອນ ທີ່ມາຈາກປະເທດດຽວກັນ ໄດ້ໃຫ້ການຊ່ວຍຂ້ອຍຫຼາຍ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨는 어디에서 일할 거예요? ອົບັນ ຈະເຮັດວຽກ ຢູ່ໃສ?
2. 이반 씨는 얼마 동안 일할 예정이에요? ອົບານ ຈະເຮັດວຽກ ດົນປານໃດ?

정답 1. 가구 공장에서 일할 거예요. 2. 3년 동안 일할 예정이에요.




어휘 1 คำสับ 1

입국 절차 ขั้นตอน ในงานเข้าประเทศ



ຕໍ່ໄປ ແມ່ນບັນດາສໍານວນຈໍານວນໜຶ່ງ ທີ່ກ່ຽວກັບ ຂັ້ນຕອນການເຂົ້າເມືອງ. ພວກເຮົາ ລອງມາເບິ່ງນໍາ ກັນວ່າ ມີຫຍັງແດ່ບໍ່?



비자/사증
ວີຊາ



여권
ໜັງສືຜ່ານແດນ



유효 기간
ໄລຍະເວລາໝົດກໍານົດ



발급을 신청하다
ເອກະສານອອກ



발급 받다
ຮັບເອກະສານ



통역
ການແປ



입국하다
ເຂົ້າປະເທດ



입국 심사를 받다
ໄດ້ຮັບການອະນຸຍາດ ເຂົ້າປະເທດ



입국이 금지되다
ຫ້າມເຂົ້າປະເທດ



취업교육을 받다
ໄດ້ຮັບການເຝິກອົບຮົມ ເພື່ອກຽມເຂົ້າເຮັດວຽກ



작업장에 배치되다
ຈັດເຂົ້າເຮັດວຽກ

DEPARTMENT OF HOMELAND SECURITY
NAVER Customs and Border Protection
OMB No. 1551-0001

대한민국 출입국관리청
1-94 입국/출국 기록

입국기록 접수번호: 018955018 10

1. 성 • HONG	3. 생년월일(입/월/년) • 310279
2. 이름 • KIL DONG	5. 성별(남 또는 여) • FEMALE
4. 국적 • KOREA	7. 항공회사 및 항공편 번호 • KE017
6. 여권번호 • YJ0217	8. 입국목적 • HOLIDAY
9. 입국도시	10. 비자발행도시 • SEOUL

성 나ามສະກຸນ

이름

국적 ສັນຊາດ

여권번호
ເລກທີ ໜັງສືຜ່ານແດນ

입국목적
ຈົດປະສົງ
ໃນການເຂົ້າປະເທດ

생년월일
ວັນເດືອນປີເກີດ

성별
ເພດ

비행기 편명
ທຽວບິນດຽວ

비자발행도시
ເມືອງທີ່ອອກວີຊາ

입국신고서
ໃບຄໍາຮ້ອງ ຂໍເຂົ້າປະເທດ



ຕໍ່ໄປ ແມ່ນບົດສົນທະນາກ່ຽວກັບ ລະບົບການຂຶ້ນທະບຽນຂອງຄົນຕ່າງປະເທດ. ກ່ອນອື່ນ ຈົ່ງຟັງບົດສົນທະນາສອງຄັ້ງກ່ອນ.

신분을 보장받다
ໄດ້ຮັບການຮັບຮອງ
ສະຖານະພາບ

강연자 여러분들이 한국에서 **신분을 보장받기** 위해서는 외국인 등록을 하셔야 합니다. 외국인 등록을 하는 방법은 간단합니다. 외국인 등록은 한국에 들어오신 후 90일 이내에 일하시는 곳 근처의 출입국 관리사무소에 가서 하시면 됩니다. 등록하실 때는 여권과 사진 2장, 그리고 일하고 계신 곳의 사업자 등록증을 가지고 가야 합니다. 외국인 등록증을 만드는 데는 3만원의 수수료가 필요합니다. 그리고 여권의 유효기간이 **만료되어 갱신을 하신** 경우에도 다시 외국인 등록을 하셔야 된다는 사실도 꼭 알아 두시기 바랍니다.

만료되다
ໝົດກຳໜົດ/
ໝົດອາຍຸການນຳໃຊ້

갱신을 하다
ເຮັດຄືນ

ເພື່ອຮັບປະກັນສະຖານະພາບ ໃນປະເທດເກົາຫຼີ ບັນດາທ່ານຕ້ອງໄດ້ລາຍງານຕົວຂຶ້ນທະບຽນຄືນ ຕ່າງດ້າວ. ຂັ້ນຕອນ ໃນການລາຍງານຕົວນັ້ນຫງາຍໆ. ການລາຍງານຕົວນັ້ນທ່ານສາມາດໄປ ລາຍງານກັບ ຫ້ອງການຄຸ້ມຄອງເຂົ້າ-ອອກເມືອງ ທີ່ຢູ່ໃກ້ບ່ອນເຮັດວຽກຂອງທ່ານ ພາຍໃນ 90 ວັນ; ຫຼັງຈາກເຂົ້າປະເທດເກົາຫຼີ. ເວລາໄປລາຍຕົວ ຕ້ອງເອົາໜັງສືຜ່ານແດນ, ຮູບ 2 ໃບ ແລະ ທະບຽນທຸລະກິດ ຂອງບ່ອນທີ່ທ່ານເຮັດວຽກໄປພ້ອມ. ສຳລັບ ຄຳທຳນຽມບັດປະຈຳຕົວຄືນ ຕ່າງດ້າວ ແມ່ນ 30 ພັນວອນ ແລະ ຄວນຮູ້ເອົາໄວ້ວ່າ ກໍລະນີໜັງສືຜ່ານແດນໝົດກຳໜົດແລ້ວໄປເຮັດໃໝ່ ກໍຕ້ອງເຮັດບັດປະຈຳຕົວຄືນຕ່າງດ້າວຄືນໃໝ່.



ຄັ້ງນີ້ ລອງເປັນຜູ້ບັນຍາຍ ແລ້ວເວົ້າຕາມບົດສົນທະນາ.

1. 외국인 등록은 언제 해야 해요? ການຂຶ້ນທະບຽນຄືນຕ່າງດ້າວ ຕ້ອງເຮັດຕອນໃດ?
2. 외국인 등록을 하려면 뭐가 필요해요?
ຖ້າຈະລາຍງານຕົວຕ້ອງການຫຍັງແດ່?

정답 1. 한국에 들어온 후 90일 이내에 해야 해요.
2. 여권, 사진 2장, 일하는 곳의 사업자 등록증이 필요해요.




ສ່ານວນທີ່ກ່ຽວຂ້ອງກັບ ບັດປະຈຳຕົວ ຄົນຕ່າງດ້າວ ມີຫຍັງແຕ່ ລອງໄປເບິ່ງນຳກັນບໍ?



출입국 관리소
ຫ້ອງການຄຸ້ມຄອງຄົນ ເຂົ້າ-ອອກເມືອງ



외국인 등록을 하다
ຂຶ້ນທະບຽນຄົນຕ່າງດ້າວ



사업자 등록증 사본
ທະບຽນທຸລະກິດ ສະບັບສຳເນົາ



수수료
ຄ່າທຳນຽມ



외국인 등록증
ບັດປະຈຳຕົວ ຄົນຕ່າງດ້າວ



번호표를 뽑다
ກົດບັດສຳດັບ



지문을 등록하다
ປະທັບລາຍມື




외국인 등록 신청서
ໃບຄຳຮອງຂຶ້ນທະບຽນຄົນຕ່າງດ້າວ



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບ ຂ້າງເທິງນັ້ນ.

1. 그림에 맞는 표현을 <보기>에서 골라 넣으세요.






ຈົ່ງເລືອກເອົາຄໍາສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



- 1) 2) 3) 4)

보기 접수 번호를 뽑다 지문을 등록하다
 신청서를 제출하다 외국인 등록증을 받다

2. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ ຄໍາເວົ້າທີ່ເໝາະສົມ.

① 	•	㉠ 수수료
② 	•	㉡ 번호표
③ 	•	㉢ 신청서
④ 	•	㉣ 외국인 등록증
⑤ 	•	㉤ 사업자 등록증 사본

정답 1. 1) 접수 번호를 뽑다 2) 신청서를 제출하다
 3) 지문을 등록하다 4) 외국인 등록증을 받다
 2. 1) ㉣ 2) ㉢ 3) ㉠ 4) ㉡ 5) ㉤



활동 ກິດຈະກຳ


취업 교육에 대한 글입니다. 잘 읽고 질문에 답하세요.

ບົດເລື່ອງກ່ຽວກັບ ການເຝິກອົບຮົມກ່ອນເຂົ້າເຮັດວຽກ. ຈົ່ງອ່ານໃຫ້ດີ ແລ້ວຕອບຄຳຖາມ.

표준일보

?

20일 노사 발전 재단에 따르면 고용허가제로 입국해 취업교육을 받은 외국인 근로자는 최근 5년 동안 크게 증가했다고 한다. 현재 고용허가제로 한국에 오는 모든 외국인 근로자는 사업장에 배치되기 전 16시간의 취업교육을 받는다.



취업 교육에서의 교육 내용

2박 3일간의 취업 교육에서 외국인 근로자는 입국 전에 배운 한국어를 다시 점검하고, 한국의 직장 문화와 생활 방식, 근로 기준법을 비롯한 기본적인 법률과 제도, 산업 안전 등을 배운다.

박인상 대표 이사장은 “취업 교육은 외국인 근로자의 한국 적응을 돕고 중소기업의 인력난을 해소하며, 고용 허가제의 정착에 기여하여 왔다”고 밝히면서 취업 교육의 중요성을 강조했다.

ຖ້າອີງຕາມຂໍ້ມູນຂອງ ອົງກອນພັດທະນານາຍ-ລູກຈ້າງໃນໄລຍະເວລາ 5 ປີ ແຮງງານຕ່າງດ້າວທີ່ ມາເຮັດວຽກຜ່ານລະບົບການອະນຸຍາດຈ້າງງານ ເຊິ່ງຜູ້ທີ່ໄດ້ຜ່ານການເຝິກອົບຮົມເຂົ້າເຮັດວຽກມີ ຫຼາຍຂຶ້ນ. ປະຈຸບັນນີ້ ທຸກຄົນທີ່ມາເຮັດວຽກ ຜ່ານລະບົບການອະນຸຍາດຈ້າງງານ ຕ້ອງໄດ້ຜ່ານການ ເຝິກອົບຮົມເຂົ້າເຮັດວຽກ 16 ຊົ່ວໂມງກ່ອນ ຈຶ່ງສິ່ງໄປເຮັດວຽກໄດ້.

ຢູ່ໃນການເຝິກອົບຮົມ 2 ຄືນ 3 ມື້ນັ້ນ ແຮງງານຕ່າງດ້າວຈະໄດ້ຮຽນກ່ຽວກັບຄວາມປອດຜາຍໃນ ອຸສະຫະກຳ, ກົດໝາຍ ແລະ ລະບົບການເຮັດວຽກຂັ້ນພື້ນຖານ, ວັດທະນະທຳການເຮັດວຽກ ແລະ ວິທີການດຳລົງຊີວິດ, ທົດສອບພາສາເກົາຫຼີທີ່ໄດ້ຮຽນກ່ອນໜ້າຈະເຂົ້າມາເກົາຫຼີ. ທ່ານ ພັກ ອິນຊັງ ໄດ້ຍິນຍັນເຖິງຄວາມສຳຄັນຂອງການເຝິກອົບຮົມເຂົ້າເຮັດວຽກ ວ່າ: ການເຝິກອົບຮົມ ເຂົ້າເຮັດວຽກ ຊ່ວຍໃຫ້ແຮງງານຕ່າງດ້າວ ສາມາດປັບຕົວໄດ້ໄວ, ແກ້ບັນຫາຄວາມຫຍຸ້ງຍາກຄວາມຂາດເຂີນ ທາງດ້ານແຮງງານ ຂອງຫົວໜ່ວຍທຸລະກິດຂະໜາດນ້ອຍ ແລະ ກາງ; ພ້ອມທັງເປັນການປະກອບ ສ່ວນໃນການສ້າງ ລະບົບການອະນຸຍາດການຈ້າງງານ.

1. 위 글의 제목으로 알맞은 것을 고르세요. (ຈົ່ງເລືອກເອົາຄຳຕອບເໝາະສົມທີ່ຈະເປັນຫົວຂໍ້ຂອງ ບົດເລື່ອງຂ້າງເທິງນີ້.)

- ① 취업 교육 ... 근로자의 한국 적응 도와
- ② 외국인 근로자 10년 사이 큰 폭으로 늘어
- ③ 16시간의 취업 교육 ... 프로그램 다양화되어야
- ④ 고용 허가제의 정착 ... 법률과 제도 교육이 우선

정답 1. ①



외국인 등록

ການຂຶ້ນທະບຽນ ຄົນຕ່າງດ້າວ

외국인 등록이란? ການຂຶ້ນທະບຽນ ຄົນຕ່າງດ້າວ ແມ່ນຫຍັງ?

대한민국에 90일을 초과하여 체류하는 외국인에 대하여 등록하도록 함으로써 장기 체류하는 외국인의 체류 현황 및 신분 관계를 정확히 파악하고, 이를 행정시책에 반영하여 국제법상 외국인에게 부여한 권리를 보호하는 것을 말합니다.

ລະບົບການຂຶ້ນທະບຽນຄົນຕ່າງດ້າວ ສໍາລັບຄົນຕ່າງປະເທດ ທີ່ຕ້ອງການຢູ່ ສ. ເກົາຫຼີ ເກີນກວ່າ 90 ວັນ ຕ້ອງໄດ້ຂຶ້ນທະບຽນ ເພື່ອເປັນການຮັບຮູ້ ແລະ ຮັບປະກັນສະຖານະທາງດ້ານກົດໝາຍ ຂອງຄົນຕ່າງປະເທດ ທີ່ມີຈຸດປະສົງອາໄສຢູ່ ໃນໄລຍະຍາວ. ພ້ອມທັງ ເປັນການສະຖອນໃຫ້ເຫັນເຖິງ ການຈັດຕັ້ງ ປະຕິບັດ ນະໂຍຍາຍ ແລະ ການປົກປ້ອງສິດ ຂອງຄົນຕ່າງດ້າວ ພາຍໃຕ້ກົດໝາຍສາກົນ.

대상

대한민국에 ① 입국한 날부터 90일을 초과하여 체류하려는 외국인 ② 대한민국 국적을 상실하고 외국 국적을 취득하였거나 우리나라에서 출생한 외국인 ③ 체류 자격을 부여받아 그날부터 90일을 초과하여 체류하려는 외국인 등 1, 2, 3에 해당하는 사람 모두 반드시 실시해야 합니다.

ການຂຶ້ນທະບຽນຄົນຕ່າງດ້າວ ① ຄົນຕ່າງປະເທດທີ່ຈະມາຢູ່ເກົາຫຼີ ເລີ່ມແຕ່ມື້ທີ່ເຂົ້າມາເກົາຫຼີ ກາຍ 90ວັນ ② ຄົນຕ່າງປະເທດ ທີ່ເກີດຢູ່ເກົາຫຼີ ຫຼື ຄົນໝົດສິດໃນຖິ່ສັນຊາດເກົາຫຼີ ທີ່ຖິ່ສັນຊາດຕ່າງປະເທດ ③ ຄົນຕ່າງປະເທດທີ່ໄດ້ຮັບອະນຸຍາດໃຫ້ພັກເຊົາ ໃນເກົາຫຼີແຕ່ຢາກຈະຢູ່ຕໍ່ ເກີນ 90 ວັນ ແລະ ອື່ນໆ ຜູ້ທີ່ມີເງື່ອນໄຂໃນ ① ② ③ ຕ້ອງໄດ້ດໍາເນີນການຂຶ້ນທະບຽນຄົນຕ່າງດ້າວ.

시기

대한민국에 90일을 초과하여 체류하고자 하는 외국인 → 입국 일부터 90일 이내
ຄົນຕ່າງປະເທດ ທີ່ ສ. ຢູ່ເກົາຫຼີເກີນ 90 ວັນ → ພາຍໃນ 90 ວັນ ເລີ່ມນັບແຕ່ມື້ເຂົ້າປະເທດ.

체류자격 부여 또는 변경허가를 받은 외국인 → 그 허가를 받는 때(즉시)
ຄົນຕ່າງປະເທດທີ່ໄດ້ຮັບອະນຸຍາດໃຫ້ພັກເຊົາ ຊົ່ວຄາວ → ເວລາຮັບອະນຸມັດ (ຊ່ວງໄລຍະເວລາ)

장소

관할 출입국 관리 사무소 또는 출장소에서 신청접수를 합니다.
ຫ້ອງການຄຸ້ມຄອງຄົນເຂົ້າ-ອອກເມືອງ ຫຼື ສາມາດສະໝັກໄດ້ ຕາມຫ້ອງການທີ່ເປັນສາຂາຕ່າງໆ.

서류

외국인 등록 신청서, 여권, 증명사진 2매(3.5cm x 4.5cm), 비전문 취업(E-9)의 경우 외국인 등록을 할 때는
ສາຍພາຍໃນ ປະກອບມີ ໃບຄໍາຮ້ອງ ຂໍຂຶ້ນທະບຽນ, ໜັງສືຜ່ານແດນ, ຮູບ 2 ໃບ (3.5cm x 4.5cm), ໃນກໍລະນີ ທີ່ຄົນຕ່າງປະເທດ ທີ່ມີ

ວິຊາອະນຸຍາດ (E9) ເວລາຂຶ້ນທະບຽນ ຕ້ອງມີ ໃບສໍາເນົາ ທະບຽນທຸລະກິດ ຂອງນາຍຈ້າງ ແລະ ຄໍາທໍານຽມ.



EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນເປັນການຝັງການບັນຍາຍ ແລ້ວເລືອກເອົາຄໍາຕອບທີ່ເໝາະສົມ. ຈົ່ງຕັ້ງໃຈຝັງ ແລ້ວເລືອກ ເອົາຄໍາຕອບທີ່ຖືກຕ້ອງ.

[1~2] 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.



1. 여자는 지금 무엇을 하고 있습니까? ດຽວນີ້ ຜູ້ຍິງ ກໍາລັງເຮັດຫຍັງ?

- ① 사증을 발급 받고 있습니다. ② 서류를 제출하고 있습니다.
- ③ 입국 심사를 받고 있습니다. ④ 취업 교육을 받고 있습니다.

2. 두 사람은 무엇에 대해 이야기를 하고 있습니까? ສອງຄົນ ກໍາລັງສົນທະນາ ກ່ຽວກັບຫຍັງ?

- ① 근로 계약 ② 입국 심사
- ③ 취업 교육 ④ 증명서 발급

3. 질문을 듣고 알맞은 대답을 고르십시오.

ຈົ່ງຝັງແລ້ວ ເລືອກເອົາຄໍາຕອບທີ່ຖືກຕ້ອງ.

- ① 네, 여권이 필요해요. ② 네, 입국이 어려워요.
- ③ 네, 기간이 만료됐어요. ④ 네, 기간이 좀 남았어요.



ຂໍ້ 4 ຫາ 5 ເປັນການຝັງບົດສົນທະນາບົດໜຶ່ງ ແລ້ວເລືອກເອົາຄໍາຕອບທີ່ເໝາະສົມ. ກ່ອນການຝັງ ຈົ່ງ ກວດເບິ່ງເນື້ອໃນ ຂອງຕົວຢ່າງອີກຄັ້ງໜຶ່ງກ່ອນ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງ ບົດແລ້ວຕອບຄໍາຖາມ 2 ຂໍ້.

4. 남자는 무엇을 하려고 합니까? ຜູ້ຊາຍຄົນນັ້ນ ຈະເຮັດຫຍັງ?

- ① 신청서를 제출하려고 합니다. ② 증명사진을 찍으려고 합니다.
- ③ 외국인 등록을 하려고 합니다. ④ 증명서를 발급 받으려고 합니다.

5. 필요한 서류가 아닌 것은 무엇입니까? ອັນໃດ ທີ່ບໍ່ແມ່ນເອກະສານ ທີ່ຈໍາເປັນ?

- ① 여권 ② 사증
- ③ 신청서 ④ 사업자 등록증 사본



🎧 듣기 대본 ເນື້ອໃນບົດຝັງ

1. 남: 한국에는 왜 오셨지요? ເປັນຫຍັງ ຈຶ່ງມາເກົາຫຼີ?
 여: 고용허가제로 일을 하러 왔습니다. ມາເຮັດວຽກ ພາຍໃຕ້ລະບົບການອະນຸມັດການຈ້າງງານ.
 남: 네, 됐습니다. 이쪽에서 지문 등록해 주세요. ເຈົ້າ, ໄດ້ແລ້ວ. ລົງລາຍນິ້ວມືຢູ່ນີ້.
2. 남: 한국에 가면 바로 일을 해요? ຖ້າໄປເກົາຫຼີ ແລ້ວເຮັດວຽກເລີຍບໍ່?
 여: 아니요, 일하기 전에 한국어도 공부하고, 업무도 배워요. ບໍ່, ກ່ອນຈະເຮັດ ຕ້ອງໄດ້ຮຽນພາສາເກົາຫຼີ ແລະ ຮຽນເຮັດວຽກ.
3. 여: 여권 유효 기간이 남았어요? ໜັງສືຜ່ານແດນ ຍັງດົນບໍ່ຈະໝົດກຳໜົດ?
- 4-5.
 남: 외국인 등록증을 만들려고 하는데요. ຢາກຈະເຮັດ ບັດປະຈຳຕົວຄົນຕ່າງປະເທດ.
 여: 네, 신청서하고 여권, 증명사진, 사업자 등록증 사본 주세요. ເຈົ້າ, ເອົາໃບຄຳຮ້ອງ, ໜັງສືຜ່ານແດນ, ຮູບ, ທະບຽນທຸລະກິດ ສະບັບສຳເນົາ ໃຫ້ເດ.

정답 1. ㉢ 2. ㉢ 3. ㉣ 4. ㉢ 5. ㉡

확장 연습 ບົດເຝິກຫັດເພີ່ມເຕີມ

🎧 L-53

1. 대화를 듣고 질문에 알맞은 것을 고르십시오. ຈຶ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 남자가 걱정하는 이유는 무엇입니까? ເຫດຜົນທີ່ຜູ້ຊາຍຄົນນັ້ນ ກັງວົນນັ້ນ ແມ່ນຫຍັງ?
 - ① 체류 기간을 잘 몰라서
 - ② 통역 일이 어려울까 봐
 - ③ 통역을 신청할 수 없어서
 - ④ 입국 심사 때 실수할까 봐

🎧 확장 연습 듣기 대본 ເນື້ອໃນບົດຝັງ ບົດເຝິກຫັດເພີ່ມເຕີມ

1. 남: 한국말을 잘 못해서 입국 심사를 어떻게 받을지 걱정이예요. ເພາະວ່າ ບໍ່ເກັ່ງພາສາເກົາຫຼີ ໃນເວລາຮອດດ່ານກວດຄົນເຂົ້າ-ອອກເມືອງແລ້ວ ບໍ່ຮູ້ວ່າຈະຖືກຖາມແນວໃດ ເລີຍກັງວົນ.
 여: 한국어를 못하는 사람들은 통역을 신청할 수 있으니까 너무 걱정하지 마세요. ບໍ່ຕ້ອງກັງວົນຫຼາຍ ບໍ່ໄດ້ພາສາເກົາຫຼີ ກໍບໍ່ເປັນຫຍັງ ເພາະວ່າ ສາມາດສະໜັກເອົານັກແປພາສາໄດ້.
 남: 그래요? 다행이네요. 실수할까 봐 걱정했거든요. 그런데 입국 심사에서는 보통 뭘 물어봐요? ແມ່ນບໍ່? ໄທແດ່. ຂ້ອຍກັງວົນ ຍ້ານວ່າເຮັດຫຍັງບໍ່ຖືກ. ແຕ່ວ່າ ເວລາຮອດດ່ານກວດຄົນເຂົ້າເມືອງ ປົກກະຕິແລ້ວ ເຂົາຖາມຫຍັງ?
 여: 한국에 입국하는 목적이랑 체류 기간 같은 것을 묻더라고요. ຈະສອບຖາມກ່ຽວກັບ ຈຸປະສົງທີ່ເຂົ້າມາເກົາຫຼີ ແລະ ຊ່ວງເວລາ ທີ່ຢູ່ໃນປະເທດເກົາຫຼີ ເທົ່ານັ້ນດອກ.

정답 1. ㉣



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ເປັນການເບິ່ງຮູບພາບ ແລ້ວເລືອກເອົາປະໂຫຍກທີ່ຖືກຕ້ອງ. ຈົ່ງອ່ານບົດເລື່ອງຕົວຢ່າງໃຫ້ດີ ແລ້ວເລືອກເອົາຄຳຕອບ ທີ່ເໝາະສົມກັບຮູບພາບ.

[1~3] 다음 그림을 보고 맞는 문장을 고르십시오.

ຂໍ້ 1 ແລະ 3 ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1.



- ① 여권입니다.
- ③ 사진입니다.

- ② 사증입니다.
- ④ 수수료입니다.

2.



- ① 신청서입니다.
- ③ 외국인 등록증입니다.

- ② 입국 신고서입니다.
- ④ 사업자 등록증입니다.

3.



- ① 통역이 필요해요.
- ③ 신청을 해야 해요.

- ② 심사가 필요해요.
- ④ 등록을 해야 해요.



ຂໍ້ 4 ແລະ 5 ແມ່ນເປັນການເລືອກເອົາ ສຳນວນທີ່ເໝາະສົມ ຕື່ມໃສ່ບ່ອນຫວ່າງ. ຈົ່ງອ່ານໃຫ້ດີ ແລ້ວເລືອກເອົາຄຳຕອບທີ່ຖືກຕ້ອງ.

[4~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄຳຕອບທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.

공공기관에서는 먼저 온 순서대로 업무를 볼 수 있도록 _____ 합니다.

ໃນສະຖານທີ່ສາທາລະນະ ຈົ່ງໃຫ້ຜູ້ທີ່ມາກ່ອນ ໄດ້ໃຊ້ບໍລິການຕາມລຳດັບ ຕ້ອງໄດ້ ກົດເອົາເລກບັດຄິວ.

- ① 지문을 등록해야
- ② 번호표를 뽑아야
- ③ 신청서를 제출해야
- ④ 등록증을 발급 받아야

5.

등록증을 만들 때 본인이 맞는지 확인하기 위해서 손에 있는 _____ 을 등록합니다.

ເວລາເຮັດບັດປະຈຳຕົວຄົນຕ່າງໆ ເພື່ອເປັນການກວດສອບວ່າຖືກແລ້ວ ຫຼື ບໍ່ ແມ່ນຕ້ອງໄດ້ຂຶ້ນທະບຽນ ລົງສະແກນ ລາຍນິ້ວມືນຳ.

- ① 도장
- ② 사인
- ③ 서명
- ④ 지문


정답 1. ① 2. ② 3. ① 4. ② 5. ④

학습 안내
ຄຳແນະນຳ ໃນການຮຽນ

- ຈຸດປະສົງໃນການຮຽນ ການຂຶ້ນທະບຽນປະກັນໄພ, ການທວງເງິນປະກັນໄພ
- ກິດຈະກຳ ທຳຄວາມເຂົ້າໃຈ ກັບການປະກັນໄພ
- ຄຳສັບ ແລະ ສຳນວນຄຳເວົ້າ ການຂຶ້ນທະບຽນປະກັນໄພ, ການທວງເງິນປະກັນໄພ
- ຂໍ້ມູນກ່ຽວກັບວັດທະນາທຳ ປະກັນໄພສຳລັບ ແຮງງານຕ່າງດ້າວ



대화 1 ບົດສົນທະນາ 1



ຈິຮນ ແລະ ຣິຮັນ ກຳລັງລົມກັນກ່ຽວກັບ ການປະກັນໄພ. ພວກເຂົາກຳລັງລົມກັນກ່ຽວກັບຫຍັງແດ່? ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

- 리한 형, 상해 보험 들었어요?
 ອ້າຍ, ເຈົ້າໄດ້ເຮັດປະກັນໄພອຸປະຕິເຫດແລ້ວບໍ່?
- 지훈 응? 당연하지. 너도 들어가야 하는데……. 고용허가제를 통해 한국에 온
 ເຜ່ນອນ, ເຈົ້າກໍຕ້ອງເຮັດປະກັນໄພອຸປະຕິເຫດຄືກັນ.... ສຳລັບຊາວຕ່າງດ້າວ ທີ່ມາເກົາຫຼີ ຜ່ານລະບົບ
 ການອະນຸມັດການຈາງງານ ຕ້ອງໄດ້ເຮັດປະກັນໄພອຸປະຕິເຫດ.
- 리한 그래요? 전 산재 보험이 있어서 상해 보험은 안 들어도 되는 줄 알았어요.
 ແມ່ນບໍ່? ຂ້ອຍເຂົ້າໃຈວ່າ ຂ້ອຍມີປະກັນໄພອາຊີບແລ້ວ ບໍ່ຈຳເປັນຕ້ອງຊື້ປະກັນໄພອຸປະຕິເຫດອີກ.
- 지훈 아니지. 산재 보험은 업무 상 재해 시에만 받을 수 있는 건데 상해 보험
 ບໍ່ແມ່ນ. ປະກັນໄພອາຊີບ ນັ້ນແມ່ນຈະກວມເອົາແຕ່ອຸປະຕິເຫດ ທີ່ເກີດຈາກການເຮັດວຽກເທົ່ານັ້ນ
 ສ່ວນປະກັນໄພອຸປະຕິເຫດ ແມ່ນຈະກວມເອົາອຸປະຕິເຫດ ແລະ ການໄດ້ຮັບບາດເຈັບຢູ່ນອກບ່ອນ
 ເຮັດວຽກ.
- 리한 아, 그렇구나. 그럼 회사에 신청하는 거예요?
 ອາ, ແມ່ນແນວນັ້ນເນາະ. ສະນັ້ນ, ຈະສະໝັກປະກັນໄພ ຜ່ານທາງບ່ອນເຮັດວຽກເລີຍບໍ່?
- 지훈 아니. **외국인 전용** 상해 보험에 가입해야 해. 내가 전화번호 알려 줄게.
 ບໍ່ແມ່ນ. ເຈົ້າຕ້ອງຂຶ້ນທະບຽນ ປະກັນໄພອຸປະຕິເຫດ ສະເພາະຊາວຕ່າງດ້າວ. ຂ້ອຍຈະເອົາເບີໂທລະ
 ສັບໃຫ້.

외국인 전용
ສະເພາະຊາວຕ່າງດ້າວ



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 외국인 근로자가 반드시 가입해야 하는 보험은 뭐예요?
ປະກັນໄພ ທີ່ແຮງງານ ຕ່າງດ້າວຕ້ອງໄດ້ຂຶ້ນທະບຽນນັ້ນ ແມ່ນປະກັນໄພຫຍັງ?
2. 산재 보험에 가입하면 어떤 혜택이 있어요?
ການທີ່ໄດ້ຂຶ້ນທະບຽນ ປະກັນໄພອາຊີບນັ້ນ ແມ່ນຈະໄດ້ຮັບຜົນປະໂຫຍດອັນໃດແດ່?

정답 1. 상해 보험이에요. 2. 업무 상 재해 시 보상을 받을 수 있어요.



어휘 1 คำสับ 1

보험 가입 ການຂຶ້ນທະບຽນປະກັນໄພ



ຕໍ່ໄປ ແມ່ນບັນດາສໍານວນຈໍານວນໜຶ່ງ ທີ່ກ່ຽວກັບ ການຂຶ້ນທະບຽນປະກັນໄພ. ພວກເຮົາລອງມາເບິ່ງນໍາ ກັນວ່າ ມີຫຍັງແດ່ບໍ່?



상해 보험
ປະກັນໄພ ອຸປະຕິເຫດ



산재 보험
ປະກັນໄພ ອາຊີບ



보험에 가입하다
ການຂຶ້ນທະບຽນປະກັນໄພ,
ການຊື້ປະກັນໄພ



보험료를 내다 /
납입하다
ຈ່າຍຄ່າທໍານຽມ ປະກັນໄພ



질병
ພະຍາດ



상해
ບາດເຈັບ



장해
ຜິການ




사망
ເສຍຊີວິດ



보상을 받다
ຮັບເງິນທົດແທນ



보험금을 환급 받다
ຮັບເງິນປະກັນໄພ
ທົດແທນລາຍຈ່າຍ



만기가 되다
ໝົດກໍານົດ



소멸되다
ສິ້ນສຸດ

Tip 4대 보험 ການປະກັນສັງຄົມ 4 ຂົງເຂດ





4대 보험이란 국민의 복지를 위해 국가에서 관리하는 보험입니다. 해당자는 의무적으로 가입해야 합니다. 연금 보험, 국민 건강 보험, 고용 보험, 산재 보험이 있습니다. 외국인 근로자의 경우에도 한국의 일반 근로자와 같이 4대 보험에 가입해야 합니다. (다만, 고용 보험은 임의 가입이고, 국민연금은 국가 간 상호주의에 따릅니다.)

ການປະກັນສັງຄົມ 4 ຂົງເຂດ (SISs) ແມ່ນໄດ້ຮັບການຈັດຕັ້ງປະຕິບັດ ໂດຍລັດຖະບານເກົາຫຼີ ເພື່ອຍົກສູງສະຫວັດດີການ ຂອງສັງຄົມທົ່ວປະເທດ. ທຸກຄົນທີ່ກ່ຽວຂ້ອງ ແມ່ນເປັນພັນທະຕ້ອງໄດ້ສະໝັກ ເຊັ່ນ: ປະກັນໄພບໍານານ, ປະກັນໄພ ສຸຂະພາບແຫ່ງຊາດ, ປະກັນໄພ ຄ່າແຮງງານ ແລະ ປະກັນໄພ ອາຊີບ. ສໍາລັບກໍລະນີ ຂອງຊາວຜູ້ອອກແຮງງານຕ່າງດ້ວຍ ກໍ່ຕ້ອງໄດ້ຂຶ້ນທະບຽນປະກັນໄພ ໃນ 4 ຂົງເຂດຄືກັນກັບຄົນເກົາຫຼີທົ່ວໄປ. (ໝາຍເຫດ: ການຂຶ້ນທະບຽນປະກັນໄພຄ່າແຮງງານ ແມ່ນດ້ວຍຄວາມສະໝັກໃຈ. ສໍາລັບປະກັນໄພບໍານານ ແມ່ນອີງຕາມຂໍ້ຕົກລົງ ລະຫວ່າງປະເທດ.)



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄໍາເວົ້າ ທີ່ເໝາະສົມ.

- ① 
① 질병
- ② 
② 장애
- ③ 
③ 상해
- ④ 
④ 사망

2. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການເລືອກສໍານວນທີ່ຖືກຕ້ອງ ຕື່ມໃສ່ບ່ອນຫວ່າງ.

- 1)
 가: 이번 달에 보험료를 안 내셨네요. 이번เดือน이 不 交 了 保 险 费 的 吧。
 나: 통장에 돈이 없었나 봐요. 어떻게 _____ 되죠?
 保 险 费 没 交 的 吧 在 哪 儿 存 的 呢 没 有 钱 交 了 吧 怎 么 办 呢?

① 보험에 가입하면
② 보험료를 납입하면
- 2)
 가: 지난번에 많이 아파서 일도 못 했다면서요?
 上 次 你 病 得 很 重 连 工 作 都 干 不 了 是 不 是 这 样?
 나: 네, 혹시 보험 회사에서 _____ 있을까요?
 对 的 吧 你 是 否 在 保 险 公 司 有 _____ 呢?

① 보상을 받을 수
② 보험료를 낼 수
- 3)
 가: 이 보험료는 좀 비싼 것 같아요. 保 险 费 有 点 贵 呢。
 나: 네, 이 보험은 만기가 되면 _____ 보험이라서 그래요.
 对 的 吧 这 个 保 险 到 期 了 就 是 _____ 保 险 所 以 这 样 的 呀。

① 소멸되는
② 환급되는

정답 1. ① ① ② ② ③ ③ ④ ④ 2. 1) ② 2) ① 3) ②



대화 2 ບົດສົນທະນາ 2

Track 167



ຕໍ່ໄປ ແມ່ນເປັນການເວົ້າກ່ຽວກັບການຂຶ້ນ ທະບຽນຄົນຕ່າງດ້າວ. ກ່ອນອື່ນ ຈົ່ງຟັງບົດສົນທະນາກ່ອນ ສອງຄັ້ງ.

바루 **작업하다가 손을 다쳤는데, 혹시 병원비를 지원 받을 수 있을까요?**

ໃນຂະນະທີ່ເຮັດວຽກ ມີໄດ້ຮັບບາດເຈັບ, ຈະສາມາດໄດ້ຮັບເງິນຄ່າ ປິ່ນປົວຈາກປະກັນໄພບໍ?

빨려 들어가다
ດູດເຂົ້າໄປ

직원 **언제 어디에서 어떻게 다치셨는지 말씀해 주시겠어요?**

ໄດ້ຮັບບາດເຈັບເມື່ອໃດ, ຢູ່ໃສ ແລະ ແນວໃດ ສາມາດເວົ້າໃຫ້ຟັງໄດ້ບໍ?

바루 **3일 전에 작업장에서 연마 작업을 하다가 손이 기계 안으로 빨려 들어갔어요.**

ສາມມື້ກ່ອນ ຢູ່ບ່ອນເຮັດວຽກ ໃນຂະນະທີ່ເຮັດວຽກ ມີຂອງຂ້ອຍໄດ້ຖືກດູດຕິດ ເຂົ້າໄປໃນເຄື່ອງຈັກ.

직원 **많이 다치셨겠네요. 지금은 좀 괜찮으세요?**

ໂອ, ຄືຊິເຈັບຫຼາຍເນາະ, ດຽວນີ້ ດີຂຶ້ນແລ້ວບໍ?

바루 **네, 사고 난 후에 빨리 수술을 받아서 괜찮아요.**

ເຈົ້າ, ຫຼັງຈາກເກີດອຸປະຕິເຫດ ກໍໄດ້ຮັບການຜ່າຕັດຢ່າງໄວວາ ສະນັ້ນ ຈົ່ງດີຂຶ້ນແລ້ວ.

직원 **다행이네요. 산재를 신청하려면 재해 발생 당시의 진료 기록이 중요합니다. 우선 이 신청서 한 부 작성해 주시고요, 병원에서 진단서를 받아 오시면 됩니다.**

ຍັງໂຊກດີເນາະ, ຖ້າເຈົ້າຢາກຈະທວງຄົນຄ່າປິ່ນປົວ ໃບຍັງຍືນການປິ່ນປົວຂອງເຈົ້າ ແມ່ນສໍາຄັນຫຼາຍ. ຈົ່ງຕື່ມໃສ່ແບບຟອມສະໝັກນີ້ ແລ້ວໄປເອົາໃບຍັງຍືນການປິ່ນປົວຈາກໂຮງໝໍມາກໍໄດ້ແລ້ວ.



ຄັ້ງນີ້ ຈົ່ງສະແດງບົດບາດເປັນ ບາຣູ ແລະ ພະນັກງານ ແລ້ວເວົ້າຕາມບົດສົນທະນາ. ໄດ້ຕັ້ງໃຈຟັງ ແລະ ເວົ້າຕາມແລ້ວບໍ? ສະນັ້ນ, ຈົ່ງລອງຕອບຄໍາຖາມຕໍ່ໄປນີ້.

1. 바루 씨는 어떻게 하다가 다쳤어요? 바루 ሮເັດແນວໃດ ຈົ່ງໄດ້ຮັບບາດເຈັບບໍ?
2. 산재를 신청하려면 어떻게 해야 해요?
ຖ້າຫາກ ຢາກສະໝັກປະກັນໄພອາຊີບ ຕ້ອງເຮັດແນວໃດ?

정답 1. 연마 작업을 하다가 손이 기계 안으로 빨려 들어갔어요. 2. 진단서와 신청서를 제출하면 돼요.



ສໍານວນທີ່ກ່ຽວຂ້ອງກັບ ການທວງຄືນເງິນປະກັນໄພ ມີຫຍັງແດ່ ລອງໄປເບິ່ງນໍາກັນບໍ?



보험을 청구하다
ປະກອບເອກະສານ
ທວງຄືນເງິນປະກັນໄພ




지급 심사를 받다
ໄດ້ຮັບການກວດກາ




보험금을 지급하다
ຈ່າຍເງິນປະກັນໄພ




보험금을 타다
ຮັບເງິນປະກັນໄພ



청구서
ໃບຄໍາຮ້ອງ



영수증
ໃບຮັບເງິນ




내역서
ໃບປະເມີນຄ່າ
ໃຊ້ຈ່າຍການປິ່ນປົວ



진단서
ບົດລາຍງານການປິ່ນປົວ



병원비
ຄ່າປິ່ນປົວ



치료비/요양비
ຄ່າໃຊ້ຈ່າຍ ການປິ່ນປົວ



휴업 급여
ເງິນຊົດເຊີຍ
ບ່ວຍການຊົ່ວຄາວ



장해 보상금
ເງິນຊົດເຊີຍ ການເສຍອົງຄະ

Tip 산재를 신청하려면 ٱ້າຫາກຢາກທວງຄືນເງິນ ຊົດເຊີຍອຸປະຕິເຫດ

먼저, 근로복지공단 홈페이지 (www.kcomwel.or.kr)에서 요양급여신청서를 다운로드 받아 작성해서 사업장 소재지 관할 근로복지공단 지사, 병원, 회사에 각 한부씩 총 3부를 제출해야 합니다. 병원에 제출할 신청서 뒷면에는 진단서를 작성해야 합니다.

ກ່ອນອື່ນ ເຂົ້າໄປໃນເວັບໄຊ (www.kcomwel.or.kr) ການບໍລິການສະຫວັດດີການ ແລະ ການຊົດເຊີຍ ຂອງແຮງງານເກົາຫຼີ (COMWEL) ດາວໂດດ ແລະ ຕື່ມແບບຝອມ ສໍາລັບຄ່າໃຊ້ຈ່າຍໃນການປິ່ນປົວສຸຂະພາບ. ເຮັດເອກະສານເປັນ 3 ສະບັບ ແລ້ວສົ່ງໃຫ້ COMWEL, ໂຮງໝໍ ແລະ ບໍລິສັດ ບ່ອນລະສະບັບ. ສໍາລັບສະບັບ ທີ່ສົ່ງໃຫ້ກັບໂຮງໝໍ ຕ້ອງໄດ້ຕື່ມແບບຝອມ ໃນໜ້າສຸດທ້າຍນໍາ.

업무상 사유에 의한 재해여부가 명확한 경우 7일 이내에 결과가 나오지만 사실 관계 확인이 필요한 경우 오랜 시간이 소요될 수 있습니다.

ໃນກໍລະນີ ຜູ້ທີ່ມີເງື່ອນໄຂຄົບຖ້ວນ ທີ່ຈະໄດ້ຮັບເງິນຊົດເຊີຍ ແມ່ນຈະໄດ້ຮັບການພິຈາລະນາ ພາຍໃນ 7 ວັນ ພາຍຫຼັງໄດ້ມີຫຼັກຖານຢືນຢັນການເກີດອຸປະຕິເຫດແຮງງານ. ແຕ່ຍັງມີບາງກໍລະນີ ທີ່ຕ້ອງໃຊ້ເວລາດົນກວ່າ ເມື່ອມີຄວາມຈໍາເປັນ ທີ່ຕ້ອງກວດສອບເພີ່ມເຕີມ.



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບ ຂ້າງເທິງນັ້ນ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ <ກອບ> ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)




4)


- 보기**
- 보험금을 타다
ຮັບເງິນປະກັນໄພ
 - 지금 심사를 받다
ໄດ້ຮັບການກວດກາ
 - 보험금을 지급하다
ຈ່າຍເງິນປະກັນໄພ
 - 보험금을 청구하다
ປະກອບເອກະສານ
ທາງຄົນເງິນປະກັນໄພ

2. 그림을 보고 알맞은 말을 연결하세요.

ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄໍາເວົ້າ ທີ່ເໝາະສົມ.




㉠ 청구서



㉡ 영수증



㉢ 병원비



㉣ 휴업 급여

정답 1. 1) 보험금을 청구하다 2) 지금 심사를 받다 3) 보험금을 지급하다 4) 보험금을 타다
2. ①㉡ ②㉠ ③㉢ ④㉣



활동 ກິດຈະກຳ

외국인 근로자 보험 안내입니다. 잘 읽고 질문에 답하세요.

ເປັນການໃຫ້ຄຳແນະນຳ ກ່ຽວກັບປະກັນໄພແຮງງານຕ່າງດ້າວ. ຈົ່ງອ່ານໃຫ້ດີ ແລ້ວຕອບຄຳຖາມ.

외국인 근로자 전용 보험 <small>ປະກັນໄພ ໃຊ້ສະເພາະແຮງງານຕ່າງດ້າວ</small>		
	출국 만기 보험 <small>ປະກັນໄພຄຳປະກັນ ການກັບປະເທດ</small>	귀국 비용 보험 <small>ປະກັນໄພຄ່າໃຊ້ຈ່າຍ ກັບຄືນປະເທດ</small>
도입 목적 <small>ສະໜັບສະໜູນຈຸດປະສົງ</small>	퇴직금 지급에 따른 부담 완화 <small>ເພື່ອຫຼຸດຜ່ອນພາລະໃນການໃຊ້ຈ່າຍ ພາຍຫຼັງບໍານານ</small>	귀국 시 필요한 항공비 총당 <small>ພາກສ່ວນຄ່າໃຊ້ຈ່າຍບິນ ທີ່ຈຳເປັນໃນການກັບປະເທດ</small>
근거 <small>ພື້ນຖານທາງດ້ານກົດໝາຍ</small>	외국인 고용법 제13조 <small>ມາດຕາ 13 ຂອງກົດໝາຍວ່າດ້ວຍ ການຈ້າງງານແຮງງານຕ່າງດ້າວ</small> 동법 시행령 제21조 <small>ມາດຕາ 21 ດຳລັດປະກາດໃຊ້ກົດໝາຍ ວ່າດ້ວຍການຈ້າງງານແຮງງານຕ່າງດ້າວ</small>	외국인 고용법 제15조 <small>ມາດຕາ 15 ຂອງກົດໝາຍວ່າດ້ວຍ ການຈ້າງງານແຮງງານຕ່າງດ້າວ</small> 동법 시행령 제22조 <small>ມາດຕາ 22 ດຳລັດປະກາດໃຊ້ກົດໝາຍ ວ່າດ້ວຍການຈ້າງງານແຮງງານຕ່າງດ້າວ</small>
보험 가입 <small>ການຂຶ້ນທະບຽນປະກັນໄພ</small>	사업주 <small>ຜູ້ໃຊ້ແຮງງານ</small>	외국인 근로자 <small>ແຮງງານຕ່າງດ້າວ</small>
가입 시기 <small>ເວລາການຂຶ້ນທະບຽນ</small>	근로계약 효력 발생일로부터 15일 이내 <small>ພາຍໃນ 15 ວັນ ນັບແຕ່ມີທິສັນຍາຈ້າງງານ ມີຜົນບັງຄັບໃຊ້</small>	근로계약 효력 발생일로부터 80일 이내 <small>ພາຍໃນ 80 ວັນ ນັບແຕ່ມີທິສັນຍາຈ້າງງານ ມີຜົນບັງຄັບໃຊ້</small>
보험금 납부 방법 <small>ວິທີການຈ່າຍ ຄ່າທຳນຽມປະກັນໄພ</small>	매월 적립 <small>ຈ່າຍເປັນລາຍເດືອນ</small>	일시금 <small>ຈ່າຍເປັນງວດ</small>
보험금 지급 사유 <small>ເຫດຜົນທີ່ໃຊ້ຈ່າຍເງິນປະກັນໄພ</small>	사업장 이탈 없이 1년 이상 근무한 외국인 근로자의 출국(일시 출국 제외) <small>ແຮງງານຕ່າງດ້າວ ໄດ້ອອກຈາກບ່ອນເຮັດວຽກເກີນກວ່າ 1 ປີ ທີ່ອອກຈາກປະເທດ (ຍົກເວັ້ນອອກປະເທດຊົ່ວຄາວ)</small>	외국인 근로자 출국(일시 출국 제외) - 자진 출국 또는 강제 퇴거의 경우도 해당 <small>ແຮງງານຕ່າງດ້າວ ທີ່ອອກຈາກປະເທດ (ຍົກເວັ້ນໃນກໍລະນີທີ່ອອກຈາກປະເທດຊົ່ວຄາວ)</small> - ลอມทัງກໍລະນີ ທີ່ອອກຈາກປະເທດ ດ້ວຍຄວາມສະມັກໃຈ ຫຼື ດ້ວຍການເລະເທດ

- ◆ **미리 보험금을 청구하면 인천공항에서도 보험금을 받고 환전까지 할 수 있는 서비스가 시행 중입니다.**
ຖ້າຫາກ ໄດ້ສະໝັກທວງເງິນ ປະກັນໄພໄວ້ລ່ວງໜ້າ ສາມາດຮັບເງິນປະກັນໄພ ແລະ ແລກປ່ຽນເງິນໄດ້ ທີ່ສະໜາມບິນອິນຈອນ.

1. 위 표의 내용과 관계가 있는 것을 연결하세요. ຈົ່ງເຊື່ອມຕໍ່ຄຳຕອບ ທີ່ມີເນື້ອໃນກ່ຽວພັນກັນ ຕາມຕາຕະລາງຂ້າງເທິງນັ້ນ.

<p>① 귀국 비용 보험</p> <p>② 출국 만기 보험</p>	<p>㉠ 한 번에 보험료 납입</p> <p>㉡ 외국인 근로자가 가입</p> <p>㉢ 외국인 근로자의 퇴직금</p> <p>㉣ 근로계약 후 보름 내 가입</p>
-------------------------------------	---

정답 1. ① ㉠, ㉡ ② ㉢, ㉣



외국인 근로자 보험 **ປະກັນໄພ ແຮງງານຕ່າງດ້າວ**

외국인 근로자 전용 보험 **ປະກັນໄພ ສະເພາະແຮງງານຕ່າງດ້າວ**

외국인 근로자는 4대 보험 외에 외국인 근로자 전용 보험에 가입해야 합니다. 전용 보험으로는 출국 만기 보험, 귀국 비용 보험, 상해 보험, 임금 체불 보증 보험이 있습니다. 이 중에서 귀국 비용 보험과 상해 보험은 외국인 근로자가 반드시 가입해야 합니다.

ແຮງງານຕ່າງດ້າວ ນອກຈາກປະກັນໄພ 4 ຂົງເຂດທີ່ໄດ້ກ່າວມາຂ້າງເທິງນັ້ນແລ້ວ ຕ້ອງໄດ້ຂຶ້ນທະບຽນ ປະກັນໄພສະເພາະຄົນຕ່າງດ້າວນຳອີກ ເຊິ່ງປະກອບມີປະກັນໄພຄ່ຳ ປະກັນການກັບປະເທດ, ປະກັນໄພອາໄຊ້ຈ່າຍກັບຄືນປະເທດ, ປະກັນໄພອຸປັດຕິເຫດ ແລະ ປະກັນໄພຄ່າແຮງງານ. ສຳລັບປະກັນໄພ ປະກັນໄພຄ່າໄຊ້ຈ່າຍ ກັບຄືນປະເທດ ແລະ ປະກັນໄພອຸປັດຕິເຫດແຮງງານຕ່າງດ້າວທຸກຄົນຕ້ອງໄດ້ສະໝັກໝົດ.

보험의 종류 ປະເພດ ການປະກັນໄພ	가입 목적 ຈຸດປະສົງຂອງປະກັນໄພ	가입 주체 ຜູ້ທີ່ຂຶ້ນທະບຽນ ປະກັນໄພ
고용 보험 ປະກັນໄພ ຄ່າແຮງງານ	실업 예방, 고용 촉진 및 생활 안정, 재취업 지원 ໃຫ້ຄວາມໝັ້ນຄົງໃນອາຊີບ, ສົ່ງເສີມໃຫ້ມີອາຊີບ, ຮັບປະກັນການດຳລົງຊີວິດ ແລະ ສະໜັບສະໜູນ ການຈາງງານຄືນ	사용자, 외국인 근로자 ຜູ້ໃຊ້ແຮງງານ, ແຮງງານຕ່າງດ້າວ
산재 보험 ປະກັນໄພອາຊີບ	업무상 재해에 대한 보상, 요양, 재활 ຈ່າຍລາຍໄດ້ທົດແທນ ໃຫ້ກັບແຮງງານ ທີ່ໄດ້ຮັບບາດເຈັບ ບໍ່ສາມາດອອກແຮງງານໄດ້ ແລະ ຄ່າໃຊ້ຈ່າຍໃນການຢືນຢົວ	사용자 ຜູ້ໃຊ້ແຮງງານ
건강 보험 ປະກັນໄພ ສຸຂະພາບ	질병, 부상에 대한 예방, 진단, 치료, 사망 및 보건 증진 ຄ່ຳປະກັນ ໃນການບໍ່ອົງກັນ, ກວດສຸຂະພາບ, ການຮັກສາ ແລະ ຢືນຢົວພະຍາດ ແລະ ການເຈັບເປັນ	사용자, 외국인 근로자 ຜູ້ໃຊ້ແຮງງານ, ແຮງງານຕ່າງດ້າວ
국민 연금 ປະກັນໄພ ບຳນານ	노령, 장애, 사망 등으로 소득이 없는 당사자 및 유족의 생활 보장 ສະໜອງເງິນ ທີ່ໄດ້ຈາກການສະສົມເພື່ອບຳນານ ໃຫ້ກັບຜູ້ທີ່ບໍ່ໄດ້ເຮັດວຽກແລ້ວ ແລະ ຜູ້ທີ່ຕ້ອງໄດ້ເບິ່ງແຍງ ເນື່ອງຈາກ ບຳນານ, ຜິການ, ເສຍຊີວິດ ແລະ ອື່ນໆ	사용자, 외국인 근로자 ຜູ້ໃຊ້ແຮງງານ, ແຮງງານຕ່າງດ້າວ
귀국 비용 보험 ປະກັນໄພ ຄ່າໃຊ້ຈ່າຍກັບຄືນປະເທດ	외국인 근로자의 귀국 시 필요한 비용 총당 ກວມເອົາຄ່າໃຊ້ຈ່າຍທັງໝົດ ທີ່ຈຳເປັນສຳລັບການເດີນທາງກັບປະເທດ	외국인 근로자 ແຮງງານຕ່າງດ້າວ
상해 보험 ປະກັນໄພ ອຸປັດຕິເຫດ	업무상 재해 이외의 외국인 근로자의 사망·질병 대비 ແມ່ນຮັບປະກັນ ການຊ່ວຍເຫຼືອແຮງງານຕ່າງດ້າວ ໃນກໍລະນີທີ່ເສຍຊີວິດ, ຕິດພະຍາດ, ບາດເຈັບ ທີ່ເກີດຢູ່ນອກບ່ອນເຮັດວຽກ	외국인 근로자 ແຮງງານຕ່າງດ້າວ
출국 만기 보험 ປະກັນໄພ ຄ່ຳປະກັນການກັບປະເທດ	중소기업의 퇴직금 일시 지급에 따른 부담 완화 ຊ່ວຍແບ່ງເປົ້າໝາຍ ໃນການໃຊ້ຈ່າຍ ຫຼັງການຜັດບຳນານ ຂອງບັນດາຫົວໜ່ວຍທຸລະກິດຂະໜາດນ້ອຍ ແລະ ກາງ	사용자 ຜູ້ໃຊ້ແຮງງານ
임금 체불 보증 보험 ປະກັນໄພ ຄ່ຳປະກັນລາຍໄດ້	외국인 근로자에 대한 임금 체불 대비 ຮັບປະກັນເງິນຄ່າແຮງງານ ຂອງຄົນຕ່າງດ້າວ ທີ່ບໍ່ໄດ້ຮັບການເບີກຈ່າຍ ແລະ ຊ່ວຍໃນການທວງເງິນ ຄ່າແຮງງານ	사용자 ຜູ້ໃຊ້ແຮງງານ

보증 보험금 신청 및 수령 **ການປະກອບເອກະສານ ແລະ ທວງເອົາຜົນປະໂຫຍດ ຈາກປະກັນໄພ**

외국인 근로자는 사업장에서 임금체불이 발생한 경우 고용노동부 고용센터 또는 근로감독과에 임금 체불 사실을 신고 하여 확인을 받은 후, 한국산업인력공단에 보험금 지급을 신청할 수 있습니다. 보험기간 이내에 임금체불이 아닌 기타 사유(이탈, 출국, 사망 등)로 외국인 근로자와 근로 계약이 해지된 경우 사용하는 보험금 사업자(서울보증보험)에 대해 납입한 보험료 중 경과 보험료(최저 보험료)를 제외한 미경과 보험료에 대해 환급을 받을 수 있습니다.

ໃນກໍລະນີ ທີ່ການຈ່າຍຄ່າແຮງງານເລື້ອຍ, ແຮງງານຕ່າງດ້າວສາມາດແຈ້ງການເລື້ອຍຈ່າຍຄ່າແຮງງານນັ້ນ ໃຫ້ກັບສູນປຶກສາດ້ານອາຊີບ ຫຼື ພະແນກກວດກາແຮງງານ ຂອງກະຊວງການຈ້າງງານ ແລະ ແຮງງານເກົາຫຼີ. ຫຼັງຈາກການແຈ້ງນັ້ນ ໄດ້ຮັບການກວດສອບ ແຮງງານຕ່າງດ້າວສາມາດທວງ ແລະ ຮັບຜົນປະໂຫຍດອື່ນໆຈາກ ສູນການຜັດທະນາ ຊັບພະຍາກອນມະນຸດ ຂອງເກົາຫຼີ. ໃນກໍລະນີ ສັນຍາການຈ້າງງານໄດ້ສິ້ນສຸດ ໃນຊ່ວງໄລຍະການປະກັນໄພ ຍົກເວັ້ນກໍລະນີເລື້ອຍການຈ່າຍຄ່າແຮງງານ (ໃນກໍລະນີທີ່ອອກຈາກວຽກ, ກັບຄືນປະເທດ, ເສຍຊີວິດ ແລະ ອື່ນໆ) ແຮງງານຕ່າງດ້າວສາມາດຖອນເງິນຄືນ ໃນຊ່ວງໄລຍະເວລາ ທີ່ຍັງເຫຼືອນັ້ນ. ການຖອນເງິນຄືນດັ່ງກ່າວນີ້ ແມ່ນບົນຜືນຖານ ຂອງການປະກັນ ຂອງຜູ້ຊື້ປະກັນ (ບໍລິສັດປະກັນໄພ ໂຊ) ແຕ່ຈະບໍ່ໄດ້ຕາມປະກັນໄພຊັ້ນໜຶ່ງ (ອາດຈະໄດ້ຮັບຂັ້ນຕຳສຸດ ຂອງການປະກັນໄພຊັ້ນໜຶ່ງ).



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນເປັນການຝັງການບັນຍາຍ ແລ້ວເລືອກເອົາຄໍາຕອບນັ້ນວ່າ ບົດສົນທະນານັ້ນ ກ່ຽວກັບຫຍັງ. ຂໍ້ 3 ແມ່ນເປັນການຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ. ຈົ່ງຕັ້ງໃຈຝັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

[1~2] 다음을 듣고 무엇에 대한 대화인지 고르십시오.



ຈົ່ງຝັງບົດສົນທະນາຕໍ່ໄປນີ້ ແລ້ວເລືອກເອົາຄໍາຕອບວ່າ ບົດສົນທະນານັ້ນກ່ຽວກັບຫຍັງ.

- ① 보험 가입 ② 보험금 납입 ③ 보험금 환급 ④ 보험금 청구
- ① 내역서 ② 진단서 ③ 청구서 ④ 영수증

3. 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

- ① 네, 매달 보험료를 내요. ② 네, 지금 식사 중이에요.
- ③ 네, 귀국 전에 신청하려고요. ④ 네, 입국하자마자 가입했어요.



ຂໍ້ 4 ແລະ 5 ແມ່ນເປັນການຝັງການບັນຍາຍ ແລ້ວເລືອກເອົາຄໍາຕອບທີ່ເໝາະສົມ. ກ່ອນອ່ານຝັງບົດສົນທະນາ ຈົ່ງກວດກາເບິ່ງເນື້ອໃນ ຂອງຕົວຢ່າງອີກຄັ້ງໜຶ່ງກ່ອນ.

[4~5] 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

- 두 사람이 이야기하는 보험은 무엇입니까?
ສອງຄົນນັ້ນ ລົມກັນກ່ຽວກັບປະກັນໄພຫຍັງ?
① 산재 보험 ② 상해 보험 ③ 귀국 비용 보험 ④ 출국 만기 보험
- 두 사람은 무엇에 대해 이야기하고 있습니까?
ສອງຄົນນັ້ນ ກໍາລັງລົມກັນກ່ຽວກັບຫຍັງ?
① 병원비 ② 치료비 ③ 휴업 급여 ④ 장애 보상금



📞 듣기 대본 ເນື້ອໃນບົດຝັງ

1. 남: 보험을 들려고 하는데요. ກຳລັງວາງແຜນ ຢາກເຮັດປະກັນໄພ.
 여: 네, 이쪽에 앉으세요. ເຈົ້າ, ເຊິນມານັ່ງທາງນີ້.
2. 여: 보험금을 청구할 때 어떤 치료를 받았는지 볼 수 있는 서류가 필요하다고 해요. ເວລາຂຶ້ນທະບຽນປະກັນໄພແລ້ວ ຂ້ອຍຢາກຮູ້ວ່າ ມີຜົນປະໂຫຍດອັນໃດແດ່ ທີ່ຈະໄດ້ຮັບ ແລະ ເອກະສານອັນໃດແດ່ທີ່ຈຳເປັນ ໃນເວລາທວງເງິນປະກັນໄພ.
 남: 아, 그 서류는 병원에서 발급 받을 수 있어요. ອາ, ເອກະສານນັ້ນ ສາມາດຮັບໄດ້ຈາກໂຮງໝໍ.
3. 남: 보험금을 청구했어요? ໄດ້ປະກອບເອກະສານ ທວງເງິນປະກັນໄພແລ້ວບໍ່?
4. 남: 이 보험은 반드시 가입해야 하는 보험이에요? ປະກັນໄພນີ້ ແມ່ນປະກັນໄພ ທີ່ຕ້ອງໄດ້ຂຶ້ນທະບຽນບໍ່?
 여: 네, 직장장이 아닌 곳에서 다칠 수도 있는 거잖아요. 꼭 가입해야죠.
ເຈົ້າ, ໃນກໍລະນີ ທີ່ໄດ້ຮັບບາດເຈັບ ທີ່ບໍ່ແມ່ນໃນສະຖານທີ່ເຮັດວຽກກໍມີ. ສະນັ້ນ, ຕ້ອງໄດ້ຂຶ້ນທະບຽນຊື່ປະກັນໄພນີ້.
5. 여: 지난번에 치료 받으신 후에도 계속 몸이 안 좋으시다는 거죠? ຄັ້ງກ່ອນແມ່ນໄດ້ຮັບການຮັກສາແລ້ວ ແຕ່ສຸຂະພາບກໍຍັງບໍ່ດີຂຶ້ນແມ່ນບໍ່?
 남: 네, 이런 경우에 받을 수 있는 보상이 있어요? ເຈົ້າ, ໃນກໍລະນີນີ້ ຍັງສາມາດ ຮັບເງິນຊົດເຊີຍໄດ້ອີກບໍ່?
 여: 네, 있습니다. ເຈົ້າ, ຍັງສາມາດຮັບໄດ້.

정답 1. ① 2. ② 3. ③ 4. ② 5. ④

확장 연습 ບົດເຝິກຫັດເພີ່ມເຕີມ

L-54

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 남자가 여자를 찾아 온 이유는 무엇입니까? ເຫດຜົນທີ່ຜູ້ຊາຍຄົນນັ້ນມາຫາ ແມ່ຍິງຄົນນັ້ນ ແມ່ນຫຍັງ?

① 보험이 만기가 되어서	② 보험에 가입하기 위해서
③ 보험료를 확인하기 위해서	④ 보험금을 신청하고 싶어서

📞 확장 연습 듣기 대본 ເນື້ອໃນບົດຝັງ ບົດເຝິກຫັດເພີ່ມເຕີມ

1. 남: 실례합니다. 저, 얼마 전에 수술을 받았는데 보험금을 받을 수 있어요?
ຂໍໂທດ, ໃນກໍລະນີ ແມ່ຂ້ອງຂ້ອຍ ໄດ້ຮັບການຜ່າຕັດ ແມ່ນສາມາດຮັບເງິນປະກັນໄພໄດ້ບໍ່?
 여: 그럼요. 이럴 때를 위해서 보험 가입을 하셨는데요.
ແນ່ນອນ. ໃນກໍລະນີດັ່ງກ່າວນັ້ນ ກໍໄດ້ຂຶ້ນທະບຽນປະກັນໄພ ເຊິນດຽວກັນ.
 남: 보험금은 어떻게 신청해야 돼요? ສະໝັກທວງເງິນປະກັນໄພ ແມ່ນຕ້ອງໄດ້ເຮັດແນວໃດ?
 여: 신분증하고 진료비 영수증만 있으면 돼요. ພຽງແຕ່ມີບັດປະຈຳຕົວ ແລະ ໃບບິນຄ່າປິ່ນປົວກໍໄດ້ແລ້ວ.

정답 1. ④





EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາປະໂຫຍກ ທີ່ຖືກຕ້ອງ. ຈົ່ງອ່ານປະໂຫຍກໃຫ້ດີ ແລ້ວເລືອກເອົາປະໂຫຍກທີ່ຖືກຕ້ອງ.

[1~2] 다음 그림을 보고 맞는 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

1. 
① 사망했어요. ② 장애가 남았어요.
③ 질병에 걸렸어요. ④ 상해를 입었어요.
2. 
① 영수증입니다. ② 내역서입니다.
③ 청구서입니다. ④ 진단서입니다.



ຂໍ້ 3 ແລະ 4 ແມ່ນເປັນການເລືອກເອົາສໍານວນ ທີ່ເໝາະສົມຕື່ມໃສ່ບ່ອນຫວ່າງ. ຂໍ້ 5 ແມ່ນເປັນການອ່ານ ບົດສິນທະນາ ແລ້ວຕອບຄໍາຖາມ. ຈົ່ງຕັ້ງໃຈອ່ານໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

3. 보험금을 _____ 먼저 보험금을 청구해야 합니다.
 ຖ້າຢາກໄດ້ຮັບເງິນຊົດເຊີຍປະກັນໄພ ກ່ອນອື່ນ ຕ້ອງໄດ້ປະກອບເອກະສານ ທວງຄືນເງິນຊົດເຊີຍປະກັນໄພກ່ອນ.

① 내려면 ② 타려면 ③ 신청하려면 ④ 지급하려면

4. 이 보험은 _____ 이/가 되면 그동안 낸 보험금을 전부 돌려 받을 수 있습니다.
 ຖ້າປະກັນໄພນີ້ ໝົດກໍານົດແລ້ວ ສາມາດໄດ້ຮັບເງິນທັງໝົດ ທີ່ຈ່າຍໄປໃຫ້ກັບປະກັນໄພ.

① 만기 ② 신청 ③ 소멸 ④ 보상

5. 다음 질문에 답하십시오. ຈົ່ງຕອບຄໍາຖາມຕໍ່ໄປນີ້.

여: 다쳐서 일도 못하고 생활이 어려워서 어떡해요.
 ຍ້ອນໄດ້ຮັບບາດເຈັບ ຈຶ່ງເຮັດວຽກບໍ່ໄດ້ ຊີວິດການເປັນຢູ່ ກໍ່ຫຍຸ້ງຍາກ ເຮັດແນວໃດໄດ້.

남: 그래도 보험금으로 평균 임금의 70%를 받을 수 있으니까 다행이에요.
 ເຖິງແນວໃດກໍ່ຕາມ ຂ້ອຍຍັງດີໃຈ ທີ່ຍັງໄດ້ຮັບ 70% ຂອງເງິນເດືອນ ຈາກການຊົດເຊີຍຂອງປະກັນໄພ.

두 사람은 무엇에 대해 이야기를 하고 있습니까? ສອງຄົນນັ້ນ ກໍາລັງລົມກັນກ່ຽວກັບຫຍັງ?

① 병원비 ② 치료비 ③ 휴업 급여 ④ 장애 보상금

정답 1. ② 2. ① 3. ② 4. ① 5. ③



확장 연습 ບົດເລິກຫັດເພີ່ມເຕີມ

[1~2] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 물건을 교환하거나 환불할 때에는 물건을 살 때 받은 _____을/를 반드시 가지고 가야 합니다.
ໃນເວລາປ່ຽນວັດຖຸສິ່ງຂອງ ຫຼື ຖອນເງິນຄືນນັ້ນ ຕ້ອງໄດ້ນຳເອົາ ໃບບິນ ທີ່ໄດ້ຮັບໃນເວລາຊື້ເຄື່ອງນັ້ນໄປນຳ.

- ① 영수증 ② 처방전 ③ 보고서 ④ 신분증

2. 계단에서 넘어져서 다리를 좀 다쳤습니다. 보험에 가입해 _____ 병원비를 지원받을 수 있었습니다.
ຂ້ອຍໄດ້ລົ້ມຢູ່ຂັ້ນໄດ ເຮັດໃຫ້ຂ້າໄດ້ຮັບບາດເຈັບ. ຍ້ອນໄດ້ຂຶ້ນທະບຽນປະກັນໄພ ຈຶ່ງສາມາດ ໄດ້ຮັບຄ່າໃຊ້ຈ່າຍປິ່ນປົວຢູ່ໂຮງໝໍ.

- ① 놀기 때문에 ② 놀을 테니까 ③ 놀은 덕분에 ④ 놀는 바람에

3. 다음 글을 읽고 무엇에 대한 글인지 고르십시오.

ຈົ່ງອ່ານບົດເລື່ອງດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດເລື່ອງກ່ຽວກັບຫຍັງ.

고용허가제를 통해 한국에 온 외국인 근로자들은 상해 보험에 가입해야 합니다. 상해 보험은 업무 외적인 사고나 질병에 대해서도 보상받을 수 있습니다.

ແຮງງານຕ່າງດ້າວ ທີ່ມາເກົາຫຼີຜ່ານລະບົບການອະນຸຍາດ ການຈ້າງງານ (EPS) ຕ້ອງໄດ້ຂຶ້ນທະບຽນ ປະກັນໄພ ອຸປະຕິເຫດ. ສຳລັບ ປະກັນໄພອຸປະຕິເຫດ ເມື່ອເກີດອຸປະຕິເຫດ ນອກບ່ອນເຮັດວຽກ ຫຼື ຕິດພະຍາດ ກໍສາມາດຮັບເງິນຊົດເຊີຍໄດ້.

- ① 보험 가입 안내 ② 보험 회사 소개
③ 상해 보험 종류 ④ 보험금 납입 방법

정답 1. ① 2. ③ 3. ①



발음 ການອອກສຽງ

P-30

ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ຄຳກຳມະທີ່ຂຶ້ນຕົ້ນດ້ວຍພະຍັນຊະນະ ‘ㄴ’ ຫຼື ‘ㄹ’ ຢູ່ທາງຫຼັງແມ່ນຕາມດ້ວຍ ພະຍັນຊະນະ ‘ㄱ, ㄷ, ㅅ, ㅈ’ ປົກກະຕິແລ້ວ ຈະອອກສຽງເປັນ [ㄱ], [ㄷ], [ㅅ], [ㅈ] ຕາມລຳດັບ.

- (1) (신발을) 신고, (의자에) 앉자
(2) (실을) 감자, (음식이) 남고
(3) 운동화를 신고 왔어요.
(4) 땀을 많이 흘렸으니까 머리를 감자.

학습 안내
ຄຳແນະນຳ ໃນການຮຽນ

- จุดประสงค์ในการเรียน งานກວດສອບໃບຮັບເງິນເດືອນ, ການກວດສອບເງິນພິເສດ
- วัตถุประสงค์ ການອ່ານໃບຮັບເງິນເດືອນ
- คำศัพท์ และ จำนวนคำ ເງິນເດືອນ ແລະ ພາສີ, ເງິນພິເສດ
- ຂໍ້ມູນที่เกี่ยวกับตัวบท ເງິນເດືອນ

대화 1 ບົດສົນທະນາ 1 Track 169



ທັງສອງຄົນ ແມ່ນກຳລັງສົນທະນາກ່ຽວກັບ ໃບສະແດງການຈ່າຍເງິນເດືອນ. ເຮົາເອີ້ນເງິນທີ່ໄດ້ຮັບແທ້ໆ ຈາກໃບຮັບການຈ່າຍເງິນເດືອນ ວ່າແນວໃດ? ກ່ອນອື່ນ ຈົ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

통장
ປຶ້ມບັນຊີທະນາຄານ
· 통장을 확인하다
ກວດເບິ່ງ
ປຶ້ມບັນຊີທະນາຄານ

민수 이반 씨, **통장** 확인해 봤어요? 월급이 들어왔을 텐데요.
ອີບານ, ໄດ້ກວດເບິ່ງປຶ້ມບັນຊີທະນາຄານແລ້ວບໍ່? ເງິນເດືອນຄືວ່າຈະເຂົ້າແລ້ວ.

이반 네, 그런데 생각보다 적은 것 같아요. 계약서에서 본 금액이 아니더라고요.
ເຈົ້າ, ແຕ່ວ່າເງິນ ທີ່ໄດ້ຮັບແມ່ນຄືໜ້ອຍກວ່າທີ່ຄິດ. ມັນບໍ່ແມ່ນຈຳນວນເງິນທີ່ເຫັນຢູ່ໃນສັນຍາການເຮັດວຽກ.

각종
ຕ່າງໆ, ຕ່າງໆນາໆ

지은 아, 그건 **각종** 보험과 세금 때문이에요. 계약된 임금에서 세금하고 보험료를 뺀 만큼 받거든요.
ອ່າ, ອື່ນນັ້ນ ແມ່ນເປັນຍ້ອນ ຄ່າພາສີ ແລະ ປະກັນໄພຂອງຕ່າງໆນາໆ. ເງິນທີ່ໄດ້ຮັບ ແມ່ນຄ່າຈ້າງທີ່ຂຽນຢູ່ໃນສັນຍາ ຫຼັງຈາກຫັກພາສີ ແລະ ປະກັນໄພແລ້ວ.

이반 아, 계약서의 임금을 모두 받는 게 아니군요.
ອ່າ, ບໍ່ແມ່ນວ່າຈະໄດ້ຮັບເງິນ ຄ່າຈ້າງທັງໝົດ ທີ່ຂຽນໄວ້ໃນສັນຍາເນາະ.

실제로
ໃນຕົວຈິງ

지은 네, 급여 명세서를 보면 실수령액이라는 게 있는데, 그게 이반 씨가 **실제로** 받는 돈이에요.
ເຈົ້າ, ຢູ່ໃນ ໃບຮັບເງິນເດືອນ ແມ່ນມີບ່ອນ ທີ່ຂຽນໄວ້ວ່າຈຳນວນເງິນຈ່າຍສຸດທິ, ແລະ ນັ້ນແມ່ນຈຳນວນເງິນ ທີ່ອີບານຈະໄດ້ຮັບຕົວຈິງ.

이반 그렇군요. 다시 급여 명세서를 확인해 봐야겠어요. 고마워요.
ແມ່ນແນວນັ້ນເນາະ. ຂອຍ ຕ້ອງກວດເບິ່ງໃບຮັບເງິນເດືອນ ອີກເທື່ອໜຶ່ງກ່ອນ. ຂອບໃຈ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 이반 씨가 계약된 임금보다 임금을 적게 받은 이유는 뭐예요?
ເຫດຜົນທີ່ ອີບານ ໄດ້ຮັບເງິນຄ່າຈ້າງ ໜ້ອຍກວ່າ ທີ່ຂຽນໄວ້ໃນສັນຍາແມ່ນ ຍ້ອນຫຍັງ?
2. 급여 명세서에서 실제로 받는 돈을 뭐라고 해요?
ໃນໃບຮັບເງິນເດືອນ ມີຈຳນວນເງິນທີ່ໄດ້ຮັບຕົວຈິງ ເອີ້ນວ່າຫຍັງ?

정답 1. 세금하고 보험료를 뺀 만큼 받기 때문이에요. 2. 실수령액이라고 해요.



어휘 1 ຄຳສັບ 1


급여와 세금 ເງິນເດືອນ ແລະ ພາສີ




ໃນໃບສະແດງການ ຈ່າຍເງິນເດືອນ ແມ່ນມີຫຍັງອອກມາແດ່? ພວກເຮົາມາລອງເບິ່ງວ່າ ຕ້ອງກວດເບິ່ງ ໃບສະແດງການຈ່າຍເງິນເດືອນ ວ່າມີຫຍັງແດ່ບໍ່?




급여 명세서
ໃບຮັບເງິນເດືອນ




급여 내역
ລາຍລະອຽດ ຂອງເງິນເດືອນ



기본급
ເງິນເດືອນພື້ນຖານ




실수령액
ຈຳນວນເງິນສຸດທິ




세금
ພາສີ



식대
ຄ່າອາຫານ



총액
ຈຳນວນເງິນທັງໝົດ



공제하다
ຫັກ (ຕັດ)



연말정산
ເງິນຫັກພາສີທ້າຍປີ




상여금
ເງິນໂບນັດ



퇴직금
ເງິນບໍານານ



국민연금
ເງິນບໍານານ





대화 2 비드스인ທະນາ 2

Track 170



ໄລຍະນີ້ ຄານ ມີວຽກຫຼາຍ ເລີຍຕ້ອງໄດ້ເຮັດວຽກ ລ່ວງເວລາຕອນຄ່ຳ. ຈຶ່ງຝັງບິດສິນທະນາສອງຄັ້ງວ່າ ຄານ ກັບຜະນັກງານຜູ້ຍິງ ສິນທະນາຫຍັງກັນ.

여직원 칸 씨, 안녕하세요. 요즘 많이 바쁘지요?
ຄານ, ສະບາຍດີ. ຊ່ວງນີ້ ມີວຽກຫຼາຍບໍ່?

칸 네, 일이 많아서 지난주에도 계속 야근을 했어요.
ເຈົ້າ, ຍ້ອນວຽກຫຼາຍ ອາທິດແລ້ວນີ້ ກໍໄດ້ເຮັດວຽກລ່ວງເວລາ ຕອນຄ່ຳຕະຫຼອດເລີຍ.

여직원 그러게요. 곧 **명절**이라서 **그런지** 일이 몰리네요.
ແມ່ນແຫຼະ. ຄິດສີແມ່ນຍ້ອນ ວັນຝັກແຫ່ງຊາດ ໃນໄວງນີ້ ຈຶ່ງເຮັດໃຫ້ວຽກລົ້ນມື.

칸 그래도 야근 수당도 받고 상여금도 받으니까
이번 달은 부자 되겠어요.
ເຖິງວ່າຈະເປັນແນວນັ້ນ ແຕ່ກໍຈະໄດ້ຮັບ ເງິນລ່ວງເວລາ ແລະ ເງິນໂບນັສ ນຳກັນ, ເດືອນນີ້ ຄືຈະລວຍເລີຍເນາະ.

여직원 하하, 휴일에는 좀 쉬세요. 돈도 좋지만 건강도
챙기셔야죠.
ຮ່າຮ່າ, ວັນຝັກກໍຝັກຜ່ອນເດີ້. ມີເງິນກໍດີຄືກັນ ແຕ່ວ່າຕ້ອງຮັກສາສຸຂະພາບນຳ.

칸 그럴게요. 고마워요.
ແມ່ນແຫຼະ. ຂອບໃຈ.

일이 몰리다
ວຽກລົ້ນມື/ວຽກຫຼາຍ

-아서/어서 그런지
ເປັນການສະແດງເຫດຜົນ ທີ່ບໍ່ຊັດເຈນ
ເຊິ່ງໃຊ້ກັບ ຄຳກຳມະ ແລະ
ຄຳຄຸນນາມ. ສ່ວນຄຳນາມແມ່ນ ໃຊ້
'ຄຳນາມ +이다' ຕື່ມໃສ່.
· 오늘은 날씨가 좋아서
그런지 공원에서 산책
하는 사람들이 많네요.
ອາດເປັນຍ້ອນມື້ນີ້ ອາກາດດີ
ເລີຍເຮັດໃຫ້ມີຄົນມາຍ່າງຫຼິ້ນ
ຢູ່ສ່ວນສາທາລະນະຫຼາຍ.




ຕອນນີ້ ແມ່ນໃຫ້ລອງເປັນ ຄານ ແລະ ຜະນັກງານຜູ້ຍິງ ແລ້ວເວົ້າຕາມາບິດສິນທະນາ. ໄດ້ຕັ້ງໃຈຝັງໃຫ້ດີ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 칸 씨는 왜 계속 야근을 했어요?
ເປັນຫຍັງ ຄານ ຈຶ່ງສືບຕໍ່ເຮັດວຽກລ່ວງເວລາ?
2. 칸 씨가 여직원에게 이번 달은 부자가 되겠다고 한 이유는 뭐예요?
ຍ້ອນເຫດຜົນໃດ ຄານ ຈຶ່ງເວົ້າກັບ ຜະນັກງານຜູ້ຍິງ ວ່າເດືອນນີ້ຈະກາຍເປັນຄົນລວຍແລ້ວ?


정답 1. 일이 많았어요.
2. 이번 달에는 야근 수당도 받고 상여금을 받기 때문이에요.




ເງິນພິເສດ ທີ່ນອກຈາກເງິນເດືອນຜັ່ນຖານ ແມ່ນຈະໄດ້ຮັບເມື່ອໃດ? ພວກເຮົາລອງມາເບິ່ງວ່າ ຄຳສັບ ທີ່ກ່ຽວກັບເງິນພິເສດ ແມ່ນມີຫຍັງແດ່?



법정 근로 시간
ຊົ່ວໂມງເຮັດວຽກ
ຕາມກົດໝາຍ



연장 근로 시간
ການເພີ່ມຊົ່ວໂມງເຮັດວຽກ



야간 근로 시간
ຊົ່ວໂມງເຮັດວຽກລ່ວງ
ເວລາຕອນຄ່ຳ



휴일 근로 시간
ຊົ່ວໂມງເຮັດວຽກວັນພັກ




수당을 받다
ຮັບເງິນພິເສດ



포함되다
ລວມ, ລວມຢູ່, ລວມທັງ



별도로 지급하다
ຈ່າຍແຍກກັນ



가불하다
ເບີກເງິນລ່ວງໜ້າ

한시간: 5,210 원
두 시간: 10,420 원
세 시간: 15,640 원
...
...

시급
ຄ່າຈ້າງຕໍ່ຊົ່ວໂມງ

하루: 41,680 원
이틀: 83,360 원
...
...

일당
ຄ່າຈ້າງຕໍ່ວັນ

2012년 4,580 원
2013년 4,860 원
2014년 5,210 원
...
...

최저임금
ຄ່າຈ້າງຂັ້ນຕໍ່າ



ຈົ່ງຕອບຄຳຖາມລຸ່ມນີ້ ໂດຍທີ່ບໍ່ເບິ່ງພາກສ່ວນຄຳສັບ ຂ້າງເທິງນັ້ນ.

1. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການເລືອກສຳນວນທີ່ຖືກຕ້ອງ ຕື່ມໃສ່ບ່ອນຫວ່າງ.

1)

가: 야간 근로 수당은 얼마예요? (ເງິນພິເສດ ສຳລັບເຮັດວຽກລ່ວງເວລາຕອນຄ່ຳ ແມ່ນເທົ່າໃດ?)
 나: 일한 시간만큼 줘요. 하지만 일반 근무 시간의 _____ 보다는 높아요.
 (ແມ່ນຈະໃຫ້ເທົ່າກັບເວລາທີ່ເຈົ້າໄດ້ເຮັດວຽກຕົວຈິງ. ແຕ່ວ່າໄດ້ຮັບຫຼາຍກວ່າເງິນຊົ່ວໂມງ ຂອງຊົ່ວໂມງເຮັດວຽກທຳມະດາ.)

① 시급

② 세금



활동 ກິດຈະກຳ

이번 씨의 급여 명세서입니다. 잘 읽고 질문에 답하세요.

ນີ້ແມ່ນ ໃບສະແດງ ການເບີກຈ່າຍເງິນເດືອນ ຂອງ ອິບານ. ຈົ່ງອ່ານໃຫ້ດີ ແລ້ວຕອບຄຳຖາມ.

2014년 6월분 급여 명세서
ໃບສະແດງ ການເບີກຈ່າຍເງິນເດືອນ ສຳລັບເດືອນ 6 ປີ 2014

성명: 이반 ຊື່: ອິບານ	사원번호: 20130213 ເລກທະບຽນພະນັກງານ: 20130213	급여산정기간: 2014년 6월 1일 ~ 6월 30일 ໄລຍະເວລາການຄິດໄລ່ ເງິນເດືອນ: ວັນທີ1 ເດືອນ6 ~ ວັນທີ30 ເດືອນ6 ປີ 2014
은행: 한국은행 ທະນາຄານ	한국은행 ທະນາຄານ ເກົາຫຼີ	계좌번호: 123-4567-898990 ເລກບັນຊີທະນາຄານ

세부내역 ລາຍລະອຽດ

급여 내역 ລາຍລະອຽດ ຂອງເງິນເດືອນ		세금 내역 ລາຍລະອຽດຄ່າພາສີ		공제 내역 ລາຍລະອຽດການຕັດເງິນ	
기본급 ເງິນເດືອນພື້ນຖານ	1,088,890원	소득세 ພາສີລາຍຮັບ	10,888원	국민연금 ເງິນບ້ານນ	55,252원
연장 근로 수당 ເງິນພິເສດ ຈາກການເຮັດວຽກເພີ່ມ	36,470원	주민세 ພາສີພື້ນລະເມືອງ	1,088원	건강 보험 ປະກັນໄພ ສຸຂະພາບ	19,890원
야간 근로 수당 ເງິນພິເສດ ຈາກການເຮັດວຽກ ລ່ວງເວລາພາກຄ່າ	46,890원			고용보험 ປະກັນໄພ ການຈ້າງງານ	5,252원
휴일 근로 수당 ເງິນພິເສດ ຈາກການເຮັດວຽກວັນພັກ	0원				
식대 ຄ່າອາຫານ					
급여 총액 ຈຳນວນເງິນ ເດືອນທັງໝົດ	1,172,250원	세금 총액 ຈຳນວນເງິນ ພາສີທັງໝົດ	11,976원	공제 총액 ຈຳນວນເງິນ ທີ່ຕັດທັງໝົດ	80,394원
실수령액 <small>ຈຳນວນເງິນສຸດທິ</small>				1,079,880원	

1. 이반 씨가 이번 달에 실제로 받은 돈은 얼마입니까?
ຈຳນວນ ເງິນຕົວຈິງທີ່ ອິບານ ຈະໄດ້ຮັບໃນເດືອນນີ້ ແມ່ນເທົ່າໃດ?
① 1,088,890원 ② 1,079,880원 ③ 1,172,250원 ④ 1,197,600원
2. 급여 명세서에 대한 설명으로 알맞은 것을 고르십시오.
ຈົ່ງເລືອກເອົາຄຳຕອບ ທີ່ສອດຄ່ອງກັບ ການອະທິບາຍກ່ຽວກັບໃບຮັບເງິນເດືອນ.
① 이반 씨는 세금으로 10,888원을 냈습니다.
② 이반 씨는 고용보험에 가입하지 않았습니다.
③ 이반 씨는 법정 근로 시간 이외에 일을 했습니다.
④ 이반 씨가 2013년 6월에 일한 것에 대한 임금입니다.

정답 1. ② 2. ③



월급

ເງິນເດືອນ

월급을 받는 방법 ວິທີການຮັບເງິນເດືອນ

월급은 한 달에 한 번, 일한 것에 대한 대가를 받는 것을 말합니다. 월급은 보통 한국에서 개설한 은행의 통장으로 바로 입금됩니다. 월급은 현금으로 바로 받는 것보다는 통장으로 계좌이체를 해서 받는 것이 안전합니다. 또한 월급을 받을 때는 기본급과 수당 공제 내역이 기재된 월급명세서를 함께 받아서 금액이 정확한지 확인하는 것이 좋습니다.

ເງິນເດືອນ ແມ່ນເງິນທີ່ໄດ້ຮັບ ຫຼັງຈາກການເຮັດວຽກມາເປັນເວລາໜຶ່ງເດືອນ. ປົກກະຕິແລ້ວ ຢູ່ເກົາຫຼີ ແມ່ນມີການຈ່າຍເງິນເດືອນ ໂດຍຜ່ານການໂອນເຂົ້າບັນຊີ ທະນາຄານທີ່ໄດ້ເປີດໄວ້. ການຈ່າຍເງິນເດືອນ ໂດຍການໂອນເຂົ້າ ບັນຊີທະນາຄານນັ້ນ ແມ່ນມີຄວາມປອດໄພຫຼາຍກວ່າ ການໃຫ້ເປັນເງິນສົດ. ນອກຈາກນີ້, ໃນເວລາທີ່ໄດ້ຮັບເງິນເດືອນ ຄວນມີການກວດ ເບິ່ງຢູ່ໃບສະແດງການເບິກຈ່າຍເງິນເດືອນວ່າ ເງິນເດືອນພື້ນຖານ, ລາຍລະອຽດຂອງເງິນພິເສດ ແລະ ເງິນທີ່ຖືກຕັດ ແມ່ນຖືກຕ້ອງແລ້ວບໍ່ ກໍມີຄວາມສໍາຄັນ.

월급 계산하기 ການຄິດໄລ່ເງິນເດືອນ

급여는 기본급과 수당으로 구성됩니다. 기본급은 최저 임금보다 높게 책정되어야 합니다. 수당은 연장 근로 수당, 야간 근로 수당, 휴일 근로 수당이 있습니다. 각 수당들은 기준 시급의 1.5배에서 2.5배로 계산됩니다. 수당의 기준과 계산식은 대략 다음과 같습니다.

ຄ່າຕອບແທນ ແມ່ນແບ່ງອອກເປັນ ເງິນເດືອນພື້ນຖານ ແລະ ເງິນພິເສດ. ເງິນເດືອນພື້ນຖານ ແມ່ນຕ້ອງສູງກວ່າຄ່າແຮງຂັ້ນຕໍ່າ. ສໍາລັບ ເງິນພິເສດແມ່ນມີເງິນພິເສດຈາກການເຮັດວຽກເພີ່ມ, ເງິນພິເສດຈາກການເຮັດວຽກພາກຄ່າ ແລະ ເງິນພິເສດຈາກການເຮັດວຽກວັນພັກ. ເງິນພິເສດແຕ່ລະອັນ ແມ່ນມີການຄິດໄລ່ ປະມານ 1.5 ຫາ 2.5ເທົ່າ ຂອງອັດຕາເງິນຄ່າແຮງຕໍ່ຊົ່ວໂມງ. ວິທີການຄິດໄລ່ ແລະ ອັດຕາ ຂອງເງິນພິເສດມີດັ່ງຕໍ່ໄປນີ້.

수당 ເງິນພິເສດ	기준 ມາດຖານ	공제 내역 ລາຍລະອຽດ ການຕັດເງິນ
연장 근로 ການເຮັດວຽກເພີ່ມ	1일 8시간 초과 일할 경우 ກໍລະນີ ເຮັດວຽກຫຼາຍກວ່າ 8 ຊົ່ວໂມງ ຕໍ່ມື້	기준 시급×근로 시간×1.5배 ເງິນຊົ່ວໂມງ ມາດຕະຖານ×ເວລາເຮັດວຽກ×1.5ເທົ່າ
야간 근로 ການເຮັດວຽກ ລວງເວລາພາກຄ່າ	밤 10시부터 새벽 6시 사이에 일할 경우 ກໍລະນີ ເຮັດວຽກແຕ່ 10 ໂມງຄ່າ ຫາ 6ໂມງເຊົ້າ	기준 시급×근로 시간×2배 ເງິນຊົ່ວໂມງ ມາດຕະຖານ×ເວລາເຮັດວຽກ×2ເທົ່າ
휴일 근로 ການເຮັດວຽກ ໃນວັນພັກ	휴일에 일할 경우 ກໍລະນີ ເຮັດວຽກໃນວັນພັກ	기준 시급×근로 시간×1.5배 ເງິນຊົ່ວໂມງ ມາດຕະຖານ×ເວລາເຮັດວຽກ×1.5ເທົ່າ
휴일 연장 ການເພີ່ມການເຮັດວຽກ ໃນວັນພັກ	휴일에 8시간 이상 일할 경우 ກໍລະນີ ເຮັດວຽກເກີນ 8 ຊົ່ວໂມງ ໃນວັນພັກ	기준 시급×근로 시간×2배 ເງິນຊົ່ວໂມງ ມາດຕະຖານ×ເວລາເຮັດວຽກ×2ເທົ່າ
휴일 야간 ການເຮັດວຽກ ໃນວັນພັກຕອນກາງຄືນ	휴일 밤 10시부터 새벽 6시 사이에 일할 경우 ກໍລະນີ ເຮັດວຽກ ໃນວັນພັກ ລະຫວ່າງເວລາ 10ໂມງຄ່າ ຫາ 6 ໂມງເຊົ້າ	기준 시급×근로 시간×2.5배 ເງິນຊົ່ວໂມງ ມາດຕະຖານ×ເວລາເຮັດວຽກ×2.5ເທົ່າ

최저 임금제 ຄ່າຈ້າງຂັ້ນຕໍ່າ

근로자들의 생활 안전을 위해 임금의 최저 기준을 법으로 보장하는 제도입니다. 최저 임금은 매년 발표하며, 매년 그 금액이 다릅니다.

ເພື່ອເປັນການຮັບປະກັນ ຄວາມປອດໄພ ຂອງການດໍາລົງຊີວິດ ຂອງຜູ້ຖືກຈ້າງ, ຄ່າຈ້າງຂັ້ນຕໍ່າ ແມ່ນຖືກນຳນິດໄວ້ໃນກົດໝາຍ. ຄ່າຈ້າງຂັ້ນຕໍ່າ ແມ່ນມີການປະກາດໃນທຸກປີ ແລະ ມີຄວາມແຕກຕ່າງກັນດ້ານຈໍານວນ.

구분 ປີ	시간급 ຄ່າຈ້າງ ຕໍ່ຊົ່ວໂມງ	일급 (8시간 근무) ຄ່າຈ້າງຕໍ່ມື້ (ເຮັດວຽກ 8 ຊົ່ວໂມງ)	월급 <small>ເງິນເດືອນ</small>	
			주 40시간제 (5인 이상 사업장) 40 ຊົ່ວໂມງຕໍ່ອາທິດ (ທຸລະກິດ ທີ່ມີລູກຈ້າງຫຼາຍກວ່າ 5 ຄົນ)	주 44시간제 (4인 이하 사업장) 44 ຊົ່ວໂມງຕໍ່ອາທິດ (ທຸລະກິດ ທີ່ມີລູກຈ້າງຫຼາຍກວ່າ 4 ຄົນ)
2011년	4,320원	34,560원	902,880원	976,320원
2012년	4,580원	36,640원	957,220원	1,035,080원
2013년	4,860원	38,880원	1,015,740원	1,098,360원
2014년	5,210원	41,680원	1,088,890원	



EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນການຝັງ ແລ້ວເລືອກເອົາຄໍາຕອບວ່າ ແມ່ນບົດສິນທະນາ ກ່ຽວກັບຫຍັງ. ຈົ່ງກວດເບິ່ງຄໍາ ສັບໃຫ້ດີກ່ອນຝັງ.

[1~2] 다음을 듣고 무엇에 대한 대화인지 고르십시오.

ຈົ່ງຝັງຕໍ່ໄປນີ້ ແລ້ວເລືອກເອົາຄໍາຕອບວ່າ ແມ່ນບົດສິນທະນາ ກ່ຽວກັບຫຍັງ.



- | | | | |
|----------|--------|---------|------------|
| 1. ① 상여금 | ② 실수령액 | ③ 공제 총액 | ④ 세금 총액 |
| 2. ① 보험 | ② 기본급 | ③ 보너스 | ④ 연장 근로 수당 |



ຂໍ້ 3 ແລະ 4 ແມ່ນການເລືອກຄໍາຕອບ ທີ່ເໝາະສົມ. ຂໍ້ 5 ແມ່ນການຝັງບົດສິນທະນາ ແລ້ວເລືອກເອົາຄໍາທີ່ເໝາະສົມກັບຄໍາຖາມ. ຈົ່ງກວດເບິ່ງເນື້ອໃນ ຂອງຄໍາຕອບໃຫ້ດີກ່ອນຝັງ.

[3~4] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກຄໍາຕອບ ທີ່ເໝາະສົມ.

- | | |
|----------------------|------------------------|
| 3. ① 네, 별도로 지급한대요. | ② 네, 세금이 공제된 금액이에요. |
| ③ 네, 가불을 신청해 보세요. | ④ 네, 월급하고 같이 받으면 돼요. |
| 4. ① 네, 급여 명세서를 보세요. | ② 네, 보험료를 다 더해 보세요. |
| ③ 네, 최저 임금을 확인해 보세요. | ④ 네, 기본급하고 수당을 더해 보세요. |

5. 이야기를 듣고 질문에 알맞은 대답을 고르십시오.

ຈົ່ງຝັງການບັນຍາຍ ແລ້ວເລືອກເອົາຄໍາຕອບ ທີ່ເໝາະສົມ ສໍາລັບແຕ່ລະຄໍາຖາມ.

여자는 왜 월급을 많이 받았습니까? ເປັນຫຍັງຜູ້ຍິງຈຶ່ງ ໄດ້ເງິນເດືອນຫຼາຍ?

- | | |
|------------|------------|
| ① 세금이 많아져서 | ② 수당이 포함돼서 |
| ③ 기본급이 올라서 | ④ 상여금을 받아서 |



📎 듣기 대본 ເນື້ອໃນບົດຝັງ

1. 남: 이 금액이 제가 받는 월급이지요? ເງິນຈຳນວນນີ້ ແມ່ນເງິນເດືອນ ທີ່ຂ້ອຍໄດ້ຮັບແມ່ນບໍ່?
 여: 네, 총액에서 세금을 뺀 금액을 실제로 받게 돼요.
ເຈົ້າ, ແມ່ນຈຳນວນເງິນ ທີ່ຫັກພາສີ ຈາກຈຳນວນເງິນທັງໝົດແລ້ວ.
2. 여: 이번 달에는 월급이 많네요. ເງິນເດືອນເດືອນນີ້ຫຼາຍເນາະ.
 남: 네, 연장 근무랑 야간 근무가 많았거든요. ເຈົ້າ, ຍ້ອນວ່າວຽກເພີ່ມ ແລະ ເຮັດວຽກພາກຄ່າຫຼາຍ.
3. 남: 월급을 미리 받을 수 있어요? ສາມາດເອົາເງິນເດືອນກ່ອນໄດ້ບໍ່?
4. 여: 세금이 얼마인지 알아요? ເຈົ້າຮູ້ບໍ່ວ່າ ຄ່າພາສີແມ່ນເທົ່າໃດ?
5. 남: 이번 달에 월급 나왔어요? ເງິນເດືອນນີ້ ອອກແລ້ວບໍ່?
 여: 네, 그런데 생각보다 조금 많네요. ເຈົ້າ, ແຕ່ວ່າໄດ້ຫຼາຍກວ່າ ທີ່ຄິດໝ້ອຍໜຶ່ງ.
 남: 휴일 근로 수당이 같이 들어왔을 거예요. 한번 확인해 보세요.
ເງິນພິເສດ ສຳລັບການເຮັດວຽກ ໃນວັນພັກ ແມ່ນຄືຈະອອກພ້ອມກັນ. ລອງກວດຄືນອີກເບິ່ງ.

정답 1. ② 2. ④ 3. ③ 4. ① 5. ②

확장 연습 ບົດເຝິກຫັດເພີ່ມເຕີມ

📎 L-55

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 월급이 많이 나온 이유는 무엇입니까? ເຫດຜົນ ທີ່ໄດ້ເງິນເດືອນຫຼາຍ ແມ່ນຫຍັງ?
 - ① 일을 열심히 해서
 - ② 상여금이 들어와서
 - ③ 밤에 일한 돈을 받아서
 - ④ 주말 근무 수당이 나와서

📎 확장 연습 듣기 대본 ເນື້ອໃນບົດຝັງ ບົດເຝິກຫັດເພີ່ມເຕີມ

1. 여: 타타 씨, 월급이 들어온 것 같던데 통장 확인해 봤어요?
ຕ້າຕ້າ, ຄືວ່າເງິນເດືອນອອກແລ້ວ, ໄດ້ລອງກວດເບິ່ງ ບັນຊີທະນາຄານແລ້ວບໍ່?
 남: 네, 그런데 생각보다 많이 나온 것 같아요. 지난달에는 야간 근무도 없었고 주말에도 일을 안 했는데.
ເຈົ້າ, ແຕ່ວ່າໄດ້ເງິນຫຼາຍກວ່າທີ່ຄິດ. ເດືອນແລ້ວນີ້ ກໍບໍ່ໄດ້ເຮັດວຽກລ່ວງເວລາກາງຄືນ ແລະ ວັນເສົາ-ຫົດກໍບໍ່ໄດ້ເຮັດວຽກຄືກັນ.
 여: 추석 상여금이 있어서 월급이 많은 거예요. ເບິ່ງຄືວ່າ ຍ້ອນເງິນໂບນັສ ປີໃໝ່ ເລີຍໄດ້ເງິນເດືອນຫຼາຍ.
 남: 아, 그래요? 상여금도 받았으니 좀 더 열심히 일해야겠네요.
ອ່າ, ແມ່ນບໍ່? ຍ້ອນໄດ້ຮັບເງິນໂບນັສນ່າ, ຕ້ອງຕັ້ງໃຈເຮັດວຽກຕື່ມແລ້ວ.

정답 1. ②



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເລືອກຄໍາສັບທີ່ເໝາະສົມ. ຈົ່ງຄິດທົບທວນເຖິງຄໍາສັບທີ່ໄດ້ຮຽນຜ່ານມາກ່ອນ ໜ້ານີ້ ແລ້ວຕອບຄໍາຖາມລອງເບິ່ງ.

[1~2] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 1년 이상 근무한 근로자가 회사를 그만둘 때는 _____ 을/를 지급해야 합니다.
ສໍາລັບພະນັກງານ ທີ່ເຮັດວຽກຢູ່ບໍລິສັດຫຼາຍກວ່າ 1 ປີ, ເວລາຈະອອກຈາກວຽກ ແມ່ນຈະຕ້ອງໄດ້ຮັບ ເງິນບໍານານ.
 - 실수령액은 월급의 총액에서 세금을 _____ 금액입니다.
ຈໍານວນເງິນຈ່າຍສຸດທິ ແມ່ນເງິນທີ່ໄດ້ຕັດຄ່າພາສີອອກ ຈາກຈໍານວນເງິນທັງໝົດ.
- ① 상여금 ② 기본급 ③ 보너스 ④ 퇴직금
- ① 포함한 ② 가불한 ③ 공제한 ④ 지불한



ຂໍ້ 3 ແລະ 4 ແມ່ນການເລືອກ ເອົາຫົວຂໍ້ຂອງບົດສົນທະນາ. ຂໍ້ 5 ແມ່ນການອ່ານບົດເລື່ອງກ່ຽວກັບ ເງິນປັບປຸງຄ່າພາສີທ້າຍປີ ແລ້ວຕອບຄໍາຖາມ.

[3~5] 다음 질문에 답하십시오. ຈົ່ງຕອບຄໍາຖາມຕໍ່ໄປນີ້.

3. 가: 어젯밤 몇 시까지 일을 했어요? ມື້ຄືນນີ້ ໄດ້ເຮັດວຽກຈົນຮອດຈັກໂມງ?
나: 조금 늦게까지 일을 했지만 10시 전에 퇴근했어요.
ເຖິງວ່າ ເຮັດວຽກຈົນຄໍ່າ ແຕ່ກໍໄດ້ເລີກວຽກກ່ອນ 10 ໂມງແລງ.
- 두 사람은 무엇에 대해 이야기하고 있습니까? ທັງສອງຄົນ ແມ່ນກໍາລັງສົນທະນາ ກ່ຽວກັບຫຍັງ?
- ① 법적 근로 시간 ② 야간 근로 시간 ③ 연장 근로 시간 ④ 휴일 근로 시간
4. 가: 수당을 계산할 때 왜 6,030원으로 해요? ໃນເວລາທີ່ຄິດໄລ່ເງິນພິເສດ ເປັນຫຍັງຈຶ່ງເປັນ 6,030ວອນ?
나: 그 금액이 법으로 정한 임금의 최소 기준이거든요.
ຍ້ອນວ່າ ຈໍານວນນັ້ນ ແມ່ນມາດຖານຄ່າຈ້າງຂັ້ນຕໍ່າ ທີ່ກຳນົດໄວ້ໃນກົດໝາຍ.
- 두 사람은 무엇에 대해 이야기하고 있습니까? ຈົ່ງເບິ່ງຮູບພາບ
- ① 국민연금 ② 고용 보험 ③ 최저 임금 ④ 급여 내역
5. 근로자들은 기본급 이외에 상여금과 수당 등 매월 다른 금액의 급여를 받게 됩니다. 그렇지만 매월 발생하는 근로 소득에 대한 세금을 정확하게 계산하는 것은 굉장히 복잡합니다. 따라서 급여를 지급할 때 간단한 세금 계산표를 세금을 공제하고, 다음해 2월에 실제 부담해야 할 세금을 정확하게 계산합니다. 이것을 ㉠ _____ (이)라고 합니다.
ໃນແຕ່ລະເດືອນ ພະນັກງານທັງຫຼາຍແມ່ນໄດ້ຮັບເງິນພິເສດ ແລະ ເງິນໂບນັສ ນອກເໜືອຈາກເງິນເດືອນພື້ນຖານ. ເຖິງຢ່າງໃດກໍຕາມ, ການຄິດໄລ່ພາສີລາຍຮັບ ຈາກການເຮັດວຽກ ທີ່ເກີດຂຶ້ນແຕ່ລະເດືອນ ແມ່ນມີຄວາມສັບສົນຫຼາຍ. ສະນັ້ນ, ໃນເວລາເບີກຈ່າຍເງິນເດືອນ ແຕ່ລະເດືອນ ແມ່ນພຽງແຕ່ຕັດເງິນຄ່າພາສີ ໂດຍອີງຕາມຕາຕະລາງການຄິດໄລ່ທົ່ວໄປ ແລະ ໃນປີຕໍ່ໄປຂອງເດືອນ 2 ແມ່ນຄິດໄລ່ຄ່າພາສີ ທີ່ຕ້ອງຮັບຜິດຊອບແບບລະອຽດ. ເຊິ່ງນີ້ເອີ້ນວ່າ ㉠ ເງິນຫັກຄ່າພາສີທ້າຍປີ.
- ㉠에 들어갈 알맞은 말을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ㉠.
- ① 연말 정산 ② 세금 공제 ③ 보험료 납부 ④ 급여 명세서

정답 1. ④ 2. ③ 3. ② 4. ③ 5. ①

학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ ຮຽນຮູ້ກ່ຽວກັບການລາຝັກ, ການສະເໜີ ລາຝັກປົນປົວ
- ກິດຈະກຳ ທຳຄວາມເຂົ້າໃຈ ກ່ຽວກັບການສະມັກຂໍລາຝັກ
- ຄຳສັບ ແລະ ສຳນວນຄຳເວົ້າ ການລາຝັກ, ການຝັກປົນປົວ
- ຂໍ້ມູນກ່ຽວກັບວັດທະນາທຳ ການທຳຄວາມເຂົ້າໃຈກ່ຽວກັບ ມາດຖານການລາຝັກ



대화 1

ບົດສົນທະນາ 1

Track 172



ສອງຄົນກຳລັງສົນທະນາ ກ່ຽວກັບການລາຝັກ. ເມື່ອໃດອີບານ ຈິ່ງຈະສາມາດລາຝັກໄດ້? ກ່ອນອື່ນ ຈິ່ງຝັງບົດສົນທະນາສອງຄັ້ງ ແລ້ວເວົ້າຕາມຫຼັງ.

지훈 이번, 이번 여름 휴가 계획은 세웠어?
ອີບານ, ໄດ້ວາງແຜນລາຝັກລະດູຮ້ອນ ເທື່ອນີ້ແລ້ວບໍ່?

이반 아직 아무도 휴가 얘기를 안 해서 휴가를 써도 될지
 눈치를 보는 중이야.
ຍັງ, ຍັງບໍ່ມີໃຜລາຝັກເທື່ອ. ສະນັ້ນ, ຂຽນໃບລາຝັກໄດ້ຫຼືບໍ່ ຍັງກຳລັງສັງເກດເບິ່ງສະຖານະການຢູ່.

눈치를 보다
ເບິ່ງສາຍຕາ,
ຢັ່ງເບິ່ງສະຖານະການ

지훈 7월 말에는 쉬는 공장이 많으니까 일이 그렇게 많지 않을 거야.
 그때쯤 휴가를 신청해 봐.
ໃນເດືອນ 7 ມີຫຼາຍໂຮງງານທີ່ຝັກ ສະນັ້ນ, ຄົງຈະບໍ່ມີວຽກຫຼາຍປານໃດ. ລອງຂຽນໃບລາຝັກຕອນນັ້ນເບິ່ງ.

이반 그래야겠다. 근데 보통 휴가는 얼마나 쓸 수 있어?
 ຄົງຈະຕ້ອງເຮັດແນວນັ້ນແລ້ວ. ແຕ່ວ່າ ປົກກະຕິແລ້ວລາຝັກໄດ້ດົນປານໃດ?

지훈 1년에 연차 15일까지 쓸 수 있는데, 여름 휴가로는
 일반적으로 3~4일 정도 쓰는 편이야.
ຝັກໄດ້ 15 ວັນ ແຕ່ໂດຍທົ່ວໄປແລ້ວ ການລາຝັກລະດູຮ້ອນຈະລາຝັກປະມານ 3~4 ວັນ.

일반적으로
ໂດຍທົ່ວໄປ



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 이반 씨는 여름 휴가 계획을 세웠어요? ອີບານ ໄດ້ວາງແຜນລາຝັກ ໃນລະດູຮ້ອນແລ້ວບໍ່?
2. 보통 휴가는 일 년에 얼마나 쓸 수 있어요? ໂດຍທົ່ວໄປແລ້ວປີໜຶ່ງ ສາມາດລາຝັກໄດ້ດົນປານໃດ?

정답 1. 아니요, 아직 세우지 못했어요. 2. 일 년에 연차 15일까지 쓸 수 있어요.



어휘 1 คำสับ 1

휴가 ลาพักรก



ການລາພັກ ແຕກຕ່າງກັບ ວັນພັກຕ່າງກັນແນວໃດບໍ່? ລອງມາຮຽນຮູ້ ຄຳສັບກ່ຽວກັບວັນພັກ ແລະ ການລາພັກນຳກັນເບິ່ງບໍ່?




휴가를 신청하다
ຂຽນໃບລາພັກ




휴가를 내다
ການຍື່ນໃບຂໍລາພັກ




휴가를 받다
ໄດ້ຮັບອະນຸຍາດໃຫ້ລາພັກ




휴가를 쓰다
ໃຊ້ເວລາລາພັກ




유급 휴일
ວັນພັກທີ່ຍັງໄດ້ເງິນ




무급 휴일
ວັນພັກທີ່ຖືກຕັດເງິນ



법정 휴일
ວັນພັກທີ່ກຳນົດໃນກົດໝາຍ



약정 휴일
ລາພັກຕາມສັນຍາ



연차 휴가
ລາພັກປະຈຳປີ



출산 휴가
ການລາພັກເກີດລູກ



Tip 휴가와 휴일 ການລາພັກ ກັບ ວັນພັກ

휴가와 휴일은 근로자가 쉬는 날이라는 점에서 공통점을 갖습니다. 그러나 휴일이 처음부터 근로 의무가 없는 날인 반면, 휴가는 근로 의무가 있는 날이지만 근로자의 청구나 특별한 사유의 충족으로 인해 이를 면제 받은 날이라는 점에서 차이가 있습니다.

ວັນພັກ ແລະ ການລາພັກ ມີຂໍ້ຄືກັນຢູ່ທີ່ວ່າ ຄົນງານທຸກຄົນໄດ້ພັກທັງໝົດຄືກັນ ແຕ່ວ່າ ວັນພັກ ແມ່ນວັນທີ່ຄົນງານບໍ່ມີພາລະທີ່ຈະຕ້ອງເຮັດວຽກ ແຕ່ກົງກັນຂ້າມ ການລາພັກ ແມ່ນວັນທີ່ຄົນງານມີພາລະທີ່ຈະຕ້ອງເຮັດວຽກ ແຕ່ຍ້ອນ ການຂໍຮ້ອງ ຫຼື ເຫດຜົນສ່ວນຕົວ ນີ້ແມ່ນຄວາມແຕກຕ່າງກັນ.



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບ ຂ້າງເທິງນັ້ນ.

1. 그림을 보고 알맞은 말을 연결하세요. (ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ ຄໍາເວົ້າທີ່ເໝາະສົມ.)

- | | | | | |
|---|--|---|---|---------|
| ① | | • | • | ㉠ 무급 휴가 |
| ② | | • | • | ㉡ 유급 휴가 |
| ③ | | • | • | ㉢ 연차 휴가 |
| ④ | | • | • | ㉣ 출산 휴가 |

2. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການເລືອກສໍານວນທີ່ຖືກຕ້ອງ ຕື່ມໃສ່ບ່ອນຫວ່າງ.

- 1)

가: 내일은 달력에 빨간 날도 아닌데 쉬네요.
ມີອື່ນບໍ່ແມ່ນມີສີແດງໃນປະຕິທິນ ແຕ່ວ່າພັກຜ່ອນເນາະ.

나: 네, _____ 휴일이라서 우리 회사는 쉬어요. 제냐, ແມ່ນມີພັກ ຂອງບໍລິສັດຂອງພວກເຮົາ.

① 법정
② 약정
- 2)

가: 연차를 사용하는 기간 동안은 임금이 나오지 않는 거예요?
ການລາພັກປະຈໍາປີ ແມ່ນຈະບໍ່ໄດ້ເງິນແມ່ນບໍ່?

나: 아니요, _____ 휴일이니까 임금이 지불돼요. ບໍ່, ເປັນມີພັກທີ່ຍັງໄດ້ຮັບເງິນ. ສະນັ້ນ ຈິ່ງຈ່າຍເງິນເດືອນໃຫ້.

① 무급
② 유급
- 3)

가: 우리 회사는 _____ 휴가를 얼마나 줘요?
ບໍລິສັດຂອງພວກເຮົາ ອະນຸຍາດໃຫ້ລາພັກເກີດລູກດົນປານໃດ?

나: 아기를 낳기 전후로 3개월 준대요. ກ່ອນ-ຫຼັງເກີດລູກ ອະນຸຍາດໃຫ້ລາພັກ 3 ເດືອນ.

① 연차
② 출산
- 4)

가: 이번에 휴가를 _____ 어디에 가고 싶어요?
ຖ້າໄດ້ຮັບອະນຸຍາດ ໃຫ້ລາພັກຄັ້ງນີ້ ຢາກໄປທ່ຽວໃສ່?

나: 친구들과하고 부산에 가 보려고요. ຈະໄປ ບູຊິນ ກັບໝູ່ເພື່ອນ.

① 받으면
② 신청하면

정답 1. ①㉡ ②㉠ ③㉣ ④㉢ 2. 1) ② 2) ② 3) ② 4) ①



ອີບານ ຈະລາຝັກປີ້ນປົວ ເພາະສະນັ້ນ ຈຶ່ງກຳລັງສິນທະນາກັບໝໍ. ຈຶ່ງຝັງບິດສິນທະນາສອງຄັ້ງເບິ່ງວ່າສອງຄົນກຳລັງສິນທະນາ ກ່ຽວກັບຫຍັງ.

이반 병가를 신청하고 싶은데요.
ຢາກຂໍສະໝັກ ລາຝັກປີ້ນປົວ.

직원 네. 병가라면 어디 아프신 거예요?
ເຈົ້າ, ເວົ້າວ່າ ຢາກຂໍລາຝັກປີ້ນປົວ ເຈັບເປັນຢູ່ບ່ອນໃດເນາະ?

이반 네. 허리가 좀 아파서 병원에 갔는데 수술을 받는
게 좋겠다고 하네요.

ເຈົ້າ, ເຈັບແອວແລ້ວ ໄປກວດຢູ່ໂຮງໝໍ ທ່ານໝໍບອກວ່າ ຕ້ອງໄດ້ຮັບການຜ່າຕັດຈຶ່ງຈະດີ.

심하다
ໜັກ/ຮຸນແຮງ

직원 수술이요? 그럼 **심한** 거 아니에요?
ຜ່າຕັດບໍ່? ບໍ່ແມ່ນເປັນໜັກບໍ່?

이반 **간단한** 수술이라고 하셨어요. 한 일주일 정도
병가를 쓰면 될 것 같아요.

ທ່ານໝໍ ບອກວ່າ ຜ່າຕັດນ້ອຍ. ຝັກປະມານອາທິດໜຶ່ງ ກໍໜ້າຈະໄດ້ແລ້ວ.

간단하다
ງ່າຍ, ບໍ່ສັບສົນ

직원 네, 알겠습니다. 여기 병가 신청서와 필요한 서류
들이에요. 잘 읽어 보시고 **가급적 빨리** 제출해
주세요.

ເຈົ້າ, ເຂົ້າໃຈແລ້ວ. ນີ້ແມ່ນໃບຄຳຮ້ອງຂໍລາຝັກ ກັບ ເອກະສານຕິດຄັດ. ອ່ານເບິ່ງ ໃຫ້ດີ ແລ້ວຖ້າເປັນໄປໄດ້ໃຫ້ສິ່ງໄວເດີ.

가급적 빨리
ຖ້າເປັນໄປໄດ້/
ໄວເທົ່າທີ່ຈະໄວໄດ້



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 이반 씨는 왜 병가를 신청하러 왔어요? (ເັນຫຍັງ ອີບານ ຈຶ່ງຂໍລາຝັກປີ້ນປົວ?)
2. 이반 씨는 얼마 동안 병가를 쓰려고 해요? (ອີບານ ຈະລາຝັກດົນປານໃດ?)

정답 1. 허리가 아파서 수술을 받아야 해요.
2. 일주일 정도 병가를 쓰려고 해요.



ຈະຂຽນຄໍາຮ້ອງລາຜັກປີ້ນປົວ ໄດ້ແນວໃດ? ມາຂຽນຮູ້ຄໍາສັບກ່ຽວກັບ ການລາຜັກປີ້ນປົວເບິ່ງບໍ່?



병가
ລາຜັກປີ້ນປົວ



병가 사유
ສາເຫດ ການລາຜັກປີ້ນປົວ



병가 기간
ໄລຍະເວລາລາ ຜັກປີ້ນປົວ



소속
ບ່ອນປະຈຳການ



직위
ຕໍາແໜ່ງ



비상 연락처
ເບີຕິດຕໍ່ສຸກເສີນ



통원 치료를 하다
ທ່ຽວໄປຮັບການປີ້ນປົວ



입원을 하다
ເຂົ້າໂຮງໝໍ



조퇴하다
ອອກໂຮງໝໍ



결근하다
ຂາດວຽກ



무단결근하다
ຂາດວຽກ ໂດຍບໍ່ລາຜັກ



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງພາກສ່ວນຄໍາສັບ ຂ້າງເທິງນັ້ນ.

1. 그림을 보고 알맞은 말을 연결하세요.

ຈົ່ງເບິ່ງຮູບພາບ ແລ້ວຂຶດເຊື່ອມຕໍ່ໃສ່ ຄໍາເວົ້າທີ່ເໝາະສົມ.



㉠ 무단결근하다

㉡ 조퇴하다

㉢ 입원하다

㉣ 통원 치료를 하다

정답 1. ㉠㉡ ㉢㉣ ㉣㉠

2. 빈칸에 맞는 표현을 <보기>에서 골라 넣으세요.

ຈົ່ງເລືອກເອົາສຳນວນ ຫຼື ຄຳສັບທີ່ຖືກຕ້ອງຈາກ < ກອບ > ແລ້ວຕື່ມໃສ່ບ່ອນຫວ່າງ.

소속 ບ່ອນປະຈຳການ	전기과 사자외국인부
성명 ຊື່ ແລະ ນາມສະກຸນ	이반 옴바
1)	사원 직
2)	허리통증으로 인한 수술 ٱຕັດ ຍ້ອນອາການເຈັບແອວ
3)	2015년 4월 6일 ~ 2015년 4월 12일 (7)일간 ວັນທີ 6 ເດືອນ 4 ປີ 2015 ຫາ ວັນທີ 12 ເດືອນ 4 ປີ 2015 ເປັນເວລາ 7 ວັນ
1)	031-777-5678

위와 같이 병가를 신청하오니 허락하여 주시기 바랍니다.
ຈະລາພັກປິ່ນປົວດັ່ງ ທີ່ກ່າວມາຂ້າງເທິງນັ້ນ ຫວັງຢ່າງຍິ່ງວ່າ ທ່ານຈະພິຈາລະນາຕາມຄວນດ້ວຍ.

2015년 4월 1일
ວັນທີ 1 ເດືອນ 4 ປີ 2015


소속: 전기과 ٱອນປະຈຳການ: ສາຂາວິຊາໄຟຟ້າ

성명: 이반 ຊື່ ແລະ ນາມສະກຸນ: ອິບານ

*신청기간이 1주일 이상일 경우 진단서 첨부
ລາພັກ 1 ອາທິດຂຶ້ນໄປ ຕ້ອງມີໃບກວດສະໝາບຕິດຄັດ

- 보기
기간
비상 연락처
직위
사유

정답 2. 1) 직위 2) 사유 3) 기간 4) 비상 연락처





휴가에 대한 근로 기준법의 이해

ການທຳຄວາມເຂົ້າໃຈ ກ່ຽວກັບມາດຖານການລາຜັກ

법정 휴일(휴가) **ວັນພັກທາງກາງ (ວັນພັກ)**

「근로 기준법」에 의해 규정된 휴가 또는 휴일을 말합니다. 근로 기준법상 휴일은 제 55조에 의한 ‘유급 주휴일’(사용자는 근로자에게 1주일 평균 1회 이상의 유급 휴일을 주어야 한다.)과 「근로자의 날 제정에 관한 법률」에 의한 ‘근로자의 날(매년 5월 1일)’입니다.

ໝາຍເຖິງການລາຜັກ ຫຼື ວັນພັກຕາມກົດໝາຍແຮງງານ ທີ່ໄດ້ນິດໄວ້. ວັນພັກຕາມກົດໝາຍແຮງງານ ໄດ້ກຳນົດໃນມາດຕາ 55 ວ່າດ້ວຍ ການພັກ 1 ວັນ/ 1 ອາທິດ ເປັນວັນພັກທີ່ບໍ່ໄດ້ຕັດເງິນເດືອນ. ວັນພັກ ໃນວັນກຳມະກອນ ຕາມກົດໝາຍແຮງງານ ທີ່ກຳນົດໄວ້ຄືທຸກໆປີ ວັນທີ 1 ເດືອນ 5.

약정 휴일(휴가) **ວັນພັກ (ການຂໍລາຜັກ) ຕາມການກຳນົດ**

회사의 단체 협약 등에서 정하여 시행하는 휴가 또는 휴일을 말합니다. 약정 휴일에 관해서는 근로 기준법에서 규정하고 있지 않습니다. 약정 휴일에 관하여는 회사의 단체협약 등에서 정하여 시행하고 있으며 단체 협약에서 정해진 사항에 대해서는 노사 당사자가 준수해야 합니다.

ໝາຍເຖິງການຂໍລາຜັກ ຫຼື ວັນພັກ ທີ່ປະຕິບັດຕາມການຕົກລົງເຫັນດີ ພາຍໃນບໍລິສັດ. ວັນພັກຕາມການກຳນົດ ຈະບໍ່ໄດ້ກຳນົດຢູ່ໃນກົດໝາຍແຮງງານ, ວັນພັກຕາມການກຳນົດ ຜູ້ທີ່ກ່ຽວຂ້ອງທຸກຄົນຕ້ອງປະຕິບັດຕາມ ເງື່ອນໄຂທີ່ທາງບໍລິສັດໄດ້ກຳນົດໄວ້.

구분 ໄຈແຍກ	법정 ກົດໝາຍກຳນົດ	약정 ການຕົກລົງເຫັນດີ
휴일 ວັນພັກ	- 주휴일 ວັນພັກ ໃນໜຶ່ງອາທິດ - 근로자의 날 ວັນກຳມະກອນ	- 공휴일 ວັນພັກທາງກາງ - 회사 창립일 ວັນສ້າງຕັ້ງບໍລິສັດ - 기타 휴무일 ວັນພັກອື່ນໆ
휴가 ການລາຜັກ	- 연차 휴가 ການລາຜັກ ປະຈຳປີ - 생리 휴가 ການລາຜັກ ເປັນປະຈຳເດືອນ - 산전·후 휴가 ການລາຜັກ ກ່ອນ- ຫຼັງເກີດລູກ	- 하계휴가 ການລາຜັກ ໃນລະດູຮ້ອນ - 경조 휴가 ການລາຜັກ ສະແດງຄວາມຍິນດີ ຫຼື ໄຫວ້ອາໄລ

유급 휴일 **ການລາຜັກ ແບບບໍ່ຕັດເງິນເດືອນ**

근로의 의무는 있으나 근로 기준법 등에 의거 근로가 면제되는 날로 유급으로 하고 쉬는 휴일입니다. 1주일에 평균 1회 이상 주어야 하는 임금이 지불되는 휴일을 말합니다(근로 기준법 제 55조). 이와 달리 근로의 의무가 있으나 취업 규칙, 단체 협약 등을 통하여 무급으로 하고 쉬는 휴일을 무급 휴일이라고 합니다.

ການລາຜັກແບບບໍ່ຕັດເງິນເດືອນ ແມ່ນວັນພັກທີ່ຕ້ອງໄດ້ເຮັດວຽກ ແຕ່ຍ້ອນອີງຕາມເງື່ອນໄຂທີ່ກົດໝາຍແຮງງານກຳນົດໄວ້ ຈຶ່ງເປັນວັນພັກວຽກ ແຕ່ໄດ້ຮັບເງິນເດືອນຕາມປົກກະຕິ, ໝາຍເຖິງວັນພັກ ທີ່ຕ້ອງໄດ້ຈ່າຍເງິນເດືອນໃຫ້ ເຖິງວ່າຈະມີການຂາດຫຼາຍກວ່າໜຶ່ງເທື່ອ ພາຍໃນໜຶ່ງ (ກົດໝາຍແຮງງານ ມາດຕາ 55). ວັນພັກທີ່ຕ່າງຈາກ ວັນພັກແບບນີ້ ຖ້າຫາກມີວຽກເຮັດ ແຕ່ຕ້ອງການລາຜັກ ໂດຍອີງຕາມລະບຽບການເຮັດວຽກ, ການຕົກລົງເຫັນດີຂອງໝູ່ຄະນະ ໃນການອຸນຸຍາດໃຫ້ພັກ ແມ່ນບໍ່ໄດ້ຮັບເງິນ ເຊິ່ງເອີ້ນວ່າ ວັນພັກທີ່ຕັດເງິນເດືອນ.



🎧 **듣기 대본** ເນື້ອໃນບົດຝັງ

1. 남: 얼마 동안 병가를 내실 예정이에요? ຈະລາຜັກ ດົນປານໃດ?
 여: 5일이면 될 것 같아요. ປະມານ 5 ວັນກໍໄດ້ແລ້ວ.
2. 여: 임금을 받고 쉬는 날이 있다던데요? ໄດ້ຍິນວ່າ ມີວັນທີ່ຜັກແລ້ວ ບໍ່ຕັດເງິນບໍ່?
 남: 네, 일주일에 하루는 일하지 않아도 임금을 받아요.
ເຈົ້າ, ໃນໜຶ່ງອາທິດ ແຕ່ບໍ່ໄດ້ເຮັດວຽກ 1 ວັນ ກໍຍັງໄດ້ຮັບເງິນ.
3. 남: 아파서 지난주에 일주일 동안 결근했는데 내야 할 서류가 있어요?
ອາທິດແລ້ວນີ້ບໍ່ສະບາຍ ສະນັ້ນ ໃນໄລຍະໜຶ່ງອາທິດ ຈຶ່ງຂາດວຽກ; ຕ້ອງໄດ້ຍື່ນເອກະສານຫຍັງບໍ່?
4. 여: 올해 쓸 수 있는 휴가가 있어요? ປີນີ້ ມີວັນ ທີ່ຈະສາມາດລາຜັກໄດ້ບໍ່?
5. 남: 이번 휴가에 고향에 가려고요?
ລາຜັກຄັ້ງນີ້ ຈະກັບບ້ານເກີດບໍ່?
 여: 네, 어머니가 몸이 안 좋으셔서 다녀와야 할 것 같아요.
ເຈົ້າ, ແມ່ບໍ່ສະບາຍ ສະນັ້ນ ຄົງຈະຕ້ອງໄດ້ກັບໄປ.
 남: 걱정이 많겠어요. 조심해서 다녀오세요.
ຄົງຈະເປັນຫວ່ງຫຼາຍ. ເດີນທາງປອດໄພເດີ.

정답 1. ④ 2. ④ 3. ② 4. ④ 5. ①

확장 연습 ບົດເຝິກຫັດເພີ່ມເຕີມ

🎧 L-56

1. 대화를 듣고 질문에 알맞은 것을 고르십시오. ຈຶ່ງຝັງບົດສົນທະນາ ແລ້ວເລືອກເອົາຄຳຕອບ ທີ່ໝາະສົມກັບຄຳຖາມ.
 여자가 고향에 가는 이유는 무엇입니까? ເຫດຜົນທີ່ຜູ້ຍິງຄົນນັ້ນ ກັບໄປບ້ານເກີດ ແມ່ນຫຍັງ?
 - ① 어머니가 편찮으셔서
 - ② 회사를 그만둬야 해서
 - ③ 고향에서 일하기 위해서
 - ④ 연차를 신청하기 위해서

🎧 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 리리 씨, 왜 갑자기 고향에 가는 거예요? 무슨 일 있어요?
ລິລິ, ເປັນຫຍັງຈຶ່ງຈະໄປບ້ານເກີດ ແບບກະທັນຫັນ? ມີວຽກຫຍັງບໍ່?
 여: 네, 어머니가 좀 아프셔서 뵙고 오려고요. ເຈົ້າ, ເພາະວ່າ ແມ່ເຈັບ ແລ້ວຢາກເຫັນໜ້າແມ່.
 남: 걱정이 많겠어요. 그런데 출국하려면 준비할 게 많죠?
ຄົງຈະເປັນຫວ່ງຫຼາຍ, ແຕ່ວ່າ ກຽມຈະອອກນອກປະເທດ ແມ່ນມີອັນກຽມ ຫຼາຍແມ່ນບໍ່?
 여: 네, 오늘 연차 신청하고 가족들 선물도 좀 사려고요.
ເຈົ້າແມ່ນແລ້ວ, ມື້ນີ້ ໄດ້ສະໝັກລາຜັກປະຈຳປີ ແລະ ຊື້ຂອງຂວັນເຄື່ອງຝາກ ຈະໃຫ້ຄົນໃນຄອບຄົວ.

정답 1. ①



EPS-TOPIK 읽기 ພາກອ່ານ EPS-TOPIK



ຂໍ້ 1 ແລະ 2 ແມ່ນເປັນການເລືອກເອົາຄໍາສັບທີ່ເໝາະສົມ. ຈົ່ງຄິດທົບທວນ ກ່ຽວກັບຄໍາສັບ ກ່ອນໜ້ານີ້ ແລ້ວຕອບຄໍາຖາມ.

[1~2] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 올 여름에 회사에서 휴가를 _____ 고향에 다녀올 거예요.
ລະດູຮອນນີ້ ຖ້າໄດ້ຮັບອະນຸຍາດໃຫ້ລາຜັກ ແລ້ວຈະກັບບ້ານເກີດ.

- ① 내면
- ② 쓰면
- ③ 받으면
- ④ 신청하면

2. 가: 안색이 안 좋아요. 일찍 들어가서 쉬는 게 어때요? ສີໜ້າບໍ່ດີປານໃດ. ກັບໄປກ່ອນແລ້ວ ໄປພັກຜ່ອນດີບໍ?
 나: 네, _____ 먼저 들어가 보겠습니다. ເຈົ້າ, ຈະເລີກວຽກ ແລະ ເຂົ້າໄປເຮືອນກ່ອນເດີ.

- ① 결근하고
- ② 조퇴하고
- ③ 신청하고
- ④ 휴직하고



ຂໍ້ 3 ແລະ 4 ແມ່ນເປັນການເລືອກຫົວຂໍ້ຂອງບົດສົນທະນາ. ສໍາລັບຂໍ້ 5 ແມ່ນເປັນການອ່ານບົດເລື່ອງ ກ່ຽວກັບວັນພັກ ແລ້ວຕອບຄໍາຖາມ.

[3~5] 다음 질문에 답하십시오 ຈົ່ງຕອບຄໍາຖາມຕໍ່ໄປນີ້.

3. 가: 아기를 낳을 때는 얼마 동안 쉬어요? ເວລາເກີດລູກ ພັກດົນປານໃດ?
나: 3개월 동안 쉴 수 있도록 근로 기준법에 정해져 있어요. ກົດໝາຍແຮງງານ ກຳນົດໃຫ້ພັກ 3 ເດືອນ.

두 사람은 무엇에 대해 이야기하고 있습니까? ທັງສອງຄົນ ກຳລັງສົນທະນາ ກ່ຽວກັບຫຍັງ?

- ① 무급 휴가
- ② 병가 휴가
- ③ 연차 휴가
- ④ 출산 휴가

4. 가: 그럼 회사에 연락도 없이 출근 안 한 거예요? ບໍ່ໄດ້ອອກໄປວຽກໂດຍບໍ່ໄດ້ຕິດຕໍ່ຫາ ບໍລິສັດບໍ?
나: 그런가 봐요. ຄົງຈະເປັນແບບນັ້ນ.

두 사람은 무엇에 대해 이야기하고 있습니까? ສອງຄົນກຳລັງສົນທະນາ ກ່ຽວກັບຫຍັງ?

- ① 병가 내다
- ② 휴직하다
- ③ 조퇴하다
- ④ 무단결근하다

5. _____ ㉠ _____ 은 법으로 정한 날은 아니지만 회사가 휴일로 정하고 있는 날입니다. 유급으로 할 것인지 무급으로 할 것인지는 회사의 규정에 따라 다릅니다. 근로자의 날은 법정 휴일로 _____ ㉠ _____ 에 포함되지 않습니다.

㉠ ວັນພັກ ທີ່ກຳນົດບໍ່ແມ່ນວັນພັກທາງລັດຖະການ ແມ່ນວັນພັກ ທີ່ທາງບໍລິສັດກຳນົດຂຶ້ນມາ. ຈະພັກແບບຕັດ ຫຼື ບໍ່ຕັດເງິນເດືອນ ກໍແລ້ວແຕ່ ລະບຽບການຂອງບໍລິສັດ. ວັນພັກກຳມະການ ທີ່ກົດໝາຍກຳນົດໄວ້ ບໍ່ໄດ້ລວມເຂົ້າໃນ ㉠ ວັນພັກທີ່ທາງບໍລິສັດກຳນົດ

㉠에 들어갈 알맞은 말을 고르십시오. ຈົ່ງເລືອກເອົາຄໍາເວົ້າ ທີ່ເໝາະສົມ ຕື່ມໃສ່ບ່ອນຫວ່າງ ㉠.

- ① 무급 휴일
- ② 연차 휴일
- ③ 약정 휴일
- ④ 유급 휴일

정답 1. ③ 2. ② 3. ④ 4. ④ 5. ③

학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ຮຽນຮູ້ກ່ຽວກັບ ຂັ້ນຕອນການປ່ຽນບ່ອນເຮັດວຽກ, ຂັ້ນຕອນການກວດກາ ວັນເວລາການອອກປະເທດຊົ່ວຄາວ.
- **ກິດຈະກຳ** ຄວາມເຂົ້າໃຈກ່ຽວກັບ ການຂໍອະນຸຍາດເຂົ້າປະເທດຄືນໃໝ່.
- **ຄຳສັບ ແລະ ສຳນວນຄຳເວົ້າ** ການປ່ຽນບ່ອນເຮັດວຽກ, ການກັບຄືນປະເທດກ່ອນກຳນົດ ແລະ ອອກປະເທດຊົ່ວຄາວ
- **ຂໍ້ມູນກ່ຽວກັບວັດທະນາທຳ** ການປ່ຽນບ່ອນເຮັດວຽກ



대화 1

ບົດສົນທະນາ 1



ອາດິດ ກຳລັງທີ່ຈະຍ້າຍບໍລິສັດ ແລະ ຍິນໃບສະໝັກ ປ່ຽນບ່ອນເຮັດວຽກ ຕໍ່ກັບຜູ້ໃຊ້ແຮງງານ. ສອງຄົນນັ້ນ ກຳລັງລົມຫຍັງກັນ. ກ່ອນອື່ນ ຈິ່ງຝັງບົດສົນທະນາກ່ອນສອງຄັ້ງ ແລ້ວເວົ້າຕາມ.

카림 아딧, 너 회사 옮길 거라며? 무슨 일 있어?
ອາດິດ ເຈົ້າຈະຍ້າຍໄປບໍລິສັດໃໝ່ບໍ່? ມີຫຍັງເກີດຂຶ້ນບໍ່?

아딧 우리 회사가 **사정이 안 좋아서** 곧 문을 닫을 것 같아. 그래서 사장님이 사업장 변경 신청서를 내라고 하시더라고.
ບໍລິສັດພວກເຮົາ ສະພາບທາງການເງິນ ບໍ່ດີປານໃດ, ມັນອາດຈະຖືກປິດໃນໄວ້ນີ້. ສະນັ້ນ, ປະທານບໍລິສັດ ຈິ່ງໄດ້ແຈ້ງບອກໃຫ້ສະໝັກ ປ່ຽນບ່ອນເຮັດວຽກ.

사정이 안 좋다
ສະຖານະການບໍ່ດີ

카림 그랬구나. 사장님도 힘드실 텐데 널 많이 생각해 주시는 것 같다.
ໂອ, ເປັນແນວນັ້ນເນາະ. ປະທານບໍລິສັດ ຢູ່ໃນຊ່ວງທີ່ຫຍຸ້ງຍາກ ກໍຍັງໃຫ້ຄວາມໃສ່ໃຈເຈົ້າເນະ.

섭섭하다
ໂຊກເສົ້າ, ເສົ້າໃຈ

아딧 맞아. 같이 일하면서 **정**이 많이 들었는데 너무 **섭섭해**. 그래도 난 계속 일을 해야 하니까……. 근데 사업장 변경 신청서는 근로 계약이 끝나고 한 달 이내에 해야 한다면?
ແມ່ນແລ້ວ. ໃນຂະນະທີ່ເຮັດວຽກຮ່ວມກັນ ພວກເຮົາໄດ້ມີສາຍພົວພັນທີ່ດີ ຍ້ອນແນວນັ້ນ ຈິ່ງຮູ້ສຶກເສົ້າໃຈຫຼາຍ. ເຖິງແນວໃດກໍຕາມ ຂ້ອຍຕ້ອງໄດ້ເຮັດວຽກຢ່າງຕໍ່ເນື່ອງ. ແຕ່ການທີ່ສະໝັກປ່ຽນບ່ອນເຮັດວຽກນັ້ນ ຕ້ອງໄດ້ເຮັດກ່ອນໜຶ່ງເດືອນ ກ່ອນທີ່ສິ້ນຍາການຈ້າງງານໝົດແມ່ນບໍ່?

정이 들다
ຜູກຜັນ

카림 응, 한 달 안에 고용 센터에 가서 제출해야 돼.
ອໍ, ແມ່ນແລ້ວ. ເຈົ້າຕ້ອງໄດ້ຍິນແປບຝອມສະໝັກ ໃຫ້ກັບສູນການຈັດຫາງານພາຍໃນ 1 ເດືອນ.



ໄດ້ຕັ້ງໃຈຝັງໃຫ້ດີ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 아딧 씨는 왜 회사를 옮기려고 해요? ອາດິດ ຢາກຍ້າຍບໍລິສັດ ຍ້ອນເຫດຜົນຫຍັງບໍ່?
2. 사업자 변경 신청서는 언제까지 내야 해요? ໃນການສະໝັກ ປ່ຽນບ່ອນເຮັດວຽກນັ້ນ ຕ້ອງໄດ້ສົ່ງເມື່ອໃດ?

정답 1. 회사 사정이 안 좋아서 다닐 수가 없어요. 2. 근로 계약이 끝나고 한 달 이내에 내야 해요.



어휘 1 คำสับ 1

사업장 변경 ການປ່ຽນບ່ອນເຮັດວຽກ



ການປ່ຽນບ່ອນເຮັດວຽກນັ້ນ ແມ່ນເຮັດແນວໃດບໍ່? ລອງກວດກາເບິ່ງຄຳສັບ ທີ່ກ່ຽວຂ້ອງກັບ ການປ່ຽນບ່ອນເຮັດວຽກເບິ່ງບໍ່?



근로계약이
만료되다
ສັນຍາ ການຈາງງານ
ໝົດກຳນົດ



근로계약이
해지되다
ສັນຍາ ການຈາງງານ
ຖືກຍົກເລີກ



계약을 갱신하다
ຕໍ່ສັນຍາການຈາງງານ



갱신을 거절하다
ປະຕິເສດ ການຕໍ່ສັນຍາ



사업장 변경 이유
ເຫດຜົນ
ທີ່ປ່ຽນບ່ອນເຮັດວຽກ



임금을 체불하다
ເລື່ອນການຈ່າຍເງິນ
ຄ່າແຮງງານ



휴업하다
ປິດກິດຈະການ ຊົ່ວຄາວ




폐업하다
ປິດກິດຈະການ




폭언을 하다
ຮ້ອງສຽງດັງໃສ່ (ແຂກໃສ່)



폭행을 하다
ຕີ, ທຳຮາຍຮ່າງກາຍ



사업장
변경 신청서
ແບບຝອມສະໝັກ
ປ່ຽນບ່ອນເຮັດວຽກ



사업장 추가
ເພີ່ມບ່ອນເຮັດວຽກ



유용한 표현 ສຳນວນທີ່ສຳຄັນ

큰일 날 뻔했네요. ເກືອບກາຍເປັນເລື່ອງໃຫຍ່.

가: 버스 안에서 넘어졌어요. ລົ້ມຢູ່ໃນລົດເມ.

나: 큰일 날 뻔했네요. ກ່ອນຫຼ້າຍໄດ້ແລ້ວ, ເກືອບກາຍເປັນເລື່ອງໃຫຍ່ແລ້ວ, ເປັນຫຍັງຫຼາຍບໍ່?



ຈົ່ງຕອບຄໍາຖາມລຸ່ມນີ້ ໂດຍທີ່ບໍ່ເບິ່ງຝາກສ່ວນຄໍາສັບຂ້າງເທິງນັ້ນ.

1. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການເລືອກສໍານວນທີ່ຖືກຕ້ອງ ຕື່ມໃສ່ບ່ອນຫວ່າງ.

1)

가: 근로계약이 만료되면 어떻게 할 거예요?

ຖ້າຫາກສັນຍາ ການຈ້າງງານໝົດກໍານົດ ຈະເຮັດແນວໃດບໍ່?

나: 계약을 _____ 하려고요. 지금 다니는 회사가 좋은 것 같아요.

ຂ້ອຍຢາກຕໍ່ສັນຍາ ການຈ້າງງານ. ຂ້ອຍຄິດວ່າ ບໍລິສັດທີ່ຂ້ອຍເຮັດວຽກຢູ່ ແມ່ນດີແລ້ວ.

① 갱신

② 해지

2)

가: 더 이상 공장은 운영 안 하는 거예요? โรงงานนั้น จะปิดดำเนินการเลย?

나: 아니요. 사정이 있어서 지금은 잠시 _____ 중이에요.

ບໍ່ແມ່ນ. ຍ້ອນໂຮງງານ ມີຄວາມຫຍຸ້ງຍາກບາງຢ່າງ ຈິ່ງຈະປິດດໍາເນີນກິດຈະການ ຊົ່ວຄາວ.

① 휴업

② 폐업

3)

가: 근무지 _____ 은 몇 번까지 가능해요? ການປ່ຽນບ່ອນເຮັດວຽກ ສາມາດປ່ຽນໄດ້ຮອດຈັກຄັ້ງ?

나: 3번까지는 바꿀 수 있는 걸로 알고 있어요. ຂ້ອຍຮູ້ວ່າ ສາມາດປ່ຽນໄດ້ຮອດ 3 ຄັ້ງ.

① 신청

② 변경

4)

가: 근무지를 바꾸고 싶은 이유가 있어요? ເຫດຜົນ ທີ່ຢາກປ່ຽນບ່ອນເຮັດວຽກນັ້ນ ມີບໍ່?


나: 몇 달째 임금을 못 받았어요. _____ 도 변경 사유가 되지요?

ຍ້ອນບໍ່ໄດ້ຮັບເງິນ ຄ່າແຮງງານ ຫຼາຍເດືອນແລ້ວ. ການເລື່ອນຈ່າຍຄ່າແຮງງານ ສາມາດໃຊ້ເປັນເຫດຜົນໄດ້ແມ່ນບໍ່?

① 해고

② 임금 체불

2. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄໍາເວົ້າ ທີ່ເໝາະສົມ.



㉠ 폭행을 하다

㉡ 폭언을 하다

㉢ 휴업하다

㉣ 폐업하다

정답 1. ① 2) ① 3) ② 4) ② 2. ①㉡ ②㉠ ③㉢ ④㉣



대화 2 ບົດສົນທະນາ 2

Track 176



ອາດິດ ຍ້ອນພໍ່ເຈັບປ່ວຍ ຈຶ່ງຈະຕ້ອງໄດ້ກັບບ້ານເກີດ. ທັງສອງຄົນນັ້ນ ກຳລັງລົມຫຍັງ ກ່ອນອື່ນ ຈຶ່ງຝັງ ບົດສົນທະນາກ່ອນ 2 ຄັ້ງ.

아닷 아버지가 지난달에 큰 수술을 받으셨어.
ໃນເດືອນຜ່ານມາ ພໍ່ຂ້ອຍໄດ້ຜ່າຕັດໃຫຍ່.

이반 정말? 이제 좀 어떠셔?
ແມ່ນບໍ່? ປັດຈຸບັນນີ້ ອາການເປັນແນວໃດແລ້ວ?

아닷 많이 안 좋으신 것 같아. 아무래도 고향에 다녀와야
할 것 같은데…….
ອາການບໍ່ດີປານເລີຍ. ຍ້ອນແນວນັ້ນ ຈຶ່ງຈະຕ້ອງໄດ້ກັບຄືນໄປບ້ານເກີດ.

이반 걱정이 많겠다. 고향에 가게 되면 지금 일은 어떻게
하고?
ຄິຊິເປັນຫວງຫຼາຍ. ຖ້າກັບໄປບ້ານເກີດ ວຽກທີ່ເຮັດຢູ່ດຽວນີ້ ຈະເຮັດແນວໃດບໍ່?

아닷 일시 출국했다가 재입국하는 방법이 있다고 들었어.
그런데 회사가 **한창** 바쁠 때라서 **말 꺼내기가** 쉽지
않네.
ຂ້ອຍໄດ້ຍິນວ່າ ສາມາດອອກຈາກປະເທດຊື່ວ່າຄາວ ແລ້ວກັບຄືນມາໃໝ່. ແຕ່ວ່າ
ຍ້ອນເຮັດວຽກ ເຜື່ອນຮ່ວມງານລ້ວນແຕ່ ມີວຽກຫຼາຍທີ່ສຸດ ມັນບໍ່ງ່າຍປານໃດ
ທີ່ຈະເວົ້າເລື່ອງນີ້.

이반 그럴 것이다. 그래도 사장님께 한번 이야기해 봐.
ຂ້ອຍເຂົ້າໃຈ. ແຕ່ເຈົ້າຕ້ອງລົມ ກັບຫົວໜ້າເຈົ້າລອງເບິ່ງ.

말을 꺼내다
ເວົ້າກ່ຽວກັບສິ່ງໃດໜຶ່ງ

한창
ຫຼາຍທີ່ສຸດ



ຄັ້ງນີ້ ຈຶ່ງສະແດງບົດບາດເປັນ ອາດິດ ແລະ ອີບານ ແລ້ວເວົ້າຕາມ. ໄດ້ຕັ້ງໃຈຝັງໃຫ້ດີ ແລະ ເວົ້າຕາມແລ້ວ
ບໍ່? ສະນັ້ນ, ຈຶ່ງຕອບຄຳຖາມຕໍ່ໄປນີ້.

1. 아닷 씨는 왜 고향에 다녀오려고 해요? ຍ້ອນຫຍັງ ອາດິດ ຈຶ່ງຕ້ອງໄດ້ກັບຄືນໄປບ້ານເກີດບໍ່?
2. 아닷 씨는 사장님께 왜 일시 출국하고 싶다는 말을 쉽게 얘기하지 못해요?
ຍ້ອນຫຍັງ ອາດິດ ໃນການບອກກັບຫົວໜ້າວ່າ ຢາກກັບໄປບ້ານເກີດ ຈຶ່ງບໍ່ເປັນເລື່ອງງ່າຍທີ່ຈະເວົ້າອອກມາບໍ່?

정답 1. 아버지가 편찮으셔서 고향에 다녀오려고 해요.
2. 회사가 한창 바쁘기 때문에 얘기하기가 쉽지 않아서요.



어휘 1 คำสับ 1

조기 귀국과 일시 출국

ການອອກ ຈາກປະເທດກ່ອນກຳນົດ ແລະ ການອອກຈາກປະເທດຊົ່ວຄາວ



ຖ້າຫາກຕ້ອງການອອກຈາກ ປະເທດຊົ່ວຄາວ ດ້ວຍເຫດຜົນສ່ວນຕົວໃດໜຶ່ງ ແມ່ນເຮັດແນວໃດ? ລອງ ກວດກາເບິ່ງຄຳສັບ ທີ່ກ່ຽວຂ້ອງກັບການກັບຄືນປະເທດ ກ່ອນກຳນົດ ແລະ ການອອກຈາກປະເທດຊົ່ວ ຄາວເບິ່ງບໍ່?




조기 귀국하다
ກັບຄືນປະເທດ ກ່ອນກຳນົດ



일시 출국하다
ອອກຈາກປະເທດ ຊົ່ວຄາວ



재입국하다
ເຂົ້າປະເທດ ຄືນໃໝ່



면제되다
ຍົກເວັ້ນ



개인 사정
ກໍລະນີ ສ່ວນຕົວ



집안 사정
ກໍລະນີ ຂອງຄອບຄົວ



병환
ການເຈັບເປັນ



편찮으시다
ບໍ່ສະບາຍ

통합 신청서	
성명	성
생년월일	성
주민등록번호	성
합동신청	성
환국인도출	성
동행동반자	성
동행동반자	성
동행동반자	성

재입국 허가 신청서
ຝອມສະໝັກ ເຂົ້າປະເທດຄືນໃໝ່

동의서	
출국일	성
출국지	성
출국시간	성
출국목적	성
출국비용	성
출국보험	성
출국서류	성
출국비용	성
출국보험	성
출국서류	성

동의서(허가서)
ຝອມອະນຸຍາດ

출국 예정 신고서	
출국일	성
출국지	성
출국시간	성
출국목적	성
출국비용	성
출국보험	성
출국서류	성
출국비용	성
출국보험	성
출국서류	성

출국 예정 신고서
ຝອມລາຍງານ ການອອກຈາກປະເທດ

Tip 일시 출국

본인의 결혼이나 부모님의 병환 등과 같은 사정으로 일시적으로 출국하기를 원할 경우, 사업주의 동의를 얻어서 고향에 다녀올 수 있습니다. 출국 전에 미리 재입국 허가 신청서를 제출하면 재입국 시 재입국 허가가 면제됩니다.
ໃນກໍລະນີທີ່ ການແຕ່ງງານ, ການເຈັບເປັນຂອງພໍ່ແມ່ ຫຼື ສະຖານະການອື່ນໆ ເຮັດໃຫ້ຕ້ອງໄດ້ອອກຈາກປະເທດຊົ່ວຄາວ ດ້ວຍຄວາມເຫັນດີຂອງຜູ້ໃຊ້ ແຮງງານ ແຮງງານຕ່າງດ້າວ ສາມາດກັບຄືນໄປຍາມບ້ານເກີດໄດ້. ກ່ອນການອອກຈາກປະເທດ ແມ່ນສາມາດຍື່ນຝອມສະໝັກກັບຄືນ ປະເທດລ່ວງໜ້າໄດ້ ແລ້ວແຕ່ຄວາມສະດວກຂອງຜູ້ກ່ຽວ.



사업장 변경

ການປ່ຽນບ່ອນເຮັດວຽກ

사업장 변경이란 ຄວາມໝາຍ ຂອງການປ່ຽນບ່ອນເຮັດວຽກ

사업장 변경이란 일하고 있는 근로자를 바꾸는 것을 말합니다. 외국인 근로자는 최초의 근로 개시를 한 사업장에서 계속 근무하는 것이 원칙입니다. 다만, 정상적인 근로 관계 지속이 어렵다고 인정되는 경우에 한해 외국인 근로자의 기본적인 인권 보장을 위해 예외적으로 사업장 이동을 최대 3회까지 허용합니다.

ການປ່ຽນບ່ອນເຮັດວຽກ ໝາຍຄວາມວ່າ ການປ່ຽນບ່ອນທີ່ກຳລັງເຮັດວຽກຢູ່ນັ້ນ. ໂດຍຜື້ນຖານແລ້ວ ແຮງງານຕ່າງດ້າວ ຕ້ອງໄດ້ເຮັດວຽກຢູ່ບ່ອນເຮັດວຽກທີ່ຈັດໃຫ້ ຕາມທີ່ໄດ້ຂໍອະນຸຍາດເຂົ້າປະເທດເກົ່າໜຶ່ງ. ເຖິງແນວໃດກໍຕາມ, ເມື່ອມີເຫດຜົນທີ່ເໝາະສົມ ໃນການຍົກເລີກສັນຍາການຈ້າງງານ ກໍສາມາດອະນຸຍາດ ໃຫ້ປ່ຽນບ່ອນເຮັດວຽກໄດ້ ເມື່ອຄຳປະກັນສິດທິມະນຸດຂັ້ນຜື້ນຖານ ແຕ່ການປ່ຽນບ່ອນເຮັດວຽກນັ້ນ ສຸງສຸດແມ່ນສາມາດປ່ຽນໄດ້ 3 ຄັ້ງ.

사업장 변경 사유 ເຫດຜົນ ທີ່ປ່ຽນບ່ອນເຮັດວຽກ

1. 사용자가 정당한 사유로 근로계약 기간 중 근로계약을 해지하려고 하거나 근로계약이 만료된 후 갱신을 거절한 경우
ກໍລະນີ ຜູ້ໃຊ້ແຮງງານຍົກເລີກສັນຍາກ່ອນກຳນົດ ດ້ວຍເຫດຜົນທີ່ສົມເຫດສົມຜົນ ໃນຊ່ວງໄລຍະເວລາສັນຍາການຈ້າງງານ ຫຼື ປະຕິເສດການຕໍ່ສັນຍາການຈ້າງງານ
2. 외국인 근로자의 책임이 아닌 사유로 사회 통념상 그 사업 또는 사업장에 근로를 계속할 수 없게 되었다고 인정하고 고용노동부 장관이 고시한 경우
ໃນກໍລະນີ ດ້ວຍເຫດຜົນຄວາມຮັບຜິດຊອບ ຫຼື ລະບຽບຫຼັກການທາງສັງຄົມ ແຮງງານຕ່າງດ້າວບໍ່ສາມາດທີ່ຈະສືບຕໍ່ເຮັດວຽກ ໃນບ່ອນເຮັດວຽກເດີມຕໍ່ໄປໄດ້ ຫຼື ດ້ວຍເຫດຜົນ ທີ່ບໍ່ສອດຄ່ອງຕາມ ທີ່ພາກສ່ວນກະຊວງການຈັດຫາງານໄດ້ກຳນົດໄວ້
3. 상해 등으로 외국인 근로자가 해당 사업장에서 계속 근무하기는 부적합하나 다른 사업 또는 사업장에서 근무하는 것은 가능하다고 인정되는 경우
ກໍລະນີ ທີ່ຜູ້ອອກແຮງງານຕ່າງດ້າວ ບໍ່ສາມາດສືບຕໍ່ເຮັດວຽກໃນບ່ອນເຮັດວຽກເດີມໄດ້ ຍ້ອນໄດ້ຮັບບາດເຈັບ ຫຼື ສຸຂະພາບ ແຕ່ໄດ້ຮັບການຮັບຮອງຈາກບ່ອນເຮັດວຽກອື່ນ ສາມາດເຮັດວຽກໄດ້

<참고: 사업장 변경 허용 사유(외국인 고용법 제25조 제1항, 시행령 제30조)>
<ຂໍ້ມູນຈາກ: ການອະນຸຍາດປ່ຽນບ່ອນເຮັດວຽກ (ພາກທີ 1 ມາດຕາ 25 ກົດໝາຍວ່າດ້ວຍ ແຮງງານຕ່າງດ້າວ, ດຳລັດປະກາດໃຊ້ກົດໝາຍດັ່ງກ່າວ ມາດຕາ 30)>

사업장 변경 절차 ຂັ້ນຕອນ ການປ່ຽນບ່ອນເຮັດວຽກ


사업장 변경 사유가 발생한 외국인 근로자는 사용자와 근로계약을 종료한 후 1개월 이내 사업장 소재지 관할 고용 센터에 사업장 변경 신청서를 제출하여야 합니다. 3개월 이내에 재취업을 하면 됩니다.
ຜູ້ອອກແຮງງານຕ່າງດ້າວ ທີ່ມີຈຸດປະສົງຍາກປ່ຽນບ່ອນເຮັດວຽກ ດ້ວຍເຫດຜົນ ທີ່ໜ້າເຊື່ອຖືສົມເຫດສົມຜົນ ຕ້ອງໄດ້ຍື່ນແບບຟອມສະໝັກປ່ຽນບ່ອນເຮັດວຽກ ໃຫ້ກັບສູນຈັດຫາງານ ຢູ່ຂອບເຂດຜື້ນທີ່ໃກ້ຄຽງ ບ່ອນເຮັດວຽກນັ້ນ ພາຍໃນ 1 ເດືອນ ຫຼັງຈາກທີ່ສິ້ນສຸດສັນຍາການຈ້າງງານກັບຜູ້ໃຊ້ແຮງງານແລ້ວ. ແຕ່ຜູ້ອອກງານຕ່າງດ້າວນັ້ນ ຕ້ອງໄດ້ຖືກຮັບເຂົ້າເຮັດວຽກພາຍໃນ 3 ເດືອນ.



학습 안내
ຄຳແນະນຳ ໃນການຮຽນ

- **ຈຸດປະສົງໃນການຮຽນ** ຮູ້ກ່ຽວກັບການຕໍ່ ໄລຍະເວລາພັກເຊົາ, ທຳຄວາມເຂົ້າໃຈກ່ຽວກັບການປ່ຽນສະຖານະພາບການພັກເຊົາ
- **ກິດຈະກຳ** ການຂຽນແບບຝອມສະໝັກ ເພື່ອຕໍ່ໄລຍະເວລາການພັກເຊົາ
- **ຄຳສັບ ແລະ ສຳນວນຄຳເວົ້າ** ການຕໍ່ໄລຍະເວລາ ພັກເຊົາ, ສະຖານະຂອງການພັກເຊົາ
- **ຂໍ້ມູນກ່ຽວກັບວັດທະນາທຳ** ການສະໝັກ ເພື່ອຕໍ່ໄລຍະເວລາ ການພັກເຊົາ

대화 1 ບົດສົນທະນາ 1 Track 178


 ຕອນນີ້ ທັງສອງຄົນກຳລັງ ສົນທະນາກ່ຽວກັບ ການຕໍ່ໄລຍະເວລາການພັກເຊົາ. ຖ້າເຈົ້າຕໍ່ສັນຍາໃໝ່ ແລ້ວໄລຍະເວລາ ການພັກເຊົາກໍຈະຕໍ່ ແບບອັດຕະໂນມັດບໍ່? ກ່ອນອື່ນ ຈົ່ງຝັງບົດສົນທະນາກ່ອນສອງ ຄັ້ງ ແລ້ວເວົ້າຕາມ.

- 리한 투안 씨, 계약 연장했어요?
 ຕວນ, ໄດ້ຕໍ່ສັນຍາແລ້ວບໍ່?
- 투안 네, 지난달에 계약 기간이 끝나서 재계약했어요.
 ເຈົ້າ, ສັນຍາໝົດເດືອນກ່ອນນີ້ ກໍເລີຍໄດ້ຕໍ່ສັນຍາແລ້ວ.
- 리한 그래요? 재계약을 하면 체류 기간은 **자동으로** 연장되는 거예요?
 ແມ່ນບໍ່? ຖ້າເຈົ້າຕໍ່ສັນຍາໃໝ່ ແລ້ວໄລຍະເວລາ ການພັກເຊົາກໍຈະຕໍ່ແບບ ອັດຕະໂນມັດບໍ່?
- 투안 그건 아니래요. 따로 체류 기간 연장 허가를 받아야 해요.
 ເພິ່ນວ່າບໍ່ແມ່ນແນວນັ້ນໃດ. ຕ້ອງໄດ້ຮັບການອະນຸຍາດຕໍ່ໄລຍະເວລາ ພັກເຊົາຕ່າງຫາກ.
- 리한 그렇군요. 그럼 연장 허가는 아직 안 받은 거예요?
 ແມ່ນແນວນັ້ນເນາະ. ຄັນຊື່ນ ເຈົ້າຍັງບໍ່ໄດ້ຮັບອະນຸຍາດ ຕໍ່ໄລຍະເວລາພັກເຊົາບໍ່?

자동으로
ແບບອັດຕະໂນມັດ

따로
ແຍກ, ຕ່າງຫາກ

투안 네, 체류 기간 만료 전까지만 받으면 돼요. 저는 한국에 온 지 3년 이 되기 때문에 **따로** 준비해야 하는 서류가 좀 있더라고요. 그래서 오늘 고용 지원 센터에 가 보려고 해요.
 ເຈົ້າ, ຖ້າໄດ້ຮັບກ່ອນວັນໝົດອາຍ ກໍບໍ່ເປັນຫຍັງ. ຍ້ອນວ່າຂ້ອຍມາເກົາຫຼີໄດ້ 3 ປີແລ້ວ ກໍເລີຍມີເອກະສານ ທີ່ຕ້ອງ ກະກຽມຕ່າງຫາກນຳ. ສະນັ້ນ ມື້ນີ້ ຂ້ອຍເລີຍຈະໄປສູນ ການຊ່ວຍເຫຼືອການຈ້າງງານເບິ່ງ.

 ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 계약 기간이 끝나서 어떻게 했어요?
 ໄລຍະເວລາສັນຍາຂອງ ຕວນ ໝົດແລ້ວໄດ້ເຮັດແນວໃດ?
2. 체류 기간 연장 허가는 언제까지 받아야 해요?
 ຕ້ອງໄດ້ຮັບ ອະນຸຍາດ ການຕໍ່ໄລຍະເວລາ ພັກເຊົາ ຮອດເມື່ອໃດ?

정답 1. 계약을 연장했어요. 2. 체류 기간 만료 전까지 받으면 돼요.



ທັງສອງຄົນແມ່ນກຳລັງສົນທະນາ ກັນກ່ຽວກັບຂ່າວຂອງເຮືອງ. ຈົ່ງຝັງບົດສົນທະນາສອງເທື່ອເບິ່ງວ່າ ພວກເຂົາສົນທະນາກ່ຽວກັບຫຍັງ?

투안: **흐엉 씨 이야기 들었어요?**
ໄດ້ຍິນເລື່ອງກ່ຽວກັບ ເຮືອງບໍ?

리한: **아니요, 무슨 일 있어요? 오늘 작업장에서 안 보이던데요.**
ບໍ່, ມີເລື່ອງຫຍັງ? ມັນ ຄືວ່າບໍ່ເຫັນລາວຢູ່ບ່ອນເຮັດວຽກ.

문제가 되다
ເປັນບັນຫາ/ມີບັນຫາ

투안: **체류 자격이 문제가 돼서 이것저것** 알아보고 다니나 봐요.

이것저것
ນັ້ນນີ້/ອັນນັ້ນອັນນີ້

ຄືຊື່ແມ່ນລາວໄປຖາມເບິ່ງ ອັນນັ້ນອັນນີ້ ຍ້ອນວ່າ ລາວມີບັນຫາກ່ຽວກັບໄລຍະເວລາການຝັກເຊົາ.

리한: **정말이요? 지난달에 계약 갱신하지 않았어요?**
ແມ່ນແທ້ບໍ່? ເດືອນແລ້ວນີ້ ລາວບໍ່ໄດ້ຕໍ່ສັນຍາບໍ?

투안: **네, 계약은 했는데 체류 연장 신청을 따로 안 해서 불법 체류가 됐대요.**

ແມ່ນ, ເຮັດສັນຍາແລ້ວ ແຕ່ວ່າບໍ່ໄດ້ສະໝັກຕໍ່ເວລາ ການຝັກເຊົາຕ່າງຫາກ ຈຶ່ງເວົ້າວ່າເປັນການຝັກເຊົາ ທີ່ຜິດກົດໝາຍ.

리한: **그럼, 흐엉 씨는 귀국해야 하는 거예요?**
ດັ່ງນັ້ນ, ເຮືອງ ຕ້ອງກັບປະເທດບໍ?

투안: **그건 아니고 벌금을 좀 내야 할 것 같다고 해요.**
ບໍ່ແມ່ນແບບນັ້ນ ແຕ່ມີຄືນເວົ້າວ່າ ຕ້ອງໄດ້ເສຍຄ່າປັບໄໝໜ້ອຍໜຶ່ງ.



ຕອນນີ້ ລອງເປັນຕວນ ແລະ ຣິຮັນ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈຝັງໃຫ້ດີ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 흐엉 씨는 왜 불법 체류자가 되었어요? ເປັນຫຍັງ ເຮືອງ ຈຶ່ງກາຍເປັນຜູ້ຝັກເຊົາ ທີ່ຜິດກົດໝາຍ?
2. 흐엉 씨는 체류 자격이 문제가 돼서 귀국해야 해요? ເຮືອງ ຕ້ອງກັບປະເທດ ຍ້ອນວ່າໄລຍະເວລາ ການຝັກເຊົາມີບັນຫາບໍ?

정답 1. 체류 연장 신청을 따로 안 했어요. 2. 아니요, 벌금을 좀 내야 해요.



ພວກເຮົາສາມາດໄດ້ຮັບ ສະຖານະການຝັກເຊົາ ແນວໃດ? ເຮົາລອງມາເບິ່ງວ່າ ຄຳສັບກ່ຽວກັບ ສະຖານະການຝັກເຊົາວ່າ ມີຫຍັງແດ່?



체류 자격
ສະຖານະ ການຝັກເຊົາ



합법 체류
ການຢູ່ອາໄສ ແບບຖືກກົດໝາຍ



불법 체류
ການຢູ່ອາໄສ ແບບຜິດກົດໝາຍ




체류 자격 외 활동
ກິດຈະກຳ ທີ່ນອກເໜືອຈາກ
ສະຖານະການຝັກເຊົາ




자격을 부여하다
ໃຫ້ສະຖານະ ການຝັກເຊົາ



자격을 획득하다
ໄດ້ສະຖານະ ການຝັກເຊົາ/
ໄດ້ມາເຊິ່ງສະຖານະ ການຝັກເຊົາ



자격을 변경하다
ປ່ຽນສະຖານະ



추방되다
ຖືກເນລະເທດ
ອອກຈາກປະເທດ



벌금을 내다
ເສຍຄ່າປັບໃໝ



강제 출국을 당하다
ຖືກບັງຄັບ ໃຫ້ອອກຈາກປະເທດ



자진 출국하다
ອອກຈາກປະເທດ ໂດຍສະໝັກໃຈ

Tip 체류 기간 연장 ການຕໍ່ໄລຍະເວລາ ການຝັກເຊົາ

체류 기간 연장이란? ຕໍ່ໄລຍະເວລາ ການຝັກເຊົາ ແມ່ນຫຍັງ?

이전에 허가 받은 체류 기간을 초과하여 계속 대한민국에 체류하고자 하는 외국인은 체류 기간 연장 허가를 받아야 합니다.

ຄົນຕ່າງດ້າວ ທີ່ຕ້ອງການອາໄສຕໍ່ ຢູ່ເກົາຫຼີ ຫຼັງຈາກໄລຍະເວລາ ການຝັກເຊົາ ໄດ້ໝົດໄປແລ້ວ ແມ່ນຕ້ອງໄດ້ຮັບອະນຸຍາດ ເພື່ອຕໍ່ໄລຍະເວລາການຝັກເຊົາ.

체류 연장 가능 기간 ໄລຍະເວລາ ທີ່ສາມາດຕໍ່ ການຝັກເຊົາ

고용 노동부에서 재고용 확인서를 받아오면 4년 10개월을 초과하지 않는 범위내에서 체류 연장이 가능합니다. ຖ້າຜູ້ສະໝັກໄດ້ຮັບໃບອະນຸຍາດ ການຈ້າງງານຄືນອີກ ຈາກກະຊວງແຮງງານ ແລະ ການຈ້າງງານ, ຜູ້ກ່ຽວສາມາດຕໍ່ໄລຍະເວລາຝັກເຊົາໄດ້ ຈົນເຖິງ 4 ປີ 10 ເດືອນ.



ຈົ່ງຕອບຄໍາຖາມ ໂດຍທີ່ບໍ່ເບິ່ງ ພາກສ່ວນຄໍາສັບທີ່ຮຽນມາຂ້າງເທິງ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄໍາເວົ້າ ທີ່ເໝາະສົມ.

- | | | | |
|---|--|-----|------------|
| ① | | • ㉠ | 추방되다 |
| ② | | • ㉡ | 벌금을 내다 |
| ③ | | • ㉢ | 사진 출국하다 |
| ④ | | • ㉣ | 강제 출국을 당하다 |

2. 빈칸에 맞는 표현을 골라 대화를 완성하세요.

ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການເລືອກສໍານວນທີ່ຖືກຕ້ອງ ຕື່ມໃສ່ບ່ອນຫວ່າງ.

1)

가: 체류 연장 신고를 어서 해야 하는데. 통 시간이 안 나네요.

ຂ້ອຍຕ້ອງຮີບລາຍງານ ການຕໍ່ການພັກເຊົາ, ແຕ່ວ່າບໍ່ມີເວລາເລີຍ.

나: 어서 하세요. 체류 기간이 만료되면 _____ 체류가 돼요.

ພ້າວເຮັດໄວງເດີ້. ຖ້າສິ້ນສຸດໄລຍະເວລາການພັກເຊົາ ແມ່ນຖືວ່າເປັນ ການພັກເຊົາແບບຜິດກົດໝາຍ.

① 불법

② 합법

2)

가: 취업하신 거죠? 증명 서류를 제출해 주세요.

ເຈົ້າໄດ້ວຽກເຮັດແລ້ວແມ່ນບໍ່? ກະລຸນາຍື່ນ ເອກະສານຢັ້ງຢືນ.

나: 취업 _____ 를 제출하면 될까요? ຖ້າວ່າຍື່ນໃບຢັ້ງຢືນການຈ້າງງານກໍໄດ້ບໍ່?

① 신청서

② 확인서

3)

가: 스스로 신고한 거예요? ເຈົ້າລາຍງານດ້ວຍຕົວເອງບໍ່?

나: 네, _____ 출국을 하면 재입국할 때 도움이 된다고 해서요.

ເຈົ້າ, ເພິ່ນເວົ້າວ່າ ຖ້າອອກປະເທດແບບສະໝັກໃຈ ມັນຈະຊ່ວຍເວລາທີ່ຈະກັບເຂົ້າມາອີກ.

① 강제

② 자진

4)

가: 신청 _____ 이 지나서 신고를 하면 벌금을 내요.

ຖ້າກາຍໄລຍະເວລາການສະໝັກ ແລ້ວຈຶ່ງລາຍງານ ແມ່ນໄດ້ເສຍຄ່າປັບໃໝ.

나: 네, 날짜를 기억해야겠네요. ເຈົ້າ, ຂ້ອຍຕ້ອງໄດ້ຈື່ວັນທີໄວ້ແລ້ວ.

① 기간

② 대상

정답

1. ①㉡ ②㉠ ③㉣ ④㉢ 2. 1) ① 2) ② 3) ② 4) ①



활동 ກິດຈະກຳ

투안 씨의 체류 연장 허가 신청서입니다. 잘 읽고 질문에 답하세요.


ນີ້ແມ່ນໃບສະໝັກ ຂໍອະນຸຍາດຕໍ່ການຝັກເຊົາຂອງຕວນ. ຈົ່ງອ່ານໃຫ້ດີ ແລ້ວຕອບຄຳຖາມ.

신청서 (신고서)

ແບບຟອມສະໝັກ (ແບບຟອມລາຍງານ)



업무 선택 <small>ເລືອກການສະໝັກ</small>	
① 외국인 등록 <small>ການລົງທະບຽນຄົນ ຕ່າງປະເທດ</small>	<input type="checkbox"/>
② 등록증 재발급 <small>ອອກໃບທະບຽນຄົນ ຕ່າງປະເທດໃໝ່</small>	<input type="checkbox"/>
③ 체류기간 연장 허가 <small>ການຂໍອະນຸຍາດຕໍ່ໄລຍະເວລາການຝັກເຊົາ</small>	<input checked="" type="checkbox"/>
④ 체류기간 변경 허가 <small>ການອະນຸຍາດປ່ຽນ ໄລຍະເວລາການຝັກເຊົາ</small>	<input type="checkbox"/>
⑤ 체류자격 부여 <small>ໃຫ້ສະຖານະ ການຝັກເຊົາ</small>	<input type="checkbox"/>



신청기간 <small>ໄລຍະເວລາການສະໝັກ</small>	2015년 3월 21일
--------------------------------------	--------------

공용란 <small>ສຳລັບເຈົ້າໜ້າທີ່</small>						
기본사항 <small>ຂໍ້ມູນທົ່ວໄປ</small>	최초 입국일 <small>ວັນທີເຂົ້າ ປະເທດທຳອິດ</small>	2012. 4. 1	체류 자격 <small>ສະຖານະ ການຝັກເຊົາ</small>	E-9 비전문취업 <small>ວຽກທີ່ບໍ່ແມ່ນວິຊາ ການ (E-9)</small>	체류 기간 <small>ໄລຍະເວລາ ການຝັກເຊົາ</small>	2013. 4. 1 - 2015. 3. 27
접수사항 <small>ການສະໝັກ</small>	접수 일자 <small>ວັນທີສະໝັກ</small>	2015. 3. 21	접수 번호 <small>ເລກທີສະໝັກ</small>	201511010	비고 <small>ໝາຍເຫດ</small>	
허가사항 <small>ການອະນຸຍາດ</small>	허가 일자 <small>ວັນທີອະນຸຍາດ</small>	2015. 3. 22	허가 번호 <small>ເລກທີອະນຸຍາດ</small>	310125226	체류 자격 <small>ສະຖານະ ການຝັກເຊົາ</small>	E-9 체류 기간 <small>ໄລຍະເວລາ ການຝັກເຊົາ</small> 1년 10개월 1 ປີ 10 ເດືອນ
결제 <small>ການເຊັນຍັງຢືນ</small>	담당 <small>ຜູ້ຮັບຜິດຊອບ</small>	계장 <small>ຫົວໜ້າຂະແໜງ</small>	과장 <small>ຜູ້ຈັດການ</small>	국장 <small>ຜູ້ຈັດການທົ່ວໄປ</small>	소장 <small>ປະທານ</small>	
					가 · 부	

1. 위 신청서에 대한 설명으로 맞지 않는 것을 고르세요.

ຈົ່ງເລືອກເອົາຄຳຕອບ ທີ່ບໍ່ຖືກຕ້ອງກັບ ການອະທິບາຍກ່ຽວກັບ ແບບຟອມສະໝັກຂ້າງເທິງ.

- ① 투안 씨는 체류 기간을 연장하려고 합니다.
- ② 투안 씨는 비전문 취업 비자를 받았습니다.
- ③ 투안 씨는 2015년 4월에 고향에 돌아가야 합니다.
- ④ 투안 씨는 2012년 4월에 한국에 처음 들어왔습니다.


정답 1. ③



체류 기간 연장 신청

ການສະໝັກ ເພື່ອຕໍ່ໄລຍະເວລາການຝັກເຊົາ

체류 기간 연장 허가 절차도 **ຂັ້ນຕອນ ການສະໝັກຂໍອະນຸຍາດ ຕໍ່ໄລຍະເວລາການຝັກເຊົາ**



ຜູ້ສະໝັກ		ເວລາລົງທະບຽນ
ລົງທະບຽນສະໝັກ ເພື່ອຕໍ່ໄລຍະເວລາການຝັກເຊົາ ສໍານັກງານກວດຄົນເຂົ້າ-ອອກເມືອງ ຫຼື ສໍານັກງານສາຂາ		ກ່ອນວັນໝົດກຳນົດ ໄລຍະເວລາການຝັກເຊົາ
ການປະເມີນ		ເອກະສານຕິດຂັດ
ອະນຸຍາດ	ບໍ່ອະນຸຍາດ	<ul style="list-style-type: none"> - ແບບຟອມສະໝັກ ການອະນຸຍາດ ຕໍ່ການຝັກເຊົາ - ໜັງສືຜ່ານແດນ - ບັດທະບຽນຄົນຕ່າງດ້າວ (ຜູ້ທີ່ກ່ຽວຂ້ອງ) - ເອກະສານຕິດຂັດ ສໍາລັບແຕ່ລະສະຖານະ ການຝັກເຊົາ - ຄ່າທຳນຽມ
<ul style="list-style-type: none"> - ປ່ຽນສະຖານະບ່ອນເຮັດວຽກ ຢູ່ບໍ່ຜ່ານແດນ - ສະແດງການອະນຸຍາດ ຢູ່ບັດທະບຽນຄົນຕ່າງດ້າວ 	ແຈ້ງເຫດຜົນທີ່ບໍ່ອະນຸຍາດ	

체류 기간 연장 허가 신청 기간 **ໄລຍະເວລາການສະໝັກ ຂໍອະນຸຍາດ ຕໍ່ໄລຍະເວລາຝັກເຊົາ**

현재의 체류 기간이 만료하기 전 2개월부터 만료 당일까지 신청하여야 합니다. 체류 기간 만료일이 지난 후 체류 기간 연장 허가를 신청하면 범칙금이 부과됩니다.

ນັບຕັ້ງແຕ່ 2 ເດືອນ ເປັນຕົ້ນໄປ ຈົນເຖິງວັນໝົດອາຍຸຂອງ ໄລຍະເວລາການຝັກເຊົາປະຈຸບັນ ແມ່ນຕ້ອງສະໝັກ. ຖ້າກາຍວັນໝົດອາຍຸ ຂອງໄລຍະເວລາການຝັກເຊົາ ແລ້ວຈຶ່ງສະໝັກການຂໍອະນຸຍາດ ຕໍ່ເວລາຝັກເຊົາ ແມ່ນຈະຖືກປັບໃໝ.

체류 기간 연장 허가 신청 방법 **ວິທີການສະໝັກ ໃບອະນຸຍາດຕໍ່ໄລຍະເວລາ ຝັກເຊົາ**

본인 또는 대리인이 주소지 관할 출입국 사무소에 필요한 서류를 준비하셔서 신청하시면 됩니다. 단, 신청 당일 본인이 국내에 체류하고 있는 경우 신청이 가능합니다.

ສະໝັກໄດ້ດ້ວຍຕົວເອງ ຫຼື ຜູ້ຕາງໜ້າກໍໄດ້, ໂດຍການກຽມເອກະສານ ທີ່ຈຳເປັນ ໄປຍື່ນຢູ່ ຫ້ອງການກວດຄົນເຂົ້າ-ອອກເມືອງຢູ່ທ້ອງຖິ່ນ. ໃນມື້ທີ່ຍື່ນເອກະສານສະໝັກ, ຜູ້ກ່ຽວຕ້ອງອາໄສຢູ່ໃນເກົາຫຼີເໜືອນັ້ນ.



🎧 **듣기 대본** ເນື້ອໃນບົດຝັງ

1. 여: 여기 체류 기간 연장 허가 신청서하고 여권, 외국인 등록증입니다.
ນີ້ແມ່ນໃບສະໝັກ ຂໍອະນຸຍາດຕໍ່ໄລຍະເວລາພັກເຊົາ, ໜັງສືຜ່ານແດນ ແລະ ບັດຄົນຕ່າງດ້າວ.
 남: (서류 넘기는 소리, 잠시 후) 네, 접수되었습니다. 심사 후에 연락드리겠습니다.
(ສຽງເປີດເອກະສານ, ຕໍ່ມາອີກໜ້ອຍໜຶ່ງ) ເຈົ້າ, ລົງທະບຽນຮຽບຮ້ອຍແລ້ວ. ຫຼັງຈາກ ກວດກາແລ້ວຈະຕິດຕໍ່ຫາ.
2. 남: 외국인 근로자의 경우 국내에 머무를 수 있는 기간이 3년에서 최대 5년입니다.
ກໍລະນີຂອງແຮງງານຕ່າງປະເທດ, ໄລຍະເວລາການພັກເຊົາໃນ ເກົາຫຼີ ແມ່ນນັບແຕ່ 3ປີ ເຖິງ 5ປີ.
3. 여: 체류 기간이 만료하는 등 체류 자격이 없이 머무르고 있는 상태를 이야기합니다.
ສິ່ງນີ້ສະແດງວ່າ ຜູ້ກ່ຽວບໍ່ມີສະຖານະພັກເຊົາ ຍ້ອນວ່າ ໝົດກຳນົດໄລຍະເວລາພັກເຊົາ ແລະ ອື່ນໆ.
- 4-5. 남: 체류 기간을 연장하고 싶은데요. ຂ້ອຍຕ້ອງການຕໍ່ ໄລຍະເວລາການພັກເຊົາ.
 여: 출입국 관리소에서 신고를 해서 허가를 받아야 해요. 취업 기간 연장 신청서를 접수하고 심사를 받으세요. 체류 연장 허가를 안 받고 일하면 불법 체류가 돼서 강제 출국을 당하게 돼요.
ຕ້ອງສະໝັກຂໍການອະນຸຍາດຢູ່ ສຳນັກງານກວດຄົນເຂົ້າ-ອອກເມືອງ. ລົງທະບຽນໃບສະໝັກຕໍ່ ໄລຍະເວລາເຮັດວຽກ ແລ້ວກໍຮັບການ
 ຝັຈາລະນາ. ຖ້າເຮັດວຽກໂດຍທີ່ບໍ່ໄດ້ຮັບອະນຸຍາດການການຕໍ່ໄລຍະເວລາພັກເຊົາ ຖືວ່າເປັນການພັກເຊົາ ທີ່ຜິດກົດໝາຍ ເຊິ່ງຈະຖືກບັງ
 ຄັບໃຫ້ອອກຈາກປະເທດໄດ້.

정답 1. ㉠ 2. ㉢ 3. ㉡ 4. ㉣ 5. ㉣

확장 연습 ບົດເຝິກຫັດເຝີມເຕີມ

🎧 L-58

1. 대화를 듣고 질문에 알맞은 것을 고르십시오. ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.
 여자가 남자를 찾아온 이유는 무엇입니까? ເຫດຜົນທີ່ຜູ້ຍິງໄປຫາຜູ້ຊາຍແມ່ນຫຍັງ?
 - ① 체류 기간을 몰라서
 - ② 여권을 발급받으려고
 - ③ 한국에 더 체류하려고
 - ④ 외국인 등록증이 필요해서

🎧 **확장 연습 듣기 대본** ເນື້ອໃນບົດຝັງ ບົດເຝິກຫັດເຝີມເຕີມ

1. 여: 안녕하세요? 체류 기간을 연장하려고 왔는데요. ສະບາຍດີ? ຂ້ອຍຕ້ອງການ ຕໍ່ໄລຍະເວລາພັກເຊົາ.
 남: 체류 기간 연장 신청서하고 여권, 외국인 등록증 가지고 오셨어요?
ໄດ້ເອົາ ແບບຟອມສະໝັກ ເພື່ອຕໍ່ໄລຍະເວລາການພັກເຊົາ, ໜັງສືຜ່ານແດນ ແລະ ບັດຄົນຕ່າງດ້າວ ມານຳບໍ?
 여: 여기 있어요. ຢູ່ນີ້.
 남: 네, 접수됐습니다. 심사가 끝나면 연락드리겠습니다.
ເຈົ້າ, ໄດ້ລົງທະບຽນແລ້ວ. ຖ້າຝັຈາລະນາແລ້ວ ຈະຕິດຕໍ່ຫາ.

정답 1. ㉢

학습 안내 ຄຳແນະນຳ ໃນການຮຽນ

▣ ຈຸດປະສົງໃນການຮຽນ

ການທຳຄວາມຄົ້ນເຄີຍກັບປ້າຍເຕືອນ ຄວາມປອດໄພ ໃນອຸດສະຫາກຳ, ການທຳຄວາມເຂົ້າໃຈກ່ຽວກັບລະບຽບ ເພື່ອຄວາມປອດໄພໃນອຸດສະກຳການຜະລິດ.

▣ ຄຳສັບ ແລະ ສຳນວນຄຳເວົ້າ

ປ້າຍເຕືອນຄວາມປອດໄພ ໃນອຸດສະຫາກຳ, ລະບຽບປ້ອງກັນຄວາມປອດໄພ ໃນອຸດສະກຳການຜະລິດ

▣ ຂໍ້ມູນກ່ຽວກັບວັດທະນາທຳ

ພະຍາດທີ່ເກີດຈາກອາຊີບ



어휘 1

산업 안전 표지



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ປ້າຍເຕືອນຄວາມປອດໄພ ໃນບ່ອນເຮັດວຽກ. ລອງ ມາຮຽນຮູ້ນຳກັນເບິ່ງວ່າ ມີຫຍັງແດ່ບໍ່?



출입금지
ຫ້າມເຂົ້າອອກ



보행금지
ຫ້າມຍາງໄປ



금연
ຫ້າມສຸບຢາ



화기금지
ຫ້າມຕິດໄພ



인화성 물질 경고
ເຕືອນວັດຖຸໄວ້ໄພ



산화성 물질 경고
ເຕືອນສານທີ່ກໍ່ໃຫ້ເກີດໄພ



폭발성 물질 경고
ເຕືອນວັດຖຸລະບົດ



급성독 물질 경고
ເຕືອນວັດຖຸອັນຕະລາຍສູງ



방사성 물질 경고
ເຕືອນວັດຖຸມີລັງສີ



고압 전기 경고
ເຕືອນໄຟຟ້າແຮງສູງ



매달린 물체 경고
ເຕືອນມີວັດຖຸແຂວນຢູ່ເທິງ



낙하물 경고
ເຕືອນມີວັດຖຸຕົກລົງມາ



고온 경고
ເຕືອນອຸນຫະພູມສູງ



저온 경고
ເຕືອນອຸນຫະພູມຕໍ່າ



몸균형 상실 경고
ເຕືອນການສນເສຍ
ຄວາມຊຶງຕົວ (ລະວັງລົ້ມ)



위험 장소 경고
ເຕືອນສະຖານທີ່ ອັນຕະລາຍ



📖 **ເອຼີ 2** ຄຳສັບ 2

제조업 관련 안전 수칙

ລະບຽບຄວາມປອດໄພ ໃນອຸດສາຫະກຳການຜະລິດ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ລະບຽບຄວາມປອດໄພ ໃນອຸດສາຫະກຳການຜະລິດ. ລອງມາເບິ່ງນຳກັນວ່າ ມີຫຍັງແດ່ບໍ່?

끼임 재해 ອຸປະຕິເຫດ ທີ່ເກີດຈາກການໜີບ


(1) 직선운동 중인 설비, 기계 사이에 끼임

ລະວັງອຸປະຕິເຫດ ເກີດຈາກຊ່ອງຫວ່າງໜີບທັບ ລະຫວ່າງອຸປະກອນເຄື່ອງຈັກ ທີ່ກຳລັງໃຊ້ງານໜີບ




(2) 회전부와 고정물체 사이에 끼임

ລະວັງອຸປະຕິເຫດ ຖືກໜີບລະຫວ່າງ ສ່ວນທີ່ໝຸນ ແລະ ວັດຖຸຄົງທີ່




(3) 두 회전체의 물림점에 끼임

ລະວັງອຸປະຕິເຫດ ຖືກໜີບຈາກແຂ້ວເມືອງ ທີ່ມີສອງເບື້ອງໝຸນເຂົ້າຫາກັນ



(4) 회전체 및 돌기부에 감김

ລະວັງອຸປະຕິເຫດ ຖືກປາດ ຫຼື ບາດໃນຂະນະທີ່ເຄື່ອງຈັກກຳລັງເປີດໃຊ້ງານຢູ່



(5) 인력 운반, 취급 중인 물체에 끼임

ລະວັງອຸປະຕິເຫດ ເກີດຈາກການຍົກຂອງໜັກ ຫຼື ວັດຖຸອຸປະກອນທີ່ມີການເຄື່ອນທີ່



넘어짐 재해 ຄວາມເສຍຫາຍ ທີ່ເກີດຈາກການລົ້ມ


(1) 계단, 사다리에서 넘어짐 ການຕົກຈາກຂັ້ນໄດທີ່ສູງ (ຂັ້ນໄດຄົງທີ່, ຂັ້ນໄດເຄື່ອນທີ່ (ເວລາເຮັດວຽກ)



(2) 바닥에서 미끄러짐, 바닥의 돌출물 등에 걸려 넘어짐
ພະລາດລົ້ມລົງພື້ນທີ່ໝິ້ນ ຫຼື ເຕະສະດຸດ



(3) 운송수단, 설비에서 넘어짐 ລົດບັນ ຫຼື ພະລາດລົ້ມ ຈາກວັດຖຸ ທີ່ອໍານວຍຄວາມສະດວກຕ່າງໆ



(4) 물체의 넘어짐 ການພິກຄວມ ຂອງວັດຖຸອຸປະກອນ



ບຸ້ດຸ້ມ ຈາຍໄພ ອຸປະຕິເຫດ ທີ່ເກີດຈາກການຕໍາກັນ

(1) ສາຍາມໄພ ຈາຍໄພ ຈາຍໄພ
ການຕໍາກັນ ຂອງຄົນງານ




(2) ກອຍ ຫວັດເຈ ດັງໄພ ຈາຍໄພ
ການຖືກຕໍາ ກັບຊັ້ນສ່ວນເຄື່ອງຈັກ ທີ່ໝຸນດ້ວຍຄວາມໄວສູງ



(3) ບາດຸດໄພ ຈາຍໄພ ຈາຍໄພ
ການຖືກຕໍາ ກັບວັດຖຸສິ່ງຂອງ ທີ່ໝຸນເຂົ້າຫາກັນ



(4) ຫຸນດຸດໄພ ຈາຍໄພ ຈາຍໄພ
ການຖືກຕໍາ ກັບວັດຖຸທີ່ຍົກເຄື່ອນທີ່ໄປມາ



(5) ຫຼີກສາຍ ຈາຍໄພ ຈາຍໄພ
ການຖືກຕໍາ ກັບວັດຖຸທີ່ກຳລັງໃຊ້ງານຢູ່



(6) ຈາຍໄພ ຈາຍໄພ ຈາຍໄພ
ການຖືກຕໍາ ກັບຍານພາຫະນະ



맞음 재해 ອຸປະຕິເຫດ ທີ່ເກີດຈາກການກະເດັນໃສ່

(1) 중량물 운반 시 맞음 ຖືກທັບໂດຍວັດຖຸ ທີ່ມີນ້ຳໜັກຕືກໃສ່ ໃນຂະນະທີ່ເຄື່ອນຍ້າຍວັດຖຸ



(2) 연삭기, 선반, 원심기 가공물에 맞음

ຖືກວັດຖຸ ກະເດັນຈາກຊັ້ນສ່ວນເຄື່ອງຈັກ, ເຄື່ອງປັດ, ເຄື່ອງປັ່ນ, ເຄື່ອງກິ່ງ



(3) 내압을 받는 용기부품에 맞음

ຖືກຊັ້ນສ່ວນຈາກພາຫະນະ ທີ່ມີຄວາມດັນແຮງສູງກະເດັນໃສ່



(4) 보관된 부품에 맞음

ຖືກວັດຖຸສິ່ງຂອງຫຼິ້ນທັບໃສ່ ຈາກການເກັບມ້ຽນສິ່ງຂອງ



기타 재해 ອຸປະຕິເຫດອື່ນໆ

(1) 고온, 고압 물이 비산

ຖືກນ້ຳອຸ້ນຫະມຸມສູງ ແລະ ຄວາມດັນສູງຖິ້ງໃສ່



(2) 교류아크용접 작업 중 감전

ຖືກໄຟຟ້າຊອດ ໃນລະຫວ່າງເຊື່ອມໂລຫະ



(3) 지붕수리 중 떨어짐

ຕົກຈາກຫຼັງຄາ ໃນຂະນະທີ່ແປງຫຼັງຄາ



(4) 저장탱크 주유 중 화재

ເກີດໄຟໄໝ້ ໃນຖັງເກັບນ້ຳມັນ



(5) 에어조끼에 화상

ໄຟໄໝ້ ເກີດຈາກເສື້ອແຈັກເກັດແອ



(6) 연료통 절단 중 폭발

ເກີດລະເບີດ ໃນຂະນະທີ່ຕັດຖັງນ້ຳມັນເຊື້ອໄຟ



ຂໍ້ມູນຈາກເວັບໄຊນີ້ <http://www.slideshare.net/iglassbox/safety-education-for-migrant-workers-in-koreaeng>



직업병

ໂລກພະຍາດ ທີ່ເກີດຈາກການເຮັດວຽກ

직업병이란? **ພະຍາດອາຊີບ ແມ່ນຫຍັງ?**

직업성 질환은 근로자의 질병이 '직업에 의하여 발생한 것'을 말합니다. 직업성 질환은 작업에서 노출되는 유해 인자에 의해 발생하는 전형적인 직업병과 비직업적 요인에 의해서도 발생되지만 직업적 요인에 의해 악화되는 작업 관련성 질환으로 구분됩니다.

ໂລກໄພໄຂ້ເຈັບຂອງອາຊີບ ຫຼື ພະຍາດອາຊີບ ແມ່ນໝາຍເຖິງການເຮັດວຽກຂອງຜູ້ໃຊ້ແຮງງານ ແລ້ວພະຍາດໄດ້ເກີດຂຶ້ນມາ ເນື່ອງຈາກເຮັດວຽກດັ່ງກ່າວນັ້ນ. ໂລກຈາກການເຮັດວຽກງານ ຈະປັນໂລກທີ່ກ່ຽວຂ້ອງກັບວຽກງານທີ່ຕົນເຮັດຢູ່ໂດຍຜືນຖານ ແລະ ບໍ່ສະເພາະແຕ່ອາຊີບຂອງຕົນເທົ່ານັ້ນ ມັນຍັງມີຫຼາຍປັດໄຈ ທີ່ມັນກ່ຽວຂ້ອງກັບວຽກງານ.



소음성 난청 **ປະສາດການຟັງເຊື່ອມ**

소음에 계속 노출되는 경우 영구적으로 청력이 손실되는 소음성 난청이 발생할 수도 있습니다. 또한 이명, 스트레스 증가, 면역체계 변화 등이 발생하여 작업 능률이 저하되거나 작업 중 부주의에 의한 사고를 유발할 수도 있습니다.

ການທີ່ເຮົາໄດ້ສຳຜັດກັບສຽງດັ່ງຢ່າງຕໍ່ເນື່ອງເປັນປະຈຳ ຈະເຮັດໃຫ້ເຮົາເກີດການສູນເສີຍປະສາດສຳຜັດໃນການຟັງ ແລະ ອາດຈະບໍ່ໄດ້ຍິນແບບຖາວອນ. ນອກຈາກນີ້ ອາການຫຼອ້ງ, ຄວາມຄຽດທີ່ເກີດຂຶ້ນ ບວກກັບສະພາບການປ່ຽນແປງອື່ນໆ ຂອງຮ່າງກາຍແລ້ວ ອາດຈະເຮັດໃຫ້ປະສິດທິພາບໃນການເຮັດວຽກຂອງເຮົາຫຼຸດລົງ ຫຼື ມີຄວາມຜິດພາດຫຼາຍ ຈາກການປະຕິບັດໜ້າທີ່ວຽກງານ.



방사선에 의한 건강 장애

ການແຜ່ສະມັດຕະພາບລັງສີ ທີ່ເຮັດໃຫ້ມີຜົນກະທົບຕໍ່ສະໝາບ

방사선에는 발생 에너지가 물체를 이온화시킬 수 있는 전리 방사선과 에너지 수준은 낮으나 지속적인 반복적인 노출에 의해 건강상 나쁜 영향을 발생할 수 있는 비전리 방사선이 있습니다. 전리 방사선 노출에 의한 장애로는 백혈병, 갑상선암, 유방암, 폐암, 뼈암, 피부암 등이 있습니다.

ການແຜ່ສະມັດຕະພາບລັງສີ ແມ່ນ ສິ່ງທີ່ເກີດຂຶ້ນ ທີ່ການແຕກຕົວຂອງໄອອອນເປັນຜະລິງທີ່ສາມາດເຮັດ ໃຫ້ໄອອອນແຜ່ລັງສີ ແລະ ຜະລິງງານທີ່ຕໍ່າ ແຕ່ສາມາດເຮັດໃຫ້ເກີດຜົນເສີຍຕໍ່ສະໝາບຂອງເຮົາໄດ້ ຖ້າຫາກເຮົາໄດ້ຮັບການສຳຜັດກັບມັນ ໂດຍກົງ ຜົນຮ້າຍທີ່ຕາມມາຈະເຮັດໃຫ້ເຮົາເປັນພະຍາດມະເຮັງ ໃນເມັດເລືອດຂາວ, ມະເຮັງຕ່ອມໄທ້ທອຍ, ມະເຮັງເຕົ້ານົມ, ມະເຮັງປອດ, ມະເຮັງກະດູກ ແລະ ມະເຮັງຜິວໜັງ.





학습 안내
ຄຳແນະນຳໃນການຮຽນ

- **ຈຸດປະສົງໃນການຮຽນ** ສ້າງຄວາມຄຸ້ນເຄີຍກັບ ການເຕືອນຄວາມປອດໄພ ໃນອຸດສາຫະກຳການກໍ່ສ້າງ
- **ຄຳສັບ ແລະ ສຳນວນຄຳເວົ້າ** ການເຕືອນ ຄວາມປອດໄພ ໃນອຸດສາຫະກຳ ການກໍ່ສ້າງ
- **ຂໍ້ມູນກ່ຽວກັບວັດທະນາທຳ** ການປ້ອງກັນ ຜະຍາດອາຊີບ



어휘 1 ຄຳສັບ 1

건축업 관련 안전 수칙

ການເຕືອນ ຄວາມປອດໄພ ໃນອຸດສາຫະກຳ ການກໍ່ສ້າງ



ການເຕືອນ ຄວາມປອດໄພ ໃນອຸດສາຫະກຳ ການກໍ່ສ້າງນັ້ນ ມີອັນໃດແດ່ຈະໄດ້ນຳສະເໜີຕໍ່ໄປນີ້. ພວກເຮົາ ລອງໄປກວດການຳກັນເບິ່ງວ່າ ມີການເຕືອນຄວາມປອດໄພອັນໃດແດ່ ທີ່ຕ້ອງໄດ້ສັງເກດ ໃນເວລາເຮັດໂຄງແບບກໍ່ສ້າງ, ຖານການກໍ່ສ້າງ, ການສ້າງໂຄງເສີມຄອນກິດ, ວຽກເທຄອນກິດ, ວຽກໂຄງເຫຼັກ, ວຽກກໍ່-ໂບກ ແລະ ວຽກທາສີ.

거푸집 작업 ເຮັດໂຄງແບບ ກໍ່ສ້າງ

근로자는 안전대를 올바르게 착용하고 있는가?
ກຳມະກອນ ໄດ້ໃສ່ເຊືອກປ້ອງກັນ ຄວາມປອດໄພ ເປັນຢ່າງດີບໍ່?

안전대 부착 설비 설치 상태는 양호한가?
ເຊືອກ ແລະ ອະໄວຍາວປ້ອງກັນ ຄວາມປອດໄພ ແມ່ນໄດ້ຕິດຕັ້ງຢ່າງຖືກຕ້ອງບໍ່?

근로자간의 의견 교환은 충분히 이루어지고 있는가?
ມີການສື່ສານ ທີ່ຄົບຖ້ວນບໍ່ ລະຫວ່າງ ກຳມະກອນຜູ້ອອກແຮງງານ?

자재 운반(받아치기) 작업시 추락 방지 조치는 적정한가?
ໂຄງສ້າງໄມ້ຢູ່ພາກສ່ວນເທິງ ຂອງໄມ້ຄຳແບບ ຕ້ອງຮັບນຳໜັກວັດສະດຸເກີນບໍ່?

확인조립도에 따라 조립되고 있는가?
ໄດ້ປະຕິບັດຕາມຄຳແນະນຳ ໃນການປະກອບສ້າງແລ້ວບໍ່?

거푸집 동바리에 대한 구조 검토 및 조립도는 작성되었는가?
ໃນເວລາຍົກວັດສະດຸກໍ່ສ້າງຂຶ້ນ ແມ່ນໄດ້ມີມາດຕະການຄວາມປອດໄພ ທີ່ເໝາະສົມບໍ່?

상하부동시에 작업이 진행되고 있는가?
ບໍ່ມີວຽກທີ່ດຳເນີນ ຢູ່ພາກສ່ວນເບື້ອງເທິງ ແລະ ເບື້ອງລຸ່ມໄປພ້ອມກັນບໍ່?

거푸집 동바리 붕괴 위험은 없는가?
ມີອັນຕະລາຍ ຈາກການລົ້ມຂອງໄມ້ຄຳໂຄງແບບກໍ່ສ້າງບໍ່?

거푸집 동바리 설치·해체 순서는 준수되고 있는가?
ໃນການຕິດຕັ້ງໄມ້ຄຳແບບກໍ່ສ້າງ ແມ່ນໄດ້ປະຕິບັດຕາມຫຼັກການ ການຕິດຕັ້ງ ແລະ ເຄື່ອນຍ້າຍອອກບໍ່?



갱폼 작업 ґານການກໍ່ສ້າງ

양중기의 인양 능력 대비 갱폼의 중량에 대한 안전성은 사전에 검토되어 있는가?

ການກວດກາຄວາມປອດໄພລ່ວງໜ້າ, ປຽບທຽບຄວາມສາມາດ ໃນການຮັບນໍ້ໜັກ ແລະ ນໍ້ໜັກຂອງໂຄງຖານກໍ່ສ້າງວ່າມີຄວາມປອດໄພບໍ?

갱폼에 대한 구조적인 안정성은 확보되어 있는가?


ການຕິດຕັ້ງ ໂຄງສ້າງຂອງຖານກໍ່ສ້າງ ແມ່ນຮັບປະກັນຄວາມປອດໄພແລ້ວບໍ?

강풍 등 외력에 대하여 충분히 안전한가?

ຖານການກໍ່ສ້າງ ມີຄວາມແຂງແຮງພຽງພໍທີ່ຈະທ້ານກັບແຮງກະທົບທາງນອກ ເປັນຕົ້ນແມ່ນລົມແລ້ວບໍ?

작업 방법 및 작업 순서는 준수하고 있는가?

ການດໍາເນີນວຽກ ແມ່ນໄດ້ປະຕິບັດຕາມວິທີການ ແລະ ລໍາດັບຂອງວຽກແລ້ວບໍ?



갱폼 내외부 진·출입 통로는 확보되어 있는가?

ທາງເຂົ້າ-ອອກ ຂອງຖານໂຄງກໍ່ສ້າງ ມີຄວາມປອດໄພແລ້ວບໍ?

신호수는 배치되어 있는가? 미흡한 부분은 보완하는가?

ມີຄົນໃຫ້ສັນຍານໃນສະຖານທີ່ກໍ່ສ້າງແລ້ວບໍ?


양중기에 고정시킨 상태에서 설치·해체 작업이 이루어지고 있는가?

ຄວາມໜ້າແໜ້ນຂອງໂຄງສ້າງຖານດານກໍ່ສ້າງໝັ້ນຄົງແລ້ວບໍ?

갱폼 안전 조치

- 단부 안전난간 설치
 - 수직 보호망 설치
 - 진·출입 통로 확보
 - 갱폼간 연결 통로 및 수직 사다리 설치
- ມາດຕະການຄວາມປອດໄພ ґານການກໍ່ສ້າງ
- ຕິດຕັ້ງຮາວຄວາມປອດໄພ ຕາມທາງຢ່າງ
 - ຕິດຕັ້ງ ຕານ່າງປ່ອງກັນຕາມແນວຕັ້ງ
 - ເຄື່ອງປ້ອງກັນທາງເຂົ້າ-ອອກ
 - ຕິດຕັ້ງທາງເຊື່ອມລະຫວ່າງ ຂັ້ນໄດ້ຂຶ້ນ ແລະ ຖານໂຄງກໍ່ສ້າງ.

철근 작업 ວຽກງານສ້າງໂຄງເສີມເຫຼັກ



근로자는 개인보호구를 바르게 착용하고 있는가?
ກຳມະກອນ ໄດ້ໃສ່ເຄື່ອງອຸປະກອນປ້ອງກັນຄວາມປອດໄພ ສ່ວນບຸກຄົນ ລະອຽດແລ້ວບໍ່?

작업 발판은 안전한 구조로 견고하게 설치되어 있는가?

- 안전 난간 설치
 - 작업 발판 설치
 - 발끝막이판 설치 철근의 전도 방지 위험은 없는가?
- ຖານໂຄງການກໍ່ສ້າງໄດ້ຮັບການຕິດຕັ້ງແໜ້ນໜາ ແລະ ປອດໄພແລ້ວບໍ່?
- ຕິດຕັ້ງຮາວຄວາມປອດໄພ ຕາມທາງຍ່າງ
 - ຕິດຕັ້ງຜິ້ນຍັງບ
 - ຕິດຕັ້ງເຄື່ອງປ້ອງກັນຕີນ, ເພື່ອບໍ່ໃຫ້ອັນຕະລາຍເກີດຈາກໂຄງເສີມເຫຼັກ?

철근의 넘어짐 방지 위험은 없는가?
ມີຄວາມສ່ຽງ ທີ່ຈະກໍ່ໃຫ້ເກີດເຫຼັກເສັ້ນລົ້ມ ທັບບໍ່?

작업장 주변의 정리정돈 상태는 양호한가?
ສະຖານທີ່ການກໍ່ສ້າງ ແມ່ນໄດ້ຮັບການຈັດແຈງດີແລ້ວບໍ່?

작업 발판 없이 철근에 매달려 작업을 하고 있지는 않는가?
ໃນເວລາເຮັດວຽກ ມີຄົນທີ່ຕ້ອງຖືເຫຼັກເສັ້ນໄປ ໂດຍທີ່ບໍ່ມີຖານໂຄງກໍ່ສ້າງບໍ່?

철근에 찰릴 위험은 없는가?
ບໍ່ມີຄວາມສ່ຽງໃດ ທີ່ຈະຖືກແຫ່ງດ້ວຍເສັ້ນເຫຼັກແລ້ວບໍ່?

철근 조립 작업 장소까지 철근 운반 방법은 안전한가?
ເຫຼັກເສັ້ນນັ້ນ ຖືກຂົນສົ່ງໄປ ສະຖານທີ່ປະກອບໂຄງເຫຼັກຢ່າງປອດໄພບໍ່?

철근 가공 작업 중 철근 절단기 또는 절곡기와 관련하여 재해 위험은 없는가?
ມີຄວາມສ່ຽງ ທີ່ຈະເກີດອຸປະຕິເຫດ ເມື່ອງຈາກການຕັດ ຫຼື ການໂຄ່ງເສັ້ນເຫຼັກບໍ່?

작업 발판은 밀실하게 설치되어 있는가?
ຖານໂຄງກໍ່ສ້າງທີ່ຕິດຕັ້ງນັ້ນ ບໍ່ມີບ່ອນເປັນຫວ່າງແລ້ວບໍ່?

철골 작업 ໜ້າວຽກໂຄງສ້າງເຫຼັກ

철골 부재의 인양 와이어 로프 상태는 양호한가?
ເຊືອກເຫຼັກ ແມ່ນຢູ່ສະພາບ ທີ່ນໍາໃຊ້ໄດ້ດີບໍ?

중량물의 중량이 인양 장비의 인양 능력 범위 내에 있는가?
ນໍ້າໜັກຂອງເສັ້ນເຫຼັກທີ່ຍົກຂຶ້ນນັ້ນ ແມ່ນເກີນຄວາມສາມາດການບັນຈຸ ຂອງເຄື່ອງຈັກບໍ?
- 안전율 5 이상
- ละกับความปลอดภัย แม้ 5 ฐึ่สูงกว่า

근로자는 안전대를 착용하고 부착 설비에 부착하고 있는가?
ກໍາມະກອນ ໄດ້ນໍາໃຊ້ອຸປະກອນປ້ອງກັນຄວາມປອດໄພ ແລະ ຍຶດຕິດກັບອຸປະກອນຄວາມປອດໄພ ນັ້ນບໍ?



인양된 철골 부재 가조립 후에 인양 로프를 해체하고 있는가?
ໄດ້ມີການເອົາເຊືອກເຫຼັກ ທີ່ໃຊ້ຍົກໂຄງເຫຼັກອອກບໍ່ ພາຍຫຼັງທີ່ໄດ້ປະກອບໃສ່ຊີ້ວຄາວ ເພື່ອຍົກໂຄງສ້າງເຫຼັກ?

근로자의 이동 통로는 확보되어 있는가?
ມີລ່ານຢ່າງ ທີ່ຄວາມປອດໄພສໍາລັບກໍາມະກອນບໍ?

근로자의 떨어짐 방지 조치는 적정한가?
ໄດ້ມີມາດຕະການ ທີ່ພຽງພໍໃນການປ້ອງກັນການຕົກລົງມາຂອງກໍາມະກອນບໍ?

낙하물 발생 위험은 없는가?
ມີວາມສ່ຽງ ທີ່ຈະມີວັດສະດຸຕົກລົງມາບໍ?

승강 설비는 설치되어 있는가?
ໄດ້ມີການຕິດຕັ້ງໂຄງສ້າງ ຂັ້ນໄດ ຂັ້ນ-ລົງບໍ?

작업장 하부에 다른 작업이 진행되고 있지는 않는가?
ໄດ້ມີການດໍາເນີນວຽກອື່ນ ຢູ່ຊັ້ນໃຕ້ຂອງສະຖານທີ່ກໍສ້າງໂຄງເຫຼັກບໍ?

철골 작업장 하부에 높이 10m 이내마다 추락 방지망이 설치되어 있는가?
ໄດ້ມີການຕິດຕັ້ງ ຕາມາ່ງຄວາມປອດໄພ ໃນໜ້າ 10 ແມັດທີ່ຫ່າງຈາກຜື່ນ ໃນສະຖານທີ່ເຮັດໂຄງສ້າງເຫຼັກບໍ?

조정 및 미장(건축) 작업 ວຽກກໍ່ ແລະ ໂບກ



조적 벽체 무너짐 방지를 위해 일
일 작업량을 준수하고 있는가?
- 1.2~1.5m/일
ບໍລິມາດຂອງວຽກ ແມ່ນຖືກຕ້ອງຕາມມາດຕະຖານ
ການປ້ອງກັນການເສື່ອມຂອງຝ່າ ຫຼື ການກໍ່ດິນຈີ່
ແລະບໍ່?
- 1.2 ຫາ 1.5 ແມັດ ຕໍ່ມື້.

조적 중인 블록이나 벽체의
무너짐 위험은 없는가?
ມີຄວາມສ່ຽງ ຫຼື ອັນຕະລາຍໃດທີ່ອາດ
ຈະໃຫ້ເກີດການລົ້ມຂອງຝ່າ ຫຼື ດິນຈີ່ບໍ່?

피부 손상을 방지하기 위한
장갑을 착용하고 있는가?
ໄດ້ມີການນໍາໃຊ້ຖົງມື ເພື່ອປ້ອງກັນຜິວໜັງ
ຂອງມືບໍ່?

벽돌 또는 블록의 운반 경로
및 방법에 문제는 없는가?
ມີບັນຫາໃນການຂົນສົ່ງດິນຈີ່, ດິນປອກ ແລະ
ວິທີການຂົນສົ່ງນັ້ນບໍ່?

작업 발판은 작업 장소 및
작업 방법에 적절하게 설치
되어 있는가?
ໄດ້ມີການຕິດຕັ້ງຖານໂຄງການກໍ່ສ້າງ
ສໍາລັບຜື່ນທີ່ການກໍ່ສ້າງ ແລະ ວິທີການກໍ່
ສ້າງເປັນຢ່າງດີບໍ່?


안전대 착용 등 작업장 주변
정리정돈 및 인접개구부에
대한 방호조치 상태는 양호
한가?
ສະຖານທີ່ການກໍ່ສ້າງ ແມ່ນໄດ້ຮັບການຈັດ
ແຈງເປັນຢ່າງດີ ແລະ ສະຖານທີ່ເປີດກໍ່ໄດ້
ຮັບການປ້ອງກັນນໍາບໍ່?

작업 발판 위에서 작업하는 근로자의
떨어짐 위험 방지 조치는 적절한가?
- 안전 난간 설치
- 안전대 착용 등
ໄດ້ມີມາດຕະການ ທີ່ພຽງພໍ ໃນການປ້ອງກັນການຕົກ
ລົງຂອງວັດຖຸ ຢູ່ຖານໂຄງການກໍ່ສ້າງ ສໍາລັບກໍາມະກອນ
ທີ່ພຽງພໍບໍ່?
- ຕິດຕັ້ງ ຮ່າວປ້ອງກັນຄວາມປອດໄພ
- ໃສ່ອຸປະກອນປ້ອງກັນຄວາມປອດໄພ ແລະ ອື່ນໆ



직업병 예방

ການປ້ອງກັນພະຍາດອາຊີບ



화학물질을 취급하는 경우 불침투성 고무장갑이나 보호의 등 개인용 보호구를 착용하고, 직접 손으로 만지거나 피부에 닿지 않도록 주의합니다.

ໃນກໍລະນີ ທີ່ຕ້ອງໄດ້ເຮັດວຽກກັບສານເຄມີ ຕ້ອງໄດ້ໃສ່ເຄື່ອງປ້ອງກັນ ເຊັ່ນ: ຖົງມືຢາງ ທີ່ນໍ້າບໍ່ເຂົ້າໄດ້ ຫຼື ເສື້ອປ້ອງກັນ. ພ້ອມນັ້ນ ບໍ່ຄວນສໍາຜັດສານເຄມີນັ້ນ ດ້ວຍມືເປົ່າ ຫຼື ໃຫ້ສານເຄມີເຫຼົ່ານັ້ນ ຖືກກັບຜິວໜັງ.

공기중으로 발생하는 화학 물질의 양을 최소화하도록 환기 장치를 설치하고, 가동한 상태에서 작업합니다.

ເພື່ອເປັນການຫຼຸດປະລິມານສານເຄມີ ໃນອາກາດລົງໃຫ້ໜ້ອຍສຸດ ອຸປະກອນການຄວບຄຸມອາກາດ ຄວນໄດ້ຮັບການຕິດຕັ້ງ.

화학물질의 유해, 위험성과 취급상의 주의사항에 대한 교육을 받은 후 작업을 실시합니다.

ພາຍຫຼັງ ທີ່ໄດ້ຮັບການແນະນຳກ່ຽວກັບ ອັນຕະລາຍ, ຄວາມສ່ຽງ ແລະ ຂໍ້ຄວນລະວັງຂອງສານເຄມີ ໃນເວລາທີ່ຕ້ອງໄດ້ເຮັດວຽກກັບສານເຄມີ ໃຫ້ສໍາເລັດແລ້ວ ຈຶ່ງຄວນອະນຸຍາດໃຫ້ເລີ່ມເຮັດວຽກ.

취급하는 화학 물질에 적합한 호흡용 보호구를 착용하고 작업합니다.

ໃນເວລາທີ່ຕ້ອງເຮັດວຽກກັບ ສານເຄມີ ຄວນນຳໃຊ້ເຄື່ອງປ້ອງກັນ ທີ່ຊ່ວຍໃນການຫາຍໃຈ.

화학 물질 취급 작업장 내부에서 음료 또는 음식을 섭취하거나 흡연을 하여서는 안 됩니다.

ໃນເວລາເຮັດວຽກ ກັບສານເຄມີ ບໍ່ຄວນຈະສຸບຢາ, ກິນອາຫານ ຫຼື ດື່ມເຄື່ອງດື່ມ ພາຍໃນສະຖານທີ່ເຮັດວຽກ.

작업장에 배치되기 전과 후에 건강진단을 받습니다.

ກ່ອນຈະອາໄສ ຕ້ອງໄດ້ຮັບການກວດສຸຂະພາບ ກ່ອນທີ່ຈະຖືກມອບໜ້າຍວຽກໃຫ້ ແລະ ຕ້ອງໄດ້ຮັບການກວດສຸຂະພາບເປັນປົກກະຕິ ຫຼັງຈາກນັ້ນ.

작업에 의한 질병으로 의심되는 증상이 생긴 경우 즉시 병원에 가거나 인근 이주 노동자 지원센터에 가서 상담합니다.

ເມື່ອໃດທີ່ໄດ້ສັງເກດເຫັນອາການ ທີ່ອາດຈະເກີດຈາກພະຍາດອາຊີບ ຈຶ່ງໄປພົບທ່ານໝໍໂດຍທັນທີ ຫຼື ສາມາດປຶກສາກັບສູນຊ່ວຍເຫຼືອຜູ້ອອກແຮງງານຕ່າງດ້າວ ຢູ່ໃນຂົງເຂດໃກ້ຄຽງນັ້ນ.

7			
가구 제조	ການຜະລິດເຜີນີເຈີ	218	
가불하다	ເບີກເງິນລ່ວງໜ້າ	314	
가수	ນັກຮ້ອງ	71	
가스 누출 사고	ອຸປະຕິເຫດເກັດສ໌ຮົ່ວ	233	
가스 용접기	ເຄື່ອງເຊື້ອມທີ່ໃຊ້ແກັດ	146	
가스가 새다	ແກດສ໌ຮົ່ວ	242	
가스에 중독되다	ແກດສ໌ຮົ່ວເຮັດໃຫ້ອາກາດເປັນຜິດ	230	
가해자	ຜູ້ກະທຳ/ໂຈດ	134	
갈다	ຝົນ	227	
갈등 해결 방법	ວິທີແກ້ໄຂຂໍ້ຂັດແຍ້ງ	113	
갈퀴	ຄາດ	191	
감자	ມັນຝຣັ່ງ	38	
감전 사고	ອຸປະຕິເຫດ ໄຟຟ້າຊຸ່ອດ	233	
감전되다	ຖືກໄຟຊຸ່ອດ	242	
강요하다	ບັງຄັບ	134	
강제 출국을 당하다	ຖືກບັງຄັບ ໃຫ້ອອກຈາກປະເທດ	350	
개선하다	ແກ້ໄຂ, ບັບປຸງ	251	
개인 사정	ກໍລະນີ ສ່ວນຕົວ	338	
갱신을 거절하다	ປະຕິເສດ ການຕໍ່ສັນຍາ	335	
갱신하다	ຕໍ່ສັນຍາຄືນ	289	
갱폼 작업	ຖານການກໍ່ສ້າງ	367	
거두다 / 수확하다	ເກັບກ່ຽວ	194	
거래처	ບ່ອນຮາວຸດູຮາວີ	145	
거름을 주다	ໃຫ້ຜຸ່ນ	194	
거부감	ຄວາມຮູ້ສຶກ ປະຕິເສດ/ຄວາມຮູ້ສຶກບໍ່ມັກ	131	
거꾸집 작업	ເຮັດໂຄງແບບ ກໍ່ສ້າງ	366	
거꾸집을 설치하다	ການຕິດຕັ້ງແບບ	167	
건강 검진을 받다	ຮັບການກວດສຸຂະພາບ	254	
건강을 챙기다	ເບິ່ງແຍງສຸຂະພາບ	254	
건강을 해치다	ທຳລາຍສຸຂະພາບ	254	
건물을 짓다	ສ້າງຕຶກອາຄານ	167	
건배하다	ຕຸບຈອກ	119	
건설	ການກໍ່ສ້າງ	167	
건설 현장	ສະຖານທີ່ກໍ່ສ້າງ	167	
건설업	ອຸດສາຫະກຳ ການກໍ່ສ້າງ	89	
건조하다	ແຫ້ງ	23	
건초	ຫຍ້າແຫ້ງ	203	
건축업 관련 안전 수칙	ການເຕືອນ ຄວາມປອດໄພ ໃນອຸດສາຫະກຳ ການກໍ່ສ້າງ	366	
결다	ແຂວນ	155	
	격려하다	ໃຫ້ກຳລັງໃຈ	107
	결근하다	ຂາດວຽກ	326
	결속한다	ເຫຼັກຂໍ້ເກາະ	149
	결혼기념일	ວັດທະນະທຳ ການແຕ່ງງານ	59
	결혼식	ຜົນແຕ່ງງານ/ງານແຕ່ງງານ	62
	경운기	ລົດໄຖ່	191
	경제 발전	ການພັດທະນາ ເສດຖະກິດ	74
	계단	ຄັນໄດ່	95
	계약 기간	ໄລຍະເວລາ ຂອງສັນຍາ	275
	계약을 갱신하다	ຕໍ່ສັນຍາການຈ້າງງານ	335
	계약을 하다	ເຮັດສັນຍາ	278
	계절 음식	ອາວະໂນອາຫານອາຫານ	38
	고기	ຊີ້ນ	38
	고리	ຂໍ້	206
	고시원	ໂກຊິວອນ	101
	고압 전기 경고	ເຕືອນໄຟຟ້າແຮງສູງ	358
	고온 경고	ເຕືອນອຸນນະພູມສູງ	358
	고용하다	ຈ້າງງານ	278
	고용허가제	ລະບົບການອະນຸຍາດ ການຈ້າງງານ	263
	고향에 내려가다	ໄປຢ້ຽມຍາມບ້ານເກີດ	51
	곡괭이	ຈິກ	191
	골고루 섭취하다	ກິນຢ່າງສະໝໍ່າສະເໝີ	254
	골판지	ແຜ່ນເຈ້ຍ (ສຳລັບເຮັດກັບ)	157
	공구함	ກັບເຄື່ອງ	142
	공기가 맑다	ອາກາດ ປອດໂປ່ງແຈ່ມໃສ	26
	공사장	ສະຖານທີ່ກໍ່ສ້າງ	167
	공제하다	ຫັກ(ຕັດ)	311
	과수원	ສວນໝາກໄມ້	191
	관리인	ຜູ້ດູແລ/ຜູ້ຄວບຄຸມ	95
	관리하다	ຈັດການ, ຄວບຄຸມ, ດູແລ	215
	괭이	ຈິກນ້ອຍ	191
	교통이 편리하다	ການຄົມມະນາຄົມ ສະດວກສະບາຍ	26
	구덩이에 빠지다	ຕົກລົງຂຸມ	242
	구멍을 뚫다	ເຈາະອຸ່ມົງ	218
	구부리다	ໂຄ້ງ, ມາຍອອກ	143
	구직등록필증	ໃບຢັ້ງຢືນ ການລົງທະບຽນ ຊອກຫາວຽກ	347
	국민연금	ເງິນບໍານານ	311
	군고구마	ປຶ້ງມັນດ້າງ	35
	굽다	ປຶ້ງ	38
	귀뚜개	ເຄື່ອງປົກຫູ ນິລະໄພ	239
	귀마개	ດອນອັດຫູ ນິລະໄພ	239



규율이 엄격하다 規勑嚴肅 條規嚴肅	107	난방 燒暖 燒暖	98
규칙을 준수하다 規勑遵守 規勑遵守	251	날씨 天氣	26
규칙을 지키다 規勑遵守 規勑遵守	95	남다 滯留	157
그라인더 (연삭기) 磨床	149	납입하다 繳納 繳納	300
그물 網 網	206	납품하다 交付 交付	170
근로계약이 만료되다 僱用合約屆滿 僱用合約屆滿	335	낮 晝 (晝) 晝	191
근로계약이 해지되다 僱用合約解除 僱用合約解除	335	내리다 下降 (下降) 下降	155
근로조건 僱用條件 僱用條件	275	내리다 下降 (下降) 下降	170
근무시간 勤工時間 勤工時間	275	내역서 報支單 報支單	302
근무지 勤工地點 勤工地點	278	냄새가 심하다 氣味重 氣味重	179
근무하다 勤工 勤工	278	냉동 창고 冷藏庫 冷藏庫	215
금연 禁煙 禁煙	358	냉면 冷麵 (冷麵) 冷麵	35
급성독 물질 경고 急性毒物警告 急性毒物警告	358	냉방 燒暖 燒暖	98
급여 내역 工資單 工資單	311	너트 螺絲 螺絲	143
급여 명세서 工資單 工資單	311	넘어지다 跌 跌	242
기계 작동 機器運作 機器運作	155	넘어짐 재해 跌傷事故 跌傷事故	360
기계 작업 機器工作 機器工作	227	넣다 塞 塞	170
기계에 감기다 被機器卡住 被機器卡住	242	넥타이를 매다 繫領帶 繫領帶	83
기본급 基本工資 基本工資	311	넥타이를 풀다 解領帶 解領帶	83
기분 전환을 하다 換心情 換心情	254	논 田 田	191
기온 氣溫 氣溫	23	농담 玩笑 玩笑	131
기온이 낮다 氣溫低 氣溫低	23	농약 분무기 農藥噴霧器 農藥噴霧器	191
기온이 내려가다 氣溫下降 氣溫下降	23	농약을 치다 打農藥 打農藥	194
기온이 높다 氣溫高 氣溫高	23	농업 農業 農業	89
기온이 올라가다 氣溫上升 氣溫上升	23	농장 農場 農場	191
기타 재해 其他事故 其他事故	363	누르다 壓 壓	155
깎다 切 切	227	누전 사고 漏電事故 漏電事故	233
깔끔하다 整潔 整潔	83	누출되다 洩漏 洩漏	242
깨끗하다 整潔 整潔	179	니퍼 鉗子 鉗子	143
꽃다 花 花	155	C	
끓다 沸 沸	143	단정하다 端正 端正	83
끓이다 煮 煮	38	단추를 잠그다 鎖鈕釦 鎖鈕釦	83
끼우다 塞 塞	155	단추를 풀다 解鈕釦 解鈕釦	83
끼임재해 塞入事故 塞入事故	359	단합 대회 團結大會 團結大會	122
L		달다 快 快	158
나르다 駛 駛	170	닭 雞 雞	203
나사못 螺絲釘 螺絲釘	143	닭고기 雞肉 雞肉	38
낙하 사고 墜落事故 墜落事故	233	담다 裝 (裝) 裝	170
낙하물 경고 墜落物警告 墜落物警告	358	당근 胡蘿蔔 胡蘿蔔	38
낙시 바늘 遺失針 遺失針	206	닷 鹽 鹽	206

어휘 색인

대패 ກົບມື	149	말 ມ້າ	203
더럽다 ເປື້ອນ	179	말다툼을 하다 ຖຽງກັນ	110
덕담을 듣다 ຮັບຄຳອວຍພອນ	47	망치 ຄ້ອນຕີ	143
덕담을 하다 ອວຍພອນ, ໃຫ້ພອນ	47	맞다 ຖືກ	110
뒹개를 뒹다 ເອົາຜ້າບິດ	215	맞음 재해 ອຸປະຕິເຫດ ທີ່ເກີດຈາກການກະເດັນໃສ່	362
도려내다 ຕັດອອກ, ແກະອອກ	227	매달린 물체 경고 ເຕືອນມີວັດຖຸແຂວນຢູ່ເທິງ	358
도르래 ລຸກລອກ/ລໍໝູນ	206	먹이 ອາຫານສັດ	203
도색하다 ທາສີ, ລົງສີ	218	면접을 보다 ສຳພາດເຂົ້າເຮັດວຽກ	278
도장 작업 ວຽກທາສີ	372	면제되다 ຍົກເວັ້ນ	338
도장하다 ທາສີ	218	모종삼 ຊ່ວນມື	191
돌 ວັນຄົບຮອບ ວັນເກີດໜຶ່ງປີ	59	모종을 심다 ປູກເບ້ຍ	194
돌리다 ໝູນ	155	목장갑 ຖົງມືຜ້າສຳລັບ ໃສ່ເຮັດວຽກ	239
동료 ເພື່ອນຮ່ວມງານ	107	목재 ไม้ (ເຟນິເຈີ)	154
동영상 ວິດີໂອ	131	몸균형 상실 경고 ເຕືອນລະວັງສູນເສຍການຊົງຕົວ	358
동의서 ຝອມອະນຸຍາດ	338	못 ຕະບູ, ຕະປູກງວ	143
돼지 ໝູ	203	못에 찢리다 ຍ້ຽບເຫຼັກຕະບູ	230
돼지고기 ຊີ້ນໝູ	38	무급 휴일 ວັນພັກ ທີ່ຕັດເງິນ	323
두드리다 ທັບ, ຕອກ	143	무단결근하다 ຂາດວຽກ ໂດຍບໍ່ລາພັກ	326
드라마 ລະຄອນ	71	무시하다 ປະຕິເສດ, ບໍ່ສົນໃຈ.	86
드라이버 ໂຕລະບິດ	143	무역 ການຄ້າ	74
들여오다 ເອົາເຂົ້າມາ, ຖືມາ	145	묵다 ມັດ	170
등반 대회 ງານກິດຈະກຳໄຕ້ພູ	122	문의하다 ສອບຖາມ	263
따다 ເກັບ	194	물류 참고 ສາງເກັບເຄື່ອງ	215
땅을 파다 ຊຸດດິນ	167	물뿌리개 ບົວຫົດນ້ຳ	191
때리다 ຕົບ	110	물을 주다 ຫົດນ້ຳ	194
떡국을 먹다 ກິນແກ້ງຕ້ອກ	47	미끄러지다 ມື່ນ	242
떨어지다 ຕົກ	242	밀 ເຂົ້າຟາງ	193
푹다 ເຈາະ	143	밀링 기계 ເຄື່ອງຈັກບິດ	227
뜨겁다 ຮ້ອນ	35		
뜯채 ຕາໜ່າງຊ້ອນປາ	206	ㅂ	
ㄹ		바구니 ຖົງຢາງ	182
롱노즈 플라이어 ຄົມປາຍແຫຼມ	149	바늘대 ເຂັມແຫ	206
룸메이트 ເພື່ອນຮ່ວມຫ້ອງ	95	바이스 ແມ່ແຮງ	149
ㅁ		박다 ຕອກ	143
마늘 ຫົວຜັກທຽມ	38	박다 తັນ (ນ່ອດ)	143
마대 ກະສອບ, ເປົາ	182	반말을 하다 ເວົ້າບໍ່ສຸພາບ	86
마스크 ອຸປະກອນ ບົດປາກ	239	발급 받다 ອອກ (ເອກະສານ)	287
만기가 되다 ໝົດກຳນົດ	299	발급을 신청하다 ຍື່ນເອກະສານ	287
만료되다 ໝົດກຳນົດ/ໝົດອາຍຸການນຳໃຊ້	289	발이 깔리다 ໜົບຕີນ	230
		밭출 ເຊືອກ	206
		방 ຫ້ອງ	95



방사선 물질 경고เตือนວັດຖຸມີລັງສີ	358	복다 ຂົ້ວ	38
발 ທົງ	191	볼트 ໂບລອງ	143
배려하다 ໃຫ້ກຽດ	86	부담하다 ພາລະ, ຄວາມຮັບຜິດຊອບ	275
배설물 ອາຈົມ	182	부딪히다 ຕໍ່າ	242
백일 ວັນຄົບຮອບ 100 ວັນ	59	부딪힘 재해 ອຸປະຕິເຫດ ທີ່ເກີດຈາກການຕໍ່າກັນ.	361
밴딩기 ເຄື່ອງລິດ ອັດຕະໂນມັດ	146	부자 ເຄື່ອງທຸ່ນເທິງໜ້ານໍ້າ	206
버리다 ຖິ້ມ	179	부표 ເຄື່ອງທຸ່ນເທິງໜ້ານໍ້າ	206
번호표를 뽑다 ກົດບັດບັດຄິວ	290	부하 ລູກນ້ອງ	107
벌금을 내다 ເສຍຄ່າປັບໃໝ	350	분노 ສິ່ງເສດເຫຼືອ	182
벌레를 잡다 ຂ້າບັ້ງ	194	분노 탱크 ຖັງເກັບສິ່ງເສດເຫຼືອ	209
법정 근로 시간 ຊົ່ວໂມງເຮັດວຽກ ຕາມກົດໝາຍ	314	분류하다 ແຍກປະເພດ	170
법정 휴일 ວັນພັກ ລັດຖະທາງການ	323	분위기가 나쁘다 ບັນຍາກາດບໍ່ດີ	107
벼 ໑໐: ບົວ	193	분위기가 좋다 ບັນຍາກາດດີ	107
벽돌 ດິນຈີ່	167	불법 체류 ການຢູ່ອາໄສ ແບບຜິດກົດໝາຍ	350
변경 가능 횟수 ດິນຈີ່	347	불이 나다 ໄຟໄໝ້	242
별도로 지급하다 ຈ່າຍແຍກກັນ	314	불이익을 주다 ເຮັດໃຫ້ເສຍປະໂຫຍດ	134
병가 ການພັກປິ່ນປົວ	326	불쾌감 ຄວາມຮູ້ສຶກ ບໍ່ເພິ່ງພໍໃຈ/ບໍ່ດີໃຈ	131
병가 기간 ໄລຍະເວລາລາ ພັກປິ່ນປົວ	326	불쾌하다 ອາລົມເສຍ	86
병가 사유 ສາເຫດ ການລາພັກປິ່ນປົວ	326	불합격하다 ບໍ່ຜ່ານ	266
병원비 ຄ່າປິ່ນປົວ	302	붕괴 사고 ອຸປະຕິເຫດ ຕິກຖະຫຼົ່ມ	233
병환 ການເຈັບເປັນ	338	붙이다 ຕິດ	147
보관하다 ເກັບມ້ຽນ, ເກັບຮັກສາ	215	비계 ຮ່າງ (ໄວ້ຂຶ້ນບ່ອນສູງ)	167
보름달을 보다 ຊົມພະຈັນເຕັມດວງ	51	비닐 끈 ສາຍຢາງ	182
보리 ໑໐: ບົວ	193	비닐하우스 ເຮືອນແກ້ວ	191
보상을 받다 ໄດ້ຮັບເງິນທົດແທນ	299	비용을 뿌리다 ໄສ່ຜຸ່ນ	194
보수하다 ສ້ອມແຊມ	251	비상 연락처 ເບີຕິດຕໍ່ສຸກເສີນ	326
보안경 ແວ່ນ ຕານິລະໄພ	239	비상구 ທາງອອກສຸກເສີນ	233
보안면 ໜ້າກາກ ນິລະໄພ	239	비상벨 ກະດິງສຸກເສີນ	233
보행금지 ຫ້າມຍ່າງໄປ	358	비자 ວີຊາ	287
보험금을 지급하다 ຈ່າຍເງິນປະກັນໄພ	302	빠지다 ບໍ່ເຂົ້າຮ່ວມ	119
보험금을 청구하다 ການທ່ວງເງິນປະກັນໄພ	302	빨려 들어가다 ດູດເຂົ້າໄປ	301
보험금을 타다 ຮັບເງິນປະກັນໄພ	302	빠다 ເອົາອອກ	155
보험금을 환급 받다 ການທວງເງິນທົດແທນປະກັນໄພ	299		
보험료를 내다 ຈ່າຍຄ່າທຳນຽມ ປະກັນໄພ	299	人	
보험에 가입하다 ການຂຶ້ນທະບຽນປະກັນໄພ,	299	사건을 기록하다 ບັນທຶກເຫດການ	133
ການຊື້ປະກັນໄພ		사과하다 ຂໍໂທດ	110
보호구 ອຸປະກອນປ້ອງກັນ	239	사다리 ຂຶ້ນໄດ	182
보호복 ຊຸດ ນິລະໄພ	239	사료 ອາຫານສັດ	203
복도 ທາງຍ່າງ	95	사료 배합기 ເຄື່ອງປະສົມອາຫານສັດ	209
복잡하다 ສັບສິນ, ວຸ້ນວາຍ	26	사망 ເສຍຊີວິດ	299
복장 ຊຸດເຄື່ອງນຸ່ງ	83	사업자 등록증 사본 ທະບຽນທຸລະກິດ ສະບັບສຳເນົາ	290

어휘 색인

사업장 변경 사유	335	세탁실	95
사업장 변경 신청서	335	소	203
사업장 추가	335	소고기	38
사업주	278	소멸되다	299
사용하다	155	소속	326
사이가 나쁘다	107	소원을 빌다	51
사이가 좋다	107	소음성	364
사인하다 / 서명하다	278	소음이 심하다	179
사증	287	소자	169
사진 촬영을 하다	62	소화기	233
사포	149	손가락이 끼이다	230
사포질하다	218	손가락이 데다	230
산업 안전 표시	358	손가락이 베이다	230
산재 보험	299	손가락이 잘리다	230
산화성 물질 경고	358	손수레	182
살피다	251	손잡이	154
살다	38	송곳	149
삼계탕	35	송편을 만들다	50
삼	191	식사	206
상사	107	식스랑	191
상여금	311	쇠지레	149
상해	299	수경	206
상해 보험	299	수당	314
샌딩하다	218	수당을 받다	314
생선	38	수수료	290
생일	59	수습	275
샤워실	95	수입품	74
서로 위해 주다	107	수입하다	74
서비스업	263	수중	206
선반	227	수출품	74
선진국	74	수출하다	74
선풍기	98	수치심	131
설날	47	수평대	218
성묘하다	51	수험료	266
성범죄	134	수험표	266
성적	131	숙식	275
성적표	266	술을 받다	119
세금	311	스승의 날	59
세배하다	47	스위치를 끄다	98
세뱃돈을 받다	47	스위치를 켜다	98
세뱃돈을 주다	47	스키드로더	209



스트레칭을 하다	ການຍົດເສັ້ນຍົດສາຍ	254	양돈	ການລ້ຽງໝູ	203
스티로폼 상자	ກ່ອງໂຟມຮັກສາຄວາມເຢັນ	206	양말기	ເຄື່ອງລາກແຫ	206
스패너	ກະແຈປາກ	143	양우	ການລ້ຽງງົວ	203
습도	ລະດັບຄວາມຊຸ່ມ	23	양파	ຫົວຜັກບົວໃຫຍ່	38
습하다	ມີຄວາມຊຸ່ມ	23	어린이날	ວັນເດັກນ້ອຍ	59
시급	ຄ່າຈ້າງຕໍ່ຊົ່ວໂມງ	314	어버이날	ວັນພໍ່	59
시끄럽다	ສຽງດັງ, ຝືດນັ້ນ	26	어업	ການປະມົງ	89
시멘트	ຊີມັງ	167	업무 내용	ລາຍລະອຽດວຽກ	275
식대	ຄ່າອາຫານ	311	업체명	ຊື່ຂອງບໍລິສັດ	278
신고하다	ລາຍງານ, ແຈ້ງ	134	영망이다	ຊະຊາຍ	179
신랑	ເຈົ້າບ່າວ	62	에어 콤프레서	ຈັກບໍາລົມ	146
신부	ເຈົ້າສາວ	62	에어컨	ແອ	98
신분을 보장 받다	ໄດ້ຮັບການຮັບຮອງ ສະຖານະພາບ	289	여권	ໜັງສືຜ່ານແດນ	287
신분증	ບັດປະຈຳຕົວ	266	연마하다	ເປັນເງົາມັນ	218
신원 보증서	ໃບຮັບປະກັນ	347	연말정산	ເງິນດັດປັບພາສີທ້າຍປີ	311
신체 접촉	ການຈັບເນື້ອ ຕ້ອງໂຕ	131	연예인	ດາລາ	71
심다	ຂົນ(ເຄື່ອງ)ໃສ່	170	연장 근로 시간	ການເພີ່ມຊົ່ວໂມງເຮັດວຽກ	314
실수령액	ຈຳນວນເງິນສຸດທິ	311	연장하다	ຕໍ່/ຂະຫຍາຍ	347
싸다	ຫໍ່	170	연차 휴가	ລາຜັກປະຈຳປີ	323
싸움을 하다	ຕີກັນ	110	영상	ສູງກວ່າສູນຂຶ້ນໄປ	23
쌀다	ກອງຂຶ້ນ	170	영수증	ໃບຮັບເງິນ	302
쓰다	ໃຊ້	155	영하	ຕໍ່າກວ່າສູນລົງມາ (ອາກາດຕິດລົບ)	23
씨앗을 뿌리다	ຫວ່ານແກ່ນ	194	영화	ໜັງເລື່ອງ	71
			영화배우	ນັກສະແດງ	71
			예능 프로그램	ລາຍການ ບັນເທີງຕ່າງໆ	71
아이돌	ເນັດໄອດໍ	71	예민하다	ອ່ອນໄຫວ	130
아파트	ອະພາດເມັ້ນ	101	예의가 없다	ບໍ່ມີມາລະຍາດ	86
안전 수칙	ຫຼັກການຄວາມປອດໄພ	251	예의가 있다	ມີມາລະຍາດ	86
안전 수칙을 여기서	ການລະເມີດ ຫຼັກການຄວາມປອດໄພ	251	오리	ປັດ	203
안전 수칙을 지키다	ຫຼັກການຮັກສາ ຄວາມປອດໄພ	251	오리다	ຕັດອອກ	158
안전대	ສາຍຮັດ ນິລະໄພ	239	오해를 풀다	ປັບຄວາມເຂົ້າໃຈ	110
안전모	ໝວກ ນິລະໄພ	239	오해하다	ເຂົ້າໃຈຜິດ	110
안전장갑	ຖົງມື(ໜັງ) ນິລະໄພ	239	온도를 유지하다	ຮັກສາອຸນຫະພູມໄວ້	215
안전장화	ເກີບໂບກ ນິລະໄພ	239	올리다	ເອົາຂຶ້ນ, ເປີດຂຶ້ນ	155
안전화	ເກີບ ນິລະໄພ	239	옮기다	ເຄື່ອນຍ້າຍ	158
야간 근로 시간	ຊົ່ວໂມງເຮັດວຽກລ່ວງ ເວລາຕອນຄໍ້າ	314	완성하다	ສໍາເລັດ	158
야유회	ກິນເຂົ້າບ່າ	122	외국인 등록 신청서	ໃບສະໝັກຂຶ້ນທະບຽນຄົນຕ່າງດ້າວ	290
약정 휴일	ວັນຜັກ ທີ່ກຳໜົດ	323	외국인 등록을 하다	ຂຶ້ນທະບຽນຄົນຕ່າງດ້າວ	290
양	ແກະ	203	외국인 등록증	ບັດປະຈຳຕົວ ຄົນຕ່າງດ້າວ	290
양계	ການລ້ຽງໄກ່	203	외국인 전용	ສະເພາະຊາວຕ່າງດ້າວ	298
양고기	ຊີ້ນແກະ	38	요구하다	ຮ້ອງຂໍ/ຮຽກຮ້ອງ	134

어휘 색인

요양비	ຄ່າໃຊ້ຈ່າຍ ການປິ່ນປົວ	302		
욕을 하다	ປ້ອຍດ່າ	110		
옹접면	ໜ້າກາກຈອດເຫຼັກ	239		
옹접봉	ທູບຈອດ	146		
옹접하다	ເຊື່ອມ	145		
운반하다	ຈັດສົ່ງ, ສົ່ງ	147		
움직이다	ເຄື່ອນຍ້າຍ	154		
원룸	ຫ້ອງດ່ຽວ	101		
원목을 재단하다	ການຕັດໄມ້	218		
위험 장소 경고	ເຕືອນສະຖານທີ່ ອັນຕະລາຍ	358		
유급 휴일	ວັນພັກ ທີ່ບໍ່ຕັດເງິນ	323		
유니폼	ເຄື່ອງແບບ	83		
유리가 박히다	ຕົ້ນຖືກແກ້ວບາດ	230		
유명하다	ມີຊື່ສຽງ	26		
유산소 운동을 하다	ອອກກຳລັງກາຍເພື່ອຫຼຸດໄຂມັນ	254		
유통업	ການແຈກຍາຍ	89		
유효 기간	ໄລຍະເວລາໝົດກຳນົດ	287		
웃눌이를 하다	ຫຼິ້ນເກມຢັດ (Yut)	47		
음담패설	ການສະແດງຄວາມຄິດເຫັນ ແບບລາມິກ	131		
음란물	ສື່ລາມິກອະນາຈານ	131		
음악 프로그램	ລາຍການດົນຕີ	71		
의도	ຄວາມຕັ້ງໃຈ	130		
의사를 표현하다	ການສະແດງ ເຈດຈຳນົງ ຫຼື ຫັດສະໜະຄະຕິ	134		
이(2) 차에 가다	ໄປຕໍ່ຮອບ 2	119		
인구가 많다	ປະຊາກອນຫຼາຍ	26		
인구가 적다	ປະຊາກອນໜ້ອຍ	26		
인화성 물질 경고	ເຕືອນວັດຖຸໄວໄຟ	358		
일당	ຄ່າຈ້າງຕໍ່ວັນ	314		
일륜차	ລົ້ຍ້	182		
일시 출국하다	ອອກຈາກປະເທດ ຊົ່ວຄາວ	338		
임금	ຄ່າຈ້າງ	275		
임금을 체불하다	ເລື່ອນການຈ່າຍເງິນ ຄ່າແຮງງານ	335		
임대 계약서	ສັນຍາເຊົ່າ	347		
입고하다	ເອົາເຂົ້າໄວ້ໃນສາງ	215		
입국 신고서	ໃບຄຳຮ້ອງ ຂໍເຂົ້າປະເທດ	287		
입국 심사를 받다	ໄດ້ຮັບການອະນຸຍາດ ເຂົ້າປະເທດ	287		
입국 절차	ຂັ້ນຕອນໃນການເຂົ້າປະເທດ	287		
입국이 금지되다	ຫ້າມເຂົ້າປະເທດ	287		
입국하다	ເຂົ້າປະເທດ	287		
입원을 하다	ເຂົ້າໂຮງໝໍ	326		
			ㅈ	
			자격을 변경하다	ປ່ຽນສະຖານະ 350
			자격을 부여하다	ໃຫ້ສະຖານະ ການພັກເຊົາ 350
			자격을 획득하다	ໄດ້ສະຖານະ ການພັກເຊົາ/ ໄດ້ມາເຊິ່ງສະຖານະ ການພັກເຊົາ 350
			자르다	ຕັດ 143
			자유롭다	ເປັນອິດສະຫຼະ 107
			자진 출국 각서	ແບບຟອມອອກປະເທດ ແບບສະໝັກໃຈ 347
			자진 출국하다	ອອກຈາກປະເທດ ໂດຍສະໝັກໃຈ 350
			작동하다	ການນຳໃຊ້, ການເຮັດວຽກ 155
			작업복	ຊຸດເຮັດວຽກ 83
			작업장에 배치되다	ຈັດເຂົ້າເຮັດວຽກ 287
			잡초를 뽑다	ເສຍໜ້າ 194
			장해	ພິການ 299
			장해 보상금	ເງິນຊົດເຊີຍ ການເສຍອົງຄະ 302
			재고를 파악하다	ກວດກາສາງ 215
			재다	ແທກ 158
			재입국 허가 신청서	ຟອມສະໝັກ ເຂົ້າປະເທດຄືນໃໝ່ 338
			재입국하다	ເຂົ້າປະເທດ ຄືນໃໝ່ 338
			재해	ການໄດ້ຮັບບາດເຈັບ ຈາກການເຮັດວຽກ 230
			저은 경고	ເຕືອນອຸນຫະພູມຕໍ່າ 358
			저장하다	ເກັບຮັກສາ 215
			적재하다	ບັນຈຸ 155
			전기 드릴	ສະວ່ານໄຟຟ້າ 143
			전기 용접기	ຕູ້ເຊື່ອມໄຟຟ້າ 146
			전기 절단기	ຈັກຕັດເຫຼັກໄຟຟ້າ 146
			전기난로	ເຄື່ອງທຳຄວາມຮ້ອນໄຟຟ້າ 98
			전기장판	ຜ້າຫົ່ມໄຟຟ້າ 98
			전선 릴	ກໍ່ປັກສຽບ 146
			절곡기	ໄຮວໂອນ 149
			절단하다	ຕັດຖິ້ມ 143
			절하다	ໄຫວ້, ກາບໄຫວ້. 51
			점검하다	ກວດ, ເຊັກເບິ່ງ 251
			접다	ພັບ 158
			접수증	ໃບຢັ້ງຢືນ ການສະໝັກ 266
			정	ໂອນ 149
			정리가 잘 되어 있다	ເກັບມ້ຽນດີແລ້ວ 179
			정리하다	ມ້ຽນ 179
			정비하다	ຈັດການ, ບໍລິຫານຈັດການ 251
			제공하다	ສະໜີ, ຈັດຫາ 275



제작하다	ສ້າງ, ເຮັດ	158	찐빵	ສາລະເປົ້າໜຶ່ງ	35
제조업	ອຸດສາຫະກຳ ການຜະລິດ	89	ㅈ		
조기 귀국하다	ກັບຄືນປະເທດ ກ່ອນກຳນົດ	338	차다/차갑다	ເຢັນ	35
조립하다	ປະກອບ	227	차례를 지내다	ເຮັດພິທີໄຫວ້ ບັນພະບຸລຸດ	51
조용하다	ມີດງຽບ	26	착용하다	ໃສ່	239
조이다	ໄຂ	143	찰과상을 입다	ຖືກຂຸດ	230
조절하다	ປັບ	158	참석하다	ເຂົ້າຮ່ວມ	119
조정 및 미장 (건축) 작업	ວຽກກໍ່ ແລະ ໂບກ	371	창고	ໂກດັງເກັບເຄື່ອງ, ສາງ	215
조치를 취하다	ລົງມືເຮັດ	251	창고 관리	ການດູແລສາງ	215
조퇴하다	ອອກໂຮງໝໍ	326	채소	ຜັກ	38
존댓말을 하다	ເວົ້າສຸພາບ	86	철골 작업	ໜ້າວຽກໂຄງສ້າງເຫຼັກ	370
존중하다	ເຄົາລົບ	86	철근	ເຫຼັກເສັ້ນ	167
주례	ພິທີການ/ຜູ້ດຳເນີນ ພິທີແຕ່ງງານ	62	철근 작업	ວຽກການສ້າງໂຄງເສັ້ມເຫຼັກ	368
주문서	ໃບສັ່ງ(ສິນຄ້າ)	169	철근을 조립하다	ການປະກອບເຫຼັກເສັ້ນ	167
주의하다	ຂໍ້ຄວນລະວັງ	251	청결을 유지하다	ຮັກສາຄວາມສະອາດ	254
주택	ເຮືອນ	101	청구서	ໃບບິນ, ໃບຮັບເງິນ	302
줄	ເຫຼັກສຳໃບ	149	청첩장	ບັດເຊີນໄປງານແຕ່ງງານ	62
줄자	ວັດແທກ(ໄມ້ແມັດ)	218	체류 가능 기간	ໄລຍະເວລາ ທີ່ສາມາດພັກເຊົາໄດ້	347
중자	ຂະໜາດກາງ	169	체류 기간	ໄລຍະເວລາພັກເຊົາ	347
증거	ຫຼັກຖານ	134	체류 기간 연장	ການຕໍ່ໄລຍະເວລາ ພັກເຊົາ	347
증거를 확보하다	ຮັກສາຫຼັກຖານ	133	체류 자격	ສະຖານະ ຂອງການພັກເຊົາ	350
증명사진	ຮູບຖ່າຍຕິດບັດ	266	체류 자격 외 활동	ກິດຈະກຳ ທີ່ນອກເໜືອຈາກ ສະຖານະການພັກເຊົາ	350
증인	ພະຍານ	134	체류지 입증 서류	ເອກະສານ ຍັງຢືນການພັກເຊົາ	347
지급 방법	ວິທີການເບີກຈ່າຍເງິນ	275	체류하다	ພັກເຊົາ	347
지급 심사를 받다	ໄດ້ຮັບການກວດກາ	302	체육대회	ງານກິດຈະກຳແຂ່ງຂັນກິລາ	122
지급일	ວັນເບີກຈ່າຍເງິນ	275	총액	ຈຳນວນເງິນທັງໝົດ	311
지문을 등록하다	ປະທັບລາຍມື	290	최고기온	ອຸນຫະພູມສູງສຸດ	23
지퍼를 내리다	ຮິດຊິບລົງ	83	최저기온	ອຸນຫະພູມຕໍ່າສຸດ	23
지퍼를 올리다	ຮິດຊິບຂຶ້ນ	83	최저임금	ຄ່າຈ້າງຂຶ້ນຕໍ່າ	314
직각자	ໄມ້ບັນທັດແທກມຸມສາກ	218	추락 사고	ອຸປະຕິເຫດ ຕົກຈາກທີ່ສູງ	233
직업병	ພະຍາດ ທີ່ເກີດຈາກອາຊີບ	364	추락하다	ຕົກຈາກບ່ອນສູງ	242
직위	ຕຳແໜ່ງ	326	추방되다	ຖືກເນລະເທດ ອອກຈາກປະເທດ	350
직접 알아보다	ຊອກຮູ້ດ້ວຍຕົນເອງ	298	추석	ວັນໄຫວ້ບັນພະບຸລຸດ(Chuseok)	51
진단서	ບົດລາຍງານການປິ່ນປົວ	302	축사	ຄອກງົວ	203
진료 기록	ບັນທຶກການປິ່ນປົວ	301	축산업	ການລ້ຽງສັດ	203
질병	ພະຍາດ	299	축의금	ເງິນໃສ່ຊຸ່ງ (ສຳລັບສະແດງຄວາມຍິນດີ)	62
집들이	ຂຶ້ນເຮືອນໃໝ່	59	축하하다	ສະແດງຄວາມຍິນດີ	122
집안 사정	ວຽກຄອບຄົວ	338	출고하다	ເອົາເຄື່ອງອອກສາງ	215
집어등	ໄຟລື້ປາ	206	출국 예정 신고서	ຝອມລາຍງານ ການອອກຈາກປະເທດ	338
짜증을 내다	ໂມໂຫ	110			
찍어 내다	ຈຳກາ	227			

어휘 색인

출산 휴가	ลาพักผ่อน	323	퇴직하다	解任	278
출입국 관리소	สำนักงานตรวจคนเข้าเมือง	290	튀기다	ทอด	38
출입금지	ห้ามเข้าออก	358	II		
출입문	ประตูเข้า-ออก	95	파	ผักป๋อ	38
출하하다	ส่งสินค้า	170	파내다	เจาะ	227
충돌하다	ปะทะกัน	242	파이프	เลนช์ ถังแม่แรง	149
충분하다	พอ	157	파종상자	ถาดใส่เบียร์	191
취업	교육을 받다	287	파편이	튀다	242
취업	받다	278	팔빙수	ปั่น빙สุ	35
취업	받다	347	팔죽	ຂ້າຕົ້ມຖົ່ວ	35
취업	받다	278	팬치	ຄົມ	143
취업	받다	278	펴다	ມາຍອອກ	143
취업	받다	302	폐기물	ສິ່ງເສດເຫຼືອ	182
취업	받다	179	폐백을 드리다	ການຈັດພິທີແພ່ແບັກ (ເພື່ອທໍາຄວາມເຄົາລົບ	62
취업	받다	26	폐수	ນໍ້າເສຍ	182
취업	받다	51	폐유	ນໍ້າມັນເສດເຫຼືອ	182
취업	받다	122	포장	ຮັກສາ	158
취업	받다	59	폭발	ສາງ	233
취업	받다	86	폭발성	ລະເບີດແຕກ	358
취업	받다	194	폭발성	ລະເບີດ	242
취업	받다	215	폭행을 하다	ທໍາຮາຍຮ່າງກາຍ	335
취업	받다	146	표준	ຮັກສາ	254
취업	받다	71	표준	ຮັກສາ	143
취업	받다	167	플라이어	ຄົມລັອກ	143
취업	받다	167	플러그	ຖອດປັກໄຟ	98
취업	받다	191	피로연	ງານລ້ຽງ	62
취업	받다	193	피해자	ຜູ້ຖືກກະທໍາ/ຈໍາເລີຍ	86
취업	받다	35	ㅎ		
취업	받다	179	하객	ແຂກ/ຜູ້ຖືກເຊີນ	62
취업	받다	194	한국어	ພາສາເກົາຫຼີ	266
취업	받다	194	한류	ຮັກສາ	71
취업	받다	203	한복	ຮັກສາ	47
취업	받다	143	한잔	ຮັກສາ	119
취업	받다	206	한적	ຮັກສາ	26
취업	받다	287	한턱	ຮັກສາ	119
취업	받다	326	합격	ຮັກສາ	86
취업	받다	311	합법	ຮັກສາ	350
취업	받다		해고	ຮັກສາ	278
취업	받다		핸드카	ຮັກສາ	146



허가서 ຟອມອະນຸຍາດ	338
호떡 ໂຮ່ຕ້ອກ	35
호미 ຈິກສິ້ນ	191
호스 ທໍ່ຍາງ	191
호이스트 ໂສ້ຍົກ	146
흙을 파다 ຂຸດຮ່ອງ	218
화가나다 ໃຈຮ້າຍ	110
화기금지 ຫ້າມຕິດໄຟ	358
화를 내다 ຮ້າຍ	110
화상을 입다 ຖືກໄຟໄໝ້	230
화재 사고 ອຸປະຕິເຫດ ໄຟໄໝ້	233
화해하다 ຄົນດີກັນ	110
확인하다 ກວດຄົນ, ກວດກາ	169
환갑 ວັນຄົບຮອບ ວັນເກີດ 60 ປີ	59
환기하다 ລະບາຍອາກາດ	179
환송하다 ລາກ່ອນ, ບອກລາ	122
환영하다 ຍິນດີຕ້ອນຮັບ, ຕ້ອນຮັບ	122
환풍기 ພັດລົມດູດອາກາດ	182
회식 ງານລ້ຽງຫ້ອງການ	119
회식을 하다 ຈັດງານລ້ຽງຫ້ອງການ	119
휴가를 내다 ການອະນຸຍາດ ໃຫ້ລາຝັກ	323
휴가를 받다 ໄດ້ຮັບອະນຸຍາດ ໃຫ້ລາຝັກ	323
휴가를 신청하다 ຂຽນໃບລາຝັກ	323
휴가를 쓰다 ໃຊ້ເວລາລາຝັກ	323
휴식 시간 ເວລາຝັກຜ່ອນ	275
휴식을 취하다 ຝັກຜ່ອນສະໝອງ	254
휴업 급여 ເງິນຊົດເຊີຍ ບ່ວຍການຊົ່ວຄາວ	302
휴업하다 ປິດກິດຈະການຊົ່ວຄາວ	335
휴일 근로 시간 ຊົ່ວໂມງເຮັດວຽກວັນຝັກ	314

1. ‘—’ 탈락 ຄຳຄຸນນາມອະປົກກະຕິ ທີ່ລົງທ້າຍດ້ວຍ ‘—’

	번역 ແປ	-ㅁ/습니다	-아/어요	-았/었어요	-고	-(으)니까
아프다	ເຈັບ, ປວຍ, ໄຂ້	아픁니다	아파요	아팠어요	아프고	아프니까
예쁘다	ງາມ, ສວຍງາມ	예쁁니다	예뻁요	예뻐었어요	예쁘고	예쁘니까
바쁘다	ຄາວຽກ	바쁁니다	바빠요	바빐었어요	바쁘고	바쁘니까
슬프다	ໂສກເສົ້າ	슬픁니다	슬퍼요	슬뻐었어요	슬프고	슬프니까
고프다	ຫົວເຂົ້າ	고픁니다	고파요	고팠어요	고프고	고프니까
크다	ໃຫຍ່	큁니다	커요	컸어요	크고	크니까
쓰다	ຂົມ	쓰입니다	써요	썼어요	쓰고	쓰니까
나쁘다	ບໍ່ດີ, ຊົ່ວ	나쁁니다	나빠요	나빐었어요	나쁘고	나쁘니까
기쁘다	ມີຄວາມສຸກ	기쁁니다	기뻁요	기뻐었어요	기쁘고	기쁘니까
잠그다	ອັດ, ລໍ່ອກ	잠큁니다	잠가요	잠갔어요	잠그고	잠그니까
쓰다	ຂຽນ/ ນຸ່ງ, ໃສ່ (ໝວກ) / ໃຊ້	쓰입니다	써요	썼어요	쓰고	쓰니까
끄다	ປົດ	큁니다	꺼요	꼈어요	끄고	끄니까



2. ‘ㄹ’ 탈락 ຄຳຄຸນນາມອະປົກກະຕິ ທີ່ລົງທ້າຍດ້ວຍ ‘ㄹ’

	번역 แปล	-ㅅ/습니다	-아/어요	-고	-(으)니까	-(으)세요
살다	ດຳລົງຊີວິດ, ອາໄສ	삽니다	살아요	살고	사니까	사세요
팔다	ຂາຍ	팝니다	팔아요	팔고	파니까	파세요
만들다	ສ້າງ, ເຮັດ	만듭니다	만들어요	만들고	만드니까	만드세요
열다	ເປີດ	엽니다	열어요	열고	여니까	여세요
놀다	ຫຼິ້ນ	눔니다	놀아요	놀고	노니까	노세요
알다	ຮູ້, ຮັບຮູ້	압니다	알아요	알고	아니까	아세요
울다	ໄຫ້	웁니다	울어요	울고	우니까	우세요
걸다	ແຂວນ	겁니다	걸어요	걸고	거니까	거세요
줄다	ເຫງົາງອນ	줍니다	줄아요	줄고	조니까	조세요
쓸다	ແກວ່ງ	습니다	쓸어요	쓸고	쓰니까	쓰세요
풀다	ປ່ອຍ, ແກ້ອອກ	품니다	풀어요	풀고	푸니까	푸세요
널다	ຕາກເຄື່ອງ	넙니다	널어요	널고	너니까	너세요
길다	ຍາວ	깁니다	길어요	길고	기니까	
멀다	ໄກ	몙니다	멀어요	멀고	머니까	
달다	ຫວານ	답니다	달아요	달고	다니까	

3. ‘ㅂ’ 불규칙 คำคุณนามอະປົກກະຕິ ທີ່ລົງທ້າຍດ້ວຍ ‘ㅂ’

	번역 แปล	-ㅂ/습니다	-아/어요	-고	-(으)면	-(으)ㄹ 거예요
덥다	ຮ້ອນ (ອາກາດ)	덥습니다	더워요	덥고	더우면	더울 거예요
춥다	ໜາວ	춥습니다	추워요	춥고	추우면	추울 거예요
쉽다	ງ່າຍ	쉽습니다	쉬워요	쉽고	쉬우면	쉬울 거예요
어렵다	ຍາກ	어렵습니다	어려워요	어렵고	어려우면	어려울 거예요
맵다	ເຜັດ	맵습니다	매워요	맵고	매우면	매울 거예요
싱겁다	ຈືດ, ບໍ່ມີລົດຊາດ	싱겁습니다	싱거워요	싱겁고	싱거우면	싱거울 거예요
가볍다	ເບົາ	가볍습니다	가벼워요	가볍고	가벼우면	가벼울 거예요
무겁다	ໜັກ	무겁습니다	무거워요	무겁고	무거우면	무거울 거예요
뜨겁다	ຮ້ອນ (ຄວາມຮ້ອນ, ນ້ຳຮ້ອນ)	뜨겁습니다	뜨거워요	뜨겁고	뜨거우면	뜨거울 거예요
차갑다	ໜາວ	차갑습니다	차가워요	차갑고	차가우면	차가울 거예요
더럽다	ເປື້ອນ, ເປີເປື້ອນ	더럽습니다	더러워요	더럽고	더러우면	더러울 거예요
어지럽다	ວິນ, ວິນວຽນ	어지럽습니다	어지러워요	어지럽고	어지러우면	어지러울 거예요
시끄럽다	ນັ້ນ, ເນື່ອງນັ້ນ	시끄럽습니다	시끄러워요	시끄럽고	시끄러우면	시끄러울 거예요
외롭다	ໂດດດ່ຽວ	외롭습니다	외로워요	외롭고	외로우면	외로울 거예요
고맙다	ຂອບໃຈ	고맙습니다	고마워요	고맙고	고마우면	고마울 거예요
가깝다	ໃກ້	가깝습니다	가까워요	가깝고	가까우면	가까울 거예요
즐겁다	ມີຄວາມສຸກ, ມ່ວນ	즐겁습니다	즐거워요	즐겁고	즐거우면	즐거울 거예요
무섭다	ຕາຍ້ານ	무섭습니다	무서워요	무섭고	무서우면	무서울 거예요
아름답다	ງາມ	아름답습니다	아름다워요	아름답고	아름다우면	아름다울 거예요
그립다	ຄິດຮອດ	그립습니다	그리워요	그립고	그리우면	그리울 거예요
굽다	ປັງ	굽습니다	구워요	굽고	구우면	구울 거예요
좁다	ເກັບ, ເດັດ	좁습니다	주워요	좁고	주우면	주울 거예요
돕다	ຊ່ວຍເຫຼືອ	돕습니다	도와요	돕고	도우면	도울 거예요
입다	ນຸ່ງ, ໃສ່	입습니다	입어요	입고	입으면	입을 거예요
좁다	ແຄບ	좁습니다	좁아요	좁고	좁으면	좁을 거예요



4. ‘ㄷ’ 불규칙 คำສັບອະປົກກະຕິ ທີ່ລົງທ້າຍດ້ວຍ ‘ㄷ’

	번역 แปล	-ㅂ/습니다	-아/어요	-고	-(으)니까	-(으)ㄹ 거예요
걷다	ຍ່າງ	걷습니다	걸어요	걷고	걸으니까	걸을 거예요
듣다	ຝັງ	듣습니다	들어요	듣고	들으니까	들을 거예요
묻다	ຖາມ	문습니다	물어요	묻고	물으니까	물을 거예요
실다	ປັ່ນຈຸ	실습니다	실어요	실고	실으니까	실을 거예요
깨닫다	ຮັບຮູ້	깨닫습니다	깨달아요	깨닫고	깨달으니까	깨달을 거예요
닫다	ປິດ	닫습니다	닫아요	닫고	닫으니까	닫을 거예요
받다	ເອົາ, ຈັບເອົາ	받습니다	받아요	받고	받으니까	받을 거예요
믿다	ເຊື່ອ	믿습니다	믿어요	믿고	믿으니까	믿을 거예요
묻다	ຝັງ	문습니다	물어요	묻고	물으니까	물을 거예요

5. ‘르’ 불규칙 ຄຳຄຸນນາມອະປົກກະຕິ ທີ່ລົງທ້າຍດ້ວຍ ‘르’

	번역 แปล	-ㅅ/습니다	-아/어요	-고	-(으)니까	-(으)ㄹ 거예요
빠르다	ໄວ	빠릅니다	빨라요	빠르고	빠르니까	빠를 거예요
누르다	ກົດ	누릅니다	눌러요	누르고	누르니까	누를 거예요
부르다	ເອີ້ນ, ຮຽກ	부릅니다	불러요	부르고	부르니까	부를 거예요
오르다	ຂຶ້ນ	오릅니다	올라요	오르고	오르니까	오를 거예요
자르다	ຕັດ	자릅니다	잘라요	자르고	자르니까	자를 거예요
서투르다	ຫຍຸ້ງ, ບ້າ	서투릅니다	서툴러요	서투르고	서투르니까	서투를 거예요
다르다	ແຕກຕ່າງ	다릅니다	달라요	다르고	다르니까	다를 거예요
마르다	ແຫ້ງ, ຫົວນ້ຳ, ຫູດນ້ຳໜັກ	마릅니다	말라요	마르고	마르니까	마를 거예요
들르다	ແວພັກ, ແວ	들릅니다	들러요	들르고	들르니까	들를 거예요
모르다	ບໍ່ຮູ້	모릅니다	몰라요	모르고	모르니까	모를 거예요
고르다	ເລືອກ	고릅니다	골라요	고르고	고르니까	고를 거예요
나르다	ຫ້ວ	나릅니다	날라요	나르고	나르니까	나를 거예요



6. ‘ㅅ’ 불규칙 คำคุณนามอะປົກກະຕິ ທີ່ລົງທ້າຍດ້ວຍ ‘ㅅ’

	번역 ໔໔	-ㅅ/습니다	-아/어요	-고	-(으)니까	-(으)ㄹ 거예요
낮다	ຝັ່ງູ່	낮습니다	나아요	낮고	나으니까	나을 거예요
짓다	ສ້າງ, ກໍ່ສ້າງ	짓습니다	지어요	짓고	지으니까	지을 거예요
붓다	ກິ້ນ	붓습니다	부어요	붓고	부으니까	부을 거예요
잇다	ເຊື່ອມຕໍ່, ຕໍ່	잇습니다	이어요	잇고	이으니까	이을 거예요
씻다	ລ້າງ	씻습니다	씻어요	씻고	씻으니까	씻을 거예요
벗다	ແກ້ອອກ	벗습니다	벗어요	벗고	벗으니까	벗을 거예요
빚다	ຫວີ	빚습니다	빚어요	빚고	빚으니까	빚을 거예요

7. ‘ㅎ’ 불규칙 ‘ㅎ’ คำກຳມະ ອະປົກກະຕິ

	번역 ໔໔	-ㅅ/습니다	-아/어요	-고	-(으)니까	-(으)ㄹ 거예요
파랗다	ສີຝ້າ	파랑습니다	파래요	파랗고	파라니까	파랄 거예요
하얗다	ສີຂາວ	하얗습니다	하얘요	하얗고	하야니까	하얄 거예요
빨갳다	ສີແດງ	빨강습니다	빨개요	빨갳고	빨가니까	빨갈 거예요
노랗다	ສີແດງ	노랑습니다	노래요	노랗고	노라니까	노랄 거예요
까맣다	ສີດຳ	까맣습니다	까매요	까맣고	까마니까	까말 거예요
그렇다	ຄືແນວນັ້ນ	그렇습니다	그래요	그렇고	그러니까	그럴 거예요
어떻다	ແນວໃດ	어떻습니까?	어때요?	어떻고		
좋다	ດີ	좋습니다	좋아요	좋고	좋으니까	좋을 거예요
놓다	ໃສ່, ເອົາໃສ່	놓습니다	놓아요	놓고	놓으니까	놓을 거예요





ຈັບຟິລ ຂຽນໂດຍ

ຈົມເສົນຈຽງ KIM Seon Jung **ເຈົມຽງເຕັກຊາງ** Keimyung University
ຈົມເສົນສູ KIM Sung Su **ເຈົມຽງເຕັກຊາງ** Keimyung University
ຈົມເສົນສຸກ KANG Chin Suk **ເຈົມຽງເຕັກຊາງ** Keimyung University

ແປຄຳ ແປໂດຍ

ໂພທອງ ໄຊທິບວົງສາ	Phothong SAITHIBVONGSA	NAPPA, Laos
ເຜັດນາລອນ ອິນທະວົງ	Phetnalone INTHAVONG	National University of Laos
ສົມສະນິດ ສຸວັດມຸງຄຸນ	Somsanith SUVATMOUNGKHOUN	Souphanouvong University
ເມັດຄຳ ອັກຄະລາດ	Metkham AKHALATH	Pusan National University
ຈັນສະໝອນ ຈັນທະວົງ	Chansamone CHANTHAVONG	National University of Laos

ກວດແກ້ ກວດແກ້ໂດຍ

ໄຊຍະສານ ສຸຄັນທະຄະຕິ	Sayasane SOUKHANTHAKHATY	National University of Laos
ໄຂ່ຄຳ ສີສົມພູ	Khaikham SISOMPHOU	National University of Laos

ລາວອາຍ ລາວ ອັດສຽງພາສາລາວໂດຍ

ເຜັດນາລອນ ອິນທະວົງ	Phetnalone INTHAVONG	National University of Laos
--------------------	----------------------	-----------------------------

ບ່ອນ ຈັບຟິລ ຊ່ວຍໃນການຂຽນໂດຍ

ອາເນຍູນ AHN Kye Eun **ເຈົມຽງເຕັກຊາງ** Keimyung University

ປຶ້ມຕຳລາຮຽນດ້ວຍຕົນເອງ

ສຳລັບຜູ້ທີ່ໃຊ້ພາສາລາວ

한국어 2

ພາສາເກົາຫຼີ 2

ຈັດພິມໃນວັນທີ	08 ພຶດສະພາ 2019
ສະຫງວນລິຂະສິດໂດຍ	HRD Korea
ຈັດພິມໂດຍ	HRD Korea
ທີ່ຢູ່	345 Jongga-ro, Jung-gu, 44538 Ulsan, Republic of Korea
ກວດແກ້ ແລະ ອອກແບບໂດຍ	Design maru

● ປຶ້ມແບບຮຽນພາສາເກົາຫຼີ ທີ່ໄດ້ມາດຕະຖານ ສຳລັບຜູ້ໃຊ້ພາສາລາວ ແມ່ນໄດ້ຮັບການສະຫງວນລິຂະສິດໂດຍ ສະຖາບັນການພັດທະນາຊັບພະຍາກອນມະນຸດເກົາຫຼີ.